



# ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು  
ಬಿಶೇಷ ರಾಜ್ಯ ಪತ್ರಿಕೆ

ಭಾಗ - ೩ Part - III	ಬೆಂಗಳೂರು, ಶನಿವಾರ, ೩೦, ಸೆಪ್ಟೆಂಬರ್, ೨೦೨೩(ಅಶ್ವಯುಜ , ೦೮, ಶಕವರ್ಷ, ೧೯೪೫) BENGALURU, SATURDAY, 30, SEPTEMBER, 2023(AASHWAYUJA , 08, SHAKAVARSHA, 1945)	ನಂ.೪೩೮ No. 438
-----------------------	--	-------------------

ನೋಂದಣಿ ಮತ್ತು ಮುದ್ರಾಂಕ ಇಲಾಖೆ  
ಅಧಿಸೂಚನೆ

ಸಂಖ್ಯೆ: ನೋ&ಮು/ಸಿವಿಸಿ/99/2023-24, ಬೆಂಗಳೂರು, ದಿನಾಂಕ: 27-09-2023.

ವಿಷಯ: ಬೆಂಗಳೂರು ನಗರ ಜಿಲ್ಲೆಯ ಜಯನಗರ ಜಿಲ್ಲಾ ನೋಂದಣಿ ಕಛೇರಿ ವ್ಯಾಪ್ತಿಯ ಸ್ಥಿರಾಸ್ತಿಗಳ ನೋಂದಣಿಗಾಗಿ,  
ಮಾರುಕಟ್ಟೆ ಮೌಲ್ಯ ಮಾರ್ಗಸೂಚಿಯ ದರಪಟ್ಟಿಯ ಕುರಿತು.

ಉಲ್ಲೇಖ: 1. ಅಧಿಸೂಚನೆ ಸಂಖ್ಯೆ: ನೋ.ಮು/ಸಿವಿಸಿ/99/2023-24, ದಿನಾಂಕ 08-09-2023

2. ಕೇಂದ್ರ ಮೌಲ್ಯ ಮಾಪನ ಸಮಿತಿ ಸಭೆಯ ನಡವಳಿ ಸಂಖ್ಯೆ: ನೋ&ಮು/ಸಿವಿಸಿ/99/2023-24, ದಿನಾಂಕ: 27-09-2023.

\*\*\*\*\*

- ಬೆಂಗಳೂರು ನಗರ ಜಿಲ್ಲೆಯ ಜಯನಗರ ಜಿಲ್ಲಾ ನೋಂದಣಿ ಕಛೇರಿಯ ವ್ಯಾಪ್ತಿಯ ಸ್ಥಿರಾಸ್ತಿಗಳ ಅಂದಾಜು ಸರಾಸರಿ ಮಾರುಕಟ್ಟೆ ಮೌಲ್ಯ ಮಾರ್ಗಸೂಚಿ ದರಗಳನ್ನು ಪರಿಷ್ಕರಿಸಿ ಹೊರಡಿಸಿದ ಉಲ್ಲೇಖ (1)ರ ಅಧಿಸೂಚನೆಯನ್ನು ಸಾರ್ವಜನಿಕ ಆಕ್ಷೇಪಣೆ/ಸಲಹೆ/ಸೂಚನೆಗಳಿಗಾಗಿ ಕರ್ನಾಟಕ ವಿಶೇಷ ರಾಜ್ಯ ಪತ್ರಿಕೆಯಲ್ಲಿ ಭಾಗ-III, ಸಂಖ್ಯೆ 413, 425, ದಿನಾಂಕ: 08-09-2023 ಮತ್ತು 12-09-2023 ರಲ್ಲಿ ಹೊರಡಿಸಿದ ದಿನಾಂಕದಿಂದ 15 ದಿನಗಳೊಳಗೆ ಆಕ್ಷೇಪಣೆ/ಸಲಹೆ/ಸೂಚನೆಗಳನ್ನು ಸಲ್ಲಿಸುವಂತೆ ಪ್ರಕಟಿಸಲಾಗಿತ್ತು.
- ಸದರಿ ರಾಜ್ಯ ಪತ್ರವನ್ನು ಸಾರ್ವಜನಿಕರಿಗೆ ಲಭ್ಯವಾಗಿರುವಂತೆ ಸೂಕ್ತ ಕ್ರಮ ಕೈಗೊಳ್ಳಲಾಗಿತ್ತು. ಅಲ್ಲದೇ ಉಲ್ಲೇಖ(2)ರ ದಿನಾಂಕ 27-09-2023 ರಂದು ನಡೆದ ಕೇಂದ್ರ ಮೌಲ್ಯ ಮಾಪನ ಸಮಿತಿಯ ಸಭೆಯಲ್ಲಿ ಸಾರ್ವಜನಿಕರಿಂದ ಸ್ವೀಕೃತವಾದ ಆಕ್ಷೇಪಣೆ/ಸಲಹೆ/ಸೂಚನೆಗಳನ್ನು ಕೂಲಂಕುಷವಾಗಿ ಪರಿಶೀಲಿಸಿ ಅಂತಿಮಗೊಳಿಸಲಾಗಿದೆ.

3. ಕರ್ನಾಟಕ ಮುದ್ರಾಂಕ ಕಾಯ್ದೆ 1957ರ ಸೆಕ್ಷನ್ 45-ಬಿ ಮತ್ತು ಕರ್ನಾಟಕ ಮುದ್ರಾಂಕ (ಆಸ್ತಿಯ ಅಂದಾಜು ಸರಾಸರಿ ಮಾರುಕಟ್ಟೆ ಮೌಲ್ಯ ಮಾರ್ಗಸೂಚಿಯ ಪರಿಷ್ಕರಣೆ ಮತ್ತು ಪ್ರಕಟಣೆಗಾಗಿ ಕೇಂದ್ರ ಮೌಲ್ಯ ಮಾಪನ ಸಮಿತಿಯ ರಚನೆ) ಅಧಿನಿಯಮಗಳು 2003ರ ಅಧಿನಿಯಮ 7(3)ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಕೇಂದ್ರ ಮೌಲ್ಯ ಮಾಪನ ಸಮಿತಿಯು ಮಾರುಕಟ್ಟೆಯಲ್ಲಿನ ಸ್ಥಿರಾಸ್ತಿಗಳ ಮೌಲ್ಯಗಳಲ್ಲಿ ಆಗಿರುವ ಭೌತಿಕ ಬದಲಾವಣೆಗಳನ್ನು ಮತ್ತು ಚಾಲ್ತಿಯಲ್ಲಿರುವ ಸ್ಥಿರಾಸ್ತಿಯ ಅಂದಾಜು ಸರಾಸರಿ ಮಾರುಕಟ್ಟೆ ಮೌಲ್ಯ ಮಾರ್ಗಸೂಚಿ ದರಗಳನ್ನು ಪರಿಶೀಲಿಸಿ, ನ್ಯೂನತೆಗಳನ್ನು ಸರಿಪಡಿಸಿ ಸ್ಥಿರಾಸ್ತಿಗಳ ಅಂದಾಜು ಸರಾಸರಿ ಮಾರುಕಟ್ಟೆ ಮೌಲ್ಯ ಮಾರ್ಗಸೂಚಿಯ ದರಗಳನ್ನು ಈ ಮೂಲಕ ಪರಿಷ್ಕರಿಸಿ ಪ್ರಕಟಿಸಲಾಗಿದೆ. ಸದರಿ ಮಾರ್ಗಸೂಚಿ ದರಗಳು ಅನುಬಂಧದಲ್ಲಿರುವ ಜಯನಗರ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ಕೆಳಗೆ ಪಟ್ಟಿಮಾಡಿರುವ ಉಪನೋಂದಣಿ ಕಛೇರಿ ವ್ಯಾಪ್ತಿಗೆ ಒಳಪಡುವ ಸ್ಥಿರಾಸ್ತಿಗಳು ಮತ್ತು ಕಟ್ಟಡಗಳಿಗೆ ಅನ್ವಯಿಸುತ್ತದೆ. **ಈ ಅಧಿಸೂಚನೆಯು 2023-24ನೇ ಸಾಲಿಗೆ ದಿನಾಂಕ: 01-10-2023 ರಿಂದ ಮುಂದಿನ ಆದೇಶದವರೆಗೆ ಜಾರಿಯಲ್ಲಿರುತ್ತದೆ.**
4. ಈ ಕೆಳಕಂಡ 9 ಉಪ ನೋಂದಣಿ ಕಛೇರಿಗಳ ವ್ಯಾಪ್ತಿಯಲ್ಲಿ ಬರುವ ಸ್ಥಿರಾಸ್ತಿಗಳ ಮಾರುಕಟ್ಟೆ ಮೌಲ್ಯ ಮಾರ್ಗಸೂಚಿ ಹಾಗೂ ಕಟ್ಟಡಗಳಿಗೆ ಅನ್ವಯಿಸುವಂತೆ ದರಗಳು ಹಾಗೂ ರಡಿ ರೆಕ್ಕರ್ ಅನ್ನು ಕ್ರಮವಾಗಿ ಅನುಬಂಧ 1, 2 ಮತ್ತು ಅನುಬಂಧ 3 ರಲ್ಲಿ ಪ್ರಕಟಿಸಲಾಗಿದೆ.

ಕ್ರ.ಸಂ	ಉಪನೋಂದಣಿ ಕಛೇರಿಯ ಹೆಸರು	ಪುಟ ಸಂಖ್ಯೆ
1	ಜಯನಗರ ಉಪನೋಂದಣಿ ಕಛೇರಿ	12-33
2	ಶಾಂತಿನಗರ ಉಪನೋಂದಣಿ ಕಛೇರಿ	34-45
3	ಬಿ.ಟಿ.ಎಂ ಲೇ ಔಟ್ ಉಪನೋಂದಣಿ ಕಛೇರಿ	46-53
4	ಕೆಂಗೇರಿ ಉಪನೋಂದಣಿ ಕಛೇರಿ	54-68
5	ರಾಜರಾಜೇಶ್ವರಿನಗರ ಉಪನೋಂದಣಿ ಕಛೇರಿ	69-90
6	ಜಿ.ಪಿ.ನಗರ ಉಪನೋಂದಣಿ ಕಛೇರಿ	91-127
7	ಬೊಮ್ಮನಹಳ್ಳಿ ಉಪನೋಂದಣಿ ಕಛೇರಿ	128-152
8	ಬೇಗೂರು ಉಪ ನೋಂದಣಿ ಕಛೇರಿ	153-170
9	ತಾವರೆಕೆರೆ ಉಪ ನೋಂದಣಿ ಕಛೇರಿ	171-176

ಅಧ್ಯಕ್ಷರು, ಕೇಂದ್ರ ಮೌಲ್ಯ ಮಾಪನ ಸಮಿತಿ, ಬೆಂಗಳೂರು ಇವರ ಆದೇಶದ ಮೇರೆಗೆ,

ಸವಿತಾ ಲಕ್ಷ್ಮಿ ಪಿ ಬೆಳಗಲಿ  
ಸದಸ್ಯ ಕಾರ್ಯದರ್ಶಿ  
ಕೇಂದ್ರ ಮೌಲ್ಯ ಮಾಪನ ಸಮಿತಿ, ಬೆಂಗಳೂರು.

**ಅನುಬಂಧ-1**

**1. ಮೌಲ್ಯ ಮಾಪನಕ್ಕೆ ಸಂಬಂಧಿಸಿದಂತೆ ಅನ್ವಯಿಸುವ ವಿಶೇಷ ಸೂಚನೆಗಳು:**

1. ಅ. ಕೆಳಕಂಡ ಕೃಷಿ ಜಮೀನು ಅಥವಾ ಭೂಪರಿವರ್ತನೆಯಾದ ಅಭಿವೃದ್ಧಿಹೊಂದಿದ ಸ್ವತ್ತನ್ನು ಪರಿಭಾರಿ ಮಾಡಿದಾಗ ಕೆಳಕಂಡಂತೆ ದರಗಳನ್ನು ಅಳವಡಿಸುವುದು, ಪಟ್ಟಣ ಪಂಚಾಯತ್/ಪುರಸಭೆ/ನಗರಸಭೆ/ಮಹಾನಗರ ಪಾಲಿಕೆ ವ್ಯಾಪ್ತಿಯ “ಒಳಗೆ ಬರುವ ಸ್ಥಿರಾಸ್ತಿಗಳು ಹಾಗೂ ಹೊರಗೆ ಬರುವ ಸ್ಥಿರಾಸ್ತಿಗಳಿಗೆ” ಸಂಬಂಧಿಸಿದಂತೆ.

(i)	5 ಗುಂಟೆ ವಿಸ್ತೀರ್ಣದ ವರೆಗಿನ ಜಮೀನಿಗೆ (5 ಗುಂಟೆ ಸೇರಿದಂತೆ)	ಸಂಬಂಧಿಸಿದ ಆಯಾ ಪ್ರದೇಶದ ನಿವೇಶನ ದರ ಅಥವಾ ಆಯಾ ಕೃಷಿ ಜಮೀನಿನ ತರಹದ ದರ (ಪ್ರತಿ ಎಕರೆ ದರಗಳನ್ನು ಪ್ರತಿ ಚದರ ಮೀಟರ್‌ಗೆ ಪರಿವರ್ತಿಸಿದಾಗ ಬರುವ ದರ), ಯಾವುದು ಹೆಚ್ಚು ಅದನ್ನು ಅಳವಡಿಸತಕ್ಕದ್ದು.
-----	--	---

**ನಿವೇಶನದರ** = ಯಾವ ಉದ್ದೇಶಕ್ಕೆ ಭೂಪರಿವರ್ತನೆ ಆಗಿರುತ್ತದೆಯೋ ಆ ಉದ್ದೇಶದ (ಅಂದರೆ ವಸತಿ, ಕೈಗಾರಿಕೆ ಮತ್ತು ವಾಣಿಜ್ಯೋಪಯೋಗಿ/ವಸತಿಯೇತರ ಉದ್ದೇಶಗಳು) ಸ್ವತ್ತು/ಜಮೀನುಗಳಿಗೆ ಆಯಾ ಪ್ರದೇಶದ ನಿವೇಶನ ದರವನ್ನು (ವಸತಿಯೇತರ/ವಾಣಿಜ್ಯೋಪಯೋಗಿ /ಸ್ವತ್ತಿನ ದರದೊಂದಿಗೆ) ಅಳವಡಿಸಿಕೊಳ್ಳತಕ್ಕದ್ದು.

**ಸಿವಿಸಿ ನಿಯಮಗಳು, 2003 ರ ನಿಯಮ 6(2)(a) ರನ್ವಯ ಈ ಕೆಳಕಂಡಂತೆ ದರ ನಿಗದಿಪಡಿಸಿದೆ:**  
**ಪಟ್ಟಣ ಪಂಚಾಯ್ತಿ/ಪುರಸಭೆ/ನಗರಸಭೆ/ ಮಹಾನಗರ ಪಾಲಿಕೆ ವ್ಯಾಪ್ತಿಯ “ಒಳಗೆ ಬರುವ ಸ್ಥಿರಾಸ್ತಿಗಳಿಗೆ” ಸಂಬಂಧಿಸಿದಂತೆ:**

ಆ. ಕೆಳಕಂಡ ಭೂಪರಿವರ್ತನೆಯಾದ ಪೂರ್ಣ ವಿಸ್ತೀರ್ಣದ (ಸರ್ವೆ ನಂಬರಿನ ಸಂಪೂರ್ಣ ವಿಸ್ತೀರ್ಣದಂತೆ ಹಾಗೂ ಭಾಗಶಃ ಇಲ್ಲದಂತೆ) ಅಭಿವೃದ್ಧಿ ಹೊಂದಿದ ಸ್ವತ್ತನ್ನು ಪರಿಭಾರಿ ಮಾಡಿದಾಗ ಕೆಳಕಂಡಂತೆ ದರಗಳನ್ನು ಅಳವಡಿಸುವುದು.

(ii)	5 ಗುಂಟೆಯಿಂದ ಮೇಲ್ಪಟ್ಟು 7.5 ಗುಂಟೆಯವರೆಗಿನ ವಿಸ್ತೀರ್ಣದ ಜಮೀನಿಗೆ (7.5 ಗುಂಟೆ ಸೇರಿದಂತೆ)	ಸಂಬಂಧಿಸಿದ ಆಯಾ ಪ್ರದೇಶದ ನಿವೇಶನ ದರದಲ್ಲಿ 70% ರಷ್ಟು ಅಥವಾ ಆಯಾ ಕೃಷಿ ಜಮೀನಿನ ತರಹದ ದರ (ಪ್ರತಿ ಎಕರೆ ದರಗಳನ್ನು ಪ್ರತಿ ಚದರ ಮೀಟರ್‌ಗೆ ಪರಿವರ್ತಿಸಿದಾಗ ಬರುವ ದರ), ಯಾವುದು ಹೆಚ್ಚು ಅದನ್ನು ಅಳವಡಿಸತಕ್ಕದ್ದು.						
(iii)	7.5 ಗುಂಟೆಯಿಂದ ಮೇಲ್ಪಟ್ಟು 10 ಗುಂಟೆಯವರೆಗಿನ ವಿಸ್ತೀರ್ಣದ ಜಮೀನಿಗೆ (10 ಗುಂಟೆ ಸೇರಿದಂತೆ)	ಸಂಬಂಧಿಸಿದ ಆಯಾ ಪ್ರದೇಶದ ನಿವೇಶನ ದರದಲ್ಲಿ 65% ರಷ್ಟು ಅಥವಾ ಆಯಾ ಕೃಷಿ ಜಮೀನಿನ ತರಹದ ದರ (ಪ್ರತಿ ಎಕರೆ ದರಗಳನ್ನು ಪ್ರತಿ ಚದರ ಮೀಟರ್‌ಗೆ ಪರಿವರ್ತಿಸಿದಾಗ ಬರುವ ದರ), ಯಾವುದು ಹೆಚ್ಚು ಅದನ್ನು ಅಳವಡಿಸತಕ್ಕದ್ದು.						
(iv)	10 ಗುಂಟೆಯಿಂದ ಮೇಲ್ಪಟ್ಟು 20 ಗುಂಟೆಯವರೆಗಿನ ವಿಸ್ತೀರ್ಣದ ಜಮೀನಿಗೆ (20 ಗುಂಟೆ ಸೇರಿದಂತೆ)	ಆಯಾ ಪ್ರದೇಶದ ನಿವೇಶನದ ದರವನ್ನು 60% ರಷ್ಟು ಅಥವಾ ಆಯಾ ಕೃಷಿ ಜಮೀನಿನ ತರಹದ ದರ (ಪ್ರತಿ ಎಕರೆ ದರಗಳನ್ನು ಪ್ರತಿ ಚದರ ಮೀಟರ್‌ಗೆ ಪರಿವರ್ತಿಸಿದಾಗ ಬರುವ ದರ), ಯಾವುದು ಹೆಚ್ಚು ಅದನ್ನು ಅಳವಡಿಸತಕ್ಕದ್ದು.						
(v)	20 ಗುಂಟೆಯಿಂದ ಮೇಲ್ಪಟ್ಟು 40 ಗುಂಟೆಯವರೆಗಿನ (1 ಎಕರೆ) ವಿಸ್ತೀರ್ಣದ ಜಮೀನಿಗೆ (40 ಗುಂಟೆ ಸೇರಿದಂತೆ)	ಆಯಾ ಪ್ರದೇಶದ ನಿವೇಶನದ ದರವನ್ನು 55% ರಷ್ಟು ಅಥವಾ ಆಯಾ ಕೃಷಿ ಜಮೀನಿನ ತರಹದ ದರ (ಪ್ರತಿ ಎಕರೆ ದರಗಳನ್ನು ಪ್ರತಿ ಚದರ ಮೀಟರ್‌ಗೆ ಪರಿವರ್ತಿಸಿದಾಗ ಬರುವ ದರ), ಯಾವುದು ಹೆಚ್ಚು ಅದನ್ನು ಅಳವಡಿಸತಕ್ಕದ್ದು.						
(vi)	1 ಎಕರೆ ಮೇಲ್ಪಟ್ಟು ವಿಸ್ತೀರ್ಣದ ಜಮೀನಿಗೆ	ಆಯಾ ಕೃಷಿ ಜಮೀನಿನ ಈ ಕೆಳಗಿನ ತರಹದ ದರ <table border="1" style="margin-left: auto; margin-right: auto;"> <tr> <td>ಕೈಗಾರಿಕೋಪಯೋಗಿ</td> <td>55% (ಮೂಲ ಕೃಷಿ ಜಮೀನಿನ ದರಕ್ಕೆ ಹೆಚ್ಚಿನ ದರ).</td> </tr> <tr> <td>ವಾಸೋಪಯೋಗಿ</td> <td>65% (ಮೂಲ ಕೃಷಿ ಜಮೀನಿನ ದರಕ್ಕೆ ಹೆಚ್ಚಿನ ದರ).</td> </tr> <tr> <td>ವಾಣಿಜ್ಯೋಪಯೋಗಿ / ವಸತಿಯೇತರ</td> <td>80% (ಮೂಲ ಕೃಷಿ ಜಮೀನಿನ ದರಕ್ಕೆ ಹೆಚ್ಚಿನ ದರ)</td> </tr> </table>	ಕೈಗಾರಿಕೋಪಯೋಗಿ	55% (ಮೂಲ ಕೃಷಿ ಜಮೀನಿನ ದರಕ್ಕೆ ಹೆಚ್ಚಿನ ದರ).	ವಾಸೋಪಯೋಗಿ	65% (ಮೂಲ ಕೃಷಿ ಜಮೀನಿನ ದರಕ್ಕೆ ಹೆಚ್ಚಿನ ದರ).	ವಾಣಿಜ್ಯೋಪಯೋಗಿ / ವಸತಿಯೇತರ	80% (ಮೂಲ ಕೃಷಿ ಜಮೀನಿನ ದರಕ್ಕೆ ಹೆಚ್ಚಿನ ದರ)
ಕೈಗಾರಿಕೋಪಯೋಗಿ	55% (ಮೂಲ ಕೃಷಿ ಜಮೀನಿನ ದರಕ್ಕೆ ಹೆಚ್ಚಿನ ದರ).							
ವಾಸೋಪಯೋಗಿ	65% (ಮೂಲ ಕೃಷಿ ಜಮೀನಿನ ದರಕ್ಕೆ ಹೆಚ್ಚಿನ ದರ).							
ವಾಣಿಜ್ಯೋಪಯೋಗಿ / ವಸತಿಯೇತರ	80% (ಮೂಲ ಕೃಷಿ ಜಮೀನಿನ ದರಕ್ಕೆ ಹೆಚ್ಚಿನ ದರ)							

**ನಿವೇಶನ ದರ** = ಯಾವ ಉದ್ದೇಶಕ್ಕೆ ಭೂಪರಿವರ್ತನೆ ಆಗಿರುತ್ತದೆಯೋ ಆ ಉದ್ದೇಶದ (ಅಂದರೆ ವಸತಿ, ಕೈಗಾರಿಕೆ ಮತ್ತು ವಾಣಿಜ್ಯೋಪಯೋಗಿ/ ವಸತಿಯೇತರ ಉದ್ದೇಶಗಳು) ಸ್ವತ್ತು/ಜಮೀನುಗಳಿಗೆ ಆಯಾ ಪ್ರದೇಶದ ನಿವೇಶನ ದರವನ್ನು (ವಸತಿಯೇತರ/ವಾಣಿಜ್ಯೋಪಯೋಗಿ/ಸ್ವತ್ತಿನ ದರದೊಂದಿಗೆ) ಅಳವಡಿಸಿಕೊಳ್ಳತಕ್ಕದ್ದು.

2. ಪಟ್ಟಣ ಪಂಚಾಯ್ತಿ/ಪುರಸಭೆ/ನಗರಸಭೆ/ಮಹಾನಗರ ಪಾಲಿಕೆ ವ್ಯಾಪ್ತಿಯ "ಹೊರಗೆ ಬರುವ ಸ್ಥಿರಾಸ್ತಿಗಳಿಗೆ" ಸಂಬಂಧಿಸಿದಂತೆ:

ಕೆಳಕಂಡ ಉದ್ದೇಶಕ್ಕಾಗಿ ಭೂಪರಿವರ್ತನೆಯಾದ ಪೂರ್ಣ ವಿಸ್ತೀರ್ಣದ (ಸರ್ವೆ ನಂಬರಿನ ಸಂಪೂರ್ಣ ವಿಸ್ತೀರ್ಣದಂತೆ ಹಾಗೂ ಭಾಗಶಃ ಇಲ್ಲದಂತೆ) ಅಭಿವೃದ್ಧಿ ಹೊಂದಿದ ಸ್ವತ್ತುನ್ನು ಪರಿಭಾರ ಮಾಡಿದಾಗ ಕೆಳಕಂಡಂತೆ ಹೆಚ್ಚಳ ದರವನ್ನು ಮೂಲ ಕೃಷಿ ದರಗಳಿಗೆ ಅಳವಡಿಸತಕ್ಕದ್ದು.

(i)	5 ಗುಂಟೆ ಮೇಲ್ಪಟ್ಟು 10 ಗುಂಟೆವರೆಗಿನ ಜಮೀನುಗಳಿಗೆ ಶೇ.65% ರಷ್ಟು ಆಯಾ ಮೂಲ ಕೃಷಿ ಜಮೀನಿನ ಹೆಚ್ಚಿನ ದರಕ್ಕೆ ಅಳವಡಿಸತಕ್ಕದ್ದು.	
(ii)	ಕೈಗಾರಿಕೋಪಯೋಗಿ	55 % (10 ಗುಂಟೆಗೂ ಹೆಚ್ಚಿನ ವಿಸ್ತೀರ್ಣದ ಜಮೀನುಗಳಿಗೆ)
(iii)	ವಾಸೋಪಯೋಗಿ	65 % (10 ಗುಂಟೆಗೂ ಹೆಚ್ಚಿನ ವಿಸ್ತೀರ್ಣದ ಜಮೀನುಗಳಿಗೆ)
(iv)	ವಾಣಿಜ್ಯೋಪಯೋಗಿ/ ವಸತಿಯೇತರ	80 % (10 ಗುಂಟೆಗೂ ಹೆಚ್ಚಿನ ವಿಸ್ತೀರ್ಣದ ಜಮೀನುಗಳಿಗೆ)

- **ಅಭಿವೃದ್ಧಿ ಹೊಂದಿದ ಸ್ವತ್ತುಗಳು ಅಂದರೆ:** ಭೂಪರಿವರ್ತನೆಯಾದ ನಂತರ ಸಕ್ಷಮ ಪ್ರಾಧಿಕಾರದಿಂದ ಸ್ವತ್ತಿನ ವಿನ್ಯಾಸ ನಕ್ಷೆಗೆ ಅನುಮೋದನೆ ಪಡೆಯದೆ ಸ್ವತ್ತಿನ ಒಳಗೆ ಮೂಲಭೂತ ಸೌಕರ್ಯಗಳಾದ ಒಳಚರಂಡಿ ವ್ಯವಸ್ಥೆ, ಬಡಾವಣೆಯಲ್ಲಿನ ಸರ್ವೆ ವೃತ್ತ / ಆಂತರಿಕ ರಸ್ತೆಗಳು ಇತ್ಯಾದಿ.... ಅಭಿವೃದ್ಧಿಪಡಿಸದೆ ಇರುವ ಪ್ರದೇಶವಾಗಿರುತ್ತದೆ.
- ಕರ್ನಾಟಕ ಭೂಸುಧಾರಣೆ ಕಾಯ್ದೆ, 1961 ರ ಕಲಂ 109ರ ಅಡಿಯಲ್ಲಿ ಕೃಷಿಯೇತರ ಚಟುವಟಿಕೆಗಳಿಗೆ ಜಮೀನು ಖರೀದಿಸಲು ಸರ್ಕಾರದಿಂದ ಅನುಮತಿ ನೀಡಲಾದ ಹಂತದಲ್ಲಿ / ಸಂದರ್ಭದಲ್ಲಿ ಮಾತ್ರ ಪೂರ್ಣ ಸರ್ವೆ ನಂ/ಹಿಸ್ಸಾ ಸರ್ವೆ ನಂ/ಭಾಗಶಃ ಸರ್ವೆ ನಂ / 10 ಗುಂಟೆಗೆ ಮೇಲ್ಪಟ್ಟು ವಿಸ್ತೀರ್ಣವುಳ್ಳ ಜಮೀನುಗಳಿಗೆ ಮಾರುಕಟ್ಟೆ ಮಾರ್ಗಸೂಚಿ ದರಗಳನ್ನು ನಿಗದಿಪಡಿಸುವಾಗ ಆಯಾ ಉದ್ದೇಶಕ್ಕೆ ಭೂಪರಿವರ್ತಿತ ಜಮೀನುಗಳ ದರಗಳಂತೆ ಪರಿಗಣಿಸಿ, ಕ್ರಮ ಸಂಖ್ಯೆ 1(ಆ) ಮತ್ತು 2 ರಲ್ಲಿರುವ ದರಗಳನ್ನು ಮಾತ್ರ ವಿಧಿಸಲು ಅವಕಾಶವಿರುತ್ತದೆ. ಇತರ ಸಂದರ್ಭಗಳಲ್ಲಿ ಅಂದರೆ, ಸದರಿ ಅನುಮತಿ ನೀಡಿದ ತರುವಾಯದ/ನಂತರದ ವ್ಯವಹಾರಗಳಿಗೆ ಸದರಿ ಕ್ರಮ ಸಂಖ್ಯೆ 1 ಮತ್ತು 2 ರಲ್ಲಿ ನಮೂದಿಸಿರುವ ಸೂಚನೆಗಳು / ಷರತ್ತುಗಳು ಅನ್ವಯವಾಗುತ್ತವೆ.
  - ಮಾರ್ಗಸೂಚಿ - ಪಟ್ಟಿಯಲ್ಲಿ ದರ ನಿಗದಿಪಡಿಸದೇ ಇರುವ ಕೃಷಿ (5 ಗುಂಟೆ ವಿಸ್ತೀರ್ಣದ ವರೆಗಿನ ಜಮೀನು ಸೇರಿ) ಕೃಷಿಯೇತರ ಜಮೀನುಗಳು / ಸ್ವತ್ತುಗಳಿಗೆ ರಾಷ್ಟ್ರೀಯ ಹೆದ್ದಾರಿ / ಬೈಪಾಸ್ / ವರ್ತುಲ ರಸ್ತೆಗಳಿಗೆ ಹೊಂದಿಕೊಂಡಿದ್ದಲ್ಲಿ ಆಯಾ ಪ್ರದೇಶದ ದರಗಳಿಗೆ 50% ರಷ್ಟು, ರಾಜ್ಯ ಹೆದ್ದಾರಿಗಳಿಗೆ ಹೊಂದಿಕೊಂಡಿದ್ದಲ್ಲಿ ಆಯಾ ಪ್ರದೇಶದ ದರಕ್ಕೆ 35% ರಷ್ಟು, ಜಿಲ್ಲಾಮುಖ್ಯ ರಸ್ತೆ ಅಥವಾ 80 ಅಡಿ ಅಗಲದ (ಆರ್ಟೀರಿಯಲ್) ರಸ್ತೆಗೆ ಹೊಂದಿಕೊಂಡಿದ್ದಲ್ಲಿ, ಆಯಾ ಪ್ರದೇಶದ ದರಕ್ಕೆ 30% ರಷ್ಟು ದರ ನಿಗದಿಪಡಿಸುವುದು.
  - ಯಾವುದೇ ಪ್ರದೇಶದಲ್ಲಿರುವ ವಾಣಿಜ್ಯ ಮತ್ತು ವಸತಿಯೇತರ (ಕೈಗಾರಿಕೆಯನ್ನು ಹೊರತುಪಡಿಸಿ) ನಿವೇಶನಗಳಿಗೆ ಆಯಾ ಪ್ರದೇಶಗಳ ವಾಸೋಪಯೋಗಿ ನಿವೇಶನ ದರದ ಮೇಲೆ ಶೇಕಡೆ 50 ರಷ್ಟು ಹೆಚ್ಚಿಸಿ ದರ ನಿಗದಿಪಡಿಸುವುದು. (ಈಗಾಗಲೇ ವಾಣಿಜ್ಯ/ವಸತಿಯೇತರ ಉದ್ದೇಶಕ್ಕಾಗಿಯೇ ದರ ನಿಗದಿಪಡಿಸುವುದನ್ನು ಹೊರತುಪಡಿಸಿ).
  - ಈಗಾಗಲೇ ಮಾರ್ಗಸೂಚಿಯಲ್ಲಿ ದರ ನಿಗದಿಪಡಿಸದೇ ಇರುವ ವಾಣಿಜ್ಯ/ವಸತಿಯೇತರ ಫ್ಲಾಟ್‌ಗಳಿಗೆ/ಸರ್ವಿಸ್ ಅಪಾರ್ಟ್‌ಮೆಂಟ್‌ಗಳಿಗೆ ವಾಸೋಪಯೋಗಿ ಅಪಾರ್ಟ್‌ಮೆಂಟ್‌/ಫ್ಲಾಟ್‌ ಗಳ ದರದ 40% ರಷ್ಟು ಹಾಗೂ ವಾಣಿಜ್ಯ (ಮಾಲ್ /ಮಲ್ಟಿಪ್ಲೆಕ್ಸ್) ಗೆ ಶೇ. 50 ರಷ್ಟು ನಿಗದಿಪಡಿಸುವುದು. (ಸ್ಥಳೀಯ ಸಂಸ್ಥೆ/ಪ್ರಾಧಿಕಾರ ಅನುಮೋದಿಸಿದ ನಕ್ಷೆಯಂತೆ).
  - ಮೂಲ ನಿವೇಶನಗಳಿಗೆ ಅಥವಾ ಯಾವುದೇ ಎರಡು ಕಡೆ ರಸ್ತೆಗೆ ಹೊಂದಿರುವ ನಿವೇಶನಗಳಿಗೆ ಆಯಾ ಪ್ರದೇಶದ ನಿವೇಶನ ದರಗಳ 10% ರಷ್ಟು ಹೆಚ್ಚಿಗೆ ದರ ನಿಗದಿಪಡಿಸುವುದು.
  - ಈಗಾಗಲೇ ಮಾರ್ಗಸೂಚಿಯಲ್ಲಿ ಕೈಗಾರಿಕೋಪಯೋಗಿ ಎಂದು ಸ್ವಷ್ಟಪಡಿಸಿರುವ ಪ್ರದೇಶಗಳಿಗೆ ನಿಗದಿಪಡಿಸಿರುವ ನಿವೇಶನದ ದರವನ್ನು ಅನುಸರಿಸತಕ್ಕದ್ದು. ಈ ಪ್ರದೇಶಗಳನ್ನು ಹೊರತುಪಡಿಸಿ ಇತರ ಎಲ್ಲಾ ಪ್ರದೇಶಗಳಲ್ಲಿ ಇರುವ ಕೈಗಾರಿಕೋಪಯೋಗಿ ನಿವೇಶನಗಳಿಗೆ ವಾಸೋಪಯೋಗಿ ನಿವೇಶನ ದರ ನಿಗದಿಪಡಿಸುವುದು.

9. ವಿಲ್ಲಾಮೆಂಟ್ ಮತ್ತು ಅಪಾರ್ಟ್‌ಮೆಂಟ್‌ಗಳ ಅಥವಾ ಯಾವುದೇ ದಸ್ತಾವೇಜಿನಲ್ಲಿ ಸೂಪರ್ ಬಿಲ್ಡ್‌ಫ್ ಏರಿಯಾ ದರಗಳನ್ನು ಅನ್ವಯಿಸುವಲ್ಲಿ ಓಪನ್ ಟೆರೇಸ್ / ಗಾರ್ಡನ್ ಏರಿಯಾ/ ಎಕ್ಸ್‌ಕ್ಲೂಸಿವ್ ಯೂಸೇಜ್ ಏರಿಯಾಗಳಿಗೆ 40% ರಷ್ಟು ಸೂಪರ್ ಬಿಲ್ಡ್‌ಫ್ ಏರಿಯಾ ದರಗಳನ್ನು ನಿಗದಿಪಡಿಸುವುದು.
10. **ಅನುಬಂಧ-3** ರಲ್ಲಿಯೆ ಆಪಾರ್ಟ್‌ಮೆಂಟ್ / ಫ್ಲಾಟ್ ದರಗಳು ಸೂಪರ್ ಬಿಲ್ಡ್‌ಫ್ ಏರಿಯಾದ ಪ್ರಾಥಮಿಕ ದರಗಳಾಗಿರುತ್ತವೆ.  
(only basic rate); ಅಪಾರ್ಟ್‌ಮೆಂಟಿನ ಒಟ್ಟು ಮೌಲ್ಯ = ಸೂಪರ್ ಬಿಲ್ಡ್‌ಫ್ ಏರಿಯಾದ ಪ್ರಾಥಮಿಕ ದರದ ಮೌಲ್ಯ (only basic rate)+ಹೆಚ್ಚುವರಿ ವಿಶೇಷ ಸೌಲಭ್ಯ ಗುಂಪಿನ ಮೌಲ್ಯ + ಹೆಚ್ಚುವರಿ ಅಂತಸ್ತಿನ ಮೌಲ್ಯ. **ಅನುಬಂಧ- 2** ರಲ್ಲಿಯೆ ಅಪಾರ್ಟ್‌ಮೆಂಟ್ ದರಗಳಿಗೆ ಹೆಚ್ಚುವರಿ ಅಂತಸ್ತಿನ ಮೌಲ್ಯ ಮಾತ್ರ ಅಳವಡಿಸಬೇಕು.
11. ಅನುಬಂಧ-2 ರಲ್ಲಿಯೆ ವಿಲ್ಲಾ / ರೋ ಹೌಸ್‌ಗಳ ದರಗಳು ವಿಲ್ಲಾ / ರೋ ಹೌಸ್‌ಗಳ ನಿವೇಶನದ ದರಗಳಾಗಿದ್ದು, ವಿಲ್ಲಾ / ರೋ ಹೌಸ್ ಒಟ್ಟು ಮೌಲ್ಯ =ವಿಲ್ಲಾ / ರೋ ಹೌಸ್‌ಗಳ ನಿವೇಶನ ದರದ ಮೌಲ್ಯ + ವಿಲ್ಲಾ / ರೋ ಹೌಸ್ ಕಟ್ಟಡದ ಮೌಲ್ಯ + ಹೆಚ್ಚುವರಿ ವಿಶೇಷ ಸೌಲಭ್ಯ ಗುಂಪಿನ ಮೌಲ್ಯ ಹೊಸದರಗಳನ್ನು ನಿಗದಿಪಡಿಸುವಲ್ಲಿ ಈ ಅಂಶಗಳನ್ನು ಪರಿಗಣಿಸಬೇಕು.
12. ನೋಂದಣಿ ಪೂರ್ವದಲ್ಲಿ ಹೊಸ ಬಡಾವಣೆ, ಬಹುಮಹಡಿ ಕಟ್ಟಡ, ಅಪಾರ್ಟ್‌ಮೆಂಟ್ / ವಿಲ್ಲಾ / ರೋ ಹೌಸ್ ಗಳು/ ವಿಲ್ಲಾಮೆಂಟ್ ಹೈಬ್ರಿಡ್ /ಇತರೆಗಳಿಗೆ ಅನುಬಂಧ 3 ರಲ್ಲಿಯೆ ಪ್ರಸ್ತಾವನೆಗಳನ್ನು ಹೊರತುಪಡಿಸಿ, ಉಳಿದ ಯಾವುದೇ ರೀತಿಯ ಯೋಜನೆಗಳು ಬಂದಲ್ಲಿ ಕೇಂದ್ರ ಮೌಲ್ಯ ಮಾಪನ ಸಮಿತಿಯಿಂದ ದರವನ್ನು ನಿಗದಿಪಡಿಸಿಕೊಳ್ಳತಕ್ಕದ್ದು.
13. ಸ್ಥಳೀಯ ಸಂಸ್ಥೆಗಳು ಉನ್ನತೀಕರಣಗೊಂಡಲ್ಲಿ / ಮೇಲ್ವರ್ಗಗೊಂಡ ದಿನಾಂಕದಿಂದ ಸಂಬಂಧಿಸಿದ ದರಗಳನ್ನು ಅಳವಡಿಸಬೇಕು. (ಉದಾ: ನಗರಸಭೆಯು ಮಹಾನಗರ ಪಾಲಿಕೆಯಾದಾಗ /ಪಟ್ಟಣ ಪುರಸಭೆಗಳು ನಗರಸಭೆಯಾದಾಗ / ಗ್ರಾಮ ಪಂಚಾಯ್ತಿಗಳು, ಪಟ್ಟಣ ಪಂಚಾಯ್ತಿಯಾಗಿ ಉನ್ನತೀಕರಣಗೊಂಡಲ್ಲಿ / ಮೇಲ್ವರ್ಗಗೊಂಡಾಗ ಸಂಬಂಧಿಸಿದ ಪಟ್ಟಣ ಪಂಚಾಯ್ತಿ/ಪುರಸಭೆ/ ನಗರಸಭೆ/ಮಹಾನಗರ ಪಾಲಿಕೆಯ ಕಟ್ಟಡ ದರಗಳನ್ನು ಅಳವಡಿಸಬೇಕು).
14. ಸ್ಥಿರಾಸ್ತಿಗಳ ಮಾರ್ಗಸೂಚಿ ದರಪಟ್ಟಿಯಲ್ಲಿನ ದರಗಳು ಜಾರಿಗೆ ಬಂದ ದಿನಾಂಕದಿಂದ ನಂತರ ನೋಂದಣಿಗೆ ಹಾಜರುಪಡಿಸುವ ದಸ್ತಾವೇಜುಗಳಿಗೂ ಪ್ರಕಟಣೆಗೊಂಡ ಪಟ್ಟಿಯಲ್ಲಿನ ಮೌಲ್ಯದಂತೆಯೇ ದರವನ್ನು ಪರಿಗಣಿಸತಕ್ಕದ್ದಾಗಿರುತ್ತದೆ. ಪ್ರಕಟಣೆಗೊಂಡ ದಿನಾಂಕದಿಂದ ಹಿಂದೆ ಬರೆಯಲಾದ ಪತ್ರಗಳೂ ಸಹ ಈ ಪಟ್ಟಿಯಲ್ಲಿನ ದರಗಳಂತೆ ಮೌಲ್ಯವನ್ನು ನಿರ್ಧರಿಸತಕ್ಕದ್ದಾಗಿರುತ್ತದೆ. ಹಾಗೆಯೇ ಕಾವೇರಿ-2 ತಂತ್ರಾಂಶದಲ್ಲಿ ಆನ್‌ಲೈನ್‌ನಲ್ಲಿ ದಿನಾಂಕ: 01-10-2023 ರಿಂದ ನೋಂದಣಿ ಮಾಡಿಕೊಳ್ಳುವ ದಸ್ತಾವೇಜುಗಳಿಗೆ ಹೊಸದಾಗಿ ನಿಗದಿಪಡಿಸಿರುವ ಸ್ಥಿರಾಸ್ತಿಗಳ ಮಾರ್ಗಸೂಚಿ ದರಪಟ್ಟಿಯಲ್ಲಿನ ದರಗಳಂತೆ ಮೌಲ್ಯವನ್ನು ನಿರ್ಧರಿಸತಕ್ಕದ್ದಾಗಿರುತ್ತದೆ. ತಪ್ಪಿದಲ್ಲಿ ಕರ್ನಾಟಕ ಮುದ್ರಾಂಕ ಕಾಯ್ದೆ, 1957ರ ಕಲಂ 45(ಎ)(1)ರ ಅಡಿಯಲ್ಲಿ ಕ್ರಮ ಜರುಗಿಸತಕ್ಕದ್ದು.
15. 1 ಚದರ ಮೀಟರ್=10.764 ಚದರ ಅಡಿಗಳು ಶುಲ್ಕ ಲೆಕ್ಕ ಹಾಕಲು ಉಪಯೋಗಿಸಬೇಕು.
16. Super built-up area in square meter-1.25 X Carpet Area in square meter.  
ಉದಾ:- ಒಂದು ಫ್ಲಾಟ್‌ನಲ್ಲಿ 120 ಚ.ಮೀ.ಕಾರ್ಪೆಟ್ ಏರಿಯಾ

ಸೂಪರ್ ಬಿಲ್ಡ್‌ಫ್ ಏರಿಯಾ, ಚದರ ಮೀಟರ್ = 1.25 X 120 = 150 ಚದರ ಮೀಟರ್ ಸೂಪರ್ ಬಿಲ್ಡ್‌ಫ್ ಏರಿಯಾ  
ದರಪಟ್ಟಿಯಲ್ಲಿರುವ ಅಪಾರ್ಟ್‌ಮೆಂಟ್‌ನ ಫ್ಲಾಟ್‌ನ ಸೂಪರ್ ಬಿಲ್ಡ್‌ಫ್ ಏರಿಯಾ ದರ ರೂ. 25000/- ಪ್ರತಿ ಚ.ಮೀ.  
ಫ್ಲಾಟ್‌ನ ಒಟ್ಟು ಮೌಲ್ಯ = 150 X 25000=37,50,000/-  
ಅಥವಾ  
ಫ್ಲಾಟ್‌ನ ಒಟ್ಟು ಮೌಲ್ಯ =(1.25 X120)X25000 =37,50,000/-

## 2. ಕೇಂದ್ರ ಮೌಲ್ಯ ಮಾಪನ ಸಮಿತಿ

ಮೌಲ್ಯಮಾಪನಕ್ಕೆ ಅನುಸರಿಸಬೇಕಾದ PWD ಪ್ರಸ್ತಾವಿತ ಕಟ್ಟಡಗಳ ದರಗಳು (ಲೋಕೋಪಯೋಗಿ ಇಲಾಖೆ ಪತ್ರ ದಿನಾಂಕ: 29-10-2018)

		ನೆಲಮಹಡಿ	ಮೇಲ್ಮಹಡಿ
		ಪ್ರತಿ ಚ.ಮೀ. ರೂಗಳಲ್ಲಿ	ಪ್ರತಿ ಚ.ಮೀ. ರೂಗಳಲ್ಲಿ
1	ಆರ್.ಸಿ.ಸಿ ಛಾವಣಿ, ಕಾಂಕ್ರೀಟ್/ಇಟ್ಟಿಗೆ ಗೋಡೆ, ಮಾರ್ಬಲ್, ನೆಲಹಾಸು, ತೇಗದ ಮರದ ಕಿಟಕಿ ಮತ್ತು ಬಾಗಿಲುಗಳು	18183	16298
2	ಆರ್.ಸಿ.ಸಿ ಛಾವಣಿ, ಇಟ್ಟಿಗೆ ಗೋಡೆ, ಗ್ರಾನೈಟ್ ನೆಲಹಾಸು, ತೇಗದ ಮರದ ಕಿಟಕಿ ಮತ್ತು ಬಾಗಿಲುಗಳು	16963	15300
3	ಆರ್.ಸಿ.ಸಿ ಛಾವಣಿ, ಕಾಂಕ್ರೀಟ್ / ಇಟ್ಟಿಗೆ ಗೋಡೆ, ವಿಟ್ರಿಫೈಡ್ ನೆಲಹಾಸು, ಹೊನ್ನೆಮರದ ಕಿಟಕಿ ಮತ್ತು ಬಾಗಿಲುಗಳು	14690	13000
4	ಆರ್.ಸಿ.ಸಿ ಛಾವಣಿ, ಕಾಂಕ್ರೀಟ್ / ಇಟ್ಟಿಗೆ ಗೋಡೆ, ಮೊಸಾಯಿಕ್/ ಪಾಲಿಷ್ಡ್/ ಸೆರಾಮಿಕ್/ ಶಾಹಬಾದ ಕಡಪ/ ಬೇತಮ್ ಚೆರ್ಲಿ/ ರೆಡಾಕ್ಸೈಡ್ ನೆಲಹಾಸು, ಕಾಡಿನ ಮರ/ ಉಕ್ಕಿನ ಕಿಟಕಿ ಮತ್ತು ಬಾಗಿಲುಗಳು.	14524	12584
5	ಮದ್ರಾಸ್ ತಾರಸಿ/ ಕಡಪ ತಾರಸಿ, ಮಂಗಳೂರು ಹೆಂಚು, ಇಟ್ಟಿಗೆ/ ಮಣ್ಣಿನ ಗೋಡೆ, ಎ.ಸಿ.ಶೀಟ್ ಛಾವಣಿ, ರೆಡಾಕ್ಸೈಡ್ ನೆಲಹಾಸು, ಕಾಡಿನ ಮರದ ಕಿಟಕಿ ಮತ್ತು ಬಾಗಿಲುಗಳು	11518	10064

**ಷರಾ:** 1. ಮೇಲ್ಕಂಡ ದರಗಳಲ್ಲಿ ಕನಿಷ್ಠ ನಾಗರಿಕ ಸೌಲಭ್ಯಗಳಾದ ಕುಡಿಯುವ ನೀರು, ಒಳಚರಂಡಿ/ನೈರ್ಮಲೀಕರಣ ಹಾಗೂ ವಿದ್ಯುತ್ ವೆಚ್ಚಗಳು ಒಳಗೊಂಡಿರುತ್ತವೆ.

2. ತಳಮಹಡಿ ಕಟ್ಟಡ (cellar, partial cellar& stilt) ಪಾರ್ಕಿಂಗ್‌ಗಾಗಿ/ವಾಹನ ನಿಲುಗಡೆಗಾಗಿ ನಿರ್ಮಿಸಿದ ಕಟ್ಟಡಕ್ಕೆ ನೆಲಮಹಡಿಯ ಕಟ್ಟಡದ ದರದ ಶೇಕಡ 66.00 ರಷ್ಟು(2/3) ದರಗಳನ್ನು ಅಳವಡಿಸಿಕೊಳ್ಳಬೇಕು.

3. ಬಿ.ಎಂ.ಆರ್.ಡಿ.ಎ ವ್ಯಾಪ್ತಿಗೆ ಶೇ 3.00 ರಷ್ಟು ಏರಿಯಾ ವೇಟೇಜ್ (Weightage) ಸೇರಿದ ಮೇಲ್ಕಂಡ ದರಗಳಾಗಿರುತ್ತದೆ. ಈ ದರಗಳಿಗೆ ಜಿ.ಎಸ್.ಟಿ ಸೇರಿರುವುದಿಲ್ಲ.

### 3. ವಾಹನ ನಿಲ್ದಾಣ ದರಗಳು

ಕ್ರ.ಸಂ	ಸ್ವತ್ತಿನ ಒಟ್ಟು ಮೌಲ್ಯ ಅ) ನಿವೇಶನ ಮತ್ತು ಕಟ್ಟಡದ ಸ್ವತ್ತುಗಳಿಗೆ ಆ) ಅಪಾರ್ಟ್‌ಮೆಂಟ್ ಕಟ್ಟಡಗಳಿಗೆ (ಸೂಪರ್ ಬಿಲ್ಡಿಂಗ್ ಮೌಲ್ಯ + ಹೆಚ್ಚುವರಿ ಅಂತಸ್ತಿನ ಮೌಲ್ಯ + ಹೆಚ್ಚುವರಿ ವಿಶೇಷ ಸೌಲಭ್ಯ)	ಮೇಲ್ವಾವಣಿಯುಳ್ಳ	ಮೇಲ್ವಾವಣಿ ರಹಿತ
		(Covered Car parking )	(Open Car parking)
1	ರೂ.50,00,000/- ವರೆಗೆ	ರೂ. 2,00,000	ರೂ. 1,85,000
2	ರೂ.50,00,001/- ರಿಂದ ರೂ.1,00,00,000/- ವರೆಗೆ	ರೂ. 2,50,000	ರೂ. 2,00,000
3	ರೂ.1,00,00,001/-ರಿಂದ ಮೇಲ್ಪಟ್ಟು	ರೂ. 3,00,000	ರೂ. 2,50,000

### 4. ಅಪಾರ್ಟ್‌ಮೆಂಟ್/ಫ್ಲಾಟ್‌ಗಳ ಮೇಲಂತಸ್ತುಗಳಿಗೆ ಹೆಚ್ಚುವರಿ ದರ ನಿಗದಿಪಡಿಸುವ ಬಗ್ಗೆ.

ಕ್ರ. ಸಂ	ಅಂತಸ್ತುಗಳು	ಶೇಕಡಾವಾರು ಹೆಚ್ಚುವರಿ	ಕ್ರ. ಸಂ	ಅಂತಸ್ತುಗಳು	ಶೇಕಡಾವಾರು ಹೆಚ್ಚುವರಿ
1	ನಲ ಅಂತಸ್ತಿನಿಂದ 5 ಅಂತಸ್ತಿನ ವರೆಗೆ	ಯಾವುದೇ ಹೆಚ್ಚುವರಿ ದರ ಇಲ್ಲ.	7	11ನೇ ಅಂತಸ್ತಿಗೆ	ಸೂಪರ್ ಬಿಲ್ಡಿಂಗ್ ಏರಿಯಾದ ಮೌಲ್ಯ+ 3.0%
2	6ನೇ ಅಂತಸ್ತಿಗೆ	ಸೂಪರ್ ಬಿಲ್ಡಿಂಗ್ ಏರಿಯಾದ ಮೌಲ್ಯ+ 0.5%	8	12ನೇ ಅಂತಸ್ತಿಗೆ	ಸೂಪರ್ ಬಿಲ್ಡಿಂಗ್ ಏರಿಯಾದ ಮೌಲ್ಯ+ 3.5%
3	7ನೇ ಅಂತಸ್ತಿಗೆ	ಸೂಪರ್ ಬಿಲ್ಡಿಂಗ್ ಏರಿಯಾದ ಮೌಲ್ಯ+ 1.0%	9	13ನೇ ಅಂತಸ್ತಿಗೆ	ಸೂಪರ್ ಬಿಲ್ಡಿಂಗ್ ಏರಿಯಾದ ಮೌಲ್ಯ+ 4.0%
4	8ನೇ ಅಂತಸ್ತಿಗೆ	ಸೂಪರ್ ಬಿಲ್ಡಿಂಗ್ ಏರಿಯಾದ ಮೌಲ್ಯ+ 1.5%	10	14ನೇ ಅಂತಸ್ತಿಗೆ	ಸೂಪರ್ ಬಿಲ್ಡಿಂಗ್ ಏರಿಯಾದ ಮೌಲ್ಯ+ 4.5%
5	9ನೇ ಅಂತಸ್ತಿಗೆ	ಸೂಪರ್ ಬಿಲ್ಡಿಂಗ್ ಏರಿಯಾದ ಮೌಲ್ಯ+ 2.0%	11	15ನೇ ಅಂತಸ್ತು ಮತ್ತು ಮೇಲ್ಪಟ್ಟು	ಸೂಪರ್ ಬಿಲ್ಡಿಂಗ್ ಏರಿಯಾದ ಮೌಲ್ಯ+ 5.0%
6	10ನೇ ಅಂತಸ್ತಿಗೆ	ಸೂಪರ್ ಬಿಲ್ಡಿಂಗ್ ಏರಿಯಾದ ಮೌಲ್ಯ+ 2.5%			

ಅಪಾರ್ಟ್‌ಮೆಂಟ್ / ಫ್ಲಾಟ್ ಮೇಲಂತಸ್ತುಗಳಿಗೆ ಹೆಚ್ಚುವರಿ ದರ ನಿಗದಿಪಡಿಸುವ ಬಗ್ಗೆ. (ಉದಾಹರಣೆ: 30,00,000 ಮೌಲ್ಯದ (1000 ಚದರ ಮೀಟರ್ X ರೂ.3000 ಪ್ರತಿ ಚದರ ಮೀಟರ್‌ಗೆ) ಅಪಾರ್ಟ್‌ಮೆಂಟ್‌ಗೆ ಮೇಲ್ಪಟ್ಟ ದರಗಳಂತೆ ಅಗುವ ಹೆಚ್ಚುವರಿ ಮೌಲ್ಯ).

ಕ್ರ. ಸಂ	ಅಂತಸ್ತುಗಳು	ಶೇಕಡಾವಾರು	ಕ್ರ. ಸಂ	ಅಂತಸ್ತುಗಳು	ಶೇಕಡಾವಾರು
1	ನೆಲ ಅಂತಸ್ತಿನಿಂದ ಯಿಂದ 5 ಅಂತಸ್ತು	30,00,000+ ಯಾವುದೇ ಹೆಚ್ಚುವರಿ ದರ ಇಲ್ಲ.	7	11ನೇ ಅಂತಸ್ತು	30,00,000+(30,00,000 X 3.0%)=30,90,000/-
2	6ನೇ ಅಂತಸ್ತು	30,00,000+(30,00,000 X 0.5%)=30,15,000/-	8	12ನೇ ಅಂತಸ್ತು	30,00,000+(30,00,000 X 3.5%)=31,05,000/-
3	7ನೇ ಅಂತಸ್ತು	30,00,000+(30,00,000 X 1.0%)=30,30,000/-	9	13ನೇ ಅಂತಸ್ತು	30,00,000+(30,00,000 X 4.0%)=31,20,000/-
4	8ನೇ ಅಂತಸ್ತು	30,00,000+(30,00,000 X 1.5%)=30,45,000/-	10	14ನೇ ಅಂತಸ್ತು	30,00,000+(30,00,000 X 4.5%)=31,35,000/-
5	9ನೇ ಅಂತಸ್ತು	30,00,000+(30,00,000 X 2.0%)= 30,60,000/-	11	15ನೇ ಅಂತಸ್ತು ಮತ್ತು ಮೇಲ್ಪಟ್ಟು	30,00,000+(30,00,000 X 5.0%)=31,50,000/-
6	10ನೇ ಅಂತಸ್ತು	30,00,000+(30,00,000 X 2.5%)=30,75,000/-			

5. ಅಪಾರ್ಟ್‌ಮೆಂಟ್/ವಿಲ್ಲಾ/ವಿಲ್ಲಾ ಮೆಂಟ್/ ಟೀನಮೆಂಟ್/ ಗೇಟೆಡ್ ಕಮ್ಯೂನಿಟಿ ಹೌಸ್‌ಗಳ ವಿಶೇಷ ಸವಲತ್ತುಗಳಿಗಾಗಿ ಈ ಕೆಳಕಂಡಂತೆ ಹೆಚ್ಚುವರಿ ದರ ನಿಗದಿಪಡಿಸುವುದು.

1) ವಿನಾಯಿತಿ ನೀಡಲಾಗಿರುವ ಗುಂಪಿನೊಂದಿಗೆ ಯಾವುದೇ 4 ಕೆಳಕಂಡ ಗುಂಪುಗಳ ವಿಶೇಷ ಸವಲತ್ತುಗಳು ಇದ್ದಲ್ಲಿ.	ಆಯಾ ಪ್ರದೇಶದ / ರಸ್ತೆಯ ಸೂಪರ್‌ಬಿಲ್ಡಿಂಗ್ ಏರಿಯಾದ ದರ ಮಾತ್ರ.
1) ಪ್ರತಿ ಹೆಚ್ಚುವರಿ ಕೆಳಕಂಡ ಗುಂಪುಗಳ ವಿಶೇಷ ಸವಲತ್ತುಗಳು ಇದ್ದಲ್ಲಿ.	ಆಯಾ ಪ್ರದೇಶದ / ರಸ್ತೆಯ ಸೂಪರ್‌ಬಿಲ್ಡಿಂಗ್ ಏರಿಯಾದ ದರ ಅನ್ವಯಿಸಿದ ಸ್ವತ್ತಿನ ಒಟ್ಟು ಮೌಲ್ಯ (Including higher floor additional rate but excluding Car Parking rate)+ಶೇಕಡಾ 0.75% ರಷ್ಟು ಹೆಚ್ಚುವರಿ ದರ. (ಅಂದರೆ 5 ಗುಂಪುಗಳಿಗೆ - 0.75%, 6 ಗುಂಪುಗಳಿಗೆ 1.5%, 7 ಗುಂಪುಗಳಿಗೆ 2.25%, 8 ಗುಂಪುಗಳಿಗೆ 3%, 9 ಗುಂಪುಗಳಿಗೆ 3.75%, 10 ಗುಂಪುಗಳಿಗೆ 4.5%, 11 ಗುಂಪುಗಳಿಗೆ 5.25%, 12 ಗುಂಪುಗಳಿಗೆ 6%, 13 ಗುಂಪುಗಳಿಗೆ 6.75%, 14 ಮತ್ತು ಹೆಚ್ಚುವರಿ ಗುಂಪಿನ ಸೌಲಭ್ಯಗಳಿಗೆ ಗರಿಷ್ಠ 7.5%).



**6. 2023-24 ನೇ ಸಾಲಿನ ಮಾರ್ಗಸೂಚಿ ದರಪಟ್ಟಿಯ ಅನುಬಂಧ-3 ಅನ್ನು ಅನುಷ್ಠಾನಗೊಳಿಸುವಲ್ಲಿ ಹಳೆಯ ಅಪಾರ್ಟ್‌ಮೆಂಟ್‌ಗಳಲ್ಲಿ ಸುಮಾರು \*ಹತ್ತು ವರ್ಷಗಳಿಗೂ ಹೆಚ್ಚು ಹಳೆಯದಾದ ಅಪಾರ್ಟ್‌ಮೆಂಟ್‌ಗಳ ಮಾರ್ಗಸೂಚಿ ದರ ನಿಗದಿಪಡಿಸುವ ಪ್ರಸ್ತಾವನೆಗೆ ಸಂಬಂಧಿಸಿದಂತೆ:**

ಸಾಮಾನ್ಯವಾಗಿ ಅಪಾರ್ಟ್‌ಮೆಂಟ್ ನಿರ್ಮಾಣವಾದ \*ಹತ್ತು ವರ್ಷಗಳ ನಂತರ (ಸಕ್ಷಮ ಪ್ರಾಧಿಕಾರದಿಂದ ಮಂಜೂರಾದ ನಕ್ಷೆ, Occupancy Certificate ಇತ್ಯಾದಿ ದಾಖಲೆಗಳ ಪ್ರಕಾರ) ಶೇ. 95 ಕ್ಕೂ ಹೆಚ್ಚಿನ ಫ್ಲಾಟ್‌ಗಳು ಖರೀದಿಸಲಾಗಿದ್ದು, ಪುನಃ ಎರಡನೇ ಬಾರಿ ನೋಂದಣಿಗಾಗಿ ಬರುತ್ತಿರುವುದು ಕಂಡುಬರುತ್ತದೆ, ಇಂತಹ ಸಂದರ್ಭದಲ್ಲಿ ಖರೀದಿದಾರರು ಅಥವಾ ಮಾರಾಟಗಾರರು ನಿವೇಶನದ ವಿಸ್ತೀರ್ಣ ಷೆಡ್ಯೂಲ್-ಎ ರಂತೆ 500 ಚ.ಮೀ. ಗೂ ಹೆಚ್ಚು ಇದ್ದಲ್ಲಿ ಕೇಂದ್ರ ಮೌಲ್ಯಮಾಪನ ಸಮಿತಿಗೆ ದರ ನಿಗದಿಪಡಿಸಲು ಅಗತ್ಯ ದಾಖಲೆ ಪ್ರತಿಗಳೊಂದಿಗೆ ಪ್ರಸ್ತಾವನೆ ಸಲ್ಲಿಸಿ ಮಾರ್ಗಸೂಚಿ ದರ ನಿಗದಿಪಡಿಸಿಕೊಳ್ಳಲು ಸಾರ್ವಜನಿಕರಿಗೆ (Single Purchaser/ ಏಕ ಖರೀದಿದಾರರಿಗೆ) ತೊಂದರೆ ಆಗದಂತೆ \*ಹತ್ತು ವರ್ಷಗಳಿಗೂ ಹೆಚ್ಚು ಹಳೆಯದಾದ ಅಪಾರ್ಟ್‌ಮೆಂಟ್‌ಗಳಿಗೆ ಮಾತ್ರ ಅನ್ವಯವಾಗುವಂತೆ ಸೂಕ್ತ ದಾಖಲೆಗಳನ್ನು (ಸಕ್ಷಮ ಪ್ರಾಧಿಕಾರದಿಂದ ನೀಡುವ ಕಟ್ಟಡ ಪರವಾನಿಗೆ ನಕ್ಷೆ, ಪ್ರಾರಂಭಿಕ ಪ್ರಮಾಣ ಪತ್ರ, ಸ್ವಾಧೀನ ಅನುಭವ ಪ್ರಮಾಣ ಪತ್ರ ಇತ್ಯಾದಿ) ಪರಿಶೀಲಿಸಿ 2017-18 ನೇ ಸಾಲಿನ ಮಾರ್ಗಸೂಚಿ ದರಪಟ್ಟಿಯ ಅನುಬಂಧ-3 ರನ್ವಯ (ಷೆಡ್ಯೂಲ್-ಎ ವಿಸ್ತೀರ್ಣದ ಮಿತಿ ಇಲ್ಲದಂತೆ) ಕೋಷ್ಠಕವನ್ನು ಮತ್ತು ವಿಶೇಷ ಸೂಚನೆಯ ಅಂಶಗಳನ್ನು ಉಪಯೋಗಿಸಿಕೊಂಡು ಕಟ್ಟಡದ ನೋಂದಣಿ ಮೌಲ್ಯ ನಿರ್ಧರಿಸಲು ಈ ಕೆಳಕಂಡ ಷರತ್ತುಗಳಿಗೆ ಒಳಪಟ್ಟಿರುತ್ತದೆ.

- ರೆಡಿರೆಕನರ್ ದರಕ್ಕೆ ಕಡಿಮೆ ಇಲ್ಲದಂತೆ ವಿಶೇಷ ಸೌಲಭ್ಯಗಳ ಹೆಚ್ಚುವರಿ ದರವನ್ನು ಅಳವಡಿಸಿಕೊಂಡು ಮಾರ್ಗಸೂಚಿ ದರ ನಿಗದಿಪಡಿಸುವುದು.
- ಪ್ರತಿ ಮಾಹೆಯಲ್ಲಿ ಪ್ರಸ್ತಾವಿತ ಅಪಾರ್ಟ್‌ಮೆಂಟ್‌ಗೆ ನಿಗದಿಪಡಿಸಿದ ಮಾರ್ಗಸೂಚಿ ದರ, (ಗ್ರಾಮ, PID ನಂ, ಸರ್ವೆ ನಂ, ಖಾತಾ ನಂ, ರೇರಾ ಸಂಖ್ಯೆ) ಈ ಎಲ್ಲಾ ವಿವರಗಳನ್ನು ಒಳಗೊಂಡ ಮಾಹಿತಿಯನ್ನು ಕೇಂದ್ರ ಮೌಲ್ಯ ಮಾಪನ ಸಮಿತಿಗೆ ಸಲ್ಲಿಸಿ ಘಟನೋತ್ತರ ಮಂಜೂರಾತಿ ಪಡೆದು, ರಾಜ್ಯಪತ್ರದಲ್ಲಿ ಪ್ರಕಟಿಸಿಕೊಳ್ಳತಕ್ಕದ್ದು.
- ನಿಗದಿಪಡಿಸಿದ ಅಪಾರ್ಟ್‌ಮೆಂಟ್‌ನ ಮಾರ್ಗಸೂಚಿ ದರವನ್ನು (ರಾಜ್ಯ ಪತ್ರದಲ್ಲಿರುವಂತೆ) ಗಣಕಶಾಖೆಯಲ್ಲಿ ಕಾವೇರಿ ತಂತ್ರಾಂಶದಲ್ಲಿ ಅಳವಡಿಸಿಕೊಳ್ಳತಕ್ಕದ್ದು.

**ಸೂಚನೆ:** \* ನೋಂದಣಿ ಸಮಯದಲ್ಲಿ ಹಾಜರುಪಡಿಸುವ ದಾಖಲೆಗಳಂತೆ ಪ್ರಸ್ತಾವಿತ ಕಟ್ಟಡವು ಸಕ್ಷಮ ಪ್ರಾಧಿಕಾರವು ನೀಡಿರುವ ದಾಖಲೆಗಳಂತೆ ಹತ್ತು ವರ್ಷ ಹಳೆಯದಾಗಿರತಕ್ಕದ್ದು.

**List of Special Amenities provided for Apartments / Villas / Villaments / Tenament / Gated Community Houses.**

(Select the amenities by underlining the same and put ✓ mark in column no 3).

Group No	Special Amenities / Facilities /Benefits	✓ Mark
1	2	3
<b>Exempted</b>	a) Rain Water Harvesting, Solar Power, Solar water heater, Fire fighting, Fire Prevention, Green Building concept low carbon material usage and similar types of amenities. b) Sewage treatment plant, solid waste management, individual garbage chute, Reflective roofs, water recycling / reuse Plants. (These amenities is fully exempted)	
1	Club house, Community hall, Conference hall, party hall, Card room, Reading room, library, Banquet hall, party area, party lawn and similar types of amenities.	
2	Jogging track, Running track, Cycling track, Walking track, Pebble pathway, Reflexology path and similar types of amenities.	
3	Children play area, tot lot, children game area, Garden, Water body, Decorative pool, Plantation Garden, Barbeque pits, crèche, landscape area, fountain and similar types of amenities.	
4	Canteen, Mall, Commercial space, ATM, Bank, Hopcom, Janatha Bazar, Nandini Milk outlet, Provision store, Parlor, Cafeteria, Super market, Plaza and similar types of amenities.	
5	All type of outdoor play area, Badminton, Tennis, Basket ball, Volly ball, Base ball, Cricket, Foot ball, Hockey and similar types of amenities.	
6	All type of indoor game area, squash, snooker, Table tennis, carom room, Indoor games area and similar types of amenities.	
7	Swimming pool indoor, Kids pool, wading pool, aqua gym and similar types of amenities.	
8	Cargo lift, elevator, Mechanical lift for car park, High speed elevator and similar types of amenities.	

Group No	Special Amenities / Facilities /Benefits	✓ Mark
1	2	3
9	Surveillance of common area, manned security with video surveillance intelligent security, Motion sensor based lighting multi camera security, CCTV, Gated community, Intercom, Wifi Internet parlor, Video conference facility, Generator, UPS, Kiosk, Visitor Tracking system and similar types of amenities.	
10	Helipad, Golf field.	
11	Outdoor Amphitheatre, Open air theatre, Open stage and similar types of amenities.	
12	Health clinic, Ayurvedic parlor, Massage parlour, Beauty parlour, Spa, Aerobics, Yoga meditation, Unisex parlour, Steam & Sauna Jacuzzi, Gym, Day care center, Health club and similar types of amenities.	
13	Indoor Amphi theatre, Dance & Karaoke hall, Drama stage, Home theater hall.	
14	Home automation, smart home, IP door lock, prepaid power supply, piped cooking gas supply, gas bank, gas detector.	

**ಸೂಚನೆ :** ಅಪಾರ್ಟ್‌ಮೆಂಟ್/ಪ್ಲಾಟ್/ವಿಲ್ಲಾ/ವಿಲ್ಲಾಪುಂಟ್ಸ್/ರೋ ಹೌಸ್ ಇತ್ಯಾದಿಗಳ ನೋಂದಣಿ ಸಮಯದಲ್ಲಿ ದಸ್ತಾವೇಜಿನೊಂದಿಗೆ ಕರ್ನಾಟಕ ಮುದ್ರಾಂಕ ಕಾಯ್ದೆ ಅಪಮೌಲ್ಯ ತಡೆಗಟ್ಟುವ ನಿಯಮಾವಳಿ 1977 ರ ಪ್ರಕಾರ ಎಲ್ಲಾ ಮಾಹಿತಿಯನ್ನು ನೀಡಲು ಸೂಚಿಸಿದೆ.

ಅಧ್ಯಕ್ಷರು, ಕೇಂದ್ರ ಮೌಲ್ಯ ಮಾಪನ ಸಮಿತಿ, ಬೆಂಗಳೂರು ಇವರ ಆದೇಶದ ಮೇರೆಗೆ,

ಸವಿತಾಲಕ್ಷ್ಮೀ ಪಿ ಬೆಳಗಲಿ  
ಸದಸ್ಯ ಕಾರ್ಯದರ್ಶಿ.  
ಕೇಂದ್ರ ಮೌಲ್ಯ ಮಾಪನ ಸಮಿತಿ, ಬೆಂಗಳೂರು.

## ಅನುಬಂಧ-2

ಜಯನಗರ ಉಪನೋಂದಣಿ ಕಛೇರಿ ವ್ಯಾಪ್ತಿಯ ಸ್ಥಿರಾಸ್ತಿಗಳ ಅಂದಾಜು ಮಾರುಕಟ್ಟೆ ಮೌಲ್ಯದ ಮಾರ್ಗಸೂಚಿ ದರಪಟ್ಟಿ 2023-24				
ಕ್ರ.ಸಂ	ಹೋಬಳಿ / ಗ್ರಾಮ / ಪ್ರದೇಶ	Hobli/ Village / Area	ಸಕ್ಷಮ ಪ್ರಾಧಿಕಾರ / ಸ್ಥಳೀಯ ಸಂಸ್ಥೆಯ ವಸತಿ ನಿವೇಶನ ದರ	ಸಕ್ಷಮ ಪ್ರಾಧಿಕಾರ/ಸ್ಥಳೀಯ ಸಂಸ್ಥೆಯಿಂದ ಅನುಮೋದಿತ ವಸತಿ ನಿವೇಶನದಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್ಸ್ ಮತ್ತು ಫ್ಲಾಟ್‌ಗಳ ದರ
			ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡಿಂಗ್ ಏರಿಯಾಗೆ ರೂ.ಗಳಲ್ಲಿ
	ಜಯನಗರ 1 ನೇ ಬ್ಲಾಕ್	<b>Jayanagar 1st Block</b>		
1	(ಆಶೋಕ ಪಿಲ್ಲರ್ ರಸ್ತೆಯಿಂದ ಆರ್.ವಿ.ಟೀಚರ್ಸ್ ಕಾಲೇಜ್ ವರೆಗೆ)10ನೇ ಮುಖ್ಯರಸ್ತೆ	(Ashoka Pillar Road to R V Teachers College) 10th Main Road	<b>165000</b>	
2	(ಆಶೋಕ ಪಿಲ್ಲರ್ ರಸ್ತೆಯಿಂದ ಆರ್.ವಿ.ಟೀಚರ್ಸ್ ಕಾಲೇಜ್ ವರೆಗೆ)10ನೇ ಮುಖ್ಯರಸ್ತೆ-ವಾಣಿಜ್ಯ ನಿವೇಶನದ ದರ	(Ashoka Pillar Road to R V Teachers College) 10th Main Road - Commercial Site Rate	<b>342000</b>	
3	ಆಶೋಕ ಪಿಲ್ಲರ್ ರಸ್ತೆಯಿಂದ ಮಾಧವನ್ ಪಾರ್ಕ್ ಸರ್ಕಲ್ ತನಕ(100 ಅಡಿರಸ್ತೆ)	Ashoka Pillar Road to Madhavan Park Circle (100 feet Road)	<b>183000</b>	
4	ಆಶೋಕ ಪಿಲ್ಲರ್ ರಸ್ತೆಯಿಂದ ಮಾಧವನ್ ಪಾರ್ಕ್ ಸರ್ಕಲ್ ತನಕ(100 ಅಡಿರಸ್ತೆ) - ವಾಣಿಜ್ಯ ನಿವೇಶನದ ದರ	Ashoka Pillar Road to Madhavan Park Circle (100 feet Road)- Commercial Site Rate	<b>342000</b>	
5	100 ಅಡಿರಸ್ತೆ	100 Feet Road	<b>183000</b>	
6	100 ಅಡಿರಸ್ತೆ - ವಾಣಿಜ್ಯ ನಿವೇಶನದ ದರ	100 Feet Road-Commercial Site Rate	<b>342000</b>	
7	1 ರಿಂದ 9 ನೇ ಮುಖ್ಯ ರಸ್ತೆಗಳು	1 to 9 th Main Road	<b>126500</b>	
8	10 ನೇ ಎ,ಬಿ,ಸಿ ಮುಖ್ಯ ರಸ್ತೆಗಳು	10th A, B, C Main Road	<b>126500</b>	
9	10 ನೇ ಡಿ,ಇ, ಮುಖ್ಯ ರಸ್ತೆಗಳು	10th D, E Main Road	<b>126500</b>	
10	1ನೇ ಅಡ್ಡ ರಸ್ತೆ	1st Cross Road	<b>121000</b>	
11	2, 3, 4, ಮತ್ತು 9ನೇ ಅಡ್ಡ ರಸ್ತೆಗಳು	2,3,4 and 9th Cross Road	<b>121000</b>	
12	5, 6, 7, ಮತ್ತು 8ನೇ ಅಡ್ಡ ರಸ್ತೆಗಳು	5,6,7 and 8th Cross Road	<b>121000</b>	
13	1ನೇ ಬ್ಲಾಕ್ ಜಯನಗರ ಇತರೆ ಮುಖ್ಯ ರಸ್ತೆಗಳು	Others Main Road 1st Block Jayanagar	<b>152000</b>	
14	ಇತರೆ ಅಡ್ಡ ರಸ್ತೆಗಳು 1ನೇ ಬ್ಲಾಕ್ ಜಯನಗರ	Others Cross Road 1st Block Jayanagar	<b>126500</b>	
15	ಆಲ್ಫನ್ ರೆಸಿಡೆನ್ಸಿ	Alfan Residency		<b>101000</b>
16	ಇಬ್ಬನಿ	Ibbani		<b>101000</b>
17	ಆರ್.ಕೆ. ಅಶೋಕ ಪಾರ್ಕ್ ಹೈಟ್ಸ್ ಅಪಾರ್ಟ್‌ಮೆಂಟ್ಸ್	R K Ashoka Park Hieghts Apartment		<b>90000</b>

	ಜಯನಗರ 2 ನೇ ಬ್ಲಾಕ್	Jayanagar 2nd Block		
18	ಆಶೋಕ ಪಿಲ್ಲರ್ ರಸ್ತೆಯಿಂದ ಆರ್.ವಿ.ಟೀಚರ್ಸ್ ಕಾಲೇಜ್ ವರೆಗೆ	Ashoka Pillar Road to R V Teachers College	<b>183000</b>	
19	ಆಶೋಕ ಪಿಲ್ಲರ್ ರಸ್ತೆಯಿಂದ ಆರ್.ವಿ.ಟೀಚರ್ಸ್ ಕಾಲೇಜ್ ವರೆಗೆ-ವಾಣಿಜ್ಯ ನಿವೇಶನದ ದರ-ವಾಣಿಜ್ಯ ನಿವೇಶನದ ದರ	Ashoka Pillar Road to R V Teachers College-Commercial Site Rate	<b>342000</b>	
20	ಆಶೋಕ ಪಿಲ್ಲರ್ ರಸ್ತೆಯಿಂದ ಮಾಧವನ್ ಪಾರ್ಕ್ ಸರ್ಕಲ್ ತನಕ (10 ನೇ ಮುಖ್ಯ ರಸ್ತೆ)100 ಅಡಿರಸ್ತೆ	Ashoka Pillar Road to Madhavan Park Circle (10th Main Road)100 feet Road	<b>183000</b>	
21	ಆಶೋಕ ಪಿಲ್ಲರ್ ರಸ್ತೆಯಿಂದ ಮಾಧವನ್ ಪಾರ್ಕ್ ಸರ್ಕಲ್ ತನಕ (10 ನೇ ಮುಖ್ಯ ರಸ್ತೆ)100 ಅಡಿರಸ್ತೆ - ವಾಣಿಜ್ಯ ನಿವೇಶನದ ದರ	Ashoka Pillar Road to Madhavan Park Circle (10th Main Road)100 feet Road-Commercial Site Rate	<b>342000</b>	
22	4 ನೇ ಮುಖ್ಯ ರಸ್ತೆ (ಆರ್ ವಿ ರಸ್ತೆ)	4th Main Road (R V Road)	<b>183000</b>	
23	4 ನೇ ಮುಖ್ಯ ರಸ್ತೆ (ಆರ್ ವಿ ರಸ್ತೆ)-ವಾಣಿಜ್ಯ ನಿವೇಶನದ ದರ	4th Main Road (R V Road)-Commercial Site Rate	<b>342000</b>	
24	5, 6, 7 ಮತ್ತು 8 ನೇ ಮುಖ್ಯ ರಸ್ತೆಗಳು	5,6,7, and 8th Main Road	<b>126500</b>	
25	9 ನೇ ಮುಖ್ಯ ರಸ್ತೆ	9th Main Road	<b>126500</b>	
26	ಸೌತ್ ಎಂಡ್ ಸರ್ಕಲ್ ನಿಂದ ಮಾಧವನ್ ಪಾರ್ಕ್ ಸರ್ಕಲ್ ತನಕ(ಸೌತ್ ಎಂಡ್ ರಸ್ತೆ)	South End Circle to Madhavan Park Circle (South End Road)	<b>183500</b>	
27	ಸೌತ್ ಎಂಡ್ ಸರ್ಕಲ್ ನಿಂದ ಮಾಧವನ್ ಪಾರ್ಕ್ ಸರ್ಕಲ್ ತನಕ(ಸೌತ್ ಎಂಡ್ ರಸ್ತೆ)-ವಾಣಿಜ್ಯ ನಿವೇಶನದ ದರ	South End Circle to Madhavan Park Circle (South End Road)-Commercial Site Rate	<b>342000</b>	
28	ಕನಕನ ಪಾಳ್ಯ	Kanakana Palya	<b>58000</b>	
29	ದಾಸರ ಕಾಲೋನಿ	Dasara Colony	<b>58000</b>	
30	ಅಂಡಾಲ್ ದೇವಸ್ಥಾನದ ರಸ್ತೆ	Andal Temple Road	<b>58000</b>	
31	ಗುರುತ್ತಮನ ಪಾರ್ಕ್ 1ನೇ ಮತ್ತು 2ನೇ ಆಡ್ಡ ರಸ್ತೆ/ಆಚಾರ್ಯ ಲೇ ಔಟ್	Guruthamma Park 1st and 2nd Cross Road/ Acharya Layout	<b>58000</b>	
32	ಸೌತ್ ಎಂಡ್ ವೃತ್ತದಿಂದ ಆರ್.ವಿ.ಟೀಚರ್ಸ್ ಕಾಲೇಜ್ ವರೆಗೆ	South End Circle to R V Teachers College	<b>183500</b>	
33	ಸೌತ್ ಎಂಡ್ ವೃತ್ತದಿಂದ ಆರ್.ವಿ.ಟೀಚರ್ಸ್ ಕಾಲೇಜ್ ವರೆಗೆ-ವಾಣಿಜ್ಯ ನಿವೇಶನದ ದರ	South End Circle to R V Teachers College-Commercial Site Rate	<b>342000</b>	
34	ಮಾಧವನ್ ಪಾರ್ಕ್ ವೃತ್ತದಿಂದ ಸೌತ್ ಎಂಡ್ ರಸ್ತೆವರೆಗೆ	Madhavan Park Circle to South End Road	<b>183500</b>	
35	ಮಾಧವನ್ ಪಾರ್ಕ್ ವೃತ್ತದಿಂದ ಸೌತ್ ಎಂಡ್ ರಸ್ತೆವರೆಗೆ-ವಾಣಿಜ್ಯ	Madhavan Park Circle to South End Road- Commercial Site Rate	<b>342000</b>	

	ನಿವೇಶನದ ದರ			
36	ಕನಕನ ಪಾಳ್ಯ ಸ್ಲಂ	Kanakana Palya Slum	<b>48500</b>	
37	ಇತರೆ ಮುಖ್ಯ ರಸ್ತೆಗಳು 2ನೇ ಬ್ಲಾಕ್ ಜಯನಗರ	Other Main Roads 2nd Block Jayanagar	<b>175500</b>	
38	ಇತರೆ ಅಡ್ಡ ರಸ್ತೆಗಳು 2ನೇ ಬ್ಲಾಕ್ ಜಯನಗರ	Other Cross Roads 2nd Block Jayanagar	<b>126500</b>	
39	ಕುಮಾರ ಆಶ್ರಯ ಅಪಾರ್ಟ್‌ಮೆಂಟ್	Kumara Ashraya Apartment		<b>113000</b>
40	ಬ್ರಿಗೇಡ್ ಬಿಸಿನೆಸ್ ಸೂಟ್ಸ್	Brigade Business Suits		<b>113000</b>
41	ಶ್ರೀ ಬಾಲಾಜಿ ಎನ್‌ಕ್ಲೇವ್	Shree Balaji Enclave		<b>113000</b>
42	ಸೌತ್ ಎಂಡ್ ಅಪಾರ್ಟ್‌ಮೆಂಟ್ ಆರ್.ವಿ.ರಸ್ತೆ	South End Apartment R V Road		<b>113500</b>
43	ಪಾರಸ್ಮಾನಿ ರಿಜೆನ್ಸಿ ಅಪಾರ್ಟ್‌ಮೆಂಟ್ ಬ್ಲಾಕ್-ಎ, ಸರ್ವೆ ನಂ.28/1	Parasmani Regency Apartment Block-A, Sy. No.28/1		<b>88000</b>
44	ಪಾರಸ್ಮಾನಿ ರಿಜೆನ್ಸಿ ಅಪಾರ್ಟ್‌ಮೆಂಟ್ ಬ್ಲಾಕ್-ಬಿ, ಸರ್ವೆ ನಂ.28/1	Parasmani Regency Apartment Block-B, Sy. No.28/1		<b>88000</b>
	<b>ಜಯನಗರ 3 ನೇ ಬ್ಲಾಕ್</b>	<b>Jayanagar 3rd Block</b>		
45	ಸೌತ್ ಎಂಡ್ ರಸ್ತೆ (3 ನೇ ಬ್ಲಾಕ್ ಸರ್ಕಲ್‌ನಿಂದ ಸೌತ್ ಎಂಡ್ ಸರ್ಕಲ್‌ವರೆಗೆ,ಆನೆ ಬಂಡೆ ರಸ್ತೆ 3 ನೇ ಬ್ಲಾಕ್ ಸರ್ಕಲ್‌ನಿಂದ ಸೌತ್ ಎಂಡ್ ಸರ್ಕಲ್‌ವರೆಗೆ)	South End Road (3rd Block Circle to South End Circle, Ane Bande Road,Patalamma Road 3rd Block Circle to South End Circle)	<b>183500</b>	
46	ಸೌತ್ ಎಂಡ್ ರಸ್ತೆ (3 ನೇ ಬ್ಲಾಕ್ ಸರ್ಕಲ್‌ನಿಂದ ಸೌತ್ ಎಂಡ್ ಸರ್ಕಲ್‌ವರೆಗೆ,ಆನೆ ಬಂಡೆ ರಸ್ತೆ, ಪಟಾಲಮ್ಮ ರಸ್ತೆ, 3 ನೇ ಬ್ಲಾಕ್ ಸರ್ಕಲ್‌ನಿಂದ ಸೌತ್ ಎಂಡ್ ಸರ್ಕಲ್‌ವರೆಗೆ)-ವಾಣಿಜ್ಯ ನಿವೇಶನದ ದರ	South End Road (3rd Block Circle to South End Circle, Ane Bande Road, Patalamma Road, 3rd Block Circle to South End Circle)-Commercial Site Rate	<b>368000</b>	
47	2ನೇ ಅಡ್ಡರಸ್ತೆ, ಸೌತ್ ಎಂಡ್ ಪಾರ್ಕ್ ಹತ್ತಿರ	2nd Cross Road, Near South End Park	<b>133500</b>	
48	5ನೇ ಮುಖ್ಯರಸ್ತೆ	5th Main Road,	<b>170000</b>	
49	6ನೇ ಎ ಮತ್ತು ಬಿ ಮುಖ್ಯರಸ್ತೆಗಳು	6th A and B Main Roads	<b>170000</b>	
50	7ನೇ ಮುಖ್ಯರಸ್ತೆ	7th Main Road,	<b>170000</b>	
51	7ನೇ ಎ ಮತ್ತು ಬಿ ಮುಖ್ಯರಸ್ತೆಗಳು	7th 'A' and 'B' Main Roads	<b>153000</b>	
52	8 ಮತ್ತು 8 ಸಿ,ಡಿ,ಇ,ಎಫ್ ಮುಖ್ಯರಸ್ತೆಗಳು(ವಾಣಿಜ್ಯ ಸಂಕೀರ್ಣದ ಹತ್ತಿರ)	8th and 8th C, D, E, F Main Roads ( Near Commercial Complex)	<b>221000</b>	
53	8 ಮತ್ತು 8 ಸಿ,ಡಿ,ಇ,ಎಫ್ ಮುಖ್ಯರಸ್ತೆಗಳು(ವಾಣಿಜ್ಯ ಸಂಕೀರ್ಣದ ಹತ್ತಿರ)-ವಾಣಿಜ್ಯ ನಿವೇಶನದ ದರ	8th and 8th C, D, E, F Main Roads ( Near Commercial Complex) - Commercial Site Rate	<b>342000</b>	
54	8 ಎ ಮತ್ತು ಬಿ ಮುಖ್ಯರಸ್ತೆ	8th A and B Main Road	<b>171500</b>	
55	9ನೇ ಮುಖ್ಯರಸ್ತೆ	9th Main Road,	<b>239000</b>	
56	9ನೇ ಮುಖ್ಯರಸ್ತೆ -ವಾಣಿಜ್ಯ ನಿವೇಶನದ ದರ	9th Main Road-Commercial Site Rate	<b>368000</b>	

57	9ನೇ ಮುಖ್ಯರಸ್ತೆ(ಕುಚಲಾಂಬ ಛತ್ರದಿಂದ 3ನೇ ಬಡಾವಣೆ ಸರ್ಕಲ್ ವರೆಗೆ)	9th Main Road, (Kuchalamba Choultry to 3rd Block Circle)	<b>239000</b>	
58	9ನೇ ಮುಖ್ಯರಸ್ತೆ(ಕುಚಲಾಂಬ ಛತ್ರದಿಂದ 3ನೇ ಬಡಾವಣೆ ಸರ್ಕಲ್ ವರೆಗೆ)-ವಾಣಿಜ್ಯ ನಿವೇಶನದ ದರ	9th Main Road, (Kuchalamba Choultry to 3rd Block Circle)-Commercial Site Rate-Commercial Site Rate	<b>368000</b>	
59	9ಎ, 10/10ಎ, 10ಬಿ ಮತ್ತು 11ನೇ ಮುಖ್ಯರಸ್ತೆಗಳು	9A, 10/10A, 10B and 11th Main Roads	<b>212500</b>	
60	22 ನೇ ಅಡ್ಡರಸ್ತೆ, ಅರವಿಂದ ಮಾರ್ಗೋ ರಸ್ತೆ (ನಂದಾ ಚಿತ್ರಮಂದಿರದಿಂದ ಕಾಸ್ಮೋಪಾಲಿಟನ್ ಕ್ಲಬ್ ತನಕ)	22nd Cross Road, Aravind Margo Road (Nanda Theatre to Cosmopolitan Club)	<b>179000</b>	
61	22 ನೇ ಅಡ್ಡರಸ್ತೆ ಅರವಿಂದ ಮಾರ್ಗೋ ರಸ್ತೆ (ನಂದಾ ಚಿತ್ರಮಂದಿರದಿಂದ ಕಾಸ್ಮೋಪಾಲಿಟನ್ ಕ್ಲಬ್ ತನಕ)-ವಾಣಿಜ್ಯ ನಿವೇಶನದ ದರ	22nd Cross Road Aravind Margo Road (Nanda Theatre to Cosmopolitan Club)-Commercial Site Rate	<b>368000</b>	
62	14 ಮತ್ತು 15ನೇ ಅಡ್ಡ ರಸ್ತೆ	14 and 15 Cross Road	<b>111500</b>	
63	16, 17, 18 ಮತ್ತು 19ನೇ ಅಡ್ಡರಸ್ತೆಗಳು ಜಯನಗರ 3 ನೇ ಬ್ಲಾಕ್	16, 17, 18 and 19th Cross Roads, Jayanagar 3rd Block	<b>133500</b>	
64	19ಬಿ ಮತ್ತು 20 ಬಿ ಅಡ್ಡರಸ್ತೆ.	19B and 20B Cross Road	<b>140500</b>	
65	21 ಸಿ ಅಡ್ಡರಸ್ತೆ.	21st 'C' Cross Road	<b>133500</b>	
66	27 ನೇ ಅಡ್ಡರಸ್ತೆ.	27th Cross Road	<b>183500</b>	
67	27 ನೇ ಅಡ್ಡರಸ್ತೆ-ವಾಣಿಜ್ಯ ನಿವೇಶನದ ದರ	27th Cross Road-Commercial Site Rate	<b>368000</b>	
68	ಮಾಧವನ್ ಪಾರ್ಕ್ ಪ್ರದೇಶ	Madhavan Park Area	<b>151000</b>	
69	ಮಾಧವನ್ ಪಾರ್ಕ್ ವೃತ್ತದಿಂದ ಸೌತ್ ಎಂಡ್ ಸರ್ಕಲ್ ವರೆಗೆ	Madhavan Park Circle to South End Circle	<b>183500</b>	
70	ಮಾಧವನ್ ಪಾರ್ಕ್ ವೃತ್ತದಿಂದ ಸೌತ್ ಎಂಡ್ ಸರ್ಕಲ್ ವರೆಗೆ -ವಾಣಿಜ್ಯ ನಿವೇಶನದ ದರ	Madhavan Park Circle to South End Circle-Commercial Site Rate	<b>368000</b>	
71	22 ನೇ ಅಡ್ಡ ರಸ್ತೆಗಳು (ಕಾಸ್ಮೋಪಾಲಿಟನ್ ಕ್ಲಬ್ ವೃತ್ತದಿಂದ 3ನೇ ಬಡಾವಣೆ ವೃತ್ತದವರೆಗೆ)	22nd Cross Roads (Cosmopolitan Club Circle to 3rd Block Circle)	<b>179000</b>	
72	22 ನೇ ಅಡ್ಡ ರಸ್ತೆಗಳು (ಕಾಸ್ಮೋಪಾಲಿಟನ್ ಕ್ಲಬ್ ವೃತ್ತದಿಂದ 3ನೇ ಬಡಾವಣೆ ವೃತ್ತದವರೆಗೆ)-ವಾಣಿಜ್ಯ ನಿವೇಶನದ ದರ	22nd Cross Roads (Cosmopolitan Club Circle to 3rd Block Circle) -Commercial Site Rate	<b>368000</b>	
73	ಕಾಸ್ಮೋಪಾಲಿಟನ್ ಕ್ಲಬ್ ವೃತ್ತದಿಂದ 11ನೇ ಮುಖ್ಯರಸ್ತೆಗಳು	Cosmopolitan Club Circle to 11th Main Roads	<b>239000</b>	
74	ಕಾಸ್ಮೋಪಾಲಿಟನ್ ಕ್ಲಬ್ ವೃತ್ತದಿಂದ 11ನೇ ಮುಖ್ಯರಸ್ತೆಗಳು -ವಾಣಿಜ್ಯ ನಿವೇಶನದ ದರ	Cosmopolitan Club Circle to 11th Main Roads-Commercial Site Rate	<b>536000</b>	
75	ನ್ಯೂ ಡಯಾಗನಲ್ ರಸ್ತೆ	New Diagonal Road	<b>176000</b>	
76	ನ್ಯೂಡಯಾಗನಲ್ ರಸ್ತೆ - ವಾಣಿಜ್ಯ ನಿವೇಶನದ ದರ	New Diagonal Road-Commercial Site Rate	<b>368000</b>	

77	ಡಯಾಗನಲ್ ರಸ್ತೆ 1 ಮತ್ತು 2ನೇ ಡಯಾಗನಲ್ ಆಡ್ಡರಸ್ತೆಗಳು	Diagonal Road 1 and 2nd Diagonal Cross Roads	130500	
78	12ನೇ ಮುಖ್ಯರಸ್ತೆ	12th Main Road	233000	
79	12ನೇ ಮುಖ್ಯರಸ್ತೆ -ವಾಣಿಜ್ಯ ನಿವೇಶನದ ದರ	12th Main Road-Commercial Site Rate	339000	
80	ತೇರಿನ ರಸ್ತೆ ಜಯನಗರ	Therina Road Jayanagar	120000	
81	ಇತರೆ ಮುಖ್ಯ ರಸ್ತೆಗಳು 3ನೇ ಬ್ಲಾಕ್ ಜಯನಗರ	other Main Roads 3rd Block Jayanagar	176000	
82	ಇತರೆ ಆಡ್ಡ ರಸ್ತೆಗಳು 3ನೇ ಬ್ಲಾಕ್ ಜಯನಗರ	other Cross Roads 3rd Block Jayanagar	126500	
83	ಲಕ್ಶಿ ಪ್ಯಾರಡೈಸ್	Lucky Paradise		114000
	ಜಯನಗರ 3 ನೇ ಬ್ಲಾಕ್ ಪೂರ್ವ	<b>Jayanagar 3rd Block East</b>		
84	ಎಲ್.ಐ.ಸಿ.ಕಾಲೋನಿ/ ಆರ್.ಬಿ.ಐ. ಕಾಲೋನಿ(ಜಿ.ಹೆಚ್.ಲೇಔಟ್)	LIC Colony/RBI Colony (G H Layout)	103500	
85	1 ರಿಂದ 4 ನೇ ಆಡ್ಡರಸ್ತೆಗಳು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಕೋಆಪರೇಟಿವ್ ಬಿಲ್ಡಿಂಗ್ ಸೊಸೈಟಿ.ಲಿ.ಭೈರಸಂದ್ರ	1 to 4th Corss Roads Reserve Bank of India Co-op building Society Ltd, Byrasandra	91500	
86	1 ರಿಂದ 4 ನೇ ಆಡ್ಡರಸ್ತೆಗಳು ಭೈರಸಂದ್ರ ರಾಜಣ್ಣ ಲೇಔಟ್	1 to 4th Cross Roads Byrasandra Rajanna Layout	68000	
87	1 ರಿಂದ 5 ನೇ ಮುಖ್ಯರಸ್ತೆಗಳು	1 to 5th Main Roads	91500	
88	10, 11 ಮತ್ತು 13 ನೇ ಮುಖ್ಯರಸ್ತೆಗಳು	10, 11 and 13th Main Roads	91500	
89	12 ನೇ ಮುಖ್ಯರಸ್ತೆ	12th Main Road	113000	
90	14 ನೇ ಮುಖ್ಯರಸ್ತೆ	14th Main Road	106500	
91	1 ರಿಂದ 7 ನೇ ಆಡ್ಡರಸ್ತೆಗಳು	1 to 7th Cross Roads	83500	
92	16ಎ, 16ಬಿ ಮತ್ತು 22ನೇ ಆಡ್ಡರಸ್ತೆಗಳು	16A, 16B and 22nd Cross Roads	83500	
93	23,24 ಮತ್ತು 25 ನೇ ಆಡ್ಡರಸ್ತೆಗಳು	23, 24 and 25th Cross Roads	83500	
94	23ಬಿ, 24ಸಿ, 25ಎ, 27 ಮತ್ತು 29ಬಿನೇ ಆಡ್ಡರಸ್ತೆಗಳು	23B, 24C, 25A, 27 and 29B Cross Roads	83500	
95	ಕನರಾ ಬ್ಯಾಂಕ್ ಕಾಲೋನಿ	Canara Bank Colony	98000	
96	3 ನೇ ಬಡಾವಣೆ ಪೂರ್ವ ಸ್ಲಂ	3rd Block East Slum	36500	
97	ಇತರೆ ಮುಖ್ಯ ರಸ್ತೆಗಳು 3ನೇ ಬ್ಲಾಕ್ ಈಸ್ಟ್	Other Main Roads 3rd Block East	103500	
98	ಇತರೆ ಆಡ್ಡ ರಸ್ತೆಗಳು 3ನೇ ಬ್ಲಾಕ್ ಈಸ್ಟ್	Other cross Roads 3rd Block East	92000	
99	ರೆಸಿಡೆನ್ಸಿ ಅಪಾರ್ಟ್‌ಮೆಂಟ್	Recidency Apartment		76500
100	ಕಂಫರ್ಟ್ ರೆಸಿಡೆನ್ಸಿ	Comfort Recidency		76500
	ಜಯನಗರ 1ನೇ ಮತ್ತು 3ನೇ ಬ್ಲಾಕ್ ಪೂರ್ವ	<b>Jayanagar 1st and 3rd Block East</b>		
101	ಬಿ.ಡಿ.ಎ.ಲೇಔಟ್ ಹಾಲಿ ಕಾರ್ಪೊರೇಷನ್ ವ್ಯಾಪ್ತಿ	BDA Layout Present Corporation Limits	94000	
102	ಕೆ.ಹೆಚ್.ಬಿ.ಕಾಲೋನಿ	KHB Colony	79500	
103	18,19,20 ಮತ್ತು 21 ನೇ ಆಡ್ಡ ರಸ್ತೆಗಳು	18, 19, 20 and 21st Cross Roads	79500	



104	22 ನೇ ಆಡ್ಡ ರಸ್ತೆ	22nd Cross Road	<b>79500</b>	
105	ರಾಕ್ ಸ್ಟ್ರೀಟ್ / ಮೌಂಟೈನ್ ಸ್ಟ್ರೀಟ್/1ನೇ ಮತ್ತು 2ನೇ ಅಡ್ಡ ರಸ್ತೆ ಮೌಂಟೈನ್ ಸ್ಟ್ರೀಟ್ 1 ನೇ ಬ್ಲಾಕ್ ಜಯನಗರ ಪೂರ್ವ	Rock Street/ Mountain Street/ 1st and 2nd Cross Road Mountain Street 1st Block, Jayanagar East	<b>78000</b>	
106	1ರಿಂದ 5ನೇ ಮುಖ್ಯರಸ್ತೆ 1 ಮತ್ತು 3 ಬ್ಲಾಕ್ ಜಯನಗರ ಪೂರ್ವ	1 to 5th Main Road Jayanagar 1st and 3rd Block East	<b>87000</b>	
107	ಇತರೆ ಮುಖ್ಯ ರಸ್ತೆಗಳು 1ನೇ ಮತ್ತು 3ನೇ ಬ್ಲಾಕ್ ಜಯನಗರ ಪೂರ್ವ	Other Main Roads Jayanagar 1st and 3rd Block East	<b>94000</b>	
108	ಇತರೆ ಆಡ್ಡ ರಸ್ತೆಗಳು 1ನೇ ಮತ್ತು 3ನೇ ಬ್ಲಾಕ್ ಜಯನಗರ ಪೂರ್ವ	Other Cross Roads Jayanagar 1st and 3rd Block East	<b>80500</b>	
109	ಮಂತ್ರಿ ಗಾರ್ಡನ್ ಅಪಾರ್ಟ್‌ಮೆಂಟ್ ಜಯನಗರ 4 ನೇ ಬ್ಲಾಕ್	Mantri Garden Apartment <b>Jayanagar 4th Block</b>		<b>72500</b>
110	4ನೇ ಮುಖ್ಯರಸ್ತೆಯಿಂದ 9ನೇ ಮುಖ್ಯರಸ್ತೆವರೆಗೆ	4th Main Road to 9th Main Road	<b>233000</b>	
111	30 ನೇ ಅಡ್ಡರಸ್ತೆ (4ನೇ ಮುಖ್ಯರಸ್ತೆಯಿಂದ ದಯಾನಂದ ಕಾಲೇಜ್‌ವರೆಗೆ)	30th Cross Road (4th Main Road to Dayananda College)	<b>233000</b>	
112	30 ನೇ ಅಡ್ಡರಸ್ತೆ (4ನೇ ಮುಖ್ಯರಸ್ತೆಯಿಂದ ದಯಾನಂದ ಕಾಲೇಜ್‌ವರೆಗೆ) - ವಾಣಿಜ್ಯ ದರ	30th Cross Road (4th Main Road to Dayananda College) -Commercial Rate	<b>503000</b>	
113	5ನೇ ಮತ್ತು 6ಎ ಮುಖ್ಯ ರಸ್ತೆಗಳು	5th and 6th Main Roads	<b>211000</b>	
114	6ನೇ ಮುಖ್ಯರಸ್ತೆ(ಕಾಂಪ್ಲೆಕ್ಸ್ ಹತ್ತಿರ)	6th Main Road (Near Complex)	<b>233000</b>	
115	6ನೇ ಮುಖ್ಯರಸ್ತೆ(ಕಾಂಪ್ಲೆಕ್ಸ್ ಹತ್ತಿರ)-ವಾಣಿಜ್ಯ ನಿವೇಶನದ ದರ	6th Main Road (Near Complex)- Commercial Site Rate	<b>368000</b>	
116	7, 7ಬಿ, 8, ಮತ್ತು 8 ಇ ಮುಖ್ಯರಸ್ತೆಗಳು	7, 7B, 8, and 8E Main Roads	<b>233000</b>	
117	7,7 ಬಿ, 8,ಮತ್ತು 8 ಇ ಮುಖ್ಯರಸ್ತೆಗಳು - ವಾಣಿಜ್ಯ ನಿವೇಶನದ ದರ	7, 7B, 8, and 8E Main Roads- Commercial Site Rate	<b>368000</b>	
118	7 ಸಿ ಮುಖ್ಯರಸ್ತೆ	7th 'C' main Road	<b>233000</b>	
119	7 ಸಿ ಮುಖ್ಯರಸ್ತೆ - ವಾಣಿಜ್ಯ ನಿವೇಶನದ ದರ	7th 'C' main Road-Commercial Site Rate	<b>368000</b>	
120	8ಬಿ, 8ಸಿ ಮತ್ತು 8ಡಿ ನೇ ಮುಖ್ಯರಸ್ತೆಗಳು	8B, 8C and 8D Main Roads	<b>187500</b>	
121	8ಬಿ, 8ಸಿ ಮತ್ತು 8ಡಿ ನೇ ಮುಖ್ಯರಸ್ತೆಗಳು - ವಾಣಿಜ್ಯ ನಿವೇಶನದ ದರ	8B, 8C and 8D Main Roads- Commercial Site Rate	<b>368000</b>	
122	9 ಮತ್ತು 10ನೇ ಮುಖ್ಯರಸ್ತೆ ಕಾಂಪ್ಲೆಕ್ಸ್ ಹತ್ತಿರ	9th and 10th Main Road Near Complex	<b>275500</b>	
123	9 ಮತ್ತು 10ನೇ ಮುಖ್ಯರಸ್ತೆ ಕಾಂಪ್ಲೆಕ್ಸ್ ಹತ್ತಿರ - ವಾಣಿಜ್ಯ ನಿವೇಶನದ ದರ	9th and 10th Main Road Near Complex- Commercial Site Rate	<b>465000</b>	
124	10ಎ, 10ಬಿ ಮುಖ್ಯರಸ್ತೆ	10A, 10B Main Road	<b>275500</b>	

125	10ಎ, 10ಬಿ ಮುಖ್ಯರಸ್ತೆ - ವಾಣಿಜ್ಯ ನಿವೇಶನದ ದರ	10A, 10B Main Road-Commercial Site Rate	<b>413500</b>	
126	3ಎ, 10ಸಿ, 10ಡಿ, 10ಇ ಮುಖ್ಯರಸ್ತೆಗಳು	3A, 10C, 10D, 10E main Roads	<b>264500</b>	
127	11ನೇ ಮುಖ್ಯರಸ್ತೆ	11th main Road	<b>276000</b>	
128	11ನೇ ಮುಖ್ಯರಸ್ತೆ - ವಾಣಿಜ್ಯ ನಿವೇಶನದ ದರ	11th main Road-Commercial Site Rate	<b>457500</b>	
129	12ನೇ ಮುಖ್ಯರಸ್ತೆ	12th Main Road	<b>233000</b>	
130	12ನೇ ಮುಖ್ಯರಸ್ತೆ - ವಾಣಿಜ್ಯ ನಿವೇಶನದ ದರ	12th Main Road-Commercial Site Rate	<b>339000</b>	
131	24, 25, 26, 28, 28ಎ, 28ಬಿ, 29ನೇ ಆಡ್ಡರಸ್ತೆಗಳು	24, 25, 26, 28, 28A, 28B, 29th Cross Roads	<b>152500</b>	
132	27ನೇ ಅಡ್ಡರಸ್ತೆ	27th Cross Road	<b>275500</b>	
133	27ನೇ ಅಡ್ಡರಸ್ತೆ-ವಾಣಿಜ್ಯ ನಿವೇಶನದ ದರ	27th Cross Road-Commercial Site Rate	<b>503500</b>	
134	27ಎ, 27ಬಿ ಆಡ್ಡರಸ್ತೆಗಳು	27A, 27B Cross Roads	<b>152500</b>	
135	28ಸಿ ಮತ್ತು 29ಸಿ ಅಡ್ಡರಸ್ತೆಗಳು	28C and 29C Cross Roads	<b>139000</b>	
136	31, 32, 34, 35ನೇ ಆಡ್ಡರಸ್ತೆಗಳು	31, 32, 34, 35th Cross Roads	<b>139000</b>	
137	33ನೇ ಅಡ್ಡರಸ್ತೆ	33rd Cross	<b>175500</b>	
138	33ನೇ ಅಡ್ಡರಸ್ತೆ -ವಾಣಿಜ್ಯ ನಿವೇಶನದ ದರ	33rd Cross-Commercial Site Rate	<b>439000</b>	
139	36ನೇ ಅಡ್ಡರಸ್ತೆ	36th Cross	<b>175500</b>	
140	36ನೇ ಅಡ್ಡರಸ್ತೆ -ವಾಣಿಜ್ಯ ನಿವೇಶನದ ದರ	36th Cross-Commercial Site Rate	<b>439000</b>	
141	ಈಸ್ಟ್ ಎಂಡ್ ರಸ್ತೆ ತಿಲಕ್‌ನಗರ	East End Road Thilaknagar	<b>163500</b>	
142	ಈಸ್ಟ್ ಎಂಡ್ ರಸ್ತೆ ತಿಲಕ್‌ನಗರ-ವಾಣಿಜ್ಯ ನಿವೇಶನದ ದರ	East End Road Thilaknagar-Commercial Site Rate	<b>368000</b>	
143	ಗಣಪತಿ ರಾಜ್ ವಿಶ್ಣವಿ	Ganapathy Raj Vaishnavi		<b>82500</b>
144	ಗೀತಾ ಕಾಲೋನಿ	Geetha Colony	<b>184000</b>	
145	ಇತರೆ ಮುಖ್ಯ ರಸ್ತೆಗಳು	Other Main Roads	<b>223500</b>	
146	ಇತರೆ ಆಡ್ಡ ರಸ್ತೆಗಳು	Other Cross Rods	<b>149500</b>	
	<b>ಜಯನಗರ 4 ನೇ ಬ್ಲಾಕ್ ಪೂರ್ವ</b>	<b>Jayanagar 4th Block East</b>		
147	11 ನೇ ಮುಖ್ಯ ರಸ್ತೆ,	11th Main Road	<b>203500</b>	
148	12 ಮತ್ತು 16ನೇ ಮುಖ್ಯ ರಸ್ತೆಗಳು	12th and 16th Main Roads	<b>144000</b>	
149	13 ನೇ ಮುಖ್ಯರಸ್ತೆ	13th Main Road	<b>144000</b>	
150	14 ನೇ ಮುಖ್ಯರಸ್ತೆ	14th Main Road	<b>154000</b>	
151	2 ನೇ ಆಡ್ಡ ರಸ್ತೆ	2nd Cross Road	<b>110000</b>	
152	22, 24ಬಿ, ಮತ್ತು 25ನೇ ಆಡ್ಡ ರಸ್ತೆಗಳು	22, 24B and 25th Cross Roads	<b>110000</b>	
153	26 ರಿಂದ 30 ನೇ ಆಡ್ಡ ರಸ್ತೆಗಳು	26th to 30th Cross Roads	<b>110000</b>	
154	26ಎ, 26ಬಿ, 27ಎ, 28ಎ ಮತ್ತು 28ಬಿ ಮುಖ್ಯರಸ್ತೆ	26A, 26B, 27A, 28A and 28B Main	<b>68500</b>	

	ಹಟ್ಸ್ ಕಾಲೋನಿ ಮತ್ತು ಬಿಟಿಬಿ ಏರಿಯಾ 4ನೇ ಬ್ಲಾಕ್ ಜಯನಗರ ಪೂರ್ವ	Road Huts Colony and BTB Area 4th Block Jayanagar East		
155	30ನೇ ಎ.ಬಿ.ಸಿ.ಡಿ ಅಡ್ಡರಸ್ತೆಗಳು ಹಟ್ಸ್ ಕಾಲೋನಿ ಮತ್ತು ಬಿಟಿಬಿ ಏರಿಯಾ 4ನೇ ಬ್ಲಾಕ್ ಜಯನಗರ ಪೂರ್ವ	30th A, B, C, D Cross Roads Huts Colony and BTB Area 4th Block Jayanagar East	<b>65500</b>	
156	ಕೆ.ವಿ.ಲೇಔಟ್	K V Layout	<b>81500</b>	
157	1, 2, 3, 4, 10 ಮತ್ತು 11ನೇ ಅಡ್ಡ ರಸ್ತೆಗಳು ಕೆ.ವಿ.ಲೇಔಟ್ ಭೈರಸಂದ್ರ	1, 2, 3, 4, 10, and 11th Cross Roads K.V. Layout Byrasandra	<b>73000</b>	
158	ಫೈರ್ ಸ್ಟೇಷನ್ ಕಾಂಪೌಂಡ್ ಬನ್ನೇರುಘಟ್ಟ ರಸ್ತೆ ಭೈರಸಂದ್ರ.	Fire Station Compound Bannerghatta Road Byrasandra	<b>156500</b>	
159	ಇತರೆ ಮುಖ್ಯ ರಸ್ತೆಗಳು 4ನೇ ಬ್ಲಾಕ್ ಪೂರ್ವ ಜಯನಗರ	Other Main Roads 4th Block East Jayanagar	<b>203500</b>	
160	ಇತರೆ ಅಡ್ಡ ರಸ್ತೆಗಳು 4ನೇ ಬ್ಲಾಕ್ ಪೂರ್ವ ಜಯನಗರ	Other Cross Roads 4th Block East Jayanagar	<b>138000</b>	
161	ಗೋಕುಲ್ ಅಪಾರ್ಟ್‌ಮೆಂಟ್	Gokul Apartment		<b>133500</b>
162	ಡಿಎಸ್‌ಆರ್ ಗ್ರೀನ್ ಪಾರ್ಕ್	DSR Green park		<b>133500</b>
	ಜಯನಗರ 4 ನೇ 'ಟಿ' ಬ್ಲಾಕ್	<b>Jayanagar 4th 'T' Block</b>		
163	1 ರಿಂದ 4 ನೇ ಮುಖ್ಯರಸ್ತೆಗಳು ಚಂಗಾಯ್ಯ ಕಾಂಪೌಂಡ್ ಕೃಷ್ಣನಗರ್	1 to 4th Main Roads Changaiah Compound Krishnanagar	<b>116000</b>	
164	1 ರಿಂದ 6 ನೇ ಅಡ್ಡ ರಸ್ತೆಗಳು ಚಂಗಾಯ್ಯ ಕಾಂಪೌಂಡ್ ಕೃಷ್ಣನಗರ್	1 to 6th Cross Roads Changaiah Compound Krishnanagar	<b>111000</b>	
165	1ನೇ ಮುಖ್ಯ ರಸ್ತೆ	1st main Road	<b>118000</b>	
166	11ನೇ ಮುಖ್ಯರಸ್ತೆ- ವಸತಿ ದರ	11th Main Road - Residential Rate	<b>200000</b>	
167	11ನೇ ಮುಖ್ಯರಸ್ತೆ - ವಾಣಿಜ್ಯ ನಿವೇಶನದ ದರ	11th Main Road - Commercial Rate	<b>280000</b>	
168	12,13,14,15 ಮತ್ತು 17 ನೇ ಮುಖ್ಯ ರಸ್ತೆಗಳು	12, 13, 14, 15 and 17 Main Roads	<b>135500</b>	
169	11ಎ, 11ಬಿ, 13ಎ, 14ಬಿ, 16ಸಿ, 17ಸಿ, 19 ಮತ್ತು 19ಬಿ ನೇ ಮುಖ್ಯ ರಸ್ತೆಗಳು	11A, 11B, 13A, 14B, 16C, 17C, 19 and 19B Main Roads	<b>135500</b>	
170	16 ಮತ್ತು 18 ನೇ ಮುಖ್ಯ ರಸ್ತೆ	16th and 18th Main Road	<b>141500</b>	
171	16 ಮತ್ತು 18 ನೇ ಮುಖ್ಯ ರಸ್ತೆ - ವಾಣಿಜ್ಯ ನಿವೇಶನದ ದರ	16th and 18th Main Road-Commercial Site Rate	<b>267500</b>	
172	20, 21, 21ಎ, 22, 23, 23ಬಿ, 24 ಮತ್ತು 24ಎ ಮುಖ್ಯ ರಸ್ತೆಗಳು	20, 21, 21A, 22, 23, 23B, 24 and 24A Main Roads	<b>135500</b>	
173	24 ಮತ್ತು 24 ಎ ನೇ ಮುಖ್ಯ ರಸ್ತೆಗಳು	24th and 24A Main Roads	<b>141500</b>	
174	24 ಮತ್ತು 24 ಎ ನೇ ಮುಖ್ಯ ರಸ್ತೆಗಳು -ವಾಣಿಜ್ಯ ನಿವೇಶನದ ದರ	24th and 24A Main Roads-Commercial Site Rate	<b>267500</b>	

175	26 ಮತ್ತು 28ನೇ ನೇ ಮುಖ್ಯ ರಸ್ತೆಗಳು	26 and 28th Main Roads	<b>141500</b>	
176	26 ಮತ್ತು 28ನೇ ನೇ ಮುಖ್ಯ ರಸ್ತೆಗಳು -ವಾಣಿಜ್ಯ ನಿವೇಶನದ ದರ	26 and 28th Main Roads-Commercial Site Rate	<b>267500</b>	
177	29, 29ಬಿ,32ಇ, 32ಎಫ್, 32ಜಿ, 33, 33ಬಿ, 34, 34ಬಿ, 35ಎ, 35ಬಿ, 35ಸಿ, 36ಡಿ, 36ಇ, 36ಎಫ್, 36ಜಿ, 37ಡಿ, 37ಇ, 37ಎಫ್, 37ಜಿ, 37ಹೆಚ್, 38ಎ, 38ಬಿ, 39ಇ, 39ಎಫ್ ಮತ್ತು 40ಎ ನೇ ಮುಖ್ಯ ರಸ್ತೆಗಳು	29, 29B, 32E, 32F, 32G, 33, 33B, 34, 34B, 35A, 35B, 35C, 36D, 36E, 36F, 36G, 37D, 37E, 37F, 37G, 37H, 38A, 38B, 39E, 39F and 40A Main Roads	<b>135500</b>	
178	30ನೇ ಆಡ್ಡ ರಸ್ತೆ ತಿಲಕನಗರ ಬನ್ನೇರುಘಟ್ಟ ರಸ್ತೆ ಕ್ರಾಸ್ ಲೇಔಟ್	30th Cross Road Thilaknagar Bannerghatta Road Cross Layout	<b>147000</b>	
179	30ನೇ ಆಡ್ಡ ರಸ್ತೆ ತಿಲಕನಗರ ಬನ್ನೇರುಘಟ್ಟ ರಸ್ತೆ ಕ್ರಾಸ್ ಲೇಔಟ್ - ವಾಣಿಜ್ಯ ನಿವೇಶನದ ದರ	30th Cross Road Thilaknagar Bannerghatta Road Cross Layout-Commercial Site Rate	<b>316500</b>	
180	32ಇ, 32ಎಫ್, 32ಜಿ, 33, 33ಬಿ, 34, 34ಬಿ, 34ಸಿ, 35ಎ, 35ಬಿ, 35ಸಿ, 36ಡಿ, 36ಇ, 36ಎಫ್, 36ಜಿ, 37ಡಿ, 37ಇ, 37ಎಫ್, 37ಜಿ, 37ಹೆಚ್, 38ಎ, 38ಬಿ, 39ಇ, 39ಎಫ್ ಮತ್ತು 40ನೇ ಅಡ್ಡರಸ್ತೆಗಳು	32E, 32F, 32G, 33, 33B, 34, 34B, 34C, 35A, 35kB, 35C, 36D, 36E, 36F, 36G, 37D, 37E, 37F, 37G, 37H, 38A, 38B, 39E, 39F and 40th Cross Roads	<b>120000</b>	
181	1 ಮತ್ತು 2ನೇ ಅಡ್ಡರಸ್ತೆ ತಾಯಪ್ಪನಹಳ್ಳಿ	1st and 2nd Cross Road Thayappanahalli	<b>118500</b>	
182	ತಾಯಪ್ಪನಹಳ್ಳಿ ಬಿಡಿಎ ಲೇಔಟ್/ 39ನೇ ಇ ಆಡ್ಡ ರಸ್ತೆ ತಾಯಪ್ಪನಹಳ್ಳಿ	Thayappanahalli BDA Layout/ 39th 'E' Cross Road, Thayappanahalli	<b>118500</b>	
183	1, 2, 3, 4, 10 ಮತ್ತು 11ನೇ ಅಡ್ಡರಸ್ತೆಗಳು ಕೆ.ವಿ.ಲೇಔಟ್ ಭೈರಸಂದ್ರ	1, 2, 3, 4, 10 and 11th Cross Roads K.V. Layout Byrasandra	<b>81500</b>	
184	ಈಸ್ಟ್ ಎಂಡ್ ಮುಖ್ಯ ರಸ್ತೆ,	East End Main Main Road	<b>187500</b>	
185	ಈಸ್ಟ್ ಎಂಡ್ ಮುಖ್ಯ ರಸ್ತೆ, - ವಾಣಿಜ್ಯ ನಿವೇಶನದ ದರ	East End Main Main Road-Commercial Site Rate	<b>368000</b>	
186	ತಿಲಕನಗರ ಮುಖ್ಯ ರಸ್ತೆ(ಸ್ವಾಗತ್ ಚಿತ್ರಮಂದಿರ ರಸ್ತೆ)	Thilaknagar main Road (Swagath Theatre Road)	<b>147000</b>	
187	ತಿಲಕನಗರ ಮುಖ್ಯ ರಸ್ತೆ(ಸ್ವಾಗತ್ ಚಿತ್ರಮಂದಿರ ರಸ್ತೆ) - ವಾಣಿಜ್ಯ ನಿವೇಶನದ ದರ	Thilaknagar main Road (Swagath Theatre Road)-Commercial Site Rate	<b>316500</b>	
188	ಸ್ವಾಗತ್ ಸ್ಲಂ	swagath slum	<b>71000</b>	
189	30ನೇ ಆಡ್ಡ ರಸ್ತೆ ಬಿಡಿಎ ಜಯನಗರ	30th Cross Road BDA Jayanagar	<b>147000</b>	
190	30ನೇ ಆಡ್ಡ ರಸ್ತೆ ಬಿಡಿಎ ಜಯನಗರ - ವಾಣಿಜ್ಯ ನಿವೇಶನದ ದರ	30th Cross Road BDA Jayanagar-Commercial Site Rate	<b>316500</b>	

192	ತಿಲಕ್‌ನಗರ್ ಇತರೆ ಮುಖ್ಯ ರಸ್ತೆಗಳು	Thilakanagar Other Main Roads	<b>92000</b>	
193	ತಿಲಕ್‌ನಗರ್ ಇತರೆ ಅಡ್ಡ ರಸ್ತೆಗಳು	Thilakanagar Other Cross Roads	<b>80500</b>	
194	ಮುನಿಸ್ವಾಮಿ ರಾಜು ಲೇಔಟ್	Muniswamyraju Layout	<b>84000</b>	
195	1, 2 ಮತ್ತು 3ನೇ ಅಡ್ಡ ರಸ್ತೆಗಳು ಮುನಿಸ್ವಾಮಿ ರಾಜು ಲೇಔಟ್	1, 2 and 3rd Cross Roads Muniswamyraju Layout	<b>84000</b>	
196	4ನೇ ಟಿ ಬ್ಲಾಕ್ ಪೂರ್ವ & ಹಟ್ಟಿಂಗ್ ಕಾಲೋನಿ	4th 'T' Block East and Hutting Colony	<b>60000</b>	
197	28ನೇ ಎ ಮತ್ತು ಬಿ ಅಡ್ಡರಸ್ತೆಗಳು ಆರ್.ಬಿ.ಐ. & ಹಟ್ಸ್ ಕಾಲೋನಿ ಟ್ಯಾಂಕ್ ಬಂಡ್ ಏರಿಯಾ	28th 'A' and 'B' Cross Roads RBI and Huts Colony Tank Bund Area	<b>71500</b>	
198	28ನೇ ಎ & ಬಿ ಮುಖ್ಯರಸ್ತೆಗಳು ಆರ್.ಬಿ.ಐ. & ಹಟ್ಸ್ ಕಾಲೋನಿ ಟ್ಯಾಂಕ್ ಬಂಡ್ ಏರಿಯಾ	28th 'A' and 'B' Main Roads RBI and Huts Colony Tank Bund Area	<b>76000</b>	
199	ಗ್ರೇಪ್ ಗಾರ್ಡನ್ ಮುಖ್ಯ ರಸ್ತೆಗಳು	Grape Garden Main Roads	<b>93000</b>	
200	ಗ್ರೇಪ್ ಗಾರ್ಡನ್ ಅಡ್ಡ ರಸ್ತೆಗಳು	Grape Garden Cross Roads	<b>84000</b>	
201	1, 2, 31ಬಿ ಮತ್ತು 32ಇ ಅಡ್ಡ ರಸ್ತೆಗಳು ಬಿಸಿಸಿ ಲೇಔಟ್ 4ನೇ ಟಿ ಬ್ಲಾಕ್ ಜಯನಗರ	1, 2, 31B and 32E Cross Roads BCC Layout 4th 'T' Block, Jayanagar	<b>84000</b>	
202	ಎ,ಬಿ,ಸಿ,ಡಿ,ಇ, ಮತ್ತು ಎಫ್ ಮುಖ್ಯರಸ್ತೆಗಳು ಬಿಸಿಸಿ ಲೇಔಟ್ 4ನೇ ಟಿ ಬ್ಲಾಕ್ ಜಯನಗರ	A,B,C,D,E and F Main Roads BCC layout 4th T Block	<b>93000</b>	
203	ಇತರೆ ಮುಖ್ಯರಸ್ತೆಗಳು 4ನೇ ಟಿ ಬ್ಲಾಕ್ ಜಯನಗರ	Other Main Roads 4th 'T' Block jayanagar	<b>138000</b>	
204	ಇತರೆ ಅಡ್ಡ ರಸ್ತೆಗಳು 4ನೇ ಟಿ ಬ್ಲಾಕ್ ಜಯನಗರ	Other Cross Roads 4th 'T' Block jayanagar	<b>126500</b>	
205	ಸ್ಪಾರ್ಟಾಕ್ಸ್ ಅಪಾರ್ಟ್‌ಮೆಂಟ್	Startacus Apartment		<b>80000</b>
206	ಶೋಭಾ ಡೆವಲಪರ್ಸ್	Shobha Developers		<b>83000</b>
207	ಸೂರಜ್ ರೆಸಿಡೆನ್ಸಿ 1ನೇ ಅಡ್ಡರಸ್ತೆ, ತಾಯಪ್ಪನಹಳ್ಳಿ.	Suraj Residency 1st Cross Road, Thayappanahalli		<b>83500</b>
208	ಉಷಾಸ್ ಅಪಾರ್ಟ್‌ಮೆಂಟ್, 16ನೇ ಎ ಮೈನ್	Ushas Apartment, 16th 'A' Main		<b>94000</b>
209	ಎಲಿಗೇನ್ಸ್ ಬ್ರಂದಾವನ್ ಅಪಾರ್ಟ್‌ಮೆಂಟ್	Elegants Brundavn Aparment		<b>80000</b>
210	ಅರ್ಮಾನ್	Armaan		<b>80000</b>
211	ಬಿಲ್ಡ್ ಟೆಕ್ ಜಯರಾಮ್ ರೆಸಿಡೆನ್ಸಿ	Build Teck Jayaram Recidency		<b>80000</b>
212	ಚಲ್ಲಮ್ಮ ರೆಸಿಡೆನ್ಸಿ	Chellamma Residency		<b>80000</b>
213	ಜೆ. ಕೆ ರೆಸಿಡೆನ್ಸಿ	J K Recidency		<b>80000</b>
214	ಸಾಯಿರಾಗ ಜಯಂ	Sai Raga Jayam		<b>80000</b>
215	ಶೋಭಾ ಒಪಲ್, 18ನೇ ಮೈನ್	Shobha Opal, 18th Main		<b>92500</b>
216	ಶ್ರೀನಿವಾಸ್ ಅಪಾರ್ಟ್‌ಮೆಂಟ್, 34ನೇ ಕ್ರಾಸ್,	Srinivas Apartment, 34th Cross,		<b>84000</b>
217	ಸೂರಜ್ ಕೃಪ, 15ನೇ ಮೈನ್	Suraj Krupa, 15th Main		<b>92500</b>

218	ಆರ್. ಆರ್. ಎಲಿಗನ್ಸ್	R R Elegance		<b>80000</b>
	<b>ಜಯನಗರ 5 ನೇ ಬ್ಲಾಕ್</b>	<b>Jayanagar 5th Block</b>		
219	5,6,7 ಮತ್ತು 8 ನೇ ಮುಖ್ಯ ರಸ್ತೆಗಳು	5,6,7 and 8th Main Road	<b>144000</b>	
220	9 ನೇ ಮುಖ್ಯ ರಸ್ತೆ	9th Main Road	<b>175500</b>	
221	9 ನೇ ಮುಖ್ಯ ರಸ್ತೆ - ವಾಣಿಜ್ಯ ನಿವೇಶನದ ದರ	9th Main Road-Commercial Site Rate	<b>368000</b>	
222	10 ನೇ ಮುಖ್ಯ ರಸ್ತೆ	10th main Road	<b>150000</b>	
223	10 ನೇ ಮುಖ್ಯ ರಸ್ತೆ - ವಾಣಿಜ್ಯ ನಿವೇಶನದ ದರ	10th main Road-Commercial Site Rate	<b>342500</b>	
224	10ಇ ಮತ್ತು 10ಎಫ್ ಮುಖ್ಯ ರಸ್ತೆಗಳು	10E and 10F Main Road	<b>144000</b>	
225	11 ನೇ ಮುಖ್ಯ ರಸ್ತೆ(33 ನೇ ಆಡ್ಡ ರಸ್ತೆಯಿಂದ ಜಿ.ಪಿ.ನಗರದವರೆಗೆ)	11th Main Road (33rd Cross Road to J P Nagar)	<b>218500</b>	
226	11 ನೇ ಮುಖ್ಯ ರಸ್ತೆ(33 ನೇ ಆಡ್ಡ ರಸ್ತೆಯಿಂದ ಜಿ.ಪಿ.ನಗರದವರೆಗೆ) -ವಾಣಿಜ್ಯ ನಿವೇಶನದ ದರ	11th Main Road (33rd Cross Road to J P Nagar)-Commercial Site Rate	<b>385000</b>	
227	11ಸಿ ಮತ್ತು 11ಡಿ ಮುಖ್ಯ ರಸ್ತೆಗಳು	11C and 11D Main Road	<b>128500</b>	
228	36 ನೇ ಮುಖ್ಯ ರಸ್ತೆ	36th Main Road	<b>128500</b>	
229	37,38, 38ಎ,39,40,41,42,43, ಮತ್ತು 44 ನೇ ಮುಖ್ಯ ರಸ್ತೆಗಳು	37,38,38A, 39,40,41,42,43, and 44th Main Road	<b>128500</b>	
230	36ನೇ ಆಡ್ಡ ರಸ್ತೆ	36th Cross	<b>175500</b>	
231	36ನೇ ಆಡ್ಡ ರಸ್ತೆ -ವಾಣಿಜ್ಯ ನಿವೇಶನದ ದರ	36th Cross Road -Commercial Site Rate	<b>342500</b>	
232	37ಬಿ, 37ಸಿ, 38, 39ಬಿ, ಮತ್ತು 39ಸಿ ನೇ ಆಡ್ಡ ರಸ್ತೆಗಳು	37B, 37C, 38, 39B and 39C Cross Road	<b>110000</b>	
233	37, 38ಎ, 39, 41ನೇ ಆಡ್ಡ ರಸ್ತೆಗಳು	37, 38A, 39, 41st Cross Road	<b>110000</b>	
234	40ನೇ ಆಡ್ಡ ರಸ್ತೆ	40th Cross	<b>175500</b>	
235	40ನೇ ಆಡ್ಡ ರಸ್ತೆ -ವಾಣಿಜ್ಯ ನಿವೇಶನದ ದರ	40th Cross Road -Commercial Site Rate	<b>439000</b>	
236	46ನೇ ಆಡ್ಡ ರಸ್ತೆ (100 ಅಡಿ ರಸ್ತೆ ಮಾರೇನಹಳ್ಳಿ)	46th Cross Road (100 feet road Marenahalli)	<b>195500</b>	
237	46ನೇ ಆಡ್ಡ ರಸ್ತೆ (100 ಅಡಿ ರಸ್ತೆ ಮಾರೇನಹಳ್ಳಿ) - ವಾಣಿಜ್ಯ ನಿವೇಶನದ ದರ	46th Cross Road (100 feet road Marenahalli)-Commercial Site Rate	<b>439000</b>	
238	41ಎ, 42ಎ, 45, 47 ಮತ್ತು 47ಎ ನೇ ಆಡ್ಡ ರಸ್ತೆಗಳು	41A, 42A, 45,47 and 47A Cross Road	<b>110000</b>	
239	42, 43 ಮತ್ತು 44ನೇ ಆಡ್ಡ ರಸ್ತೆಗಳು	42, 43 and 44th Cross Road	<b>110000</b>	
240	ಇತರೆ ಮುಖ್ಯ ರಸ್ತೆಗಳು 5ನೇ ಬ್ಲಾಕ್ ಜಯನಗರ	Others main Road 5th Block Jayanagar	<b>144000</b>	
241	ಇತರೆ ಆಡ್ಡ ರಸ್ತೆಗಳು 5ನೇ ಬ್ಲಾಕ್ ಜಯನಗರ	Others Cross Road 5th Block Jayanagar	<b>126500</b>	
242	ಪ್ರಮುಖ್ ಎಂ.ಎಂ.ಮೆರಿಡಿಯನ್ ವಸತಿ ಅಪಾರ್ಟ್‌ಮೆಂಟ್ ಖಾತಾ ನಂ.46/1	Pramukh MM Meridian Residential Apartment Khatha No.46/1		<b>103500</b>
243	ಪ್ರಮುಖ್ ಎಂ.ಎಂ.ಮೆರಿಡಿಯನ್ ವಾಣಿಜ್ಯ	Pramukh MM Meridian Commercial		<b>135000</b>

	ಅಪಾರ್ಟ್‌ಮೆಂಟ್ ಖಾತಾ ನಂ.46/1	Apartment Khatha No.46/1		
	<b>ಜಯನಗರ 6 ನೇ ಬ್ಲಾಕ್</b>	<b>Jayanagar 6th Block</b>		
244	1 ಮತ್ತು 3 ನೇ ಮುಖ್ಯ ರಸ್ತೆಗಳು	1 and 3 Main Road	<b>116000</b>	
245	2 ನೇ ಮುಖ್ಯ ರಸ್ತೆ	2nd Main Road	<b>130000</b>	
246	2 ಎ ಬಿ ಸಿ ಡಿ ಮುಖ್ಯ ರಸ್ತೆಗಳು / 3 ಎ ಬಿ ಸಿ ಮುಖ್ಯ ರಸ್ತೆಗಳು	2 A B C D Main Road / 3 A B C Main Road	<b>130000</b>	
247	3ಡಿ, 5ಸಿ ಮತ್ತು 19 ಎ ನೇ ಮುಖ್ಯ ರಸ್ತೆಗಳು	3D, 5C and 19th A Main Road	<b>130000</b>	
248	19ನೇ ಅಡ್ಡ ರಸ್ತೆಯಿಂದ 26 ನೇ ಅಡ್ಡ ರಸ್ತೆಗಳು	19th Cross Road to 26th Cross Road	<b>114500</b>	
249	19ಎ, 20ಎ, 21ಎ, 21ಬಿ, 23ಎ, 24ಎ ಮತ್ತು 27ನೇ ಅಡ್ಡ ರಸ್ತೆಗಳು	19A, 20A, 21A, 21B, 23A, 24A and 27th Cross Road	<b>119500</b>	
250	27ನೇ ಅಡ್ಡರಸ್ತೆ-ವಾಣಿಜ್ಯ ನಿವೇಶನದ ದರ	27th Cross Road-Commercial Site Rate	<b>368000</b>	
251	ಕನಕಪುರ ಮುಖ್ಯ ರಸ್ತೆ (ಎಸ್.ಕರಿಯಪ್ಪ ರಸ್ತೆ)	Kanakapura Main Road (S Kariyappa Road)	<b>167500</b>	
252	ಕನಕಪುರ ಮುಖ್ಯ ರಸ್ತೆ (ಎಸ್.ಕರಿಯಪ್ಪ ರಸ್ತೆ)-ವಾಣಿಜ್ಯ ನಿವೇಶನದ ದರ	Kanakapura Main Road (S Kariyappa Road)-Commercial Site Rate	<b>379000</b>	
253	ಬಿಡಿಎ ಏರಿಯಾ	BDA Area	<b>114500</b>	
254	ಉಪ್ಪಾರಹಳ್ಳಿ 6ನೇ ಬ್ಲಾಕ್ ಜಯನಗರ/ರಾಜಾರಾಂ ಗುಪ್ತ ಲೇಔಟ್/ವಿಜಯ ರಂಗಂ ಲೇಔಟ್	Upparalli 6th Block Jayanagar/Rajaram Gupta Layout/Vijaya Rangam Layout	<b>114500</b>	
255	ಇತರೆ ಮುಖ್ಯ ರಸ್ತೆಗಳು 6ನೇ ಬ್ಲಾಕ್ ಜಯನಗರ	Other Main Roads 6th Block Jayanagar	<b>138000</b>	
256	ಇತರೆ ಅಡ್ಡ ರಸ್ತೆಗಳು 6ನೇ ಬ್ಲಾಕ್ ಜಯನಗರ	Others Cross Road 6th Block Jayanagar	<b>126500</b>	
257	ಗೋಕುಲ್ ಲೇಕ್ ವೀವ್	Gokul Lake View		<b>80000</b>
	<b>ಜಯನಗರ 7 ನೇ ಬ್ಲಾಕ್</b>	<b>Jayanagar 7th Block</b>		
258	ಕನಕಪುರ ರಸ್ತೆ (ಎಸ್.ಕರಿಯಪ್ಪ ರಸ್ತೆ)	Kanakapura Road (S Kariyappa Road)	<b>167500</b>	
259	ಕನಕಪುರ ರಸ್ತೆ (ಎಸ್.ಕರಿಯಪ್ಪ ರಸ್ತೆ)-ವಾಣಿಜ್ಯ ನಿವೇಶನದ ದರ	Kanakapura Road (S Kariyappa Road)-Commercial Site Rate	<b>379000</b>	
260	ಕನಕಪುರ ಮುಖ್ಯ ರಸ್ತೆ (ಸಂಗಮ ವೃತ್ತದವರೆಗೆ)	Kanakapura Main Road (to Sangam Circle)	<b>167500</b>	
261	ಕನಕಪುರ ಮುಖ್ಯ ರಸ್ತೆ(ಸಂಗಮ ವೃತ್ತದವರೆಗೆ)-ವಾಣಿಜ್ಯ ನಿವೇಶನದ ದರ	Kanakapura Main Road (to Sangam Circle)- Commercial Site Rate	<b>379000</b>	
262	1 ರಿಂದ 12 ಮತ್ತು 14 ರಿಂದ 16 ನೇ ಅಡ್ಡರಸ್ತೆಗಳು ಜಯನಗರ 7 ನೇ ಬ್ಲಾಕ್(ಡಬ್ಲ್ಯು.ಕೆ.ಪಿ. ರಸ್ತೆ)	1 to 12 and 14 to 16th Cross Road Jayanagar 7th Block(W.K.P. Road)	<b>125500</b>	
263	1, 1ಎ 2 ನೇ ಮುಖ್ಯ ರಸ್ತೆಗಳು ಜಯನಗರ 7 ನೇ ಬ್ಲಾಕ್(ಡಬ್ಲ್ಯು.ಕೆ.ಪಿ. ರಸ್ತೆ)	1, 1A, 2nd Main Road Jayanagar 7th Block(W.K.P. Road)	<b>125500</b>	
264	ಟಿ.ಪಿ ಲೇಔಟ್ ಜಯನಗರ 7 ನೇ ಬ್ಲಾಕ್	T.P.Layout Jayanagar 7th Block	<b>117500</b>	

265	1, 2, 3 ಮತ್ತು 4 ನೇ ಮುಖ್ಯ ರಸ್ತೆಗಳು	1, 2, 3 and 4th Main Road	<b>122500</b>	
266	2ನೇ ಮುಖ್ಯರಸ್ತೆ-ವಾಣಿಜ್ಯ ನಿವೇಶನದ ದರ	2nd Main Road-Commercial Site Rate	<b>316500</b>	
267	ರೋಸ್ ಗಾರ್ಡನ್ ಎದುರು ಡಬಲ್ ರಸ್ತೆ 5,7,8 ಮತ್ತು 4 ನೇ ಮುಖ್ಯ ರಸ್ತೆಗಳು	Opp. Rose Garden Dubble Road, 5, 7, 8 and 4th Main Road	<b>131000</b>	
268	13 & 36 ನೇ ಆಡ್ಡರಸ್ತೆ (ಕೆ.ಆರ್. ರಸ್ತೆಯಿಂದ ಕನಕಪುರ ರಸ್ತೆವರೆಗೆ)	13th & 36th Cross Road, (K R Road to Kanakapura Road)	<b>155500</b>	
269	27, 28 ಮತ್ತು 29ನೇ ಆಡ್ಡರಸ್ತೆಗಳು	27, 28 and 29th Cross Road	<b>110500</b>	
270	29 ನೇ ಎ ಆಡ್ಡರಸ್ತೆ	29th A Cross Road	<b>110500</b>	
	166-W0068-1 to 19	166-W0068-1 to 19		
271	30ನೇ ಆಡ್ಡರಸ್ತೆ	30th Cross Road	<b>146000</b>	
272	31ನೇ ಆಡ್ಡರಸ್ತೆ	31st Cross Road	<b>101000</b>	
273	31ಎ, 32, 32ಎ, 32ಬಿ, 36ಎ ಮತ್ತು 36 ಬಿ ಆಡ್ಡರಸ್ತೆಗಳು	31A, 32, 32A, 32B, 36, 36A and 36 B Cross Roads	<b>115500</b>	
274	32ನೇ ಅಡ್ಡರಸ್ತೆ-ವಾಣಿಜ್ಯ ನಿವೇಶನದ ದರ	32nd Cross Road-Commercial Site Rate	<b>316500</b>	
275	ವೆಸ್ಟ್ ಆಫ್ ಕನಕಪುರ ರಸ್ತೆ ಮತ್ತು ಕನಕಪುರ ಪೂರ್ವ ರಸ್ತೆ	West of Kanakapura Road and Kanakapura East Road	<b>125500</b>	
276	ಕೆ.ಆರ್. ರಸ್ತೆ (ಸೌತ್ ಎಂಡ್ ರಸ್ತೆಯಿಂದ ಬನಶಂಕರಿ 2ನೇ ಹಂತದವರೆಗೆ)	K R Road (South End Road to Banashankari 2nd Stage)	<b>155500</b>	
277	ಕೆ.ಆರ್. ರಸ್ತೆ (ಸೌತ್ ಎಂಡ್ ರಸ್ತೆಯಿಂದ ಬನಶಂಕರಿ 2ನೇ ಹಂತದವರೆಗೆ)-ವಾಣಿಜ್ಯ ನಿವೇಶನದ ದರ	K R Road (South End Road to Banashankari 2nd Stage)-Commercial Site Rate	<b>337500</b>	
278	ಕೆ.ಆರ್. ರಸ್ತೆ	K R Road	<b>155500</b>	
279	ಕೆ.ಆರ್. ರಸ್ತೆ -ವಾಣಿಜ್ಯ ನಿವೇಶನದ ದರ	K R Road -Commercial Site Rate	<b>337500</b>	
280	ಎಂ.ಎಂ. ಇಂಡಸ್ಟ್ರಿಯಲ್ ರಸ್ತೆ	M M Industrial Road	<b>114000</b>	
281	ಎಂ.ಎಂ. ಇಂಡಸ್ಟ್ರಿಯಲ್ ರಸ್ತೆ -ವಾಣಿಜ್ಯ ನಿವೇಶನದ ದರ	M M Industrial Road-Commercial Site Rate	<b>290000</b>	
282	ಸ.ನಂ. 7 ಮತ್ತು 8 ಯಡಿಯೂರು	No. 7 and 8 Yadiyur	<b>86000</b>	
283	ವೆಂಕಟಪ್ಪ ಗಾರ್ಡನ್ ಜಯನಗರ 7 ನೇ ಬ್ಲಾಕ್	Venkata Garden Jayanagar 7th Block	<b>86000</b>	
284	ಇತರೆ ಮುಖ್ಯ ರಸ್ತೆಗಳು ಜಯನಗರ 7 ನೇ ಬ್ಲಾಕ್	Others Main Road Jayanagar 7th Block	<b>155500</b>	
285	ಇತರೆ ಆಡ್ಡ ರಸ್ತೆಗಳು ಜಯನಗರ 7 ನೇ ಬ್ಲಾಕ್	Others Cross Road Jayanagar 7th Block	<b>126500</b>	
286	ಜೈನ್ ಪ್ರಕ್ರುತಿ ಅಪಾರ್ಟ್‌ಮೆಂಟ್	Jain Prakruthi Apartment		<b>99000</b>
287	ಕ್ಲಾಸಿಕ್ ಕೋರ್ಟ್	Classic Court		<b>99000</b>
288	ಮಡಕು-ಡಿ ಮ್ಯಾನ್‌ಸನ್	Maduku-D Manssion		<b>99000</b>
289	ನಾಗಶ್ರೀ ಕೃಷ್ಣ ನಿಲಯ	Nagashree Krishna Nilaya		<b>99000</b>



290	ಶ್ರೀ ಗೌರಿ ಪರ್ಲ್	Sri Gowri Pearl		<b>99000</b>
291	ಎಲಿಗೇಂಟ್ ಬಿಲ್ಡರ್ಸ್ ಅಂಡ್ ಡೆವಲಪರ್ಸ್ (ಹೊಸ ಸೇರ್ಪಡೆ)	Elegant Builder and Developers		<b>99000</b>
292	ಶುಭಂ ಡ್ರೀಮ್ಸ್ ಅಪಾರ್ಟ್‌ಮೆಂಟ್, ವೆಂಕಟಪ್ಪ ಗಾರ್ಡನ್ Measurement 9000 sq fts.	Shubha Dreamz Apartment, Venkatappa Garden, Measurement 9000 sq fts.		<b>99000</b>
	<b>ಜಯನಗರ 8 ನೇ ಬ್ಲಾಕ್</b>	<b>Jayanagar 8th Block</b>		
293	100 ಅಡಿ ರಸ್ತೆ (4 ನೇ ಮುಖ್ಯರಸ್ತೆಯಿಂದ ಅಂದರೆ ರೋಸ್ ಗಾರ್ಡನ್‌ನಿಂದ ಬನಶಂಕರಿದೇವಸ್ಥಾನದವರೆಗೆ)	100feet Road (4th CrossRoad to then Rose Garden to Banashankari Temple)	<b>195500</b>	
294	100 ಅಡಿ ರಸ್ತೆ (4 ನೇ ಮುಖ್ಯರಸ್ತೆಯಿಂದ ಅಂದರೆ ರೋಸ್ ಗಾರ್ಡನ್‌ನಿಂದ ಬನಶಂಕರಿದೇವಸ್ಥಾನದವರೆಗೆ) -ವಾಣಿಜ್ಯ ನಿವೇಶನದ ದರ	100feet Road (4th CrossRoad to then Rose Garden to Banashankari Temple)- Commercial Site Rate	<b>402500</b>	
295	ಕನಕಪುರ ರಸ್ತೆ (ಎಸ್.ಕರಿಯಪ್ಪ ರಸ್ತೆ)	Kanakapura Road (S Kariyappa Road)	<b>167500</b>	
296	ಕನಕಪುರ ರಸ್ತೆ (ಎಸ್.ಕರಿಯಪ್ಪ ರಸ್ತೆ) -ವಾಣಿಜ್ಯ ನಿವೇಶನದ ದರ	Kanakapura Road (S Kariyappa Road) - Commercial Site Rate	<b>379000</b>	
297	1 ರಿಂದ 3 ನೇ ಮುಖ್ಯ ರಸ್ತೆ	1 to 3rd main Road	<b>139500</b>	
298	2ನೇ ಮುಖ್ಯರಸ್ತೆ-ವಾಣಿಜ್ಯ ನಿವೇಶನದ ದರ	2nd Main Road-Commercial Site Rate- Commercial Site Rate	<b>316500</b>	
299	1ಬಿ ಮತ್ತು 1ಸಿ ಮುಖ್ಯ ರಸ್ತೆಗಳು	1B and 1C Main Road	<b>134000</b>	
300	36 ನೇ ಅಡ್ಡರಸ್ತೆ	36th Cross Road	<b>148000</b>	
301	36 ನೇ ಅಡ್ಡರಸ್ತೆ-ವಾಣಿಜ್ಯ ನಿವೇಶನದ ದರ	36th Cross Road -Commercial Site Rate	<b>225000</b>	
302	37 ಮತ್ತು 37 ಎ ಅಡ್ಡರಸ್ತೆಗಳು	37 and 37 A Cross Road	<b>113000</b>	
303	38, 38ಬಿ 39, 40,41, 42, 43 ಮತ್ತು 44 ನೇ ಅಡ್ಡರಸ್ತೆಗಳು	38,38B, 39, 40,41,42,43,and 44th Cross Road	<b>118000</b>	
304	40ನೇ ಅಡ್ಡರಸ್ತೆ-ವಾಣಿಜ್ಯ ನಿವೇಶನದ ದರ	40th Cross Road-Commercial Site Rate- Commercial Site Rate	<b>290000</b>	
305	45 ನೇ ಅಡ್ಡರಸ್ತೆ	45th Cross Road	<b>120500</b>	
306	46ನೇ ಅಡ್ಡರಸ್ತೆ 100 ಅಡಿ ರಸ್ತೆ (ಮಾರೇನಹಳ್ಳಿ ರಸ್ತೆ)	46th Cross Road 100feet road (Marenahalli Road)	<b>195500</b>	
307	46ನೇ ಅಡ್ಡರಸ್ತೆ 100 ಅಡಿ ರಸ್ತೆ (ಮಾರೇನಹಳ್ಳಿ ರಸ್ತೆ) -ವಾಣಿಜ್ಯ ನಿವೇಶನದ ದರ	46th Cross Road 100feet road (Marenahalli Road)-Commercial Site Rate	<b>402500</b>	
308	47, 47ಎ ಮತ್ತು 48ನೇ ಅಡ್ಡರಸ್ತೆಗಳು	47, 47A and 48th Cross Road	<b>141500</b>	
309	ಇತರೆ ಮುಖ್ಯ ರಸ್ತೆಗಳು 8ನೇ ಬ್ಲಾಕ್ ಜಯನಗರ	Others Main Road 8th Block Jayanagar	<b>187500</b>	
310	ಇತರೆ ಅಡ್ಡ ರಸ್ತೆಗಳು 8ನೇ ಬ್ಲಾಕ್ ಜಯನಗರ	Others Cross Road 8th Block Jayanagar	<b>126500</b>	

311	ವೈಷ್ಣವಿ ಪ್ಯಾರಡೈಸ್ ಪಿ.ಐ.ಡಿ.ಸಂಖ್ಯೆ 58-99-70/25	Vaishnavi Paradise PID No.58-9-70/25		<b>119500</b>
312	ರಾಜಕಿರಣ ಅಪಾರ್ಟ್‌ಮೆಂಟ್	Rajakirana Apartment		<b>119500</b>
313	ಆದರ್ಶ ರೆಸಿಡೆನ್ಸಿ	Adarsha Residency		<b>119500</b>
314	ಆದರ್ಶ ಗಾರ್ಡನ್ ಅಪಾರ್ಟ್‌ಮೆಂಟ್ ಪಿ.ಐ.ಡಿ.ಸಂಖ್ಯೆ 58-99-56/1	Adarsha Garden Apartment PID No.58-99-56/1		<b>119500</b>
315	ಬ್ರಿಗೇಡ್ ಹೋಮ್ ಸ್ಟಡ್- IV	Brigade Home Stud-IV		<b>119500</b>
316	ಪ್ರೈಮ್ ರೆಸಿಡೆನ್ಸಿ	Prime Residency		<b>119500</b>
317	ಶ್ರಾವಣಿ ಡೆವಲಪರ್ಸ್ ಅಂಡ್ ಅಸೋಸಿಯೇಟ್ಸ್ (ಹೊಸ ಸೇರ್ಪಡೆ)	Shravani Developers and Associates		<b>119500</b>
318	ಮಾಣಿಕ್‌ಚಂದ್ 117FF, ಅಪಾರ್ಟ್‌ಮೆಂಟ್ ಕನಕಪುರ ರಸ್ತೆ (ಎಸ್.ಕರಿಯಪ್ಪ ರಸ್ತೆ) Khatha No.44	Manikchand 117FF Apartment Kanakapura Road (S.Kariyappa Road) Khatha No.44		<b>106000</b>
	<b>ಜಯನಗರ 9 ನೇ ಬ್ಲಾಕ್</b>	<b>Jayanagar 9th Block</b>		
319	24 ಎ ಮುಖ್ಯ ರಸ್ತೆ 9ನೇ ಬ್ಲಾಕ್ ಜಯನಗರ	24A Main Road 9th Block Jayanagar	<b>120000</b>	
320	25 ಮತ್ತು 26ನೇ ಮುಖ್ಯ ರಸ್ತೆ (4 ನೇ ಟಿ ಬ್ಲಾಕ್ ಬಸ್ ಸ್ಟಾಪ್‌ನಿಂದ 100 ಅಡಿ ವರ್ತುಲ ರಸ್ತೆವರೆಗೆ)	25 and 26th main Road (4th T Block Bus Stop to 100 feet Wide Road)	<b>187500</b>	
321	25 ಮತ್ತು 26ನೇ ಮುಖ್ಯ ರಸ್ತೆ(4 ನೇ ಟಿ ಬ್ಲಾಕ್ ಬಸ್ ಸ್ಟಾಪ್‌ನಿಂದ 100 ಅಡಿ ವರ್ತುಲ ರಸ್ತೆವರೆಗೆ) -ವಾಣಿಜ್ಯ ನಿವೇಶನದ ದರ	25 and 26th main Road (4th T Block Bus Stop to 100 feet Wide Road)- Commercial Site Rate	<b>316500</b>	
322	25ಎ, 26 ಎ, 26ಬಿ, 27, 27ಎ, ನೇ ಮುಖ್ಯ ರಸ್ತೆಗಳು	25 A, 26A, 26B, 27, 27A Main Road	<b>134000</b>	
323	28 ನೇ ಮುಖ್ಯ ರಸ್ತೆ	28th Main Road	<b>134000</b>	
324	36 ಎಫ್,36 ಜಿ, 37, 37ಎ,37ಬಿ, 38, 38 ಎ 38 ಬಿ, 39, 40 ಮತ್ತು 41ನೇ ಮುಖ್ಯ ರಸ್ತೆಗಳು	36 F, 36 G, 37, 37A, 37B, 38, 38A, 38B, 39, 40 and 41 Main Road	<b>134000</b>	
325	32ಸಿ, 32ಡಿ, 33ಡಿ, 36ಎಫ್, 36ಜಿ, 37, 37ಎ, 37 ಬಿ, ಅಡ್ಡರಸ್ತೆಗಳು 9ನೇ ಬ್ಲಾಕ್ ಜಯನಗರ	32C, 32D, 33D, 36F, 36G, 37, 37A, 37B Cross Road 9th Block Jayanagar	<b>117000</b>	
326	38, 38ಎ, 38ಬಿ, 39, 40, 40ಎ, 41ಎ ನೇ ಅಡ್ಡರಸ್ತೆಗಳು 9ನೇ ಬ್ಲಾಕ್ ಜಯನಗರ	38, 38A, 38B, 39, 40, 40A, 41A Cross Road 9th Block Jayanagar	<b>117000</b>	
327	41 ನೇ ಅಡ್ಡರಸ್ತೆ(25 ನೇ ಮುಖ್ಯ ರಸ್ತೆಯಿಂದ 28 ನೇ ಮುಖ್ಯ ರಸ್ತೆವರೆಗೆ)	41st Cross Road (25th Main Road to 88th Main Road)	<b>134000</b>	
328	ಈಸ್ಟ್ ಎಂಡ್ ಮುಖ್ಯ ರಸ್ತೆ	East End Main Road	<b>187500</b>	
329	ಈಸ್ಟ್ ಎಂಡ್ ಮುಖ್ಯ ರಸ್ತೆ -ವಾಣಿಜ್ಯ ನಿವೇಶನದ ದರ	East End Main Road-Commercial Site Rate	<b>368000</b>	
330	ಈಸ್ಟ್ ಎಂಡ್ ಎ,ಬಿ,ಸಿ ಡಿ ಮುಖ್ಯ ರಸ್ತೆಗಳು	East End A B C D Main Road	<b>134000</b>	
331	ಪುಟ್ಟಯ್ಯನಪಾಳ್ಯ ಮತ್ತು ಕಾರ್ಪೊರೇಷನ್ ಕಾಲೋನಿ	Puttaiah Palya and Corporation Colony	<b>70000</b>	

332	ಈಸ್ತ್ ಎಂಡ್ ಮುಖ್ಯ ರಸ್ತೆ (100 ಅಡಿ ರಸ್ತೆ)	East End Main Road (100 Feet Road)	<b>187500</b>	
333	ಈಸ್ತ್ ಎಂಡ್ ಮುಖ್ಯ ರಸ್ತೆ (100 ಅಡಿ ರಸ್ತೆ) - ವಾಣಿಜ್ಯ ನಿವೇಶನದ ದರ	East End Main Road (100 Feet Road)- Commercial Site Rate	<b>368000</b>	
334	ಸೌತ್ ಎಂಡ್ ಮುಖ್ಯ ರಸ್ತೆ, ಮಾರೇನಹಳ್ಳಿ ರಸ್ತೆ (100 ಅಡಿ ರಸ್ತೆ)	South End Main Road 100feet Road (Marenahalli Road)	<b>195500</b>	
335	ಸೌತ್ ಎಂಡ್ ಮುಖ್ಯ ರಸ್ತೆ, ಮಾರೇನಹಳ್ಳಿ ರಸ್ತೆ (100 ಅಡಿ ರಸ್ತೆ)-ವಾಣಿಜ್ಯ ನಿವೇಶನದ ದರ	South End Main Road 100feet Road (Marenahalli Road)-Commercial Site Rate	<b>366000</b>	
336	ಸೌತ್ ಎಂಡ್ ಎ.ಬಿ.ಸಿ, ಡಿ.ಇ.ಎಫ್ ಮುಖ್ಯ ರಸ್ತೆಗಳು	South End A B C D E F main Road	<b>135500</b>	
337	ಪುಟ್ಟಯ್ಯನಪಾಳ್ಯ 1, 2, 3 ನೇ ಮುಖ್ಯರಸ್ತೆಗಳು	Puttaiah palya 1, 2, 3 Main Road	<b>70000</b>	
338	ಡಿಸ್ಟ್ರಿಕ್ಟ್ ಫಂಡ್ ರಸ್ತೆ 9ನೇ ಬ್ಲಾಕ್ ಜಯನಗರ	District Found Road 9th Block Jayanagar	<b>117000</b>	
339	ಮಾರೇನಹಳ್ಳಿ (ಟ್ಯಾಂಕ್ ಬೆಡ್ ರಸ್ತೆ)	Marenahalli (Tank Bed Road)	<b>77000</b>	
340	ಇತರೆ ಮುಖ್ಯ ರಸ್ತೆಗಳು	Others main Road	<b>138000</b>	
341	ಇತರೆ ಅಡ್ಡ ರಸ್ತೆಗಳು	Others Cross Road	<b>128000</b>	
342	ಕೆ.ಎಸ್.ಆರ್.ಟಿ.ಸಿ ಲೇಔಟ್ ಮುಖ್ಯ ರಸ್ತೆಗಳು	KSRTC Layout Main Roads	<b>84000</b>	
343	ಕೆ.ಎಸ್.ಆರ್.ಟಿ.ಸಿ ಲೇಔಟ್ ಅಡ್ಡ ರಸ್ತೆಗಳು	KSRTC Layout Cross Roads	<b>78000</b>	
344	ಮೈಕೋ ಲೇಔಟ್ ಅಡ್ಡ ರಸ್ತೆಗಳು (ಮೈಕೋ ಎಂಪ್ಲಾಯೀಸ್ ಗೃಹ ನಿರ್ಮಾಣ ಕೋಆಪರೇಟೀವ್ ಸೊಸೈಟಿ)	Mico Layout Cross Road (Mico Employees Gruha Nirmana Co-opp. Society)	<b>94000</b>	
345	ಸಾಮ್ರಾಟ್ ಅಪಾರ್ಟ್‌ಮೆಂಟ್	Samrat Apartment		<b>84500</b>
346	ಶಾಂತಿ ಪಾರ್ಕ್ ಅಪಾರ್ಟ್‌ಮೆಂಟ್	Shanthi park Apartment		<b>84500</b>
347	ಸನ್ ಶೈನ್ ಅಪಾರ್ಟ್‌ಮೆಂಟ್	Sun Shine Apartment		<b>84500</b>
348	ಓಕ್ಯಾರ್ಡ್ ಅಪಾರ್ಟ್‌ಮೆಂಟ್	Okyard Apartment		<b>87000</b>
349	ಅಶ್ವತ್ಥ ಎನ್‌ಕ್ಲೇವ್	Ashwath Enclave		<b>84500</b>
350	ಆರ್ಟ್ ಕರಾಟ್ ಪ್ರಮೋಟರ್ಸ್	Art karat Promoters		<b>84500</b>
351	ಪೆರಾಸ್ ಮೆಹಾಕ್	Peras Mehak		<b>84500</b>
352	ಸಂತಕ್ಲಾರ	Santaclara		<b>84500</b>
353	ಓಪುಲೆಂಟ್ ಸ್ಪೈರ್ ಅಪಾರ್ಟ್‌ಮೆಂಟ್	Opulent Spire Apartment		<b>130500</b>
	<b>ಬನಶಂಕರಿ 2 ನೇ ಹಂತ</b>	<b>Banashankari 2nd Stage</b>		
354	1,2,2ಎ, 2ಬಿ, 3, 4, 6, 7,7ಎ, 8ಎ, 8 ಬಿ, 10 ನೇ ಮುಖ್ಯ ರಸ್ತೆಗಳು	1,2,2A,2B,3,4,6,7,7A,8A,8B, 10th Main Road	<b>143000</b>	
355	5, 8 ಮತ್ತು 9ನೇ ಮುಖ್ಯ ರಸ್ತೆ	5, 8 and 9th Main Roads	<b>158500</b>	
356	9ನೇ ಮುಖ್ಯರಸ್ತೆ-ವಾಣಿಜ್ಯ ನಿವೇಶನದ ದರ	9th Main Road-Commercial Site Rate	<b>337500</b>	

357	11, 12, 13, 14, 15, 18, 19, 20 ನೇ ಮುಖ್ಯ ರಸ್ತೆಗಳು	11,12,13,14,15,18,19,20th Main Roads	<b>134000</b>	
358	16, 17 ಮತ್ತು 21 ನೇ ಮುಖ್ಯ ರಸ್ತೆ	16,17 and 21st Main Road	<b>147500</b>	
359	21ನೇ ಮುಖ್ಯರಸ್ತೆ-ವಾಣಿಜ್ಯ ನಿವೇಶನದ ದರ	21st Main Road-Commercial Site Rate	<b>337500</b>	
360	21ಎ 23ನೇ ಮುಖ್ಯ ರಸ್ತೆಗಳು	21A, 23rd Main Roads	<b>123500</b>	
361	22 ನೇ ಮುಖ್ಯ ರಸ್ತೆ	22nd Main Road	<b>123500</b>	
362	24, 25, 26, 27, 28, 29, 30, 31 ನೇ ಮುಖ್ಯ ರಸ್ತೆಗಳು	24, 25, 26, 27, 28, 29, 30, 31st Main Roads	<b>129000</b>	
363	30ನೇ ಮುಖ್ಯರಸ್ತೆ-ವಾಣಿಜ್ಯ ನಿವೇಶನದ ದರ	30th Main Road-Commercial Site Rate	<b>337500</b>	
364	13, 14 ನೇ ಆಡ್ಡ ರಸ್ತೆಗಳು	13, 14th Cross Roads	<b>102000</b>	
365	13ನೇ ಅಡ್ಡರಸ್ತೆ-ವಾಣಿಜ್ಯ ನಿವೇಶನದ ದರ	13th Cross Road-Commercial Site Rate	<b>337500</b>	
366	12, 14 ಎ, 14 ಸಿ, 15, 16, 17, 17ಎ. ಆಡ್ಡ ರಸ್ತೆಗಳು	12,14A, 14C, 15, 16, 17, 17A Cross Roads	<b>98000</b>	
367	17 ಇ ಮತ್ತು ಬಿ ಆಡ್ಡ ರಸ್ತೆಗಳು	17E and B Cross Roads	<b>88000</b>	
368	17ಸಿ,17 ಡಿ, 18, 19, 20 22, 22 ಎ, 24 ಎ 24ಬಿ ಆಡ್ಡ ರಸ್ತೆಗಳು	17C, 17D,18,19,20,22,22A,24A,24B Cross Roads	<b>88000</b>	
369	ಹೊರ ವರ್ತುಲ ರಸ್ತೆ	Outer Ring Road	<b>144000</b>	
370	ಹೊರ ವರ್ತುಲ ರಸ್ತೆ-ವಾಣಿಜ್ಯ ನಿವೇಶನದ ದರ	Outer Ring Road-Commercial Site Rate	<b>368000</b>	
371	23ನೇ ಅಡ್ಡರಸ್ತೆ	23rd Cross Road	<b>88000</b>	
372	24 ಮತ್ತು 36ನೇ ಅಡ್ಡರಸ್ತೆಗಳು	24 and 36th Cross Roads	<b>102000</b>	
373	24ನೇ ಅಡ್ಡರಸ್ತೆ -ವಾಣಿಜ್ಯ ನಿವೇಶನದ ದರ	24th Cross Road-Commercial Site Rate	<b>337500</b>	
374	25 ರಿಂದ 35 ರವರೆಗಿನ ಅಡ್ಡರಸ್ತೆಗಳು	25 to 35th Cross Roads	<b>92000</b>	
375	27ನೇ ಅಡ್ಡರಸ್ತೆ-ವಾಣಿಜ್ಯ ನಿವೇಶನದ ದರ	27th Cross Road-Commercial Site Rate	<b>337500</b>	
376	1ರಿಂದ 5ನೇ ಮುಖ್ಯ ರಸ್ತೆಗಳು ಕೇಂದ್ರ ಉಪಾದ್ಯರ ಸಂಘ ಬಿಎಸ್‌ಕೆ 2 ನೇ ಹಂತ	1 to 5th Main roads Kendra Upadyara Sangha BSK 2nd Stage	<b>109000</b>	
377	ಭವಾನಿ ನಗರ ಸ್ಲಂ. / ಜವಹರಲಾಲ್ ನೆಹರು ಸ್ಲಂ / ಮರಿಯಮ್ಮ ಸ್ಲಂ, ಯಾರಾಬ್ ನಗರ ಸ್ಲಂ	Bhavani Nagar Slum / Jawaharlal Nehru Slum / Mariamma Slum, Yarab Nagar Slum	<b>35000</b>	
378	1 ರಿಂದ 10 ನೇ ಆಡ್ಡ ರಸ್ತೆಗಳು ನೆಹರು ಕಾಲೋನಿ.	Teachers Colony 1 to 10th Cross Road	<b>62500</b>	
379	ಟೀಚರ್ಸ್ ಕಾಲೋನಿ.	Teachers Colony	<b>109000</b>	
380	ಇಂಡಸ್ಟ್ರಿಯಲ್ ಪ್ರದೇಶ	Industrial Area	<b>80500</b>	
381	ಕರೀಸಂದ್ರ ಸ್ಲಂ.	Karisandra Slum	<b>41500</b>	
382	ಸ.ನಂ. 24 ಕರೀಸಂದ್ರ ಬಿಎಸ್‌ಕೆ 2 ನೇ ಹಂತ	Karisandra BSK 2nd Stage, S.No.24	<b>43500</b>	

383	ಕರೀಸಂದ್ರ ಗ್ರಾಮ ಇತರೆ ಮುಖ್ಯ ರಸ್ತೆಗಳು	Karisandra Village Other Main Road	<b>54000</b>	
384	ಕರೀಸಂದ್ರ ಗ್ರಾಮ ಇತರೆ ಆಡ್ಡ ರಸ್ತೆಗಳು	Karisandra Other Cross Road	<b>43500</b>	
385	ಕಾವೇರಿ ನಗರ	Kaveri Nagar	<b>43500</b>	
386	ಯಾರಾಬ್ ನಗರ	Yarab Nagar	<b>43500</b>	
387	ವಿಜಯ ಕಾಲೇಜ್ ಸ್ಲಂ	Vijaya College Slum	<b>41500</b>	
388	ಕದಿರೆನಹಳ್ಳಿ ಸ.ನಂ.ಬಿಡಿಎ ಪ್ರದೇಶ	Kadirenahalli S.No. BDA Area	<b>70000</b>	
389	ಶಾಸ್ತ್ರೀನಗರ.	Shastri Nagar	<b>70000</b>	
390	5ನೇ ಆಡ್ಡ ರಸ್ತೆ ಶಾಸ್ತ್ರೀನಗರ.	Shastri Nagar 5th Cross Road	<b>62500</b>	
391	6,7,7ಬಿ, 7ಎ, 8, 9, 10, 14 ಮತ್ತು ಇತರೆ ಆಡ್ಡ ರಸ್ತೆಗಳು ಶಾಸ್ತ್ರೀನಗರ.	6,7,7B,7A,8,9,10,14 and Other Cross Roads Shastri Nagar	<b>62500</b>	
392	1, 2, 3, 4 ಮತ್ತು ಇತರೆ ಮುಖ್ಯ ರಸ್ತೆಗಳು ಶಾಸ್ತ್ರೀನಗರ	Shastri Nagar, 1,2,3,4 and other main Roads	<b>70000</b>	
393	ಚೆನ್ನಮ್ಮನಕೆರೆ ಸಿ.ಟಿ. ಬೆಡ್ ಬನಶಂಕರಿ 2 ನೇ ಹಂತ	BSK 2nd Stage, Chennamanakere C.T. Bed	<b>70000</b>	
394	ಧೋಬಿ ಘಾಟ್ ಬನಶಂಕರಿ 2 ನೇ ಹಂತ	Dhobhi Ghat, BSK 2nd Stage	<b>61000</b>	
395	ಕೆ.ಆರ್. ರಸ್ತೆ ಬನಶಂಕರಿ 2 ನೇ ಹಂತ	K.R. Road, BSK 2nd Stage	<b>155500</b>	
396	ಕೆ.ಆರ್. ರಸ್ತೆ ಬನಶಂಕರಿ 2 ನೇ ಹಂತ -ವಾಣಿಜ್ಯ ನಿವೇಶನದ ದರ	K.R. Road, BSK 2nd Stage-Commercial Site Rate	<b>337500</b>	
397	ಇತರೆ ಸ್ಲಂ ಪ್ರದೇಶಗಳು	Other Slum Area	<b>41500</b>	
398	ಇತರೆ ಮುಖ್ಯ ರಸ್ತೆಗಳು ಬನಶಂಕರಿ 2ನೇ ಹಂತ	BSK 2nd Stage Other Main Roads	<b>143000</b>	
399	ಇತರೆ ಆಡ್ಡ ರಸ್ತೆಗಳು ಬನಶಂಕರಿ 2 ನೇ ಹಂತ	BSK 2nd Stage Other Cross Roads	<b>104000</b>	
400	ಟೆಂಪಲ್ ಮಿಡೋಸ್	Temple Meadows		<b>96500</b>
401	ಬ್ರಿಗೇಡ್ ಪೆಟೋನಿಯಾ	Brigade Petonia		<b>96000</b>
402	ದೇವಾಯನಿ ಕಂಫರ್ಟ್ಸ್	Devayani Comforts		<b>96500</b>
403	ಸಿಂಗೀಸಫೈರ್	Sighi Sapphire		<b>96500</b>
404	ಸಿರಿ ಎನ್‌ಕ್ಲೇವ್	Siri Enclave		<b>96500</b>
405	ಶ್ರೀ ರಾಮ್ಸ್ ಜಾಸ್ಮಿನ್	Sri Rams Jasmine		<b>96500</b>
406	ದಿ ರೆನಿಸೆನ್ಸ್ ಆರ್.ವಿ.	The Renisence R.V		<b>96500</b>
407	ವಿಶಾಲ್ ಕ್ಲಾಸಿಕ್	Vishal Classic		<b>96500</b>
408	ಶ್ರಾವಣಿ ಕನ್‌ಸ್ಟ್ರಕ್ಷನ್ಸ್ ಅಂಡ್ ಪ್ರಾಜೆಕ್ಟ್ ಅಪಾರ್ಟ್‌ಮೆಂಟ್	Shravani Construction and Project Apartment		<b>96500</b>
	<b>ಯಡಿಯೂರು</b>	<b>Yadiyur</b>		
409	2ಬಿ, 2ಸಿ, 2ಡಿ ಅಡ್ಡರಸ್ತೆ ಯಡಿಯೂರು ವಿಲ್ಲೇಜ್	2B, 2C, 2D Cross Road Yediyur Village	<b>64500</b>	
410	2ಬಿ, 2ಸಿ, 2ಡಿ, ಮುಖ್ಯರಸ್ತೆ ಯಡಿಯೂರು ವಿಲ್ಲೇಜ್	2B, 2C, 2D Main Road Yediyur Village	<b>80500</b>	
411	ಕನಕಪುರ ರಸ್ತೆ ಯಡಿಯೂರು ವಿಲ್ಲೇಜ್	Kankapura Road, Yediyur Viilage	<b>167500</b>	

412	ಕನಕಪುರ ರಸ್ತೆ ಯಡಿಯೂರು ವಿಲೇಜ್ -ವಾಣಿಜ್ಯ ನಿವೇಶನದ ದರ	Kankapura Road, Yediur Viilage-Commercial Site Rate	<b>379000</b>	
413	ಎಸ್ ಕಾರಿಯಪ್ಪ ರಸ್ತೆ	S Kariyappa Road	<b>167500</b>	
414	ಎಸ್ ಕಾರಿಯಪ್ಪ ರಸ್ತೆ - ವಾಣಿಜ್ಯ ನಿವೇಶನದ ದರ	S Kariyappa Road- Commercial Site Rate	<b>379000</b>	
415	ಕೆ.ಆರ್.ರಸ್ತೆ	K R Road	<b>155500</b>	
416	ಕೆ.ಆರ್.ರಸ್ತೆ-ವಾಣಿಜ್ಯ ನಿವೇಶನದ ದರ	K R Road-Commercial Site Rate	<b>337500</b>	
417	ಸ.ನಂ. 7 ಮತ್ತು 8 ಯಡಿಯೂರು / ವೆಂಕಟಪ್ಪ ಗಾರ್ಡನ್	Sy No.7 & 8 Yediur / Venkatappa garden	<b>87500</b>	
418	ಎ ಕೆ ಕಾಲೋನಿ ಯಡಿಯೂರು	A K Colony Yediur	<b>40000</b>	
419	ನಾರಾಯಣ ಅಯ್ಯಂಗಾರ್ ಲೇಔಟ್ / ಬಿಡಿಎ ಲೇಔಟ್	Narayana Iyengar Layout / BDA Layout	<b>78000</b>	
420	ಎಂ.ಎಂ. ಇಂಡಸ್ಟ್ರಿಯಲ್ ಏರಿಯಾ	M.M. Industrial Area	<b>114000</b>	
421	ಎಂ.ಎಂ. ಇಂಡಸ್ಟ್ರಿಯಲ್ ಏರಿಯಾ-ವಾಣಿಜ್ಯ ದರ	M.M. Industrial Area-Commercial Rate	<b>316500</b>	
422	ಯಡಿಯೂರು ನಾಗಸಂದ್ರ ಅಡ್ಡರಸ್ತೆ	Yediur Nagasandra Cross Road	<b>78000</b>	
423	1 ರಿಂದ 4 ನೇ ಅಡ್ಡರಸ್ತೆ ನಾಗಸಂದ್ರ	Nagasandra 1st to 4th Cross Road	<b>78000</b>	
424	1 ರಿಂದ 3 ನೇ ಮುಖ್ಯರಸ್ತೆ ನಾಗಸಂದ್ರ	Nagasandra 1st to 3rd Main Road	<b>87500</b>	
425	ಯಡಿಯೂರು ಪ್ರದೇಶದಲ್ಲಿರುವ ಸ್ಲಂ ಖಾಸಗಿ	Yediur Private Slum	<b>38000</b>	
426	ಆಂಜನೇಯ ಟೆಂಪಲ್ ಮುಖ್ಯ ರಸ್ತೆ	Anjaneya Temple Main Road	<b>78000</b>	
427	1ರಿಂದ 4ನೇ ಅಡ್ಡರಸ್ತೆ ಆಂಜನೇಯ ಟೆಂಪಲ್ ರಸ್ತೆ	1st to 4th Cross Road, Anjaneya Temple Road	<b>63000</b>	
428	ಸೌತ್ & ನಾರ್ತ್ ಮುಖ್ಯ ರಸ್ತೆಗಳು ಯಡಿಯೂರು	South & North Main Roads Yediur	<b>78000</b>	
429	ಕೃಷ್ಣಮೂರ್ತಿ ಲೇಔಟ್ ಸ.ನಂ.32 ಪಾಪು ಕಾಟೇಜ್ ಯಡಿಯೂರು	Krishna Murthy Layout S.No.32 Papu Cottage, Yediur	<b>78000</b>	
430	ಅಂಬೇಡ್ಕರ್ ಕೊಳಚೆ ಪ್ರದೇಶ ಯಡಿಯೂರು / ನ್ಯೂ ಬರಿಯಲ್ ಗ್ರೌಂಡ್ ಆಂಜನೇಯ ಸ್ವಾಮಿ ಸ್ಲಂ.	Ambedkar Slum Area Yediur / New Bureal Ground Anjaneya swamy Slum	<b>38000</b>	
431	ಇತರೆ ಮುಖ್ಯ ರಸ್ತೆಗಳು ಯಡಿಯೂರು	Other Main Road Yadiur	<b>80500</b>	
432	ಇತರೆ ಅಡ್ಡ ರಸ್ತೆಗಳು ಯಡಿಯೂರು	Yediur Other Cross Road	<b>75000</b>	
433	ಪಾಪು ಕಾಟೇಜ್	Papu Cottage		<b>67000</b>
434	ಕೃಷ್ಣ ಲೇಕ್ ವೀವ್	Krishna Lake View		<b>67000</b>
435	ಕಮಲ್ ನಿಕೇತನ್	Kamal Nikethan		<b>67000</b>
436	ಬ್ರಿಗೇಡ್ ಎಂ. ಎಂ.-ಇಂಡಸ್ಟ್ರಿಯಲ್ ಎಸ್ಟೇಟ್-ವಾಣಿಜ್ಯ ಕಟ್ಟಡ	Brigage MM -Indulstrial Estate - Commercial Building		<b>75500</b>
	ಟಾಟಾಸಿಲ್ಕ್ ಫಾರಂ	<b>Tata Silk Farm</b>		
436	ಕೆ.ಆರ್ ರಸ್ತೆ	K.R. Road	<b>149000</b>	

438	ಕೆ.ಆರ್ ರಸ್ತೆ -ವಾಣಿಜ್ಯ ನಿವೇಶನದ ದರ	K.R. Road-Commercial Site Rate	<b>337500</b>	
439	ಕೆ.ಎಸ್.ಆರ್.ಟಿ.ಸಿ ಲೇಔಟ್ ಅಡ್ಡ ರಸ್ತೆಗಳು	KSRTC Layout Cross Roads	<b>79000</b>	
440	ಮೈಕೋ ಲೇಔಟ್ ಮುಖ್ಯ ರಸ್ತೆಗಳು (ಮೈಕೋ ಎಂಪ್ಲಾಯೀಸ್ ಗೃಹ ನಿರ್ಮಾಣ ಕೋಆಪರೇಟಿವ್ ಸೊಸೈಟಿ)	Mico layout Main Roads (Mico Employees Housing Cooperative Society)	<b>95500</b>	
441	ಇತರೆ ಮುಖ್ಯ ರಸ್ತೆಗಳು ಟಾಟಾಸಿಲ್ಕ್ ಫಾರಂ	Tata Silk Farm Other Main Road	<b>126500</b>	
442	ಇತರೆ ಅಡ್ಡ ರಸ್ತೆಗಳು ಟಾಟಾಸಿಲ್ಕ್ ಫಾರಂ	Tata Silk Farm Other Cross Road	<b>115000</b>	
443	ಗರಡಿ ಅಪಾರ್ಟ್‌ಮೆಂಟ್	Garadi Apartment		<b>88000</b>
444	ಕೃಷ್ಣಾ ರಿಜೆನ್ಸಿ	Krishna Regency		<b>88000</b>
	<b>ಸೌತ್ ಎಂಡ್ ರಸ್ತೆ</b>	<b>South End Road</b>		
445	ಸೌತ್ ಕ್ರಾಸ್ ರಸ್ತೆ (ನಿಟ್ಟೂರು ಶ್ರೀನಿವಾಸ್ ರಸ್ತೆ) (ಪಟಾಲಮ್ಮ ಗುಡಿ ಬೀದಿ ಅಂದರೆ ಸೌತ್ ಎಂಡ್ ಸರ್ಕಲ್‌ನಿಂದ ಕೆ.ಆರ್. ರಸ್ತೆವರೆಗೆ)	South Cross Road (Nittur Srinivas Road) (Pattalamma Temple Road means South end circle to K.R. Road)	<b>163000</b>	
446	ಸೌತ್ ಕ್ರಾಸ್ ರಸ್ತೆ (ನಿಟ್ಟೂರು ಶ್ರೀನಿವಾಸ್ ರಸ್ತೆ) (ಪಟಾಲಮ್ಮ ಗುಡಿ ಬೀದಿ ಅಂದರೆ ಸೌತ್ ಎಂಡ್ ಸರ್ಕಲ್‌ನಿಂದ ಕೆ.ಆರ್. ರಸ್ತೆವರೆಗೆ) -ವಾಣಿಜ್ಯ ನಿವೇಶನದ ದರ	South Cross Road (Nittur Srinivas Road) (Pattalamma Temple Road means South end circle to K.R. Road)- Commercial Site Rate	<b>337500</b>	
447	ಇತರೆ ಮುಖ್ಯ ರಸ್ತೆಗಳು	Other Main Road	<b>132500</b>	
448	ಇತರೆ ಅಡ್ಡ ರಸ್ತೆಗಳು	Other Cross Road	<b>126500</b>	
449	ಕಂಫರ್ಟ್ ಕೆ.ಎನ್.ಕೆ., ಸೌತ್ ಕ್ರಾಸ್ ರಸ್ತೆ,	Comfort, KNK, South Cross Road	<b>126500</b>	
450	ಓಂಕಾರ್ ಸರೋವರ್, ಸೌತ್ ಕ್ರಾಸ್ ರಸ್ತೆ,	Omkar Sarovara, South Cross Road	<b>126500</b>	
	<b>ಸಾಕಮ್ಮ ಗಾರ್ಡನ್</b>	<b>Sakamma Garden</b>		
451	ಸಾಕಮ್ಮ ಗಾರ್ಡನ್	Sakamma Garden	<b>61500</b>	
452	1 ನೇ ಮುಖ್ಯ ರಸ್ತೆ ಸಾಕಮ್ಮ ಗಾರ್ಡನ್	1st Main Road Sakamma Garden	<b>61500</b>	
	<b>ಭೈರಸಂದ್ರ</b>	<b>Byrasandra</b>		
453	1 ನೇ ಬ್ಲಾಕ್ ಈಸ್ಟ್ ಭೈರಸಂದ್ರ	1st Block East Byrasandra	<b>71000</b>	
454	1 ರಿಂದ 29ನೇ ಅಡ್ಡರಸ್ತೆಗಳು ಭೈರಸಂದ್ರ	1 to 29 Cross Road, Byrasandra	<b>71000</b>	
455	ಭೈರಸಂದ್ರ 30 ನೇ ಅಡ್ಡರಸ್ತೆ 4 ನೇ ಬ್ಲಾಕ್ ಪೂರ್ವ ಜಯನಗರ	Byrasandra 30th Cross Road, 4th Block East, Jayanagar	<b>114000</b>	
456	30ನೇ ಅಡ್ಡರಸ್ತೆ-ವಾಣಿಜ್ಯ ನಿವೇಶನದ ದರ	30th Cross Road-Commercial Site Rate	<b>290000</b>	
457	1 ನೇ ಅಡ್ಡರಸ್ತೆ ಭೈರಸಂದ್ರ ವಿಲ್ಲೇಜ್	Byrasandra Village 1st Cross Road	<b>61500</b>	
458	1 ರಿಂದ 16 ಇ ವರೆಗಿನ ಮುಖ್ಯರಸ್ತೆಗಳು ಭೈರಸಂದ್ರ	1 to 16 E Main Road of Byrasandra	<b>78000</b>	
459	ಎಸ್.ಆರ್.ಕೆ. ಗಾರ್ಡನ್	SRK Garden	<b>79000</b>	
460	ಆರ್.ಬಿ.ಐ ಬಡಾವಣೆ	RBI Layout	<b>103500</b>	
461	ಆರ್.ಬಿ.ಐ ಬಡಾವಣೆ ಇತರೆ ಮುಖ್ಯ ರಸ್ತೆಗಳು	Main Roads of RBI Layout	<b>110000</b>	

462	ಆರ್.ಬಿ.ಐ ಬಡಾವಣೆ ಅಡ್ಡ ರಸ್ತೆಗಳು	Cross Roads of RBI Layout	<b>104000</b>	
463	ಕೆ.ವಿ. ಲೇಔಟ್ /ಕಾಶಿ ವಿಶ್ವೇಶ್ವರಯ್ಯ ಲೇಔಟ್	K.V. Layout / Kashi Vishweshwaraiah Layout	<b>81500</b>	
464	ಕೆ.ವಿ. ಲೇಔಟ್ 1,2,3,4,10 ಮತ್ತು 11ನೇ ಅಡ್ಡ ರಸ್ತೆಗಳು	1,2,3,4,10 & 11th Cross Roads K.V. Layout	<b>73000</b>	
465	ನಿಮ್ಮಾನ್ಸ್ ಕ್ವಾರ್ಟರ್ಸ್ ಬೈರಸಂದ್ರ	Nimhans Quarters Byrasandra	<b>87500</b>	
466	ಬನ್ನೇರುಘಟ್ಟ ರಸ್ತೆ	Bannerghatta Road	<b>183500</b>	
467	ಬನ್ನೇರುಘಟ್ಟ ರಸ್ತೆ-ವಾಣಿಜ್ಯ ನಿವೇಶನದ ದರ	Bannerghatta Road-Commercial Site Rate	<b>402500</b>	
468	ಕಾರ್ಪೊರೇಷನ್ ವ್ಯಾಪ್ತಿಗೆ ಒಳಪಟ್ಟ ಇತರೆ ಮುಖ್ಯ ರಸ್ತೆಗಳು	Other Main Road under Corporation Limit	<b>103500</b>	
469	ಕಾರ್ಪೊರೇಷನ್ ವ್ಯಾಪ್ತಿಗೆ ಒಳಪಟ್ಟ ಇತರೆ ಅಡ್ಡ ರಸ್ತೆಗಳು	Other Cross Road under Corporation Limit	<b>92000</b>	
470	ಬೈರಸಂದ್ರ ಸ್ಲಂ ಕಾಲೋನಿ / ನಕಲು ಬಂಡೆ / ಕೊಳಚೆಪ್ರದೇಶ ಕೆರೆದಂಡೆ ಪ್ರದೇಶ	Byrasandra Slum Colony/ Nakalu Bande / Slum Area Tank Bund Area	<b>36500</b>	
471	ಗುಲ್ಬರ್ಗಾ ಕಾಲೋನಿ	Gulbarga Colony	<b>52000</b>	
472	ಮುಸ್ಲಿಂ ಕಾಲೋನಿ ಇತರೆ ಮುಖ್ಯ ರಸ್ತೆಗಳು	Muslim Colony other Main Roads	<b>63000</b>	
473	ಮುಸ್ಲಿಂ ಕಾಲೋನಿ ಇತರೆ ಅಡ್ಡ ರಸ್ತೆಗಳು	Muslim Colony other Cross Road	<b>55000</b>	
474	ಎಲ್.ಐ.ಸಿ ಕಾಲೋನಿ	LIC Colony	<b>103500</b>	
475	ಎಲ್.ಐ.ಸಿ ಕಾಲೋನಿ ಇತರೆ ಅಡ್ಡ ರಸ್ತೆಗಳು	LIC Colony other cross road	<b>103500</b>	
476	ಬೈರಸಂದ್ರ ಬಿ.ಡಿ.ಎ.ಲೇಔಟ್ & ಸೊಸೈಟಿ ಲೇಔಟ್	Byrasandra BDA Layout & Society Layout	<b>87500</b>	
477	ಬಿ.ಡಿ.ಎ ಲೇಔಟ್ ಇತರೆ ಮುಖ್ಯ ರಸ್ತೆಗಳು	BDA Layout other Main Road	<b>103500</b>	
478	ಬಿ.ಡಿ.ಎ ಲೇಔಟ್ ಇತರೆ ಅಡ್ಡ ರಸ್ತೆಗಳು	BDA Layout Other Cross Road	<b>92000</b>	
479	ಬಿ.ಹೆಚ್.ಇ.ಎಲ್ ಲೇಔಟ್	BHEL Layout	<b>84500</b>	
480	ರಾಕ್ ಸ್ಟ್ರೀಟ್ / ಮೌಂಟನ್ ಸ್ಟ್ರೀಟ್/1ನೇ ಮತ್ತು 2ನೇ ಅಡ್ಡ ರಸ್ತೆ ಮೌಂಟನ್ ಸ್ಟ್ರೀಟ್ 1 ನೇ ಬ್ಲಾಕ್ ಜಯನಗರ ಪೂರ್ವ	Rock Street/ Mountain Street/ 1st and 2nd Cross Road Mountain Street 1st Block, Jayanagar East	<b>82000</b>	
481	ಬೈರಸಂದ್ರ ಗೋಕುಲ್ ಅಪಾರ್ಟ್‌ಮೆಂಟ್	Byrasandra Gokul Apartment		<b>73000</b>
482	ಮಂತ್ರಿ ಗಾರ್ಡನ್ ಅಪಾರ್ಟ್‌ಮೆಂಟ್	Mantri Garden Apartment		<b>73000</b>
483	ವಕ್ತಾ ಅಪಾರ್ಟ್‌ಮೆಂಟ್	Waktha Apartment		<b>73000</b>
484	ಬೈಸಾನಿ ಸ್ಕೈವೇ	Baisani Skyway		<b>73000</b>
485	ಚಿತ್ರಮಾಲ ಅಪಾರ್ಟ್‌ಮೆಂಟ್	Chithramala Apartment		<b>73000</b>
486	ಕಂಫರ್ಟ್ ಮನಾರ್ ಅಪಾರ್ಟ್‌ಮೆಂಟ್	Comfort Manner Apartment		<b>73000</b>



487	ಕಂಫರ್ಟ್ ಸಂಯುಕ್ತ	Samyuktha Comfort		<b>73000</b>
488	ಸಾಯಿ ಗೋಕುಲ್ ಅಪಾರ್ಟ್‌ಮೆಂಟ್	Gokul Apartment		<b>73000</b>
489	ಹೆಚ್ ಕಂಫರ್ಟ್ ಪ್ಯಾರಡೈಸ್	H Comfort Paradise		<b>73000</b>
490	ಜೈನ್ ಹೈಟ್ಸ್ ಎಒಎನ್ ಬನ್ನೇರುಘಟ್ಟ ರಸ್ತೆ	Jain Heights AON, Bannerghatta Road.		<b>120000</b>
	ದಾಸರಹಳ್ಳಿ	<b>Dasarahalli</b>		
491	ದಾಸರಹಳ್ಳಿ	Dasarahalli	<b>53500</b>	
492	ವಿಜಯರಂಗಂ ಲೇಔಟ್	Vijayarangam Layout	<b>46500</b>	
493	ಇತರೆ ಮುಖ್ಯ ರಸ್ತೆಗಳು ದಾಸರಹಳ್ಳಿ	Dasarahalli Other Main Road	<b>57500</b>	
494	ಇತರೆ ಅಡ್ಡ ರಸ್ತೆಗಳು ದಾಸರಹಳ್ಳಿ	Dasarahalli Other Cross Road	<b>52000</b>	

ಅಧ್ಯಕ್ಷರು, ಕೇಂದ್ರ ಮೌಲ್ಯ ಮಾಪನ ಸಮಿತಿ, ಬೆಂಗಳೂರು ಇವರ ಆದೇಶದ ಮೇರೆಗೆ,

ಸವಿತಾ ಲಕ್ಷ್ಮಿ ಪಿ ಬೆಳಗಲಿ  
ಸದಸ್ಯ ಕಾರ್ಯದರ್ಶಿ

ಕೇಂದ್ರ ಮೌಲ್ಯ ಮಾಪನ ಸಮಿತಿ, ಬೆಂಗಳೂರು.

2023-24 ನೇ ಸಾಲಿನ ಶಾಂತಿನಗರ ಉಪನೋಂದಣಿ ಕಛೇರಿ ವ್ಯಾಪ್ತಿಯ ಸ್ಥಿರಾಸ್ತಿಗಳ ಪ್ರಸ್ತಾವಿತ ಮಾರ್ಗಸೂಚಿ ಮೌಲ್ಯದ ದರಪಟ್ಟಿ				
ಕ್ರಮ ಸಂಖ್ಯೆ	ಹೋಬಳಿ/ ಗ್ರಾಮ/ ವಾರ್ಡ್/ ರಸ್ತೆ /ಪ್ರದೇಶದ ಹೆಸರು	Village Name / Area / Roads	ಪ್ರಸ್ತಾವಿತ ದರ	
			ಸ್ಥಳೀಯ ಸಂಸ್ಥೆ / ಸರ್ಕಾರದ ವಸತಿ ನಿವೇಶನಗಳು ಪ್ರತಿ ಚದರ ಮೀಟರ್ ರೂ. ಗಳಲ್ಲಿ	ಸ್ಥಳೀಯ/ಸರ್ಕಾರದ ವಸತಿ ನಿವೇಶನದಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್ಸ್ ಮತ್ತು ಫ್ಲಾಟ್‌ಗಳ ಮೌಲ್ಯ ಪ್ರತಿ ಚದರ ಮೀಟರ್ ರೂ. ಗಳಲ್ಲಿ
1	2	3	4	5
	<b>ಶಾಂತಿನಗರ</b>	<b>Shanthinagar</b>		
1	ಶಾಂತಿನಗರ ಮುಖ್ಯರಸ್ತೆ	Shanthinagar Main Road	134400	
2	ಶಾಂತಿನಗರ ಮುಖ್ಯರಸ್ತೆ 1,2,3 ಮತ್ತು 4ನೇ ಅಡ್ಡರಸ್ತೆಗಳು	Shanthinagar Main Road 1,2,3 and 4th Cross Roads	82500	
3	ಶಾಂತಿನಗರ 1ನೇ ಸ್ಟ್ರೀಟ್	Shanthinagar 1st Street	73150	
4	ಶಾಂತಿನಗರ ಎ, ಬಿ, ಸಿ, ಡಿ, ಇ, ಎಫ್, ಜಿ, ಹೆಚ್, ಜೆ, ಎನ್, ಓ, ಪಿ, ಕ್ಯೂ, ಆರ್ ಮತ್ತು ಎಸ್	Shanthinagar A, B, C, D, E, F, G, H, J, N, O, P, Q, R & S	52500	
5	ಡಬಲ್ ರಸ್ತೆ, ಕೆ ಹೆಚ್ ರಸ್ತೆ	Double Road, K H Road	177600	
6	ರಾಮರಾವ್ ಮಾನೆ ಲೇಔಟ್, ಅಕ್ಕಿತಿಮ್ಮನಹಳ್ಳಿ	Ramarao Maane layout, Akkithimmanahalli	50400	
7	ಆಗಾ ಗಾರ್ಡನ್ ಸ್ಲಂ	Aga Garden Slum	27300	
8	ಕೋಲ್ಕರ್ ಲಕ್ಷ್ಮಯ್ಯ ಗಾರ್ಡನ್	Kolkar Lakshmaiah Garden	45150	
9	ಕೋಲಾಂಡಪ್ಪ ಗಾರ್ಡನ್	Kolandappa Garden	45150	
10	ಮುತ್ತುಣ್ಣ ಗಾರ್ಡನ್	Muthanna Garden	45150	
11	ಲಕ್ಷ್ಮೀ ರಸ್ತೆ	Lakshmi Road	123600	
12	ಲಕ್ಷ್ಮೀ ಮುಖ್ಯರಸ್ತೆ	Lakshmi Main Road	126000	
13	ಸ್ವಾತಿ ರಸ್ತೆ	Swathi Road	126000	
14	ಸ್ವಾತಿ ಮುಖ್ಯರಸ್ತೆ	Swathi Main Road	136500	
15	ಸ್ವಾಸ್ತಿ ರಸ್ತೆ	Swasthi Road	136500	
16	ಸ್ವಾತಿ ಮುಖ್ಯರಸ್ತೆ 1,2,3,4,5 ನೇ ಅಡ್ಡರಸ್ತೆ	Swathi Main Road 1,2,3,4,5 Cross Roads	94300	
17	ಜಲಕಂಠೇಶ್ವರ ರಸ್ತೆ	Jalakanteshwara Road	68200	
18	ಜಲಕಂಠೇಶ್ವರ ಮುಖ್ಯರಸ್ತೆ	Jalakanteshwara Main Road	68400	
19	ನಂಜಪ್ಪ ರಸ್ತೆ	Nanjappa Road	106950	
20	ನಂಜಪ್ಪ ಮುಖ್ಯರಸ್ತೆ	Nanjappa Main Road	126100	

21	ನಂಜುಂಡಪ್ಪ ಸ್ಟ್ರೀಟ್	Nanjundappa Street	103500	
22	ಬಸಪ್ಪ ರಸ್ತೆ	Basappa Road	127400	
23	ಶಾಂತಿ ಮುಖ್ಯರಸ್ತೆ	Shanthi Main Road	112700	
24	ಇ ಯಿಂದ ಎಫ್ ಕೊಳಚೆ ಪ್ರದೇಶ ಎ ಯಿಂದ ಎಫ್ ಪಿ ಯಿಂದ ಯು ರಸ್ತೆಗಳು	E to F Slum, A to F and P to U Roads	28350	
25	ಆಂಡ್ರಿ ರಸ್ತೆ	Andree Road	127400	
26	ವಿ ಯಿಂದ ಝಡ ಕೊಳಚೆ ಪ್ರದೇಶ	V to Z Slum	21000	
27	ಹೊಸೂರು ರಸ್ತೆ	Hosur Road	198900	
28	ಲಾಂಗ್ ಫೋರ್ಡ್ ರಸ್ತೆ	Long Ford Road	148800	
29	ಲಾಂಗ್ ಫೋರ್ಡ್ ರಸ್ತೆಗೆ ಸಂಬಂಧಪಟ್ಟಂತೆ ಅಡ್ಡರಸ್ತೆಗಳು	Long Ford Road Adjacent Cross Roads	115000	
30	ಬರ್ಲಿ ಸ್ಟ್ರೀಟ್	Berlie Street	115000	
31	ಬರ್ಲಿ ಸ್ಟ್ರೀಟ್ ಕ್ರಾಸ್	Berlie Street Cross	103500	
32	ಬನ್ನೇರುಘಟ್ಟ ರಸ್ತೆಗೆ ಹೊಂದಿಕೊಂಡಂತೆ ಇರುವ ಸ್ವತ್ತುಗಳು (ಹೊಸ ಸೇರ್ಪಡೆ)	<b>Attached to Bannerghatta Road Adjacent to Shanthinagar ( NEW ADDITION)</b>	198900	
33	ಅಬ್ಬಯ್ಯ ಗಾರ್ಡನ್	Abbaiah Garden	68200	
34	1 ರಿಂದ 5ನೇ ಅಡ್ಡರಸ್ತೆಗಳು ಅಬ್ಬಯ್ಯ ಲೇಔಟ್	1 to 5th Cross Roads Abbaiah Layout	60500	
35	1ನೇ ಮುಖ್ಯರಸ್ತೆ ಅಬ್ಬಯ್ಯ ಲೇಔಟ್	1st Main Road Abbaiah Layout	68200	
36	ಚರ್ಚ್ ರಸ್ತೆ	Church Road	98900	
37	ಈಗಲ್ ರಸ್ತೆ	Eagle Road	115000	
38	ಲಾಂಗ್ ಫೋರ್ಡ್ ಟೌನ್	Long Ford Town	157200	
39	ಲಕ್ಷ್ಮೀ ರಸ್ತೆ 5ನೇ ಅಡ್ಡರಸ್ತೆ	Lakshmi Road 5th Cross Road	102350	
40	ಚರ್ಚ್ ರಸ್ತೆ ಕೆ.ಎಂ.ಶೆಟ್ಟಿ ಲೇಔಟ್	Church Road K.M.Shetty Layout	91425	
41	ಬೆತಮಲ್ ಲೇಔಟ್	Bethmal Layout	71500	
42	ಮುನಿಮಾರಪ್ಪ ಸ್ಟ್ರೀಟ್	Munimarappa Street	71500	
43	ಮುರುಗೇಶ್ ಮೊದಲಿಯಾರ್ ರಸ್ತೆ	Murugesha Modaliyar Road	71500	
44	ಪಾಪೇಗೌಡ ಸ್ಟ್ರೀಟ್	Papegowda Street	71500	
45	ಉತ್ತರೇಗೌಡ ಸ್ಟ್ರೀಟ್	Uttaregowda Street	71500	
46	ಸರ್ಕೂಲರ್ ಸ್ಟ್ರೀಟ್	Sercular Street	71500	
47	ಗೋಸಾಯ್ ಸ್ಟ್ರೀಟ್	Gosaiah Street	71500	
48	ಲಕ್ಷ್ಮೀಪತಿ ಸ್ಟ್ರೀಟ್	Lakshmipathi Street	71500	
49	ಬಂಗಿಯಪ್ಪ ಗಾರ್ಡನ್	Bangiyappa Garden	71500	
50	ಮುನಿಸ್ವಾಮಿ ಗಾರ್ಡನ್	Muniswamy Garden	71500	
51	ಎಲ್ಲಮ್ಮ ಗಾರ್ಡನ್	Yellamma Garden	71500	

52	ಬೀಮಣ್ಣ ಗಾರ್ಡನ್	Bheemanna Garden	71500	
53	ಈಸ್ಟ್ ಎಂಡ್ ಬೀಮಣ್ಣ ಗಾರ್ಡನ್	East End Bheemanna Garden	78100	
54	ಈಸ್ಟ್ ರಸ್ತೆ 1,2,3 ನೇ ಅಡ್ಡರಸ್ತೆ	East Road 1,2,3rd Cross Roads	55550	
55	ಸುಬ್ಬಣ್ಣ ಲೇಔಟ್	Subbanna Layout	55550	
56	ಸೆಂಟ್ರಲ್ ಸ್ಟ್ರೀಟ್ ಎ.ಟಿ.ಹಳ್ಳಿ	Central Street A.T.Halli	55550	
57	ಪಿ.ಕೆ.ಕಾಲೋನಿ ಶಾಂತಿನಗರ	P.K. Colony Shanthinagara	55550	
58	ಪುದುಪಚರಿ ಸಿವಿಲ್ ಮತ್ತು ಮಿಲಿಟರಿ ಸ್ಟೇಷನ್	Puduparchari Civil and Military Station	50400	
59	ಕಾರ್ಪೊರೇಷನ್ ಸ್ವೀಪರ್ ಕ್ವಾರ್ಟರ್ಸ್	Corporation Sweeper Qutras.	38850	
60	ಇತರೆ ಮುಖ್ಯ ರಸ್ತೆಗಳು ಶಾಂತಿನಗರ	Other Main Roads Shanthinagar	98900	
61	ಇತರೆ ಅಡ್ಡ ರಸ್ತೆಗಳು ಶಾಂತಿನಗರ	Other Cross Roads Shanthinagar	87400	
62	ಲಾಂಗ್ ಫೋರ್ಡ್ ಅಪಾರ್ಟ್‌ಮೆಂಟ್	Long Ford Apartment		93480
63	ಈಗಲ್ ಸ್ಟ್ರೀಟ್ ಅಪಾರ್ಟ್‌ಮೆಂಟ್	Eagle Street Apartment		93600
64	ಮನಿ ಚೇಂಬರ್ಸ್ ಅಪಾರ್ಟ್‌ಮೆಂಟ್ (ವಾಣಿಜ್ಯ)	Money Chambers Apartment (Commercial)		110000
65	ಕಾಸಾ ಆಂಡ್ರಿ ಅಪಾರ್ಟ್‌ಮೆಂಟ್	Casa Andri Apartment		93600
66	ಕ್ಲಾರೆನ್ಸ್ ಹೌಸ್ ಅಪಾರ್ಟ್‌ಮೆಂಟ್	Clarrence House Apartment		93600
67	ಬರೇಲಿಯಾ ಅಪಾರ್ಟ್‌ಮೆಂಟ್	Barelia Apartment		93600
68	ರೆಕ್ಸ್ ಹೆವನ್ ಅಪಾರ್ಟ್‌ಮೆಂಟ್	Rex Heaven Apartment		93480
69	ಹಾರ್ಮೋನಿ ಅಪಾರ್ಟ್‌ಮೆಂಟ್	Harmony Apartment		93600
70	ಪ್ರೆಸ್ಟಿಜ್ ಆಂಡ್ರೀ ರೆಸಿಡೆನ್ಸ್ ಅಪಾರ್ಟ್‌ಮೆಂಟ್ (ಆಂಡ್ರಿ ರಸ್ತೆಯ ಮುನ್ಸಿಪಲ್ ನಂ. 11 & 11/1)	Prestige Andree Residences Apartment (Municipal No. 11 and 11/1 of Andree Road)		72000
	ಅಕ್ಕಿತಿಮ್ಮನಹಳ್ಳಿ	<b>Akkithimmanahalli</b>		
70	ಹೊಸ ಅಕ್ಕಿತಿಮ್ಮನಹಳ್ಳಿ ಲೇಔಟ್, ಅಕ್ಕಿತಿಮ್ಮನಹಳ್ಳಿ ಲೇಔಟ್	New Akkithimmanahalli Layout, Akkithimmanahalli Layout	77000	
71	ಅಗಾ ಗಾರ್ಡನ್ ಸ್ಲಂ ಎ ಟಿ ಹಳ್ಳಿ	Aga Garden Slum A T Halli	29925	
72	ಉತ್ತರ ಗೌಡ ರಸ್ತೆ	Uttare Gowda Road	68200	
73	ಪಾಪೇಗೌಡ ಸ್ಟ್ರೀಟ್	Pape Gowda Street	68200	
74	ಅಗಾ ಲೇಔಟ್	Aga Layout	66000	
75	ಅಕ್ಕಿತಿಮ್ಮನಹಳ್ಳಿ ಬೀಮಣ್ಣ ಗಾರ್ಡನ್	Akkithimmanahalli Bheemanna Garden	71500	
76	ಬಂಗಿಯಪ್ಪ ಗಾರ್ಡನ್	Bangiappa Gagrden	68200	
77	ಇತರೆ ಸಣ್ಣ ರಸ್ತೆಗಳು	Other Small Road	50925	
78	ಇತರೆ ಮುಖ್ಯರಸ್ತೆಗಳು ಅಕ್ಕಿತಿಮ್ಮನಹಳ್ಳಿ	Others Main Road Akkithimmanahalli	74800	
79	ಇತರೆ ಅಡ್ಡರಸ್ತೆಗಳು ಅಕ್ಕಿತಿಮ್ಮನಹಳ್ಳಿ	Others Cross Road Akkithimmanahalli	60500	
80	ಏಕ್ಸ್‌ಪ್ರೆಸ್ ರೆಸಿಡೆನ್ಸ್ ಅಪಾರ್ಟ್‌ಮೆಂಟ್	Express Residecny apartments		68000
81	ಹೆರಿಟೇಜ್ ಸಿಗನೇಚರ್	HERITAGE SIGNATURE		64000

	<b>ವಿಲ್ಸನ್ ಗಾರ್ಡನ್</b>	<b>Wilson Garden</b>		
82	ಹೊಸೂರ್ ಮುಖ್ಯರಸ್ತೆ	Hosur Main Road	<b>198900</b>	
83	ಬಿಟಿಎಸ್ ರಸ್ತೆ	BTS Road	<b>150800</b>	
84	ಅಂಜನೇಯ ಸ್ವಾಮಿ ಸ್ಲಂ	Anjaneya Swamy Slum	<b>21000</b>	
85	3, 5, 8, 9 ಮತ್ತು 10ನೇ ಮುಖ್ಯರಸ್ತೆಗಳು	3,5,8,9 & 10th Main Roads.	<b>126000</b>	
86	1, 3 ಮತ್ತು 4ನೇ ಅಡ್ಡರಸ್ತೆಗಳು	1,3, & 4 th Cross Road	<b>92000</b>	
87	2ನೇ ಅಡ್ಡರಸ್ತೆ ರಾಯಲ್ ಗಾರ್ಡನ್	2nd cross Road Royal Garden	<b>92000</b>	
88	ನಾಗರಕಟ್ಟೆ 4ನೇ ಅಡ್ಡರಸ್ತೆ ಎದುರು	Nagarakatte Opp to 4th cross Road	<b>92000</b>	
89	5, 6, 7 ನೇ ಅಡ್ಡರಸ್ತೆ	5,6,7th cross Road	<b>92000</b>	
90	7ನೇ ಅಡ್ಡರಸ್ತೆ ಪೊಲೀಸ್ ಕ್ವಾರ್ಟರ್ಸ್	7th cross Road Police Qtrs	<b>92000</b>	
91	8ನೇ ಅಡ್ಡರಸ್ತೆ ಶಾಪ್ ಸ್ಟ್ರೀಟ್	8th Cross Road Shop Street	<b>92000</b>	
92	9 ರಿಂದ 13ನೇ ಅಡ್ಡರಸ್ತೆಗಳು	9 to 13th Cross Roads	<b>115000</b>	
93	ಮೆಂಟಲ್ ಹಾಸ್ಪಿಟಲ್ ಕ್ವಾರ್ಟರ್ಸ್ ರಸ್ತೆ	Mental Hospital Qtrs Road	<b>98900</b>	
94	ಬಿಐಎಸ್ ರಸ್ತೆ	BIS Road	<b>111800</b>	
95	ಪಿಡಬ್ಲ್ಯೂಡಿ ಕ್ವಾರ್ಟರ್ಸ್	PWD Qtrs	<b>98900</b>	
96	ಪಾರ್ಕ್ ಏರಿಯಾ	Park Area	<b>98900</b>	
97	ಹೆಚ್ ಸಿದ್ಧಯ್ಯ ರಸ್ತೆ	H.Siddaiah Road	<b>183600</b>	
98	ವಿಲ್ಸನ್ ಗಾರ್ಡನ್ ಕೋ-ಆಪರೇಟಿವ್ ಸೊಸೈಟಿ	Wilson Garden Co-op Society	<b>90850</b>	
99	ಷಾಪ್ ಲೈನ್ ಏರಿಯಾ ಹೊಂಬೆಗೌಡ ನಗರ ರಸ್ತೆ	Shop Line Area Hombegowda Nagar Road	<b>98900</b>	
100	ನ್ಯೂ ಬರಿಯಲ್ ಗ್ರೌಂಡ್ ಹೊಂಬೆಗೌಡ ನಗರ ರಸ್ತೆ	New Burial Ground Hombegowda nagar Road	<b>62700</b>	
101	ವಿಲ್ಸನ್ ಗಾರ್ಡನ್ ಇತರೆ ಮುಖ್ಯರಸ್ತೆಗಳು	Wilson Garden Others Main Roads	<b>109250</b>	
102	ವಿಲ್ಸನ್ ಗಾರ್ಡನ್ ಇತರೆ ಅಡ್ಡರಸ್ತೆಗಳು	Wilson Garden Others Cross Roads	<b>92000</b>	
103	ಬನ್ನೇರುಘಟ್ಟ ರಸ್ತೆಗೆ ಹೊಂದಿಕೊಂಡಂತೆ	Attached to Bannerghatta Road	<b>198900</b>	
104	ರೋಹಿಣಿ ಅಪಾರ್ಟ್‌ಮೆಂಟ್	Rohini apartment		<b>79200</b>
105	ಸೂರಜ್ ವಿಲ್ಲಾ ಅಪಾರ್ಟ್‌ಮೆಂಟ್	Suraj Villa Apartment		<b>79560</b>
106	ಇತನಾ ಚೈತನ್ಯ ಅಪಾರ್ಟ್‌ಮೆಂಟ್	Ithana Chaithanya Apartment		<b>68000</b>
	<b>ಸುಣಕಲ್ ಫಾರ್ಮ್</b>	<b>Sunkal Farm</b>		
107	ಸುಣಕಲ್ ಫಾರ್ಮ್	Sunkal Farm	<b>62700</b>	
108	ಸುಣಕಲ್ ಫಾರ್ಮ್ ಲೇಔಟ್ 1ನೇ ಮುಖ್ಯರಸ್ತೆ	Sunkal Farm Layout 1st Main Road	<b>62700</b>	
109	1ನೇ ಎ ಮುಖ್ಯರಸ್ತೆ ಸುಣಕಲ್ ಫಾರ್ಮ್ ಲೇಔಟ್	1st Main Road Sunkal farm Layout	<b>62700</b>	
110	1ನೇ ಅಡ್ಡರಸ್ತೆ ಸುಣಕಲ್ ಫಾರ್ಮ್ ಲೇಔಟ್	1st Cross Road Sunkal farm Layout	<b>47250</b>	
111	ಸುಣಕಲ್ ಫಾರ್ಮ್ ಗುಡಿಸಲುಗಳು	Sunkal Farm Huts	<b>34650</b>	
112	ಸುಣಕಲ್ ಫಾರ್ಮ್ ಮತ್ತು ಬಿ ನಾರಾಯಣಪುರ	Sunkal farm & B.Narayanapura	<b>32025</b>	

113	ಇತರೆ ಮುಖ್ಯರಸ್ತೆಗಳು ಸುಣಕಲ್ ಫಾರ್ಮ್	Others Main Roads Sunkal Farm	60500	
114	ಇತರೆ ಅಡ್ಡರಸ್ತೆಗಳು ಸುಣಕಲ್ ಫಾರ್ಮ್	Other Cross Roads Sunkal farm	50400	
115	ವಿಲ್ಸನ್ ವಿಂಟೇಜ್ ಅಪಾರ್ಟ್‌ಮೆಂಟ್ (ಸರ್ವೆ ನಂ. 26/1, 26/2, 26/3, 26/4, 26/5, 26/7, 85 & 26/8, ಖಾತಾ ನಂ. 24/138, ಡಿ-109 & ಎಸ್+ಜಿ+3ಯುಎಫ್)	Wilson Vintage Apartment (Sy. No.26/1, 26/2, 26/3, 26/4, 26/5, 26/7, 85 & 26/8, Khatha No. 24/138, D-109) (As per S+G+3UF Builtup Area only)		55000
	<b>ಲಕ್ಕಸಂದ್ರ</b>	<b>Lakkasandra</b>		
116	ಲಕ್ಕಸಂದ್ರ ಲೇಔಟ್	Lakkasandra Layout	78650	
117	1, 1ಎ, 2, 3, 4, 5, 6, 7, 8, 9, 10ನೇ ಮುಖ್ಯರಸ್ತೆ ಲಕ್ಕಸಂದ್ರ ಲೇಔಟ್	1,1A, 2,3,4,5,6,7,8,9,10th Main Roads Lakkasandra Layout.	82500	
118	11, 12, 13, 14, 15, ನೇ ಮುಖ್ಯರಸ್ತೆ ಲಕ್ಕಸಂದ್ರ ಲೇಔಟ್	11,12,13,14,15th Main Roads Lakkasandra Layout	82500	
119	1, 1ಎ, 1ಬಿ, 1ಸಿ, 2, 2ಬಿ, 3, 4ಎ ಅಡ್ಡರಸ್ತೆಗಳು ಲಕ್ಕಸಂದ್ರ ಲೇಔಟ್	1,1A, 1B,1C,2,2B,3,4A Cross Road Lakkasandra Layout.	71500	
120	13, 16, 17, 18, 19ನೇ ಅಡ್ಡರಸ್ತೆಗಳು ಲಕ್ಕಸಂದ್ರ ಲೇಔಟ್	13,16,17,18,19th Cross Road Lakkasandra Layout	71500	
121	ಬಡವರ ಸಂಘ ಲಕ್ಕಸಂದ್ರ	Badavara Sangha Lakkasandra	29925	
122	ಲಕ್ಕಸಂದ್ರ ಹಳ್ಳಿ ಮುಖ್ಯರಸ್ತೆಗಳು	Lakkasandra Village Other Main Road	82500	
123	ಲಕ್ಕಸಂದ್ರ ಹಳ್ಳಿ ಅಡ್ಡರಸ್ತೆಗಳು	Lakkasandra Village Cross Roads	71500	
124	ಸುಬ್ಬರಾಜು ಲೇಔಟ್	Subbaraju Layout	63800	
125	1, 2, 3 ನೇ ಅಡ್ಡರಸ್ತೆ ಎ ಎನ್ ಗುಪ್ತ ಲೇಔಟ್	1,2,3th Cross A N Gupta Layout	62700	
126	ಚಿನ್ನಯ್ಯನ ಪಾಳ್ಯ ಮುಖ್ಯರಸ್ತೆಗಳು	Chinnaiahana Palya Main Roads	60500	
127	ಚಿನ್ನಯ್ಯನ ಪಾಳ್ಯ ಅಡ್ಡರಸ್ತೆಗಳು	Chinnaiahna Palya Cross Roads.	45150	
128	ರಾಮಸ್ವಾಮಿ ಎಕ್ಸ್ಟೆನ್ಷನ್	Ramaswamy Extension	66000	
129	ಶಂಕರಪ್ಪ ಲೇಔಟ್	Shankarappa layout	62700	
130	1, 2 ನೇ ಮುಖ್ಯರಸ್ತೆ ಎಲ್.ಸಿ.ಶಂಕರಪ್ಪ ಎಕ್ಸ್ಟೆನ್ಷನ್ ಲಕ್ಕಸಂದ್ರ	1, 2nd Main Road L C shankarappa Extension Lakkasandra	66000	
131	1, 2, 3 ನೇ ಅಡ್ಡರಸ್ತೆಗಳು ಎಲ್.ಸಿ.ಶಂಕರಪ್ಪ ಎಕ್ಸ್ಟೆನ್ಷನ್ ಲಕ್ಕಸಂದ್ರ	1, 2, 3rd cross Road L C shankarappa Extension Lakkasandra	47250	
132	ಹೊಸೂರು ಮುಖ್ಯರಸ್ತೆಗೆ ಹೊಂದಿಕೊಂಡಂತೆ ಲಕ್ಕಸಂದ್ರ	Attached to Hosur Main Road Lakkasandra	198900	
133	ಲಕ್ಕಸಂದ್ರ ಬಿಡಿಎ ಲೇಔಟ್	Lakkasandra BDA Layout	77000	
134	ಕಾರ್ಪೊರೇಷನ್ ವರಿಯಾ	Corporation Area	71500	
135	ಲಾಲ್‌ಜಿನಗರ	Laljinagar	34650	
136	ಅಬ್ದುಲ್ ಸತ್ತಾರ್ ಲೇಔಟ್	Abdul Sattar Layout	36225	

137	1, 2ನೇ ಮುಖ್ಯರಸ್ತೆ ಸತ್ತಾರ್ ಎಕ್ಸ್ಟೆನ್ಷನ್	1,2nd Main Road Sattar Extension.	37950	
138	1, 3ನೇ ಅಡ್ಡರಸ್ತೆ ಸತ್ತಾರ್ ಎಕ್ಸ್ಟೆನ್ಷನ್	1,3rd Cross Road Sattar Extension	36225	
139	ಸಂಪಂಗಿರಾಮನಗರ (ಲಕ್ಕಸಂದ್ರಕ್ಕೆ ಸಂಬಂಧಪಟ್ಟಂತೆ) (ಬನ್ನೇರುಘಟ್ಟ ರಸ್ತೆ ಐಎಂಇಆರ್)	Sampangiramanagar (Adjacent to Lakkasandra ) (Bannerghatta Road IMER)	66000	
140	ಚಂದ್ರಪ್ಪ ಲೇಔಟ್ ಸ್ಲಂ (ಲಕ್ಕಸಂದ್ರಕ್ಕೆ ಸಂಬಂಧಪಟ್ಟಂತೆ)	Chandrappa Layout Slum (Adjacent to Lakkasandra)	21000	
141	ಬನ್ನೇರುಘಟ್ಟ ರಸ್ತೆ ಚಂದ್ರಪ್ಪನಗರ	Bannerghatta Road Chandrappa Nagar	66000	
142	1 ರಿಂದ 4ನೇ ಮುಖ್ಯರಸ್ತೆ ಚಂದ್ರಪ್ಪನಗರ	1 to 4th Main Roads Chandrappanagar	66000	
143	ಎಂ.ಕೆ. ರಂಗಸ್ವಾಮಿ ಲೇಔಟ್	M K Ramaswamy Layout	60500	
144	1 ರಿಂದ 4ನೇ ಅಡ್ಡರಸ್ತೆ ಎಂ ಕೆ ರಂಗಸ್ವಾಮಿ ಲೇಔಟ್ ಸ.ನಂ.7	1 to 4th Cross Roads M.K. Rangaswamy layout Sy No.7	60500	
145	ವಿಲ್ಸನ್ ಗಾರ್ಡನ್ ಹೌಸ್ ಬಿಲ್ಡಿಂಗ್ ಕೋಆಪರೇಟಿವ್ ಸೊಸೈಟಿ ಲಕ್ಕಸಂದ್ರ	Wilson garden House Building Co-op Society Lakkasandra	72600	
146	ಇತರೆ ಮುಖ್ಯರಸ್ತೆಗಳು ಲಕ್ಕಸಂದ್ರ	Other Main Roads Lakkasandra	82500	
147	ಇತರೆ ಅಡ್ಡರಸ್ತೆಗಳು ಲಕ್ಕಸಂದ್ರ	Other Cross Road Lakkasandra	71500	
148	ಬನ್ನೇರುಘಟ್ಟ ರಸ್ತೆ	Bannerghatta Road	198900	
149	ಹೊಸೂರು ರಸ್ತೆ / ಎಂ.ಎಚ್.ಮರಿಗೌಡ ರಸ್ತೆ, ಲಕ್ಕಸಂದ್ರ ವಾರ್ಡ್	Hosur Road/ M.H Marigowda Road, Lakkasandra Ward	198900	
150	ಪಿರಾಮಿಡ್ ಪ್ಲಾನೆಟ್ ಅಪಾರ್ಟ್‌ಮೆಂಟ್	Piramid Planet Apartment		66150
151	ಮಿಥ್ರೆಯಿ ನೈನಿಶಾ ಅಪಾರ್ಟ್‌ಮೆಂಟ್ (ಲಕ್ಕಸಂದ್ರ ಗ್ರಾಮದ ಬನ್ನೇರುಘಟ್ಟ ರಸ್ತೆಯ ಸರ್ವೆ ನಂ. 15, ಪಿ.ಐ.ಡಿ ಸಂಖ್ಯೆ: 63-30-15, ಬಿ+ಜಿ+4ಯುಎಫ್)	Mythreyi Nainisha Apartment (Lakkasandra Village, Bannerghatta Road, Sy. No. 15 and PID No.63-30-15, B+G+4UF)		89000
	<b>ಅರೆಕೆಂಪನಹಳ್ಳಿ</b>	<b>Arekempanahalli</b>		
152	ಅರೆಕೆಂಪನಹಳ್ಳಿ	Arekempanahalli	74250	
153	3, 4 ಮತ್ತು 5ನೇ ಅಡ್ಡರಸ್ತೆ	1, 2, 3, 4 and 5th Cross Road	74250	
154	ಹೊಸೂರು ಮುಖ್ಯರಸ್ತೆಗೆ ಹೊಂದಿಕೊಂಡಂತೆ	attached to Hosur Main road	198900	
155	ವಿಲ್ಸನ್ ಗಾರ್ಡನ್ ಸೋಮೇಶ್ವರನಗರ	Wilson Garden Someshwaranagar	78100	
156	ಹೊಸೂರು ರಸ್ತೆ ಅರೆಕೆಂಪನಹಳ್ಳಿ	Hosur Road Arekempanahalli	193200	
157	ಅರೆಕೆಂಪನಹಳ್ಳಿ ಸ್ಲಂ ಏರಿಯಾ ಸರ್ವೆ ನಂ 13 ಕ್ಕೆ ಸಂಬಂಧಿಸಿದಂತೆ	adjacent to Arekempanahalli Slum area Sy No.13	21000	
158	ಇತರೆ ಅಡ್ಡರಸ್ತೆಗಳು ಅರೆಕೆಂಪನಹಳ್ಳಿ	Other Cross Road Arekempanahalli	74250	
159	ಇತರೆ ಮುಖ್ಯರಸ್ತೆಗಳು ಅರೆಕೆಂಪನಹಳ್ಳಿ	Other Main Roads Arekempanahalli	79200	
160	ವಿಲ್ಸನ್ ಮ್ಯಾನರ್ ಅಪಾರ್ಟ್‌ಮೆಂಟ್	Wilson Manor Apartment		120000
161	ಅರೆಕೆಂಪನಹಳ್ಳಿ ಬಿ ಡಿ ಎ ಫ್ಲಾಟ್ಸ್	Arekempanahalli B.D.A Flats		63000

162	ಅರೆಕೆಂಪನಹಳ್ಳಿ ಹೊಸೂರು ರಸ್ತೆ ಹೊಂದಿಕೊಂಡತೆ ಆರ್ ಎನ್ ಜಿ ಎಲೈಟ್ ಐಕಾನ್ ಅಪಾರ್ಟ್‌ಮೆಂಟ್ (ವಾಣಿಜ್ಯ)	Attached to Arekempnahalli Hosur Road RNG Elite Icon Apartment (Commercial)		<b>120000</b>
	<b>ಒಬಲಪ್ಪ ಗಾರ್ಡನ್</b>	<b>Obalappa Garden</b>		
163	ಒಬಲಪ್ಪ ಗಾರ್ಡನ್	Obalappa Garden	<b>51450</b>	
	<b>ಲಾಲ್‌ಬಾಗ್ ಸಿದ್ಧಾಪುರ</b>	<b>Lalbagh Siddapura</b>		
164	ಸೋಮೇಶ್ವರನಗರ	Someshwaranagar	<b>70800</b>	
165	ಲಾಲ್‌ಬಾಗ್ ಸಿದ್ಧಾಪುರ ಸೋಮೇಶ್ವರನಗರ	Lalbagh Siddapura Someshwarnagara	<b>70800</b>	
166	ಸೋಮೇಶ್ವರನಗರ ಇತರ ಮುಖ್ಯರಸ್ತೆಗಳು	Someshwaranagara other Main Roads	<b>70800</b>	
167	ಸೋಮೇಶ್ವರನಗರ ಇತರ ಅಡ್ಡರಸ್ತೆಗಳು	Someshwaranagar other Cross Road	<b>69000</b>	
168	ಸೋಮೇಶ್ವರನಗರ ಕುಟ್ಟಿ ಕಾಲೋನಿ	Someshwaranagara Kutti Colony	<b>48950</b>	
169	ಲಾಲ್‌ಬಾಗ್ ಸಿದ್ಧಾಪುರ ಗ್ರಾಮ ಶಕ್ತಾ ಲ್ಯಾಂಡ್ ಡಿ ಆರ್ ಅರ್ಬನ್ ಬೆಂಗಳೂರು ನಂ ಆರ್‌ಜಿಎನ್/94-95 ದಿನಾಂಕ 16/1/95	Lalbagh Siddapura Village Shaktha Land D R Urban Bangalore No. RGN/94-95 Date: 16/01/95	<b>31350</b>	
170	ಸೋಮೇಶ್ವರನಗರ ನ್ಯೂ ಕ್ವಾರ್ಟರ್ಸ್ ಖಾಸಗಿ ಅಂಜನೇಯ ಸ್ವಾಮಿ 1ನೇ ಅಡ್ಡರಸ್ತೆ ಸಿದ್ಧಾಪುರ ಗುಟ್ಟೇಪಾಳ್ಯ	Someshwaranagara New Quarters Private Anjaneya Swamy, 1st cross Siddapura Guttepalya	<b>30250</b>	
171	ದಯಾನಂದ ಲಾಲ್‌ಬಾಗ್ ಸ್ಲಂ, ಕೃಷ್ಣಮೂರ್ತಿ ನಗರ ಹೌಸಿಂಗ್ ಬೋರ್ಡ್ ಎದುರು ಸಿದ್ಧಾರ್ಥ ಸ್ಲಂ / ಮುರಳಿ ಸ್ಲಂ / ರಾಘವೇಂದ್ರ ಸ್ಲಂ	Dayananda Lalbagh Slum, Krishnamurthy Nagara Housing Board opposite to Siddartha Slum / Murali Slum/Raghavendra Slum	<b>22050</b>	
172	ಕೃಷ್ಣಮೂರ್ತಿ ಕಾಲೋನಿ ಮುಖ್ಯರಸ್ತೆಗಳು	Krishnamurthy Colony Main Roads	<b>26250</b>	
173	ಕೃಷ್ಣಮೂರ್ತಿ ಕಾಲೋನಿ ಅಡ್ಡರಸ್ತೆಗಳು	Krishnamurthy Colony Cross Roads	<b>21000</b>	
174	ಕೆ ಹೆಚ್ ಬಿ ಕ್ವಾರ್ಟರ್ಸ್	K H B Quarters	<b>64900</b>	
175	ಪಿಡಬ್ಲ್ಯೂಡಿ ಕ್ವಾರ್ಟರ್ಸ್ ಲಾಲ್‌ಬಾಗ್ ಸಿದ್ಧಾಪುರ ರಸ್ತೆ	P W D Quarters lalbagh Siddapura Road	<b>64900</b>	
176	ಸಿದ್ಧಾಪುರ	Siddapura	<b>64900</b>	
177	ಸಿದ್ಧಾಪುರ ಹರಿಜನ ಕಾಲೋನಿ	Siddapura Harijana Colony	<b>36750</b>	
178	2ನೇ ಅಡ್ಡರಸ್ತೆ ಲಾಲ್‌ಬಾಗ್ ಸಿದ್ಧಾಪುರ	2nd Cross Lalbagh Siddapura	<b>36750</b>	
179	ಲಾಲ್‌ಬಾಗ್ ಸಿದ್ಧಾಪುರ ಕುಟ್ಟಿ ಕಾಲೋನಿ	Lalbagh Siddapura Kutti Colony	<b>48300</b>	
180	ಇತರೆ ಅಡ್ಡರಸ್ತೆಗಳು ಲಾಲ್‌ಬಾಗ್ ಸಿದ್ಧಾಪುರ	Other Cross Road	<b>52500</b>	
181	ಇತರೆ ಮುಖ್ಯರಸ್ತೆಗಳು ಲಾಲ್‌ಬಾಗ್ ಸಿದ್ಧಾಪುರ	Other Main Road Lalbagh Siddapura	<b>66000</b>	
182	ರಾಜಾ ಪ್ರಕೃತಿ ಅಪಾರ್ಟ್‌ಮೆಂಟ್	Raja Prakruthi Apartment		<b>63000</b>
183	ಬಾಗನ್ ವಿಲ್ಲಾ ಅಪಾರ್ಟ್‌ಮೆಂಟ್	Bagan Villa Apartment		<b>63000</b>
184	ಎಲಿಗನ್ಸ್ ಲಾಲ್‌ಬಾಗ್ ವ್ಯೂ ಅಪಾರ್ಟ್‌ಮೆಂಟ್ (ಲಾಲ್‌ಬಾಗ್ ಸಿದ್ಧಾಪುರ ಸೋಮೇಶ್ವರನಗರ ಗ್ರಾಮದ ಖಾತಾ ನಂ.	Elegance Lalbagh View Apartment (Lalbagh Siddapuar Someshwarnagar Village, Katha No.144 & B+G+3UF)		<b>63000</b>



	144 & ಬಿ+ಜಿ+3ಯುಎಫ್)			
	ಕಂಫರ್ಟ್ ಲಾಲ್‌ಬಾಗ್ ರೆಸಿಡೆನ್ಸಿ (ಹೊಸ ಸೇರ್ಪಡೆ)	Comfort Lalabagh Residency (New addition)		<b>56000</b>
	<b>ಸುದ್ದಗುಂಟೆ ಪಾಳ್ಯ</b>	<b>Suddaguntepalya</b>		
185	ಸುದ್ದಗುಂಟೆ ಪಾಳ್ಯ ಮುಖ್ಯರಸ್ತೆಗಳು	Suddaguntepalya Main Road	<b>77000</b>	
186	ಸುದ್ದಗುಂಟೆ ಪಾಳ್ಯ ಅಡ್ಡರಸ್ತೆಗಳು	Suddaguntepalya Cross Road	<b>66550</b>	
187	ಸುದ್ದಗುಂಟೆ ಪಾಳ್ಯ ತಾವರೆಕೆರೆ ಮೈನ್ ರೋಡ್	Suddaguntepalya Thavarekere Main Road	<b>93600</b>	
188	ಎ.ಕೆ.ಕಾಲೋನಿ ಎಸ್.ಜಿ.ಪಾಳ್ಯ	A.K. Colony S.G Palya	<b>28350</b>	
189	ಎ ಕೆ ಕಾಲೋನಿ ಮುಖ್ಯರಸ್ತೆಗಳು	A.K Colony Main Roads	<b>31500</b>	
190	ಎ ಕೆ ಕಾಲೋನಿ ಅಡ್ಡರಸ್ತೆಗಳು	A.K Colony Cross Road	<b>28350</b>	
191	ಭವಾನಿ ಲೇಔಟ್	Bhavani Layout	<b>66550</b>	
192	ಭವಾನಿ ಲೇಔಟ್/ನಗರ ಅಡ್ಡರಸ್ತೆಗಳು	Bhavani Layout/Nagar Cross Road	<b>66550</b>	
193	ಭವಾನಿ ಲೇಔಟ್/ನಗರ ಮುಖ್ಯರಸ್ತೆಗಳು	Bhavani Layout/Nagar Main Road	<b>91000</b>	
194	ಕ್ರೈಸ್ಟ್ ಸ್ಕೂಲ್ ರಸ್ತೆ	Christ School Road	<b>91000</b>	
195	ವಿದ್ಯಾ ಭವನ್ ರಸ್ತೆ	Vidya Bhavn Road	<b>77000</b>	
196	ಭಾರತಿ ಲೇಔಟ್ ಇತರೆ ಮುಖ್ಯರಸ್ತೆಗಳು	Bharathi Layout / Nagar other Main Road	<b>77000</b>	
197	ಭಾರತಿ ಲೇಔಟ್ ಇತರೆ ಅಡ್ಡರಸ್ತೆಗಳು	Bharathi Layout / Nagar other Cross Road	<b>66550</b>	
198	ವೆಂಕಟೇಶ್ವರ ಲೇಔಟ್	Venkateshwara Layout	<b>71500</b>	
199	ವೆಂಕಟೇಶ್ವರ ಎಕ್ಸ್ಟೆನ್ಷನ್ ಇತರೆ ಮುಖ್ಯರಸ್ತೆಗಳು	Venakteshwara Extension Other Main Road	<b>71500</b>	
200	ವೆಂಕಟೇಶ್ವರ ಎಕ್ಸ್ಟೆನ್ಷನ್ ಇತರೆ ಅಡ್ಡರಸ್ತೆಗಳು	Venakteshwara Extension Other Cross Road	<b>66550</b>	
201	ಬಾಲಾಜಿನಗರ	Balajinagara	<b>65000</b>	
202	ಬಾಲಾಜಿನಗರ ಇತರೆ ಮುಖ್ಯರಸ್ತೆಗಳು	Balajinagara Other Main Road	<b>69600</b>	
203	ಬಾಲಾಜಿನಗರ ಇತರೆ ಅಡ್ಡರಸ್ತೆಗಳು	Balajinagara Other Cross Road	<b>61600</b>	
204	ಭೋವಿ ಕಾಲೋನಿ	Bhovi Colony	<b>26250</b>	
205	ಭೋವಿ ಕಾಲೋನಿ ಇತರೆ ಮುಖ್ಯರಸ್ತೆಗಳು	Bhovi Colony Other Main Road	<b>31500</b>	
206	ಭೋವಿ ಕಾಲೋನಿ ಇತರೆ ಅಡ್ಡರಸ್ತೆಗಳು	Bhovi Colony Other Cross Road	<b>27300</b>	
207	ಕೃಷ್ಣಮೂರ್ತಿ ಲೇಔಟ್ ಮುಖ್ಯರಸ್ತೆಗಳು	Krishnamurthy Layout Main Roads	<b>52500</b>	
208	ಕೃಷ್ಣಮೂರ್ತಿ ಲೇಔಟ್ ಅಡ್ಡರಸ್ತೆಗಳು	Krishnamurthy Layout Cross Roads	<b>50400</b>	
209	ಸುದ್ದಗುಂಟೆ ಪಾಳ್ಯ ಸ್ಲಂ	Suddaguntepalya Slum	<b>21000</b>	
210	ಸುಣ್ಣಕಲ್ ಫಾರಂ ಮತ್ತು ಗುಡಿಸಲುಗಳು	Sunakal Farm and Huts	<b>21000</b>	
211	ಹೊಸೂರು ಬನ್ನೇರುಘಟ್ಟ ಮುಖ್ಯರಸ್ತೆ	Hosur Banneraghatta Main Road	<b>198900</b>	
212	ಬನ್ನೇರುಘಟ್ಟ ರಸ್ತೆ ಎಸ್.ಜಿ.ಪಾಳ್ಯ	Bannergatta Road S.G.Palya	<b>179400</b>	
213	ವೆಂಕಟೇಶ್ವರ ನಿಲಯಂ ಅಪಾರ್ಟ್‌ಮೆಂಟ್	Venkateshwara Nilayam Apartment		<b>70000</b>

214	ವೆಂಕಟೇಶ್ವರ ಪ್ಯಾರಡೈಸ್ ಅಪಾರ್ಟ್‌ಮೆಂಟ್	Venkateshwara Paradise apartment		70000
	ಆಡುಗೋಡಿ	Adugodi		
215	ಆಡುಗೋಡಿ (ಹೊಸೂರು ಮುಖ್ಯರಸ್ತೆಯಿಂದ ಮಡಿವಾಳ ಗ್ರಾಮದವರೆಗೆ)	Adugodi ( Hosur Main Road to Madiwala Village)	198900	
216	ಹೊಸ ಆಡುಗೋಡಿ ರಸ್ತೆ	New Adugodi Road	92000	
217	ಹೊಸೂರು ರಸ್ತೆ / ಎಂ.ಎಚ್.ಮರಿಗೌಡ ರಸ್ತೆ, ಆಡುಗೋಡಿ	Hosur Road/ M.H. Marigowda Road, Adugodi	198900	
218	ಚಿಕ್ಕಲಕ್ಷ್ಮಯ್ಯ ಲೇಔಟ್	Chikkalakshmaiah Layout	57750	
219	ಚಿಕ್ಕಲಕ್ಷ್ಮಯ್ಯ ಲೇಔಟ್ ಇತರೆ ಮುಖ್ಯರಸ್ತೆಗಳು	Chikkalakshmaiah Layout other Main Road	66000	
220	ಚಿಕ್ಕಲಕ್ಷ್ಮಯ್ಯ ಲೇಔಟ್ ಇತರೆ ಅಡ್ಡರಸ್ತೆಗಳು	Chikkalakshmaiah Layout other Cross Roads	57750	
221	ಬಸಪ್ಪ ಲೇಔಟ್	Basappa Layout	62700	
222	ವಿನಾಯಕನಗರ	Vinayakanagara	57750	
223	ವಿನಾಯಕನಗರ ಇತರೆ ಮುಖ್ಯರಸ್ತೆಗಳು	Vinayakanagara Other Main Road	72000	
224	ವಿನಾಯಕನಗರ ಇತರೆ ಅಡ್ಡರಸ್ತೆಗಳು	Vinayakanagara other Cross Road	57750	
225	ಜಲಕಂಟೇಶ್ವರ	Jalakanteshwara	66150	
226	ಜಿ.ಕೆ. ರಸ್ತೆ ಇತರೆ ಮುಖ್ಯರಸ್ತೆಗಳು	J.K. Road other Main Road	67500	
227	ಜಿ.ಕೆ. ರಸ್ತೆ ಇತರೆ ಅಡ್ಡರಸ್ತೆಗಳು	J.K.Road other Cross Road	57850	
228	ಭುವನಪ್ಪ ಲೇಔಟ್	Bhuvanappa Layout	53400	
229	ನಂಜಪ್ಪ ಲೇಔಟ್	Nanjappa Layout	53400	
230	ಬಿ.ರಂಗದಾಸಪ್ಪ ನಗರ	B.Rangadasappa Nagara/ Layout	53400	
231	ಅಯ್ಯಪ್ಪ ಗಾರ್ಡನ್ ಸ್ಲಂ ನಂ. 81	Ayyappa Garden Slum No. 81	21000	
232	ಬಜಾಜ್ ಎಸ್ಟೇಟ್ ಸ್ಲಂ ಸ.ನಂ.66,67	Bajaj Estate slum Sy No. 66,67	21000	
233	ಆಡುಗೋಡಿ ಕಾರ್ಪೊರೇಷನ್ ವರಿಯಾ	Adugodi Corporation Area	66000	
234	ಫುಕ್‌ರಾಜ್ ಲೇಔಟ್	Phukraj Layout	62700	
235	ಫುಕ್‌ರಾಜ್ ಲೇಔಟ್ ಇತರೆ ಮುಖ್ಯರಸ್ತೆಗಳು	Phukraj Layout Main Roads	66000	
236	ಫುಕ್‌ರಾಜ್ ಲೇಔಟ್ ಇತರೆ ಅಡ್ಡರಸ್ತೆಗಳು	Phukaraj Layout other Cross Roads	62700	
237	ಲಷ್ಕರ್ ಹೊಸೂರ್ ರಸ್ತೆ	Laskar Hosur Road	156000	
238	ಪೊತಲಪ್ಪ ಗಾರ್ಡನ್	Pothalappa Garden	34125	
239	ಕೃಷ್ಣನಗರ್ ಇಂಡಸ್ಟ್ರಿಯಲ್ ವರಿಯಾ	Krishnagara Industrila area	74100	
240	ಬಜಾರ್ ಸ್ಟ್ರೀಟ್ ಆಡುಗೋಡಿ	Bazaar Street Adugodi	69600	
241	ಮುನೇಶ್ವರ ದೇವಸ್ಥಾನದ ರಸ್ತೆ	Muneshwara Temple Road	36225	
242	ಬಸವಣ್ಣ ದೇವಸ್ಥಾನದ ರಸ್ತೆ ಆಡುಗೋಡಿ	Basavanna Temple Road Adugodi	38325	
243	ಕೋರಮಂಗಲ ರಸ್ತೆ	Koramangala Road	106600	

244	ಮಹಲಿಂಗೇಶ್ವರ ಬಡಾವಣೆ ಆರ್.ಹೆಚ್.ಕಾಲೋನಿ	Mahalingeshwara Badavane R.H. Colony	60500	
245	ಅಂಜನೇಯ ದೇವಸ್ಥಾನ ರಸ್ತೆ	Anjaneya Temple Road	60500	
246	ಅಂಜನೇಯ ದೇವಸ್ಥಾನ ರಸ್ತೆ ಇತರೆ ಮುಖ್ಯರಸ್ತೆಗಳು	Anjaneya Temple Road other Main Road	66000	
247	ಅಂಜನೇಯ ದೇವಸ್ಥಾನ ರಸ್ತೆ ಇತರೆ ಅಡ್ಡರಸ್ತೆಗಳು	Anjaneya Temple Road other Cross Roads	60500	
248	ದೇವೇಗೌಡ ಬ್ಲಾಕ್ ಆಡುಗೋಡಿ	Devegowda Block Adugodi	52500	
249	ಪೊಲೀಸ್ ಕ್ವಾರ್ಟರ್ಸ್ ಆಡುಗೋಡಿ ಮುಖ್ಯರಸ್ತೆ	Police Quarters Adugodi Main Road	50400	
250	ಗ್ರಾಮದೇವತಾ ಸ್ಟ್ರೀಟ್ ಆಡುಗೋಡಿ	Gramadevatha Street Adugodi	35175	
251	ಹರಿಜನ ಕಾಲೋನಿ 1ನೇ ಅಡ್ಡರಸ್ತೆ ಆಡುಗೋಡಿ	Harijana Colony 1st Cross Adugodi	21000	
252	ಪಟೇಲ್ ಬಾಲಪ್ಪ ಲೇಔಟ್	Patel Balappa Layout	35175	
253	ಪಟಾಲಮ್ಮ ದೇವಸ್ಥಾನ ರಸ್ತೆ ಆಡುಗೋಡಿ	Patalamma Temple Road Adugodi	35175	
254	ಮುನಿಕೃಷ್ಣಪ್ಪ ಲೇಔಟ್ ಮುಖ್ಯ ರಸ್ತೆಗಳು	Munikrishnappa Layout Main Roads	77000	
255	ಮುನಿಕೃಷ್ಣಪ್ಪ ಲೇಔಟ್ ಅಡ್ಡ ರಸ್ತೆಗಳು	Munikrishnappa Layout Cross Roads	72600	
256	ಇತರೆ ಮುಖ್ಯರಸ್ತೆಗಳು ಆಡುಗೋಡಿ	Other Main Road, Audugodi	90000	
257	ಇತರೆ ಅಡ್ಡರಸ್ತೆಗಳು ಆಡುಗೋಡಿ	Other Cross Road Adugodi	72000	
258	ಶಾಮಣ್ಣಗಾರ್ಡನ್ ಆಡುಗೋಡಿ	Shamanna Garden Adugodi	62400	
259	ಬನ್ನೇರುಘಟ್ಟ ರಸ್ತೆ, ಆಡುಗೋಡಿ	Bannergatta Road, Adugodi	183600	
260	ಸೊಸೈಟಿ ಕಾಲೋನಿ	Society Colony	48300	
261	ಆಕ್ರೋಪೋಲಿಸ್ ಅಪಾರ್ಟ್‌ಮೆಂಟ್	Acropolis Apartment		129800
262	ಮಧುಬನ್ ಅಪಾರ್ಟ್‌ಮೆಂಟ್	Madhuban Apartment		126000
263	ಆನ್‌ಸಾಲ್ ಕೃಸನ್ 2 ಅಪಾರ್ಟ್‌ಮೆಂಟ್	Ansal Krusan 2 Apartment		126000
264	ಬೃಂದಾವನ್ ಅಪಾರ್ಟ್‌ಮೆಂಟ್	Brundavan Apartment		126000
265	ಕೃಸನ್ ಇನ್‌ಸಾಲ್ ಅಪಾರ್ಟ್‌ಮೆಂಟ್	Krusan Insal Apartment		126000
266	ಪ್ರೆಸ್ಟೀಜ್ ಟೆಕ್ನೊಪೋಲಿಸ್ ವಾಣಿಜ್ಯ ಸಂಕೀರ್ಣ	Prestige Technopolis Commercial Complex		130000
267	ಎಸ್ಟೀಮ್ ಸ್ಪ್ಲೆಂಡರ್	Esteem Splendor		125000
	<b>ನೀಲಸಂದ್ರ</b>	<b>Neelasandra</b>		
268	ಬಜಾರ್ ಸ್ಟ್ರೀಟ್ ಮುಖ್ಯರಸ್ತೆಗಳು	Bazaar Street Main Roads	102500	
269	ಇನ್‌ಫ್ಯಾಂಟ್ ಜೀಸಸ್ ಚರ್ಚ್ ರಸ್ತೆ (ಬಜಾರ್ ಸ್ಟ್ರೀಟ್)	Infant Jesus Church Road (Bazaar Street)	70800	
270	ಬಜಾರ್ ಸ್ಟ್ರೀಟ್ ಇತರೆ ಅಡ್ಡರಸ್ತೆಗಳು	Bazaar Street Other Cross Roads	38850	
271	ಸೆಂಟ್ರಲ್ ಸ್ಟ್ರೀಟ್ ಮುಖ್ಯರಸ್ತೆಗಳು ನೀಲಸಂದ್ರ	Central Street Main Roads Neelasandra	49500	
272	ಸೆಂಟ್ರಲ್ ಸ್ಟ್ರೀಟ್ ಕ್ರಾಸ್ ನೀಲಸಂದ್ರ	Central Street Cross Neelasandra	37800	
273	ಈಸ್ಟ್ ಸ್ಟ್ರೀಟ್ ಮುಖ್ಯರಸ್ತೆಗಳು ನೀಲಸಂದ್ರ	East Street Main Roads Neelasandra	55000	
274	ಈಸ್ಟ್ ಸ್ಟ್ರೀಟ್ ಅಡ್ಡರಸ್ತೆಗಳು ನೀಲಸಂದ್ರ	East Street Cross Roads Neelasandra	47250	
275	ವಜ್ರಪುಟ್ಟಣ್ಣ ಗಾರ್ಡನ್ ಮುಖ್ಯರಸ್ತೆಗಳು	Vajraputtanna Garden Main Roads	52500	

276	ವಜ್ರಪುಟ್ಟಣ್ಣ ಗಾರ್ಡನ್ ಅಡ್ಡರಸ್ತೆಗಳು	Vajraputtanna Garden Cross Roads	47250	
277	ಈಸ್ಟ್ ಸ್ಟ್ರೀಟ್ (ವಜ್ರಪುಟ್ಟಣ್ಣ ಗಾರ್ಡನ್)	East Street (Vajraputtanna Garden)	52500	
278	ಆನೇಪಾಳ್ಯ ನೀಲಸಂದ್ರ ರೋಡ್	Anepalya Neelasandra Road	72600	
279	ಆನೇಪಾಳ್ಯ ವಿಲೇಜ್ ಏರಿಯಾ	Anepalya Village Area	42000	
280	ಆನೇಪಾಳ್ಯ ಇತರೆ ಮುಖ್ಯರಸ್ತೆಗಳು	Anepalya Other Main Roads	52800	
281	ಆನೇಪಾಳ್ಯ ಇತರೆ ಅಡ್ಡರಸ್ತೆಗಳು	Anepalya Other Cross Road	42000	
282	ಮಸೀದಿ ರಸ್ತೆ	Masjid Road	45675	
283	ಸೌತ್ ಸ್ಟ್ರೀಟ್	South Street	47250	
284	ಸೌತ್ ಸ್ಟ್ರೀಟ್ ಕ್ರಾಸ್	South Street Cross	29925	
285	ಮಸಜಿದ್ ಸ್ಟ್ರೀಟ್ ನೀಲಸಂದ್ರ	Masjid Street Neelasandra	45675	
286	ಮಸಜಿದ್ ಸ್ಟ್ರೀಟ್ ಕ್ರಾಸ್ ನೀಲಸಂದ್ರ	Masjid Street Cross Neelasandra	37275	
287	ರೋಸ್ ಗಾರ್ಡನ್	Rose Garden	36225	
288	ಮಾರಮ್ಮ ರಸ್ತೆ ರಾಮಣ್ಣ ಗಾರ್ಡನ್ (ಬ್ರೈಟ್ ಸ್ಕೂಲ್ ಹಿಂಭಾಗ)	Maramma Road Ramanna Garden (Behind Bright School)	36225	
289	ಮುನೇಗೌಡ ಗಾರ್ಡನ್ ನೀಲಸಂದ್ರ	Munegowda Garden	36750	
290	ಮುನೇಗೌಡ ಗಾರ್ಡನ್ 2ನೇ ಅಡ್ಡರಸ್ತೆ ನೀಲಸಂದ್ರ	Munegowda Garden 2nd Cross Road Neelasandra	28875	
291	ಮುನಿಸ್ವಾಮಿ ಗಾರ್ಡನ್	Muniswamy Garden	45675	
292	ಗಜೇಂದ್ರನಗರ	Gajendranagara	43050	
293	ನಾಲಾರಸ್ತೆ ಆನೇಪಾಳ್ಯ	Nala Road Anepalya	28875	
294	ನೀಲಸಂದ್ರ ಮಸೀದಿ ರಸ್ತೆ 1ನೇ ಅಡ್ಡರಸ್ತೆ	Neelasandra Masjid Road 1st Cross	43050	
295	ಪರಪ್ಪ ಫೀಲ್ಡ್	Parappa Field	29925	
296	ಅಂಬೇಡ್ಕರ್ ನಗರ ಸ್ಲಂ	Ambedkar Nagara Slum	21000	
297	ನೀಲಸಂದ್ರ ವಿಲೇಜ್	Neelasandra Village	36225	
298	ನೀಲಸಂದ್ರ ಸ್ಲಂ	Neelasandra Slum	28875	
299	ಕೋರಮಂಗಲ ಸ್ಲಂ	Koramangala Slum	28875	
300	ಲೇನ್ ಕ್ರಾಸ್ ರಸ್ತೆ	Lane Cross Road	28875	
301	ಲಕ್ಷ್ಮಣರಾವ್ ನಗರ	Lakshmana Rao Nagara	28875	
302	ಮಾರಿಯಮ್ಮ ಕೋಯಿಲ್ ಸ್ಟ್ರೀಟ್ ನೀಲಸಂದ್ರ	Mariyamma Koil Street Neelasandra	28875	
303	ಲಕ್ಷ್ಮಣರಾವ್ ನಗರ ಸ್ಲಂ (ನೀಲಸಂದ್ರ)	Lakshmana Rao Nagara Slum	28875	
304	ನಾರ್ತ್ ಸ್ಟ್ರೀಟ್ ನೀಲಸಂದ್ರ	North Street Neelasandra	28875	
305	ನಾರ್ತ್ ಸ್ಟ್ರೀಟ್ ಕ್ರಾಸ್ ನೀಲಸಂದ್ರ	North Street Cross Neelasandra	28875	
306	ಸೀತಣ್ಣ ಗಾರ್ಡನ್	Seethanna Garden	28875	
307	ಕೆ.ಬಿ.ಎ.ಆರ್. ರಸ್ತೆ	K.B.A.R.Road	28875	

308	ಗುಂಡಪ್ಪ ಸ್ಟ್ರೀಟ್	Gundappa Street	28875	
309	ಕುಲ್ಲಣ್ಣ ಗಾರ್ಡನ್	Kullanna Garden	28875	
310	ಉಪ್ಪಾರಹಳ್ಳಿ ಅಪ್ಪಣ್ಣ ಕೇರಾಫ್ ಮುನಿಸ್ವಾಮಿ ಗಾರ್ಡನ್	Upparahalli Appanna C/o Muniswamy Garden	28875	
311	ಎಲ್ಲಮ್ಮ ಸನ್ ಆಫ್ ಮುನಿಸ್ವಾಮಿ ಗಾರ್ಡನ್	Ellamma S/o MuniswamyGarden	28875	
312	ಕೊಳಂದಪ್ಪ ಗಾರ್ಡನ್	Kolandappa Garden	28875	
313	ಶಾಮಣ್ಣ ಗಾರ್ಡನ್	Shamanna Garden	28875	
314	ರಾಮಕೃಷ್ಣ ಗಾರ್ಡನ್	Ramakrishna Garden	28875	
315	ರಾಮಕೃಷ್ಣ ಗಾರ್ಡನ್ 1ನೇ ಅಡ್ಡರಸ್ತೆ ನೀಲಸಂದ್ರ	Ramakrishna Garden 1st Cross Neelasandra	21000	
316	ಇತರೆ ಮುಖ್ಯರಸ್ತೆಗಳು ನೀಲಸಂದ್ರ	Other Main Road Neelasandra	57200	
317	ಇತರೆ ಅಡ್ಡರಸ್ತೆಗಳು ನೀಲಸಂದ್ರ	Other Cross Road Neelasandra	45150	
318	ಬಿಡಿಎ ಫ್ಲಾಟ್ಸ್ (ನಿವೇಶನ) ನೀಲಸಂದ್ರ	BDA Flats (Site) Neelasandra	43050	
319	ಬಿಡಿಎ ಫ್ಲಾಟ್ಸ್ ನೀಲಸಂದ್ರ	BDA Flats Neelasandra		42525

ಅಧ್ಯಕ್ಷರು, ಕೇಂದ್ರ ಮೌಲ್ಯ ಮಾಪನ ಸಮಿತಿ, ಬೆಂಗಳೂರು ಇವರ ಆದೇಶದ ಮೇರೆಗೆ,

ಸವಿತಾ ಲಕ್ಷ್ಮಿ ಪಿ ಬೆಳಗಲಿ

ಸದಸ್ಯ ಕಾರ್ಯದರ್ಶಿ

ಕೇಂದ್ರ ಮೌಲ್ಯ ಮಾಪನ ಸಮಿತಿ, ಬೆಂಗಳೂರು.

ಬಿ.ಟಿ.ಎಂ ಲೇಔಟ್ ಕಛೇರಿಯ 2023-24ನೇ ಸಾಲಿನ ಸ್ಥಿರಾಸ್ತಿಗಳ ಮಾರುಕಟ್ಟೆ ಮೌಲ್ಯದ ಮಾರ್ಗಸೂಚಿ ದರಪಟ್ಟಿ				
Sl.No	Village/ area name	Village/ area name	ಸ್ಥಳೀಯ ಸಂಸ್ಥೆ / ಸಕ್ಷಮ ಪ್ರಾಧಿಕಾರದ ವಸತಿ ನಿವೇಶನಗಳು ಪ್ರತಿ ಚದರ ಮೀಟರ್ ಗೆ ರೂ. ಗಳಲ್ಲಿ	ಸ್ಥಳೀಯ / ಸಕ್ಷಮ ಪ್ರಾಧಿಕಾರದ ವಸತಿ ನಿವೇಶನದಲ್ಲಿ ನಿರ್ಮಿಸಿರುವ ಅಪಾರ್ಟ್ ಮೆಂಟ್ಸ್ ಮತ್ತು ಫ್ಲಾಟ್‌ಗಳ ಮೌಲ್ಯ ಪ್ರತಿ ಚದರ ಮೀಟರ್
1	2	3	4	5
	Nayanappa Shetty Palya			
1	ಇಂಡಸ್ಟ್ರಿಯಲ್ ಏರಿಯಾ ನಯನಪ್ಪ ಶೆಟ್ಟಿ ಪಾಳ್ಯ ಮತ್ತು ಬನ್ನೇರುಘಟ್ಟರಸ್ತೆ	Industrial area Nayanappa shetty palya and Bannerghatta Main Road	94920	
2	ಟ್ಯಾಂಕ್ ಬಂಡ್ ರಸ್ತೆ ಎನ್.ಎಸ್.ಪಾಳ್ಯ	Tank Bund Road, N.S.Palya	65895	
3	ಎನ್.ಎಸ್.ಪಾಳ್ಯ ವಿಲೇಜ್ ಏರಿಯಾ ಮತ್ತು ಕಾರ್ಪೊರೇಷನ್ ಏರಿಯಾ, ಮುಖ್ಯರಸ್ತೆಗಳು	N.S. Palya Village area and Corporation area Main Roads	70300	
4	ಎನ್.ಎಸ್.ಪಾಳ್ಯ ವಿಲೇಜ್ ಏರಿಯಾ ಮತ್ತು ಕಾರ್ಪೊರೇಷನ್ ಏರಿಯಾ, ಅಡ್ಡರಸ್ತೆಗಳು	N.S. Palya Village area and Corporation area Cross Roads	65125	
5	ಜನತಾ ಕಾಲೋನಿ ಎನ್.ಎಸ್.ಪಾಳ್ಯ	Janata Colony, N.S.Palya	52900	
6	ಸೊಸೈಟಿ ಲೇಔಟ್ ಬಿ.ಡಿ.ಎ.ಯಿಂದ ಅನುಮತಿ ಪಡೆದ ಪ್ರದೇಶ	Society Layout area approved by BDA	74980	
7	ಬಿ.ಟಿ.ಎಂ.2ನೇ ಹಂತ ಎನ್.ಎಸ್.ಪಾಳ್ಯ	BTM 2nd Stage , N.S.Palya	84760	
8	ಬ್ಯಾಂಕ್ ಲೇಔಟ್ ಎನ್.ಎಸ್.ಪಾಳ್ಯ	Bank Layout, N.S.Palya	74980	
9	ಡಾಲರ್ಸ್ ಸ್ಕೀಂ ಬಿ.ಟಿ.ಎಂ.2ನೇ ಹಂತ(ಎನ್.ಎಸ್.ಪಾಳ್ಯ ಮತ್ತು ಬಿಲೇಕಹಳ್ಳಿ)	Dollars Schemes, BTM 2nd Stage (N.S.Palya and Bilekahalli)	125375	
10	ಮೈಕೋ ಎಂಪ್ಲಾಯೀಸ್ ಗೃಹ ನಿರ್ಮಾಣ ಸಂಘ ಲೇಔಟ್/ಮೈಕೋ ಲೇಔಟ್ ಮುಖ್ಯರಸ್ತೆಗಳು	Mico Employees HBCS Layout/Mico Layout Main Roads	98215	
11	ಮೈಕೋ ಎಂಪ್ಲಾಯೀಸ್ ಗೃಹ ನಿರ್ಮಾಣ ಸಂಘ ಲೇಔಟ್/ಮೈಕೋ ಲೇಔಟ್ ಅಡ್ಡರಸ್ತೆಗಳು	Mico Employees HBCS Layout/Mico Layout Cross Roads	85500	
12	16ನೇ ಮುಖ್ಯ ರಸ್ತೆ ಮೆಟ್ರೋಪಾಲಿಟನ್ ಹೆಚ್.ಬಿ.ಸಿ.ಎಸ್.ಲೇಔಟ್ ನಿಂದ 100 ಅಡಿ ವರ್ತುಲ ರಸ್ತೆವರೆಗೆ(ಮೈಕೋ ಬಡಾವಣೆ, ಬಿ.ಟಿ.ಎಂ.2ನೇ ಹಂತ)	16th Main Road, Metropolitan, HBCS Layout to 100 ft Ring Road (Mico Layout, BTM 2nd stage)	114960	
13	16 ನೇ ಮುಖ್ಯ ರಸ್ತೆ, (ಇ.ಡಬ್ಲ್ಯೂ.ಎಸ್. ಸ್ಕೀಂ ನಿಂದ ಮಹದೇಶ್ವರ ಲೇಔಟ್ ಎನ್.ಎಸ್.ಪಾಳ್ಯ ಟ್ಯಾಂಕ್ ಬಂಡ್ 60 ಅಡಿ ರಸ್ತೆವರೆಗೆ)	16th Main Road ( EWS Schemes to Mahadeshwara Layout, N S Palya, Tankbund 60 ft Road)	78660	
14	ಮಹದೇಶ್ವರ ಲೇಔಟ್ ಮುಖ್ಯರಸ್ತೆಗಳು	Mahadeshwara Layout Main Roads	62905	
15	ಮಹದೇಶ್ವರ ಲೇಔಟ್ ಅಡ್ಡರಸ್ತೆಗಳು	Mahadeshwara Layout Cross Roads.	55430	
16	ಭಾರತ್ ಹೌಸ್ ಬಿಲ್ಡಿಂಗ್ ಕೋ-ಆಪರೇಟಿವ್ ಸೊಸೈಟಿ	bharath house building co-operative	84760	

		society		
17	ಅಬ್ಬಯ್ಯಪ್ಪ ಲೇಔಟ್ ಎನ್.ಎಸ್. ಪಾಳ್ಯ, ಮುಖ್ಯರಸ್ತೆಗಳು	Abbayappa Layout, N S Palya, Main Roads	62650	
18	ಅಬ್ಬಯ್ಯಪ್ಪ ಲೇಔಟ್ ಎನ್.ಎಸ್. ಪಾಳ್ಯ, ಅಡ್ಡರಸ್ತೆಗಳು	Abbayappa Layout, N S Palya, cross Roads	47955	
19	ರೆವಾ ಪ್ಯಾರಡೈಸ್	Reva Paradise		55800
20	ಆನಂದ ಅಪಾರ್ಟ್‌ಮೆಂಟ್	Anand Apartment		55800
21	ತಿರುಮಲ ಸ್ಪೆಂಡರ್	Tirumala Splendor		55800
22	ಚೋಲಾಂಕಿರಿಲ್ ಲೇಕ್ ವ್ಯೂ	Cholarenkil Lake view apartment		55800
23	ಡ್ರೀಂ ಸರೋವರ್	Dream Sarovar apartment		55800
24	ನಿಶಿತಾಸ್ ಕೆ ಪಿ ಆರ್ ಲೋಟಸ್	Nishitas KPR Lotus apartment		55800
		<b>Bannerghatta Road</b>		
25	1ನೇ ಎ ಮುಖ್ಯ ರಸ್ತೆ ಬನ್ನೇರುಘಟ್ಟ ರಸ್ತೆ	1st 'A' Main road,Bannerghatta Road	120480	
26	ಬನ್ನೇರುಘಟ್ಟ ಮುಖ್ಯ ರಸ್ತೆ (ಹೋಸೂರು ರಸ್ತೆಯಿಂದ ಡೈರಿ ಸರ್ಕಲ್‌ವರೆಗೆ)	Bannerghatta main Road (Hosur road to Dairy circle)	191250	
27	ಫೈರ್ ಸ್ಟೇಷನ್ ಕಾಂಪೌಂಡ್ ಬನ್ನೇರುಘಟ್ಟ ರಸ್ತೆ ಭೈರಸಂದ್ರ	Fire Station compound, Bannerghatta Road,Bairasandra	183600	
28	ಬನ್ನೇರುಘಟ್ಟ ಮುಖ್ಯ ರಸ್ತೆ (ಜಯದೇವ ಮೇಲು ಸೇತುವೆಯಿಂದ ಡೈರಿ ಸರ್ಕಲ್ ವರೆಗೆ ಎಡಬಲ ಪ್ರದೇಶಗಳು)	Bannerghatta Main Road(Jayadeva flyover to Dairy circle, both sides)	183600	
29	ಬನ್ನೇರುಘಟ್ಟ ಮುಖ್ಯ ರಸ್ತೆ (ಜಯದೇವ ಮೇಲುಸೇತುವೆಯಿಂದ ಬಿಳೇಕಹಳ್ಳಿ ಡಾಲರ್ಸ್ ಲೇಔಟ್‌ವರೆಗೆ)	Bannerghatta main Road (Jayadeva Flyover to Bilekahalli Dollars Layout)	183600	
29(A)	ಬನ್ನೇರುಘಟ್ಟ ಮುಖ್ಯ ರಸ್ತೆ ವಾಣಿಜ್ಯ	BANERGHATTA Main ROAD-COM	439080	
30	ಸಂಪಂಗೀರಾಮನಗರ ಬನ್ನೇರುಘಟ್ಟ ರಸ್ತೆ	Sampangiramanagara, Bannerghatta Road	52900	
31	ಬೆಂಗಳೂರು ಡೈರಿ ಎಂಪ್ಲಾಯೀಸ್ ಹೌಸ್ ಬಿಲ್ಡಿಂಗ್ ಸೊಸೈಟಿ	Bangalore ces House Building Society	52900	
32	ಕೃಷ್ಣಪ್ಪ ಗಾರ್ಡನ್	Krishnappa Garden	78660	
33	ಡ್ರೈವಿಂಗ್ ಥಿಯೇಟರ್ ಪ್ರಿಯದರ್ಶಿನಿ ಬನ್ನೇರುಘಟ್ಟ ರಸ್ತೆ ಸ್ಲಂ/ಚಂದ್ರಪ್ಪ ಲೇಔಟ್/ರಂಗಸ್ವಾಮಿ ಲೇಔಟ್	Driving theatre Priyadarshini,Bannerghatta Road,slum/Chandrappa Layout/Rangaswamy Layout	26880	
34	ಅಡ್ಡ ರಸ್ತೆಗಳು ಬನ್ನೇರುಘಟ್ಟ ರಸ್ತೆ	Cross Roads, Bannerghatta Road	84000	
35	ಶೋಭಾ ಮ್ಯಾಗ್ನೋಲಿಯಾ	Shobha Magnolia		96000
36	ಉಮಾ ಅಡ್ಮಿರಾಲಿಟಿ	Uma admirality		69480
37	ಪಿಮಾಂಟೋ ಅಪಾರ್ಟ್‌ಮೆಂಟ್	Pimanto apartment		69480
38	ಡಿಯೋ ರಿದಮ್ ಅಪಾರ್ಟ್ ಮೆಂಟ್	Dio rhydum apartment		81360

39	ಶಿವಗಂಗಾ ಇಶಾನ್ ಅಪಾರ್ಟ್‌ಮೆಂಟ್	ShivaGanga Ishan apartment		81360
40	ಮಂತ್ರಿ ಅಪಾರ್ಟ್‌ಮೆಂಟ್/ಎನ್.ಎಸ್.ಪಾಳ್ಯ ಬನ್ನೇರುಘಟ್ಟ ರಸ್ತೆ	Mantri Apartment/ N S Palya Road, Bannerghatta Road		108000
41	ಆದರ್ಶ ವಿಹಾರ್	Adharsh Vihar		96000
42	ಶೋಭಾ ಗ್ರಾಂಡ್ಯೂರ್	Shobha Grandeur		108000
		<b><u>Marenahalli</u></b>		
43	ಮಾರೇನಹಳ್ಳಿ	Marenahalli	71520	
44	1ನೇ ಅಡ್ಡರಸ್ತೆ ಸೌತ್ ಬ್ಲಾಕ್ ಮಾರೇನಹಳ್ಳಿ	1 st Cross, South Block,Marenahalli	57840	
45	ಎ,ಬಿ,ಸಿ,ಡಿ ಮುಖ್ಯರಸ್ತೆ ಸೌತ್ ಬ್ಲಾಕ್ ಮಾರೇನಹಳ್ಳಿ	A,B,C,D Main Road,South Block,Marenahalli	74500	
46	2 ನೇ ಹಂತ ಮಾರೇನಹಳ್ಳಿ	2nd Stage Marenahalli	71520	
47	ಮಾರೇನಹಳ್ಳಿ 100 ಅಡಿ ರಸ್ತೆ	Marenahalli 100 ft Road	130980	
47(A)	ಮಾರೇನಹಳ್ಳಿ 100 ಅಡಿ ರಸ್ತೆ ವಾಣಿಜ್ಯ	MARENAHALLI 100 FT ROAD-COM	365900	
48	ಮುಖ್ಯ ರಸ್ತೆಗಳು ಮಾರೇನಹಳ್ಳಿ /ಟ್ಯಾಂಕ್‌ಬಂಡ್ ರಸ್ತೆ	Main Roads Marenahalli/TankBund Road	71520	
49	ಆಡ್ಡ ರಸ್ತೆಗಳು ಮಾರೇನಹಳ್ಳಿ	Cross roads,Marenahalli	55430	
		<b><u>BTM Layout</u></b>		
50	ಬಿ.ಟಿ.ಎಂ ಗುರಪ್ಪನಪಾಳ್ಯ ಮುಖ್ಯ ರಸ್ತೆಗಳು	BTM Gurappana palya Main Roads	67125	
51	ಬಿ.ಟಿ.ಎಂ ಗುರಪ್ಪನಪಾಳ್ಯ ಅಡ್ಡ ರಸ್ತೆಗಳು	BTM Gurappana palya cross Roads	57840	
52	ಬಿ.ಟಿ.ಎಂ. ಇ.ಡಬ್ಲ್ಯೂ.ಎಸ್ ಲೇಔಟ್	BTM EWS Layout	74250	
53	ಬಿ.ಟಿ.ಎಂ ಬಡಾವಣೆ 1ನೇ ಹಂತ ಮುಖ್ಯರಸ್ತೆಗಳು	BTM Layout 1st Stage Main Roads	106250	
54	ಬಿ.ಟಿ.ಎಂ ಬಡಾವಣೆ 1ನೇ ಹಂತ ಅಡ್ಡ ರಸ್ತೆಗಳು	BTM Layout 1st Stage Cross Roads	86940	
55	ಎನ್ ಎ ಎಲ್ ಸೊಸೈಟಿ/ಕೆ.ಇ.ಬಿ. ಸೊಸೈಟಿ/ ಐಕೋಬನಗರ	N A L Society/ K E B Society/Icoob Nagar	74980	
56	ಬಿ.ಟಿ.ಎಂ ಬಡಾವಣೆ 1ನೇ ಹಂತ,16ನೇ ಮತ್ತು 29 ನೇ ಮುಖ್ಯ ರಸ್ತೆ(ಅದ್ವೈತ್ ಪೆಟ್ರೋಲ್ ಬಂಕ್‌ನಿಂದ ತಾವರೆಕೆರೆ ಮುಖ್ಯರಸ್ತೆ)(ಬಿ.ಡಿಎ. ಬಡಾವಣೆ/ಹೌಸಿಂಗ್ ಸೊಸೈಟಿಗಳು)	BTM Layout 1st stage, 16nth and 29nth Main Road( Advaita Petrol Bunk to Taverekere Main Road)(BDA Layout/Housing society layout)	104760	
57	ಬಿ.ಟಿ.ಎಂ ಬಡಾವಣೆ 1ನೇ ಹಂತ,29 ನೇ ಮುಖ್ಯರಸ್ತೆ 100 ಅಡಿ ವರ್ತುಲ ರಸ್ತೆಯಿಂದ ಮಡಿವಾಳ ಮುಖ್ಯರಸ್ತೆಯವರೆಗೆ	BTM Layout 1st Stage,29nth Main Road,100 ft ring road to Madiwala main road	125500	
58	ಬಿ.ಓ.ಹೆಚ್.ಬಿ. ಕೋ-ಆಪರೇಟಿವ್ ಲಿಮಿಟೆಡ್ ಸೊಸೈಟಿ	B,O,H,B co-operative limited society	78240	
59	ಮಡಿವಾಳ ಗ್ರಾಮ ಎಡಬಲ, ಸೆಂಟ್ರಲ್ ಸಿಲ್ಕ್ ಬೋರ್ಡ್‌ನಿಂದ (ಹೊಸೂರು ಮುಖ್ಯ ರಸ್ತೆಯಿಂದ ಬನ್ನೇರುಘಟ್ಟ	Madiwala village both sides, (cental Silk Board to Bannerghatta Road)(100 ft Ring	156000	



	ರಸ್ತೆಯವರೆಗೆ)(100ಅಡಿ ವರ್ತುಲ ರಸ್ತೆ)	road)		
60	ಬಿ.ಡಿ.ಎ.ಆಪ್ರೋವ್ಡ್ ಸೊಸೈಟಿ ಬಿ.ಟಿ.ಎಂ ಬಡಾವಣೆ	BDA approved society, BTM Layout	78240	
61	ಮೆಟ್ರೋಪಾಲಿಟನ್ ಹೆಚ್.ಬಿ.ಸಿ.ಎಸ್. ಲಿಮಿಟೆಡ್	Metropolitan HBCS Limited	74980	
62	ಮಡಿವಾಳ ಡಾಲರ್ಸ್ ಸ್ಕೀಂ ಬಿ.ಡಿ.ಎ. ಲೇಔಟ್ ಮುಖ್ಯರಸ್ತೆಗಳು	Madiwala Dollars scheme BDA Layout Main Roads	136250	
63	ಮಡಿವಾಳ ಡಾಲರ್ಸ್ ಸ್ಕೀಂ ಬಿ.ಡಿ.ಎ. ಲೇಔಟ್ ಅಡ್ಡರಸ್ತೆಗಳು	Madiwala Dollars scheme BDA Layout cross Roads	107040	
64	ವಿಲ್ಸನ್ ಗಾರ್ಡನ್ ಹೆಚ್.ಬಿ.ಸಿ.ಎಸ್. ಬಿ.ಟಿ.ಎಂ 1 ನೇ ಹಂತ	Wilson Garden HBCS BTM 1st Stage	72600	
65	ವೆಂಕಟೇಶ್ವರ ಲೇಔಟ್ ಮುಖ್ಯರಸ್ತೆಗಳು ಬಿ.ಟಿ.ಎಂ ಬಡಾವಣೆ	Venkateshwara Layout Main Road BTM Layout	71500	
66	ವೆಂಕಟೇಶ್ವರ ಲೇಔಟ್ ಅಡ್ಡರಸ್ತೆಗಳು ಬಿ.ಟಿ.ಎಂ ಬಡಾವಣೆ	Venkateshwara Layout Cross Roads, BTM Layout	55000	
66(A)	ವೆಂಕಟೇಶ್ವರ ಲೇಔಟ್	Venkateshwara Layout	71500	
67	ಸ ನಂ. 101/1, 13 ನೇ ಅಡ್ಡರಸ್ತೆ ವೆಂಕಟೇಶ್ವರಲೇಔಟ್ ಮೈಸೂರುರಸ್ತೆ ಇಂಡಸ್ಟ್ರಿಯಲ್ ಎಂಪ್ಲಾಯೀಸ್ ಹೆಚ್.ಬಿ.ಸಿ.ಎಸ್.	Sy No ` ,13th Cross Road, venkateshwara Layout, Mysore Road Industrial Employees HBCS	65435	
68	4 ನೇ ಅಡ್ಡರಸ್ತೆ ಬಿ.ಟಿ.ಎಂ ಲೇಔಟ್ 1 ನೇ ಹಂತ ಮಡಿವಾಳ ಸ.ನಂ. 101	4th Cross Road,BTM Layout 1st stage.Madiwala Sy NO 101	61755	
69	ಜಯಭೀಮಾನಗರ ಮುಖ್ಯರಸ್ತೆಗಳು,ಬಿ.ಟಿ.ಎಂ. ಲೇಔಟ್	Jai Bheema Nagar Main Roads,BTM Layout	64440	
70	ಜಯಭೀಮಾನಗರ ಅಡ್ಡರಸ್ತೆಗಳು,ಬಿ.ಟಿ.ಎಂ. ಲೇಔಟ್	Jai Bheema Nagar Cross Roads,BTM Layout	57500	
71	ಬಿ.ಟಿ.ಎಂ 1 ನೇ ಹಂತ ತಾವರೆಕೆರೆಯಿಂದ 60 ಅಡಿರಸ್ತೆ ಜೈ ಭೀಮಾನಗರದವರೆಗೆ(8ನೇ ಅಡ್ಡರಸ್ತೆ)	BTMLayout 1st stage, Tavarekere to 60 ft road Jai BheemaNagar(8th cross road)	61755	
72	ಮಂಜುನಾಥ ಹೆಚ್.ಬಿ.ಸಿ.ಎಸ್. ಇತರೆ ಮುಖ್ಯರಸ್ತೆಗಳು	Manjunatha HBCS others Main Roads	78240	
73	ಮಂಜುನಾಥ ಹೆಚ್.ಬಿ.ಸಿ.ಎಸ್. ಇತರೆ ಅಡ್ಡರಸ್ತೆಗಳು	Majunatha HBCS Other cross Roads	50600	
74	ವೈಶ್ಯ ಬ್ಯಾಂಕ್ ಗೃಹನಿರ್ಮಾಣ ಸಹಕಾರ ಸಂಘ ಲೇಔಟ್	vysya Bank House Building co-op society Layout	78240	
75	ವೈಶ್ಯ ಬ್ಯಾಂಕ್ ಗೃಹನಿರ್ಮಾಣ ಸಹಕಾರ ಸಂಘ ಲೇಔಟ್ 100 ಅಡಿ ವರ್ತುಲ ರಸ್ತೆಗೆ ಹೊಂದಿಕೊಂಡಿರುವ ಆಸ್ತಿಗಳು	vysya Bank House Building co-op society Layout properties attached to 100 feet ring road (New Insertation)	138000	
76	ಬಿ.ಟಿ.ಎಂ.ಬಡಾವಣೆ 2ನೇ ಹಂತ ಮುಖ್ಯರಸ್ತೆಗಳು ರಾಷ್ಟ್ರಕವಿ ಕುವೆಂಪು ನಗರ	BTM Layout 2nd stage Main Roads, Rashtrakavi kuvempu nagara	78120	
77	ಬಿ.ಟಿ.ಎಂ.ಬಡಾವಣೆ 2ನೇ ಹಂತ ಅಡ್ಡರಸ್ತೆಗಳು ರಾಷ್ಟ್ರಕವಿ ಕುವೆಂಪು ನಗರ	BTMLayout 2nd stage cross Roads Rashtrakavi Kuvemunagara	70320	

78	6 ಮತ್ತು 7 ನೇ ಮುಖ್ಯರಸ್ತೆ, ಬಿ.ಟಿ.ಎಂ.ಬಡಾವಣೆ 2ನೇ ಹಂತ(ರಾಷ್ಟ್ರಕವಿ ಕುವೆಂಪು ನಗರ)	6th and 7th Main Road, BTMLLayout 2nd stage,(Rashtra Kavi kuvempunagar)	81500	
79	7ನೇ ಅಡ್ಡರಸ್ತೆ, ಬಿ.ಟಿ.ಎಂ.ಬಡಾವಣೆ 2ನೇ ಹಂತ(ರಾಷ್ಟ್ರಕವಿ ಕುವೆಂಪು ನಗರ)	7th cross Road,BTMLLayout 2nd stage(Rashtra Kavi Kuvempu Nagara)	89930	
80	29 ನೇ ಮುಖ್ಯರಸ್ತೆ ಬಿ.ಟಿ.ಎಂ. 2ನೇ ಹಂತ	29th Main Road, BTM2nd stage	103080	
81	ಮೈಕೋ ಲೇಔಟ್ ಬಿ.ಟಿ.ಎಂ.ಬಡಾವಣೆ 2ನೇ ಹಂತ	Mico Layout. BTMLLayout 2nd stage	96000	
82	ಮುಖ್ಯರಸ್ತೆಗಳು ನಂಜಪ್ಪಲೇಔಟ್ ಬಿ.ಟಿ.ಎಂ 2ನೇಹಂತ	Main Roads Nanjappa Layout, BTMLLayout	74280	
83	ಅಡ್ಡರಸ್ತೆಗಳು ನಂಜಪ್ಪಲೇಔಟ್ ಬಿ.ಟಿ.ಎಂ 2ನೇಹಂತ	cross Roads Nanjappa Layout, BTMLLayout	62100	
84	ಮುಖ್ಯರಸ್ತೆಗಳು ಮಡಿವಾಳ ವಿಲೇಜ್ ಬಿ.ಟಿ.ಎಂ 2 ನೇ ಹಂತ	Main Roads,Madiwala Village, BTMLLayout 2nd Stage	60000	
85	ಅಡ್ಡರಸ್ತೆಗಳು ಮಡಿವಾಳ ವಿಲೇಜ್ ಬಿ.ಟಿ.ಎಂ 2 ನೇ ಹಂತ	Cross Roads,Madiwala Village, BTMLLayout 2nd Stage	54600	
86	ಮುಖ್ಯರಸ್ತೆಗಳು ಬಿ.ಟಿ.ಎಂ 2 ನೇ ಹಂತ ರೂಪಾನಗರ	Main Roads , BTMLLayout,2nd Stage, Roopa nagara	55800	
87	ಅಡ್ಡರಸ್ತೆಗಳು ಬಿ.ಟಿ.ಎಂ 2 ನೇ ಹಂತ ರೂಪಾನಗರ	cross Roads , BTMLLayout,2nd Stage, Roopa nagara	46000	
88	ಐ.ಎ.ಎಸ್. ಆಫೀಸರ್ಸ್ ಕಾಲೋನಿ	I.A.S Officers colony	117240	
89	ಮುಖ್ಯ ರಸ್ತೆಗಳು ಬಿಟಿಎಂ 2ನೇ ಹಂತ ಟ್ಯಾಂಕ್ ಶೂರ್ ರಸ್ತೆ	Main Roads, BTMLLayout 2nd stage, Tankshore Road	85625	
90	ಅಡ್ಡರಸ್ತೆಗಳು ಬಿ.ಟಿ.ಎಂ 2 ನೇ ಹಂತ ಟ್ಯಾಂಕ್ ಶೂರ್ ರಸ್ತೆ	Cross Roads, BTMLLayout 2nd stage, Tankshore Road	71300	
91	ಬಿಟಿಎಮ್ ಬಡಾವಣೆ 3 ನೇ ಹಂತ	Btm LayOut 3rd stage (New Insertation)	74400	
92	ಬಿ.ಟಿ.ಎಂ. ಬಡಾವಣೆ 3ನೇ ಹಂತ ಮುಖ್ಯರಸ್ತೆಗಳು	BTMLLayout 3rd stage Main Roads	84500	
93	ಬಿ.ಟಿ.ಎಂ. ಬಡಾವಣೆ 3ನೇ ಹಂತ ಅಡ್ಡರಸ್ತೆಗಳು	BTMLLayout 3rd stage cross Roads	71185	
94	ಬಿಟಿಎಮ್ ಬಡಾವಣೆ 4 ನೇ ಹಂತ	BtmLayOut 4th stage	74280	
95	ಬಿ.ಟಿ.ಎಂ. ಬಡಾವಣೆ 4 ನೇ ಹಂತ ಮುಖ್ಯರಸ್ತೆಗಳು	BTMLLayout 4th stage Main Roads	81250	
96	ಬಿ.ಟಿ.ಎಂ. ಬಡಾವಣೆ 4 ನೇ ಹಂತ ಅಡ್ಡರಸ್ತೆಗಳು	BTMLLayout 4th stage cross Roads	74280	
97	ಬಿಟಿಎಮ್ ಬಡಾವಣೆ 5 ನೇ ಹಂತ	Btm LayOut 5th Stage	42000	
98	ಬಿ.ಟಿ.ಎಂ. ಬಡಾವಣೆ 5 ನೇ ಹಂತ ಮುಖ್ಯರಸ್ತೆಗಳು	BTMLLayout 5th stage Main Roads	52000	
99	ಬಿ.ಟಿ.ಎಂ. ಬಡಾವಣೆ 5 ನೇ ಹಂತ ಅಡ್ಡರಸ್ತೆಗಳು	BTMLLayout 5th stage cross Roads	42000	
100	ಬಿಟಿಎಮ್ ಬಡಾವಣೆ 6 ನೇ ಹಂತ	BtmLayOut 6th Stage	50760	
101	ಬಿ.ಟಿ.ಎಂ.ಬಡಾವಣೆ 6 ನೇ ಹಂತ ಮುಖ್ಯರಸ್ತೆಗಳು	BTMLLayout 6th stage Main Roads	56875	
102	ಬಿ.ಟಿ.ಎಂ. ಬಡಾವಣೆ 6 ನೇ ಹಂತ ಅಡ್ಡರಸ್ತೆಗಳು	BTMLLayout 6th stage cross Roads	50760	

103	ಫಾರ್ಟುನ್ ಅಪಾರ್ಟ್‌ಮೆಂಟ್	Fortune Apartment		80385
104	ಕೆನೊಪಿ ಅಪಾರ್ಟ್‌ಮೆಂಟ್	Conopy Apartment		80385
105	ತಾರಿಗೊಕುಲ ರೆಸಿಡೆನ್ಸ್	Tary Gokula Residency		80385
106	ಕ್ರಿಸ್ಟಲ್ ಸಫೈರ್ ಅಪಾರ್ಟ್‌ಮೆಂಟ್	Crystal Sapphire Apartment		80385
107	ಆಚಾರ್ಯ ಸಂಕೀರ್ಣ ಅಪಾರ್ಟ್‌ಮೆಂಟ್	Acharya Sankeerna Apartment		64055
108	ಡಿಪಾರ್ಡೆಗಾ ಮಾ ಹೈಟ್ಸ್ (ಬಿ.ಓ.ಹೆಚ್.ಬಿ.ಸಿ.ಎಸ್.)	Depardegama heights(BOHBCS)		80385
109	ತಿರುಮಲ ಡಿಕ್ಯೂಲಿಂಗ್ಸ್	Tirumala Dculings		80385
110	ದುರ್ಗಾ ರೆಸಿಡೆನ್ಸ್	Durga Residency		80385
111	ಎಸ್.ಎಫ್.ಹೆಚ್.ಎಸ್.ಲೇಔಟ್(ಬಿಡಿಎ ಫ್ಲಾಟ್ಸ್ )	S.F.H.S Layout(BDA Flats)		64055
112	ಕಂಫರ್ಟ್ ಪ್ಯಾಲೇಸ್	Comfort Palace		80365
113	ಎಲಿಗೇನ್ಸ್ ಲೇಕ್ ವೀವ್	Elegance Lake View		80365
114	ಲಾ ಗ್ಲೋರಿ	La Glory		80365
115	ಆಲಿವ್ ನೆಸ್ಟ್ ಅಪಾರ್ಟ್‌ಮೆಂಟ್	Olive Nest Apartment		64055
116	ನಿಸಿತಾಸ್ ಮಿಲಿನಿಯಮ್ ಅಪಾರ್ಟ್‌ಮೆಂಟ್	Nisitas millenium Apartment		64055
117	ಕಾರ್ನವೆಲ್ ಮೆವಾ ಲೇಕ್ ವೀವ್ ಅಪಾರ್ಟ್‌ಮೆಂಟ್	cornwall meva lake view Apartment		64055
118	ಶ್ರಾವಂತಿ ಕ್ಯಾಸ್ಟಲ್ ಅಪಾರ್ಟ್‌ಮೆಂಟ್	Shravanti castle Apartment		70575
119	ಕೇ ಎಆರ್‌ಆರ್ ಸಿಲ್ಕೀನ್ ಅಪಾರ್ಟ್‌ಮೆಂಟ್	Kay ARR Silkeen Apartment		64055
120	ಎಕಾ ಅಪಾರ್ಟ್‌ಮೆಂಟ್	EKA Apartment		64055
121	ಸಾಯಿ ಸುಮುಖ ಅಪಾರ್ಟ್‌ಮೆಂಟ್	Sai Sumukha Apartment		64055
122	ಗ್ರೀನ್ ಸಿಟಿ ಎಟೋಪಿಯಾ ಅಪಾರ್ಟ್‌ಮೆಂಟ್	Green City Eutopia Apartment		78545
123	ರಾಮ್ ಶ್ರೀಧರ್ ಅಪಾರ್ಟ್ ಮೆಂಟ್(ಬಿ.ಓ.ಎಚ್.ಬಿ.ಕೋ ಆಪರೇಟಿವ್ ಲಿಮಿಟೆಡ್ ಸೊಸೈಟಿ ಬಡಾವಣೆಯ ಸರ್ವೆ ನಂ: 12/5ಬಿ & 14/6ಬಿ,ಪಿ.ಐ.ಡಿ ನಂ: 65-113-199/1 ಎನ್ & ಬಿ+ಜಿ+12ಯು ಎಫ್	Ram Sridhr Apartment(B<O<H<B co-Operative limited Society layout Sy no 12/5B & 14/6B,PID No 65-113-199/1-N&B+G+9UF		77855
124	ಕೃಷ್ಣಾ ಪ್ರಕಾಶ್ ಅಪಾರ್ಟ್‌ಮೆಂಟ್((ಬಿ.ಓ.ಎಚ್.ಬಿ.ಕೋ ಆಪರೇಟಿವ್ ಲಿಮಿಟೆಡ್ ಸೊಸೈಟಿ ಬಡಾವಣೆಯ ಸರ್ವೆ ನಂ:14/16ಬಿ & 14/6 ಮತ್ತು ವಾರ್ಡ್ ನಂ 65 & ಬಿ+ಜಿ+9 ಯು ಎಫ್	Krishna Prakash Apartment (B,O,H,B Co-Operative limited Society layOut Sy No.14/16, Ward No.65& B+G+9Uf		77855
		<b><u>Thaverekere</u></b>		
125	ತಾವರೆಕೆರೆ ನಾರಾಯಣಪ್ಪ ಗಾರ್ಡನ್	Taverekere Narayanappa Garden	58050	
126	ಬಿಸ್ಮಿಲ್ಲಾ ನಗರ ಇತರೆ ಮುಖ್ಯರಸ್ತೆಗಳು	Bismilla Nagar others Main Roads	41187	
127	ಬಿಸ್ಮಿಲ್ಲಾ ನಗರ ಇತರೆ ಅಡ್ಡರಸ್ತೆಗಳು	Bismilla Nagar other cross Roads	31200	
128	ಚಿಕ್ಕಾಡುಗೋಡಿ ಮುಖ್ಯರಸ್ತೆಗಳು	Chikka Adugodi Main Roads	57840	

129	ಚಿಕ್ಕಅಡುಗೋಡಿ ಅಡ್ಡರಸ್ತೆಗಳು	Chikka Adugodi cross Roads	50600	
130	ರಾಮಯ್ಯ ಗಾರ್ಡನ್ ಚಿಕ್ಕ ಅಡುಗೋಡಿ	Ramaiah Garden , Chikka Adugodi	60250	
131	ನಿಮ್ಮಾನ್ಸ್ ಸೊಸೈಟಿ ಲೇಔಟ್‌ಗಳು	Nimahns Society Layout	64440	
132	ಬಾಲಾಜಿನಗರ ಮುಖ್ಯರಸ್ತೆಗಳು	Balaji Nagar Main Roads	69600	
133	ಬಾಲಾಜಿನಗರ ಅಡ್ಡರಸ್ತೆಗಳು	Balaji Nagar Cross Roads	61600	
134	ತಾವರೆಕೆರೆ ಗುರಪ್ಪನಪಾಳ್ಯ/ತಾವರೆಕೆರೆ ಹೊಸ ಗುರಪ್ಪನಪಾಳ್ಯ	Tavareker Gurappana Palya/Taverekere Hosa Gurappana Palya	60250	
135	ಕೆಂಗಲ್ ಹನುಮಂತಯ್ಯ ನರ್ಸರಿ ರಸ್ತೆ ತಾವರೆಕೆರೆ	Kengal Hanumantiah Nursery Road, Tavere kere	43120	
136	ಜೋಗಿ ಕಾಲೋನಿ ಹೊಸೂರ್ ರಸ್ತೆ ತಾವರೆಕೆರೆ ಸ್ಲಂ	Jogi colony ,hosur road, taverekere slum	28450	
137	ತಾವರೆಕೆರೆ ಮುಖ್ಯರಸ್ತೆ (4ನೇ ಅಡ್ಡರಸ್ತೆಯಿಂದ ಫೋರಂ ಜಂಕ್ಷನ್‌ವರೆಗೆ)	Taverekere Main Road(4 th cross Road to Forum Junction)	82080	
138	ಕಾವೇರಿ ಲೇಔಟ್/ಮಾರುತಿ ಹೆಚ್.ಬಿ.ಸಿ.ಎಸ್.	Kaveri Layout/Maruti HBCS	55430	
139	ತಾವರೆಕೆರೆ ಅಡ್ಡ ರಸ್ತೆಗಳು	Cross Roads, Taverekere	52800	
140	ತಾವರೆಕೆರೆ ಮುಖ್ಯ ರಸ್ತೆಗಳು	Main Roads, Taverekere	63950	
141	ಕಾನ್‌ಕಾರ್ಡ್ ಪ್ಯಾರಡೈಸ್	Concorde Paradise Apartment		78892
142	ರಾಕ್ ಪ್ಯಾರಡೈಸ್	Rock paradiseApartment		57500
143	ಲೆಗ್ಸಿಂಗ್‌ಟನ್ ಟವರ್ಸ್	Leggings Towers Apartment		55000
144	ಪ್ರೆಸ್ಟೀಜ್ ಸೆಂಟ್ ಜಾನ್ ವುಡ್ಸ್	Prestige Saint John woods Apartment		61952
145	ಮೆಜೆಸ್ಟಿಕ್ ರೆಸಿಡೆನ್ಸಿ	Mejestic Residency Apartment		66671
146	ತಾವರೆಕೆರೆ ಬಿ.ಡಿ.ಎ ಲೇಔಟ್	TavereKere BDA Layout	61776	
147	ಕ್ಯಾಷಿಯರ್ ಲೇಔಟ್	Cashier Layout	44880	
		<b><u>Gurappana Palya</u></b>		
148	ಹೊಸ ಗುರಪ್ಪನಪಾಳ್ಯ	New Gurappana Palya	63750	
149	ಹಳೆ ಗುರಪ್ಪನಪಾಳ್ಯ	Old Gurappana Palya	57840	
150	ಸೊಸೈಟಿ ಲೇಔಟ್ ಗುರಪ್ಪನಪಾಳ್ಯ	Society Layout Gurappa na Palya	58650	
151	ಉರ್ದು ಸ್ಕೂಲ್ ರಸ್ತೆ ಗುರಪ್ಪನಪಾಳ್ಯ/ ಮಾಸ್ಜಿಡ್ ರಸ್ತೆ ಗುರಪ್ಪನಪಾಳ್ಯ/ಖಾಸಗಿ ಲೇಔಟ್ ಗುರಪ್ಪನಪಾಳ್ಯ	Urdu school Road Gurappana Palya/Mosque Road Gurappana palya/private layout Gurappana palya	55430	
152	ವಿನಾಯಕ ಸಾಯಿ ರೆಸಿಡೆನ್ಸ್	Vinayaka sai Residency		61952
		<b><u>Madiwala</u></b>		
153	ಮಡಿವಾಳ ಹೊಸೂರು ಮುಖ್ಯರಸ್ತೆ (ಸೆಂಟ್ರಲ್ ಸಿಲ್ಕ್ ಬೋರ್ಡ್‌ನಿಂದ ಡೈರಿ ಸರ್ಕಲ್‌ವರೆಗೆ) (ಎನ್.ಹೆಚ್.7)(ಕೆ.ಇ.ಬಿ ಸರ್ಕಲ್‌ನಿಂದ ಡೈರಿ ಸರ್ಕಲ್‌ವರೆಗೆ)	Madiwala hosur Main Road(central Silk Board to Dairy Circle)(NH-7)(KEB circle to Dairy Circle)	150000	
154	ಕೆ.ಎ.ಎಸ್.ಹೌಸ್ ಬಿಲ್ಡಿಂಗ್ ಸೊಸೈಟಿ ಹಾಲಿ ಕಾರ್ಪೊರೇಷನ್	KAS House Building Society presently BTM	120480	

	ದಾಖಲಾತಿ ಪ್ರಕಾರ ಬಿ.ಟಿ.ಎಂ.			
155	ಹೌಸಿಂಗ್ ಸೊಸೈಟಿ	Housing Society	82351	
156	ಯುಕೋ ಬ್ಯಾಂಕ್ ಲೇಔಟ್	UCO Bank Layout	81413	
157	ಮಡಿವಾಳ	Madiwala	63375	
158	ಮಡಿವಾಳ ಮುಖ್ಯ ರಸ್ತೆಗಳು	Madiwala main roads	71500	
159	ಮಡಿವಾಳ ಅಡ್ಡ ರಸ್ತೆಗಳು	Madiwala cross roads	63375	
160	ವೆಂಕಟೇಶ್ವರ ಲೇಔಟ್ ಮುಖ್ಯರಸ್ತೆಗಳು	Venkateshwara Layout Main Roads,	69600	
161	ವೆಂಕಟೇಶ್ವರ ಲೇಔಟ್ ಅಡ್ಡರಸ್ತೆ	Venkateshwara Layout Cross Roads	55200	
162	ಪಾಪಯ್ಯ ಲೇಔಟ್ ಮುಖ್ಯರಸ್ತೆ ಮಡಿವಾಳ	Papayya Layout,Main Roads, Madiwala	608400	
163	ಪಾಪಯ್ಯ ಲೇಔಟ್ ಅಡ್ಡರಸ್ತೆ ಮಡಿವಾಳ	Papayya Layout,cross Roads, Madiwala	46000	
164	ಗಂಗಮ್ಮ ದೇವಸ್ಥಾನದ ರಸ್ತೆ ಹಳೆ ಮಡಿವಾಳ	Gangamma Temple Road,old Madiwala	47040	
165	ಹಳೆ ಮಡಿವಾಳ ಗ್ರಾಮ	old Madiwala Village	45080	
166	ಮಾರುತಿನಗರ ಮುಖ್ಯರಸ್ತೆ(ಗಂಗೋತ್ರಿ ಸರ್ಕಲ್‌ನಿಂದ ಹೊಸೂರ್‌ರಸ್ತೆಯವರೆಗೆ)	Maruthinagara Main Roads(Gangotri circle to Hosur Main Road)	77350	
167	ಮಾರುತಿನಗರ ಮುಖ್ಯರಸ್ತೆ	Maruthinagara Main Roads	62500	
168	ಮಾರುತಿನಗರ ಇತರೆ ಮುಖ್ಯ ರಸ್ತೆಗಳು	Marutinagar other main roads	62500	
169	ಮಾರುತಿನಗರ ಅಡ್ಡರಸ್ತೆ	Maruthinagara Cross Roads	51600	
170	ಶ್ರೀನಿವಾಸ ದೇವಸ್ಥಾನ ಸ್ಟ್ರೀಟ್ ಮಾರುತಿನಗರ ಮಡಿವಾಳ	Srinivasa Temple Street,Maruthinagara, Madiwala	53020	
171	ರಾಜರಾಜೇಶ್ವರಿ ರೆಸಿಡೆನ್ಸಿ	Rajarajeshwari nagar Residency		61105
172	ವೆನ್ಸಾರ್ ಹೋಂ	Vensar home		61105
173	ವಿ.ಪಿ ರಸ್ತೆ ಹಳೇಮಡಿವಾಳ(ಹೊಸ ಸೇರ್ಪಡೆ)	V.P. Road, Old Madivala (New insertion)	55416	

ಅಧ್ಯಕ್ಷರು, ಕೇಂದ್ರ ಮೌಲ್ಯ ಮಾಪನ ಸಮಿತಿ, ಬೆಂಗಳೂರು ಇವರ ಆದೇಶದ ಮೇರೆಗೆ,

ಸವಿತಾ ಲಕ್ಷ್ಮಿ ಪಿ ಬೆಳಗಲಿ  
ಸದಸ್ಯ ಕಾರ್ಯದರ್ಶಿ

ಕೇಂದ್ರ ಮೌಲ್ಯ ಮಾಪನ ಸಮಿತಿ, ಬೆಂಗಳೂರು.

ಕೆಂಗೆರಿ ಉಪನೋಂದಣಿ ಕಛೇರಿಯ 2023-24ನೇ ಸಾಲಿನ ಸ್ಥಿರಾಸ್ತಿಗಳ ಮಾರುಕಟ್ಟೆ ಮೌಲ್ಯದ ಮಾರ್ಗಸೂಚಿ ದರಪಟ್ಟಿಗಳು					
ಕ್ರಮ ಸಂಖ್ಯೆ	ಹೋಬಳಿ/ ಗ್ರಾಮ/ ವಾರ್ಡ್/ ರಸ್ತೆ /ಪ್ರದೇಶದ ಹೆಸರು	Village Name / Area / Roads	ಸ್ಥಳೀಯ ಸಂಸ್ಥೆ / ಸಕ್ಷಮ ಪ್ರಾಧಿಕಾರದ ವಸತಿ ನಿವೇಶನಗಳು ಪ್ರತಿ ಚದರ ಮೀಟರ್ ರೂ. ಗಳಲ್ಲಿ	ಸ್ಥಳೀಯ/ಸಕ್ಷಮ ಪ್ರಾಧಿಕಾರದ ವಸತಿ ನಿವೇಶನದಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್ಸ್ ಮತ್ತು ಫ್ಲಾಟ್‌ಗಳ ಮೌಲ್ಯ ಪ್ರತಿ ಚದರ ಮೀಟರ್ ರೂ. ಗಳಲ್ಲಿ	ಕೃಷಿ ಜಮೀನು ಪ್ರತಿ ಎಕರೆಗೆ ರೂ. ಲಕ್ಷಗಳಲ್ಲಿ
1	2	3	4	5	6
1	ಕೆಂಗೆರಿ	Kengeri	44500		463
2	ಬೆಂಗಳೂರು ಮೈಸೂರು ರಾಷ್ಟ್ರೀಯ ಹೆದ್ದಾರಿಗೆ ಸೇರಿದ ಸರ್ವೆ ನಂ. 15, 16, 17, 18, 19, 20, 24, 27, 28, 37, 38, 40, 43, 44, 45,46, 46/ 1, 46/2, 46/3, 47, 47/2, 48/4, 50, 58, 59, 95, 95/1, 95/2ಎ1, 95/2ಬಿ, 95/3, 104, 105, 106, 122, 126, 128/1, 128/2ಎ,ಬಿ 128/3ಎ,ಬಿ, 128/4ಎ,ಬಿ, 128/5, 128/6, 129, 129/1ಬಿ1, 132, 133, 133/2ಎ, 133/2ಬಿ, 134, 137, 137/3, 143, 149, 150, 151, 152, 153, 154,155, 156, 157, 159, 160, 175, 177, 178, 183, 231, 232, 233, 234, 235, 237, 253	Adjacent to Bangalore - Mysore National Highway Sy. No. 15, 16, 17, 18, 19, 20, 24, 27, 28, 37, 38, 40, 43, 44, 45, 46, 46/ 1, 46/2, 46/3, 47, 47/2, 48/4, 50, 58, 59, 95, 95/1, 95/2A1, 95/2B, 95/3, 104, 105, 106, 122, 126, 128/1, 128/2AB 128/3AB, 128/4A,B, 128/5, 128/6, 129, 129/1B1, 132, 133, 133/2A, 133/2B, 134, 137, 137/3, 143, 149, 150, 151, 152, 153, 154,155, 156, 157, 159, 160, 175, 177, 178, 183 ,231, 232, 233, 234, 235, 237, 253			695
3	ಮೈಸೂರು ರಸ್ತೆಗೆ ಹೊಂದಿಕೊಂಡಿರುವ ಸ್ವತ್ತುಗಳು (ಬೆಂಗಳೂರು ಯೂನಿವರ್ಸಿಟಿ ಗೇಟ್‌ನಿಂದ ಕೆಂಗೆರಿ ಪೊಲೀಸ್ ಸ್ಟೇಷನ್‌ವರೆಗೆ)	Adjacent to Mysore Road from Bangalore University Gate to Kengeri Police Station	66750		
4	ರಂಕ ಆಕ್ವಾಗ್ರೀನ್ ಅಪಾರ್ಟ್‌ಮೆಂಟ್	Ranka Aquagreen Apartment		49700	
5	ಕೆಂಗೆರಿ ಉಪನಗರ ಬಿ.ಡಿ.ಎ ಮತ್ತು ಕೆ.ಹೆಚ್.ಬಿ. ಬಡಾವಣೆ	Kengeri Upanagar B.D.A and K.H.B. Layout	55000		
6	ಎಸ್.ಕೆ.ಸಿ. ರೈಂಬೋ ಲೇಔಟ್	S.K.C Rainbow Layout	44500		
7	ಕೆಂಗೆರಿ ಉಪ ನಗರ ರೈಲ್ವೆ ಗೇಟ್	Adjacent to 80 Feet BDA Outer Ring Road	90000		

	ಸೇತುವೆಯಿಂದ ಹೊಯ್ಸಳ ಸರ್ಕಲ್ ವರೆಗೆ 80 ಅಡಿ ರಸ್ತೆ ಬಿಡಿಎ ಹೊರ ವರ್ತುಲ ರಸ್ತೆ ಹೊಂದಿಕೊಂಡಂತೆ	from Kengeri Upanagara Railway Gate to Hoysala Circle			
8	ಬಂಡೇಮಠ ಬಳಿ ಇರುವ ಕೆ.ಹೆಚ್.ಬಿ ರವರು ನಿರ್ಮಿಸಿರುವ ಹೊಸ ಅಪಾರ್ಟ್‌ಮೆಂಟ್‌ಗಳು (ಡೈಮಂಡ್)	Near Bandematt New K.H.B Apartment (Diamond)		44000	
9	ಬಂಡೇಮಠ ಕೆ.ಹೆಚ್.ಬಿ ನಿವೇಶನಗಳು	Bandematt K.H.B Sites	55000		
10	ಡಿ.ಎಸ್. ಮ್ಯಾಕ್ಸ್ ಸ್ಯಾಟಲೈಟ್	D.S. Max Satellite		42300	
11	ಡಿ.ಎಸ್. ಮ್ಯಾಕ್ಸ್ ಸ್ಟಾರ್‌ನೆಸ್ಟ್	D.S. Max Starnest		42300	
12	ಬೀಡಿ ಕಾರ್ಮಿಕರ ಕಾಲೋನಿ	Beedi Employees Colony	17000		
13	ರೇಡಿಯೆಂಟ್ ಎನ್‌ಕ್ಲೇವ್	Radiant Enclave		42300	
14	ಸ್ಯಾಟಲೈಟ್ ಸ್ಲೆಂಡರ್ ಅಪಾರ್ಟ್‌ಮೆಂಟ್‌ಗಳು, ಸನ್‌ಸಿಟಿ ರಸ್ತೆ	Satellite Splendor Apartment, Suncity Road		42300	
15	ಸಂಯುಕ್ತ ಎನ್‌ಕ್ಲೇವ್	Samyuktha Enclave		42300	
16	ಕೆಂಗೇರಿ ಉಪನಗರದಿಂದ ಕೊಮ್ಮಘಟ್ಟ ರಸ್ತೆ	Kengeri Upanagar to Kommaghatta Road	55000		
17	ಎಸ್.ಕೆ.ಸಿ. ಟ್ಯೂಲಿಪ್ ಅಪಾರ್ಟ್‌ಮೆಂಟ್	SKC Tulip Apartment		42300	
18	ಬಂಡೇಮಠ ಖಾಸಗಿ ಬಡಾವಣೆ	Bandematt Private Layout	44500		
19	ಶ್ರೀನಿಲಯ ಅಪಾರ್ಟ್‌ಮೆಂಟ್ III	Sreenilaya Apartment III		42300	
20	ಕ್ಲಾಸಿಕ್ ಕೌಂಟಿ ಬಡಾವಣೆ	Classic County Layout	44500		
21	ಕ್ಲಾಸಿಕ್ ಕೌಂಟಿ ಎಸ್.ವಿ. ಗ್ಯಾಲಕ್ಸಿ ಅಪಾರ್ಟ್‌ಮೆಂಟ್	Classic County S.V. Galaxy Apartment		42300	
22	ಹೊಯ್ಸಳ ಲೇಕ್‌ವೀವ್ ಅಪಾರ್ಟ್‌ಮೆಂಟ್	Hoysala Lakeview Apartment		42300	
23	ಮಹಾವೀರ್ ಫ್ಲೋರಾ ಅಪಾರ್ಟ್‌ಮೆಂಟ್	Mahaveer Flora Apartment		42300	
24	ಸಾಯಿ ರೆಸಿಡೆನ್ಸಿ ಅಪಾರ್ಟ್‌ಮೆಂಟ್	Sai Residency Apartment		42300	
25	ಸಾಯಿ ವೈಭವ್ ಸರ್ವೆ ನಂ. III/6 ಖಾತಾ ನಂ.169/III/6	Sai Vaibhav Sy. No.111/6, Katha No.169/111/6		42300	
26	ನಂದಿನಿ ಗ್ರೀನ್ ಫೀಲ್ಡ್	Nandhini Green Field		46000	
27	ಆರ್.ಎಸ್. ಸಂಚಿಕೆ ಅಪಾರ್ಟ್‌ಮೆಂಟ್	R.S. Sanchike Apartment		42300	
28	ಸಪ್ತಗಿರಿ ವಸುಂಧರ ಅಪಾರ್ಟ್‌ಮೆಂಟ್	Saptagiri Vasundhara Apartment		42300	
29	ಯೂನಿವರ್ಸ್ ಟ್ರಾಂಕ್‌ವಿಲ್ ಅಪಾರ್ಟ್‌ಮೆಂಟ್ / ವಿಲ್ಲಾಗಳು	Uniworth Tranquil Apartment/Villas		42300	
30	ಗುಡ್ ಅರ್ತ್ ಆರ್ಟಿಡ್ಸ್ ವಿಲ್ಲಾ	Good Earth Archids Villas	55000		
31	ಕನಕಶ್ರೀ ಬಡಾವಣೆ	Kanakashree Layout	44500		
32	ಸನ್‌ಫ್ಲವರ್ ಲೀನಿಯ ಅಪಾರ್ಟ್‌ಮೆಂಟ್	Sunflower Lenea Apartment		42300	

33	ಉತ್ತರಹಳ್ಳಿ ಮುಖ್ಯ ರಸ್ತೆ (ಕೃಷ್ಣಪ್ರಿಯ ಕಲ್ಯಾಣ ಮಂಟಪದಿಂದ ಕೋಡಿಪಾಳ್ಯದವರೆಗೆ)	Uttarahalli Main Road (Krishnapriya Kalyana Mantapa to Kodipalya )	46280		
34	ಡ್ರೀಮ್ ಡಿಲೈಟ್ ಅಪಾರ್ಟ್‌ಮೆಂಟ್	Dream Delight Apartment		44500	
35	ಡಿ.ಎಸ್. ಮ್ಯಾಕ್ಸ್ ಸುಪ್ರೀಮ್ ಅಪಾರ್ಟ್‌ಮೆಂಟ್	D.S. Max Supreme Apartment		44500	
36	ಅಪ್ರಮೇಯ ವೃಂದ ಬಡಾವಣೆ (ಬಿಡಿಎ)	Aprameya Vrunda Layout (BDA)	55000		
37	ನಕ್ಷಾ ಹೈಡ್ ಪಾರ್ಕ್ ಅಪಾರ್ಟ್‌ಮೆಂಟ್	Naksha Hyde Park apartment		42300	
38	ಎಸ್.ಎಸ್.ಎಲಿಝಾ ಅಪಾರ್ಟ್‌ಮೆಂಟ್	S. S. Eliza Apartment		44500	
39	ಮಹಾವೀರ್ ಲೇಕ್‌ವೀವ್ ಅಪಾರ್ಟ್‌ಮೆಂಟ್	Mahaveer Lakeview Apartment		44500	
40	ವಾಸ್ತು ಶ್ರಾಂತಿ	Vasthu Tranquil		47000	
41	ಸಾಯಿ ಸಿರಿ ಹೆರಿಟೇಜ್	Sai Siri Heritage		47000	
42	ಸಾಯಿ ಪವಿತ್ರಾಸ್ ಪ್ರಮುಖ	Sai Pavithras Pramukh		53000	
43	ಸಾಯಿ ಪೃಥ್ವಿ ಎಲೈಟ್ ಸರ್ವೆ ನಂ. 212	Sai Prithvi Elite Sy. No.212		47000	
44	ಆರ್.ಎಫ್. ಟ್ವಿಲೈಟ್ ಅಪಾರ್ಟ್‌ಮೆಂಟ್ (ಕೆಂಗೇರಿ ಗ್ರಾಮ, ಖಾತಾ ನಂ. 715/540/31/31/1/31/2, ವಾರ್ಡ್ ನಂ. 198 & S+G+3UF)	RF Twilight Apartment (Kengeri Village, Katha no. 715/540/31/31/1/ 31/2, Ward no. 198 & S+G+3UF)		43500	
45	ಸಿಲ್ವರ್‌ವೇವ್ಸ್ ರಾಯಲ್ ಅಪಾರ್ಟ್‌ಮೆಂಟ್ (ಕೆಂಗೇರಿ ಸರ್ವೆ ನಂ. 218/4, ಖಾತಾ ನಂ. 6189 ಮತ್ತು LB+UB+GF+4UF)	Silverwaves Royal Apartment (Kengeri Village Sy. No. 218/4, Katha No. 6189 & LB+UB+GF+4UF)		42300	
46	ಎಸ್.ಎಸ್. ಕರೋನಾ ಅಪಾರ್ಟ್‌ಮೆಂಟ್ (ಪ್ಲಾಟ್ ನಂ. 6 ಮತ್ತು 7, ಖಾತಾ ನಂ. 1098/830/516/1)	S.S. Carona Apartment (Kengeri Village Plot No. 6 and 7, Katha No. 1098/830/516/1)		42300	
47	ಎಂ.ಎಂ. ಪ್ರವಲ್ಲಿಕ ಮೆಡೋಸ್ ಅಪಾರ್ಟ್‌ಮೆಂಟ್ (ಖಾತಾ ನಂ. 6108/4977/3662/169/1/169/4/69)	M.M. Pravallika Meadows Apartment (Kengeri Village Khatha No.6108/4977/3662/169/1/169/4/69)		42300	
48	ಪ್ರೆಸ್ಟಿನ್ ಟೆಂಪಲ್ ಟ್ರೀ ಅಪಾರ್ಟ್‌ಮೆಂಟ್ (ಕೆಂಗೇರಿ ಸರ್ವೆ ನಂ. 43/2ಎ, ಖಾತಾ ನಂ. 3282/2970/1430/897/551, ವಾರ್ಡ್ ನಂ. 159 ಮತ್ತು ವಿಸ್ತೀರ್ಣ 1582.12 ಚ ಮೀ, B+G+3UF)	Prestine Temple Tree Apartment (Kengeri Sy.No.43/2A, Katha No. 3282/2970/1430/897/551, Ward No. 159 and Measuring 1582.12 Sq Mtrs) B+G+3UF)		42300	
49	ಯೂನಿವರ್ತ್ ಸೆರೆನಿಟಿ ಅಪಾರ್ಟ್‌ಮೆಂಟ್ (ಸರ್ವೆ ನಂ. 107/4, ಖಾತಾ ಸಂಖ್ಯೆ 6340/107/4, ವಾರ್ಡ್ ನಂ. 198 ಮತ್ತು ವಿಸ್ತೀರ್ಣ 23250 ಚ.ಅ., S+G+3UF)	Uniworth Serenity Apartment (Sy.No. 107/4, Katha No. 6340/107/4 Ward No. 198 and Measuring 23250 Sq Mtrs & B+G+3UF)		42300	
50	ಇಂದಿರಾ ಇಪ್ಸಾ ಲೇಔಟ್ (ಸರ್ವೆ ನಂ.73/2)	Indira IPSA Layout (Sy No.73/2)	44500		



51	ಎಸ್.ವಿ. ಮೆಡೋಸ್ ಅಪಾರ್ಟ್‌ಮೆಂಟ್ (ಸೈಟ್ ನಂ.1 ರಿಂದ 16)	S.V. Meadows Apartment (Site No. 1 to 16)		43500	
52	ನಂದಿನಿ ಗ್ರೀನ್ ಫೀಲ್ಡ್ ಅಪಾರ್ಟ್‌ಮೆಂಟ್ (ಸರ್ವೆ ನಂ.60/2 & 60/3)	Nandini Green Field Apartment (Sy No.60/2 & 60/3)		46000	
53	ಕೋಡಿಪಾಳ್ಯ	<b>Kodipalya</b>		44500	400
54	ಅಪ್ರಮೇಯ ಕುಟೀರ ಲೇಔಟ್ (ಬಿಡಿಎ)	Aprameya Kuteera Layout (BDA)		55000	
55	ಡಿ.ಎಸ್. ಮ್ಯಾಕ್ಸ್ ಸನ್‌ಡೇಲ್ ಅಪಾರ್ಟ್‌ಮೆಂಟ್	D.S. Max Sundale Apartment		42300	
56	ಕೋಡಿಪಾಳ್ಯ ಮುಖ್ಯರಸ್ತೆ	Kodipalya Main Road		49000	
57	ರಾಮಾನುಜ ಎನ್‌ಕ್ಲೇವ್ ಅಪಾರ್ಟ್‌ಮೆಂಟ್	Ramanuja Enclave Apartment		42300	
58	ವಾಸ್ತು ಗ್ರೀನ್ಸ್ ಅಪಾರ್ಟ್‌ಮೆಂಟ್	Vastu Greens Apartment		42300	
59	ಸುಖವಾಸಿ ಸ್ಪೂರ್ತಿ ಅಪಾರ್ಟ್‌ಮೆಂಟ್	Sukavasi Spoorthi Apartment		42300	
60	ನಿಮಿಶಾಂಭ ಬಡಾವಣೆ	Nimishambha Layout		44500	
61	ಜಿ.ಕೆ. ರೆಸಿಡೆನ್ಸಿ	G.K. Residency		42300	
62	ವಾಸ್ತು ಟೆಂಪಲ್ ಬೆಲ್	Vasthu Temple Bell		42500	
63	ಸುಪ್ರೀಮ್ ಸಫೈರ್ ಅಪಾರ್ಟ್‌ಮೆಂಟ್ (ಸೈಟ್ ನಂ. 5, 6, 7 ಮತ್ತು 8, 26, 27, 28 ಮತ್ತು 29, ಸರ್ವೆ ನಂ. 71/2, 71/1, 573/71/1/71/2/5 ರಿಂದ 8/26 ರಿಂದ 29)	Supreme Sapphire Apartment (Kodipalya Village Site Nos. 5,6,7 & 8, 26, 27, 28 & 29, Sy No. 71/2, 71/1, 573/71/1/71/2/5 to 8/26 to 29)		42300	
64	ಹೆರಿಟೇಜ್ - ಆರ್.ಜಿ ಅಪಾರ್ಟ್‌ಮೆಂಟ್ (ಕೋಡಿಪಾಳ್ಯ ಗ್ರಾಮದ ಸರ್ವೆ ನಂ. 222, ಖಾತಾ ನಂ. 227/228/57/2/222 ವಾರ್ಡ್ ನಂ. 198 ಮತ್ತು S+G+3UF)	Heritage-RG Apartment (Kodipalya Village Sy. No. 222, Katha No. 227/228/57/2/222 Ward No. 198 and S +G+3UF)		42500	
65	ಸುನಕಲ್ ಪಾಳ್ಯ	<b>Sunakal Palya</b>		44500	400
66	ಮಹಾವೀರ್ ಗ್ಯಾಲಕ್ಸಿ ಅಪಾರ್ಟ್‌ಮೆಂಟ್	Mahaveer Galaxy Apartment		42300	
67	ಎಸ್.ವಿ. ಪ್ರಕೃತಿ ಅಪಾರ್ಟ್‌ಮೆಂಟ್	S.V. Prakruthi Apartment		42300	
68	ಚೂಡೇನಪುರ	<b>Chudenapura</b>		44500	400
69	ಯು.ಕೆ. ನಮ್ಮ ಮನೆ ಅಪಾರ್ಟ್‌ಮೆಂಟ್	U.K. Namma Mane Apartment		42300	
70	ನಂದಿನಿ ಸ್ಪ್ರಿಂಗ್ ಫೀಲ್ಡ್ ಅಪಾರ್ಟ್‌ಮೆಂಟ್	Nandini Spring Field Apartment		42300	
71	ಅನ್ನಪೂರ್ಣೇಶ್ವರಿ ರೆಸಿಡೆನ್ಸಿ	Annapoorneshwari Residency		42300	
72	ನಿಮಿಶಾಂಭ ಬಡಾವಣೆ - ಎಸ್.ವಿ. ಮೆಡೋಸ್	Nimishambha Layout S.V. Medows		44500	
73	ಅಮಿಟಿ ಶೆಲ್ಟರ್ಸ್ ಅಪಾರ್ಟ್‌ಮೆಂಟ್	Amity Shelters Apartment (Chudenapura)		42300	

	(ಚೂಡೇನಪುರ ಗ್ರಾಮದ ಸರ್ವೆ ನಂ.8/10 ಮತ್ತು ವಾರ್ಡ್ ನಂ.198 (S+G+3UF)	Village Sy.no. 8/1A, Ward no:198 & S+G+3UF)			
74	ಜೆಟ್ಟಿಪಾಳ್ಯ	Jettipalya	31500		350
75	ವಡ್ಡರಪಾಳ್ಯ	Vaddarapalya	31500		350
76	ಗಾನಿಗರಪಾಳ್ಯ	Ganigarapalya	31500		350
77	ಕುಂಬಳಗೂಡು	Kumbalagodu	26000		325
78	ವಿಜಯಶ್ರೀ ಎನ್‌ಕ್ಲೇವ್ ಫೇಸ್-2 (ಸರ್ವೆ ನಂ.117/2, 117/3, 117/5, 117/6, 117/7, 117/8, 117/11 & 117/12)	Vijayashree Enclave Phase-2 (Sy No.117/2, 117/3, 117/5, 117/6, 117/7, 117/8, 117/11 & 117/12)	30000		
79	ಸೆರೆನಾಡ್ ಲೇಔಟ್	Serenad Layout	26000		
80	ಬೆಂಗಳೂರು ಮೈಸೂರು ರಾಷ್ಟ್ರೀಯ ಹೆದ್ದಾರಿಗೆ ಸೇರಿದ ಸರ್ವೆ ನಂ. 2, 3, 5, 6, 7, 14, 15, 17, 19, 19/2,19/5, 19/7, 19/8, 19/11, 20, 20/7, 20/11, 20/12, 20/19, 20/51, 20/56, 20/57, 20/58, 20/59, 21,22, 22/1, 23, 23/3 , 23/4, 23/6, 23/7, 24,24/2, 24/5, 24/15, 24/18, 25, 28, 29, 40,40/1, 40/2, 40/8, 41, 41/4, 41/5, 41/6, 42,42/1, 42/2, 42/3, 42/5, 43, 44,44/1, 44/7,46, 47, 47/1ಬಿ, 48, 48/2, 48/3, 48/4, 50, 51,51/2, 51/3, 51/6, 51/7, 51/8, 51/9, 62, 63, 64,66, 67, 70, 71, 72, 119, 149, 157, 179,	Adjacent to Bangalore - Mysore National Highway Survey Nos. 2, 3, 5, 6, 7, 14, 15, 17, 19, 19/2, 19/5, 19/7, 19/8, 19/11, 20, 20/7, 20/11, 20/12, 20/19, 20/51, 20/56, 20/57, 20/58, 20/59, 21 ,22, 22/1, 23, 23/3 , 23/4, 23/6, 23/7, 24, 24/2, 24/5, 24/15, 24/18, 25, 28, 29, 40, 40/1, 40/2, 40/8, 41, 41/4, 41/5, 41/6, 42, 42/1, 42/2, 42/3, 42/5, 43, 44, 44/1, 44/7, 46, 47, 47/1B, 48, 48/2, 48/3, 48/4, 50, 51, 51/2, 51/3, 51/6, 51/7, 51/8, 51/9, 62, 63, 64, 66, 67, 70, 71, 72, 119, 149, 157, 179,			488
81	ಗುಡ್ ಅರ್ಥ್ ಪಾಲ್ಮಗ್ರೋವ್ ವಿಲ್ಲಾ/ರೋ ಹೌಸ್ (ಕುಂಬಳಗೂಡು ಗ್ರಾಮದ ಸರ್ವೆ ನಂ. 184(ಪಿ) ಮತ್ತು 185(ಪಿ)) 24 ಮೀಟರ್ ಅಗಲದ ರಸ್ತೆಗೆ ಹೊಂದಿಕೊಂಡಿರುತ್ತದೆ.	Good Earth Palmgrove Villa/Row House (Kumblagodu Village Sy.no. 18 & 185(P) ) attached to 24 Meter wide Road	30000		
82	ಕುಂಬಳಗೂಡು ಕೈಗಾರಿಕಾ ಪ್ರದೇಶ	Kumbalagodu Industrial Layout	28000		
83	ವೈಷ್ಣವದೇವಿ ಲಷ್ ಗ್ರೀನ್	Vaishnava Devi Lush Green	35000		
84	ಕೊಮ್ಮಘಟ್ಟ	Kommaghatta	27000		300
85	ಸಾಯಿ ಗಾರ್ಡನ್	Sai Garden	27000		
86	ಕೆಂಪೇಗೌಡ ಬಡಾವಣೆ, ಕೊಮ್ಮಘಟ್ಟ ಬ್ಲಾಕ್ -4 ಮತ್ತು 5 (ಸರ್ವೆ ನಂ. 29, 44/1, 44/1A, 44/1B, 44/1ಃ, 44/1ಃ, 44/2, 44/3, 44/4,	Kempegowda Layout, Kommagatta Block4 & 5 (Sy. No. 29, 44/1, 44/1A, 44/1B, 44/1C 44/1D, 44/2, 44/3, 44/4, 44/11, 45/2, 46, 68, 69/1A-1E, 69/2,			

	44/11, 45/2, 46, 68, 69/1A-1ಇ, 69/2, 71/1, 81/1A, 81/2, 85, 89/1, 89/2, 90, 101/1ಎ, 101/1B, 102, 103, 104/1, 104/3, 108/1A, 108/1B, 109/1, 115/2, 120, 142, 150, 152, 153) ಮತ್ತು ಬ್ಲಾಕ್-7 (ಸರ್ವೆ ನಂ. 51/1ಬಿ, 51/1ಡಿ, 51/2, 51/3, 52/1, 52/2, 54, 55/1, 55/4, 55/5, 56, 57, 60/4, 61/1, 61/2, 117, 212, 42/3, 118, 119, 120, 121, 36, 44/1ಕೆ, 44/1ಎಫ್)	71/1, 81/1A, 81/2, 85, 89/1, 89/2, 90, 101/1A, 101/1B, 102, 103, 104/1, 104/3, 108/1A, 108/1B, 109/1, 115/2, 120, 142, 150, 152, 153) & Block-7 (Sy. No. 51/1B, 51/1D, 51/2, 51/3, 52/1, 52/2, 54, 55/1, 55/4, 55/5, 56, 57, 60/4, 61/1, 61/2, 117, 212, 42/3, 118, 119, 120, 121, 36, 44/1K, 44/1F)			
87	ನಿವೇಶನ ಅಳತೆ 50 X 80 ಮತ್ತು ಮೇಲ್ಪಟ್ಟು	Site Size 50 X 80 and above	40000		
88	ನಿವೇಶನ ಅಳತೆ 40 X 60	Site Size 40 X 60	39000		
89	ನಿವೇಶನ ಅಳತೆ 30 X 40 ಮತ್ತು 20 X 30	Site Size 30 X 40 & 20 X 30	38000		
90	EWS Site	EWS Site	22000		
91	ಕೆಂಚನಪುರ	<b>Kenchanapura</b>	23000		225
92	ಜುಡಿಷಿಯಲ್ ಲೇಔಟ್	Judicial Layout	25000		
93	ಎಂ.ಆರ್.ಆರ್. ಲೋಟಸ್ ಲೇಔಟ್	M.R.R. Lotus Layout	23000		
94	ರಾಷ್ಟ್ರಕೂಟ ಅಮೋಘವರ್ಷ ಬಡಾವಣೆ	Rashtrakuta Amoghavarsha Layout	23000		
95	ಐಗಿರಿ ಬಡಾವಣೆ	Igiri Layout	23000		
96	ಪೆರಿಪೆರಲ್ ರಿಂಗ್ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ.3/5, 4, 5, 6, 12, 15, 16, 16/1, 16/2,17, 39, 43, 45, 46, 47, 55, 56, 57, 58 59, 60, 77, 78	Adjacent to Periperial Ring Road Survey No. 3/5, 4, 5,6,12, 15, 16, 16/1, 16/2, 17, 39, 43, 45, 46, 47, 55, 56, 57, 58, 59, 60, 77, 78			338
97	ಕೆಂಪೇಗೌಡ ಬಡಾವಣೆ ಕೆಂಚನಪುರ ಬ್ಲಾಕ್-1 (ಸರ್ವೆ ನಂ. 85, 86/1, 86/2, 88, 89, 91/1, 96, 100/1, 110/2, 108, 110/1, 113, 115/1, 115/3, 115, 116 118/2, 120, 121, 126/6) ಮತ್ತು ಬ್ಲಾಕ್-2 (ಸರ್ವೆ ನಂ. 20/1, 20/2, 23/2, 23/3, 24/1, 25/1, 25/2, 25/3, 26/2, 26/1, 27, 28/1, 28/2, 31, 32, 33/2, 33/5, 33/6, 34)	<b>Kempegwoda Layout, Kenchanapura Village, Block-1 (Sy. Nos. 85, 86/1, 86/2, 88, 89, 91/1, 96, 100/1, 110/2, 108, 110/1, 113, 115/1, 115/3, 115, 116 118/2, 120, 121, 126/6) Block-2 (Sy. No. 20/1, 20/2, 23/2, 23/3, 24/1, 25/1, 25/2, 25/3, 26/2, 26/1, 27, 28/1, 28/2, 31, 32, 33/2, 33/5, 33/6, 34)</b>			
98	ನಿವೇಶನ ಅಳತೆ 50 X 80 ಮತ್ತು ಮೇಲ್ಪಟ್ಟು	Site Size 50 X 80 and above	40000		

99	ನಿವೇಶನ ಅಳತೆ 40 X 60	Site Size 40 X 60	39000		
100	ನಿವೇಶನ ಅಳತೆ 30 X 40 ಮತ್ತು 20 X 30	Site Size 30 X 40 & 20 X 30	38000		
101	EWS Site	EWS Site	22000		
102	ಕೊಮ್ಮಘಟ್ಟ ಕೃಷ್ಣಸಾಗರ	<b>Kommaghatta Krishnasagara</b>	23000		150
103	ಪೆರಿಪೆರಲ್ ರಿಂಗ್ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 1, 2, 3, 4, 5, 6, 7, 8, 9, 16, 21, 22, 23, 24, 25, 27, 31, 32, 35, 36, 37	Adjacent to Periperial Ring Road Survey No. 1, 2, 3, 4, 5, 6, 7, 8, 9, 16, 21, 22, 23, 24, 25, 27, 31, 32, 35, 36, 37.			225
104	ಕೆಂಪೇಗೌಡ ಬಡಾವಣೆ ಬ್ಲಾಕ್-5 (ಕೆ. ಕೃಷ್ಣಸಾಗರ ಸರ್ವೆ ನಂ. 5, 6, 7, 8, 9, 10, 11/1, 11/2, 27/1ಎ 28, 32, 35, 36/1ಬಿ, 36/2ಬಿ, 37/4, 37/5, 40/3, 42/3, 115/2, 119, 120, 121, 168)	<b>Kempegoda Layout Block-5 (K. Krishnasagara Sy. No. 5, 6, 7, 8, 9, 10, 11/1, 11/2, 27/1J1 28, 32, 35, 36/1B, 36/2B, 37/4, 37/5, 40/3, 42/3, 115/2, 119, 120, 121, 168)</b>			
105	ನಿವೇಶನ ಅಳತೆ 50 X 80 ಮತ್ತು ಮೇಲ್ಪಟ್ಟು	Site Size 50 X 80 and above	40000		
106	ನಿವೇಶನ ಅಳತೆ 40 X 60	Site Size 40 X 60	39000		
107	ನಿವೇಶನ ಅಳತೆ 30 X 40 ಮತ್ತು 20 X 30	Site Size 30 X 40 & 20 X 30	38000		
108	EWS Site	EWS Site	22000		
109	ಕೃಷ್ಣಸಾಗರ	<b>Krishnasagara</b>	23000		150
110	ಚಳ್ಳಘಟ್ಟ	<b>Challaghatta</b>	23000		180
111	ಪೆರಿಪೆರಲ್ ರಿಂಗ್ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 1,1/4,7,9,9/1, 9/2,10,11,13,14,18, 56, 57, 58.	Adjacent to Periperial Ring Road Survey No. 1,1/4, 7,9, 9/1, 9/2, 10, 11, 13, 14, 18, 56, 57, 58.			270
112	ಬೆಂಗಳೂರು ಮೈಸೂರು ರಾಷ್ಟ್ರೀಯ ಹೆದ್ದಾರಿಗೆ ಸೇರಿದ ಸರ್ವೆ ನಂ. 8, 32, 33, 50, 52, 58, 59, 150, 151, 152, 153, 155, 156, 157, 159, 253	Adjacent to Bangalore - Mysore National Highway Survey Nos..8, 32, 33, 50, 52, 58, 59, 150, 151, 152, 153, 155, 156, 157, 159, 253			375
113	ಕೆಂಪೇಗೌಡ ಬಡಾವಣೆ ಬ್ಲಾಕ್ -5 (ಚಳ್ಳಘಟ್ಟ ಸರ್ವೆ ನಂ. 16/3, 17/4, 18/1, 18/2, 18/6, 19/2, 28, 29, 48/2, 52, 56, 58/3)	<b>Kempegoda Layout Block-5 (Challagatta Sy. No. 16/3, 17/4, 18/1, 18/2, 18/6, 19/2, 28, 29, 48/2, 52, 56, 58/3)</b>			
114	ನಿವೇಶನ ಅಳತೆ 50 X 80 ಮತ್ತು ಮೇಲ್ಪಟ್ಟು	Site Size 50 X 80 and above	40000		
115	ನಿವೇಶನ ಅಳತೆ 40 X 60	Site Size 40 X 60	39000		
116	ನಿವೇಶನ ಅಳತೆ 30 X 40 ಮತ್ತು 20 X 30	Site Size 30 X 40 & 20 X 30	38000		

117	EWS Site	EWS Site	22000		
118	ದೀವಿಟಿಗೆ ರಾಮನಹಳ್ಳಿ	Deevatige Ramanahalli	44500		500
119	ದೀವಿಟಿಗೆ ರಾಮನಹಳ್ಳಿ - ಮೈಸೂರು ಮುಖ್ಯರಸ್ತೆ	Deevatige Ramanahalli Mysore Main Road	66750		725
120	ಪ್ರೈಡ್ ಎನ್‌ಚಾಂಟಾ ಅಪಾರ್ಟ್‌ಮೆಂಟ್ (ಮೈಸೂರು ಮುಖ್ಯರಸ್ತೆ ಗ್ರಾಮದ ಸರ್ವೆ ನಂ.11/2, ಖಾತಾ ನಂ.320)	Pride Enchanta Apartment (Mysuru Main road Sy No.11/2, Katha No.320,		52000	
121	ನಾಯಂಡಹಳ್ಳಿ	Nayandahalli	44500		500
122	ಬೆಂಗಳೂರು ಮೈಸೂರು ರಾಷ್ಟ್ರೀಯ ಹೆದ್ದಾರಿಗೆ ಸೇರಿದ ಸರ್ವೆ ನಂ. 17, 19, 20, 22, 23, 30, 41, 42, 43, 50. ಹಾಗೂ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಇತರೆ ಸ್ವತ್ತುಗಳು	Adjacent to Bangalore - Mysore National Highway Survey Nos. 17, 19, 20, 22, 23, 30, 41, 42, 43, 50. and other Property adjoining to Main Road			750
123	ನಾಯಂಡಹಳ್ಳಿ ಕೈಗಾರಿಕಾ ಪ್ರದೇಶ	Nayandahalli Industiral Area	44500		
124	ಅರ್ನಿಷ್ ಸ್ಟ್ರಿಂಗ್ಸ್ ಅಪಾರ್ಟ್‌ಮೆಂಟ್	Arnish Strings Apartment		42300	
125	ಹೆಕ್ಸಾಗನ್ ವೆಂಚರ್ಸ್ ಅಪಾರ್ಟ್‌ಮೆಂಟ್	Hexogan Venture Apartment		42300	
126	ಚೈತ್ರ ಶ್ರೀ ರಾಯಲ್	Chaithra shree Royal		42300	
127	ಆಕಾಶ್ - ಕೀರ್ತನ ಅಪಾರ್ಟ್‌ಮೆಂಟ್	Akash-Keerthan Apartment		42300	
128	ನಾಯಂಡಹಳ್ಳಿ ಐಟಿಐ ಸೊಸೈಟಿ ಲೇಔಟ್	Nayandahalli I.T.I Society Layout	57000		
129	ಜಿ.ಆರ್.ಸಿ. ಬ್ರುಂದಾವನ್ ಅಪಾರ್ಟ್‌ಮೆಂಟ್	G.R.C Brundhavan Apartment		49000	
130	ಸ್ಕಂದಶ್ರೀ ಅಪಾರ್ಟ್‌ಮೆಂಟ್	Skandashree Apartment		42300	
131	ಆಕಾಶ್ ದೀಪಮ್ ಅಪಾರ್ಟ್‌ಮೆಂಟ್ (ಮುನಿಷಿಪಲ್ ನಂ 26/1, Sy.Nos.19/1B, 19/3B, 20/1, 21/2)	Akash Deepam Apartment (Nayandahalli Vilalge Municipal No.26/1, Sy.Nos.19/1B, 19/3B, 20/1, 21/2)		44500	
132	ನಾಗದೇವನಹಳ್ಳಿ	Nagadevanahalli	45000		500
133	ಜ್ಞಾನಭಾರತಿ ಬಿಡಿಎ	Gnanabharathi B.D.A	55000		
134	ಮಾರುತಿ ಅಪಾರ್ಟ್‌ಮೆಂಟ್	Maruthi Apartment		42300	
135	ಪಯೋನೀರ್ ಪ್ಯಾಲೇಸ್ ಅಪಾರ್ಟ್‌ಮೆಂಟ್	Poineer Palace Apartment		42300	
136	ಎ.ಆರ್.ಬಿ. ಮೆಡೋಸ್ ಅಪಾರ್ಟ್‌ಮೆಂಟ್	A.R.B Medows Apartment		42300	
137	ಸುರಭಿ ಎನ್‌ಕ್ಲೇವ್ ಅಪಾರ್ಟ್‌ಮೆಂಟ್	Surabhi Enclave Apartment		42300	
138	ದಿ ಗವಿಪುರ ಎಕ್ಸ್ಟೆನ್ಷನ್ ಹೆಚ್.ಬಿ.ಸಿ.ಎಸ್. ಬಡಾವಣೆ	The Gavipura Extension H.B.C.S Layout	55000		
139	ಕೆ.ವಿ. ಆರ್‌ಕಿಡ್ಸ್ ಅಪಾರ್ಟ್‌ಮೆಂಟ್	K.V. Arkids Apartment		43000	
140	ರೆಡ್‌ಸ್ಟೋನ್ ಅಪಾರ್ಟ್‌ಮೆಂಟ್	Red Stone Apartment		42300	
141	ನಾಗದೇವನಹಳ್ಳಿ ಬಿಡಿಎ ಹೊರ ವರ್ತುಲ	Property Adjacent to Nagadevanahalli	90000		

	ಮುಖ್ಯರಸ್ತೆಗೆ ಹೊಂದಿರುವ ಸ್ವತ್ತುಗಳು	BDA Outer Ring Road			
142	ಎಸ್.ಎಲ್.ವಿ. ಗೋಲ್ಡನ್ ನೆಸ್ಟ್	S L V Golden Nest		45000	
143	ಎ6 ಗೋಲ್ಡನ್ ನೆಸ್ಟ್	V6 Golden Nest		45000	
144	ಜಿ.ಆರ್. ಲೇಕ್‌ಸೈಡ್ (ಜ್ಞಾನಭಾರತಿ 3ನೇ ಬ್ಲಾಕ್)	G.R. Lakes Side (Jnanabharathi 3rd Block)		45000	
145	ಕಲ್ಯಾಣ್ ಕೋ-ಆಪರೇಟಿವ್ ಸೊಸೈಟಿ 1ನೇ ಹಂತ ಮತ್ತು 2ನೇ ಹಂತ	Kalyan Co-Op. Soceity 1st Stage and 2nd Stage	55000		
146	ಎಂ.ಆರ್.ಆರ್. ಹೈಟ್ಸ್ ಅಪಾರ್ಟ್‌ಮೆಂಟ್‌ಗಳು	M.R.R. Hights Apartment		42300	
147	ಭುವನೇಶ್ವರಿನಗರದಿಂದ ದೊಡ್ಡಬಸ್ತಿವರೆಗಿನ ರಸ್ತೆಗೆ ಹೊಂದಿಕೊಂಡಿರುವ ಸ್ವತ್ತು	Bhuvaneshwarinagar Doddabasthi Road	45000		
148	ಮರಿಯಪ್ಪನಪಾಳ್ಯದಿಂದ ಉಲ್ಲಾಳು ಜಂಕ್ಷನ್‌ವರೆಗೆ ಬಿಡಿಎ ಹೊರ ವರ್ತುಲ ಮುಖ್ಯರಸ್ತೆಗೆ ಹೊಂದಿರುವ ಸ್ವತ್ತುಗಳು	Property adjacent to Main Road of BDA Outer Ring Road from Mariyappanapalya to Ullal Junction	90000		
149	ಇತರೆ ಅಡ್ಡರಸ್ತೆಗಳು	Other Cross Roads	45000		
150	ಸಾಯಿ ನೆಸ್ಟ್ ಅಪಾರ್ಟ್‌ಮೆಂಟ್	Sai Nest Apartment		45000	
151	ರಾಜರಾಜೇಶ್ವರಿ ಬಡಾವಣೆ	Rajarajeshwari Layout	45000		
152	ಸ್ಯಾನ್ ಅನ್ನಪೂರ್ಣ ರೆಸಿಡೆನ್ಸಿ	San - Annapoorna Residency		45000	
153	ಆರೋವ್ ರೆಸಿಡೆನ್ಸಿ	Aarav Residency		45000	
154	ಲಹರಿ ಅಪಾರ್ಟ್‌ಮೆಂಟ್ಸ್	Lahari Apartments		45000	
155	ಲೋಕಸೇವಾ ಹೌಸ್ ಬಿಲ್ಡಿಂಗ್ ಕೋ-ಆಪರೇಟಿವ್ ಸೊಸೈಟಿ ಬಡಾವಣೆ	Lokaseva House Building Co-op. Soceity Layout	55000		
156	ಜಗಜ್ಯೋತಿ ಬಡಾವಣೆ	Jagajyothi Layout	45000		
157	ಡಿ.ಸಿ.ಎಂ. ಸಮರ್ಪಣ ಅಪಾರ್ಟ್‌ಮೆಂಟ್‌ಗಳು	D.C.M. Samarpana Apartment		45000	
158	ಮಾ ಎನ್‌ಕ್ಲೇವ್ ಅಪಾರ್ಟ್‌ಮೆಂಟ್	Maa Enclave Apartment		45000	
159	ಇಶಾನ್ವಿ ಗ್ರೀನ್ ಲೀಫ್ ಅಪಾರ್ಟ್‌ಮೆಂಟ್	Ishanvi Greem Leaf Apartment		45000	
160	ಉಪಾಧ್ಯಾಯ ಬಡಾವಣೆ (ಜ್ಞಾನಭಾರತಿ) ನಾಗದೇವನಹಳ್ಳಿ	Upadhyaya Layout (Gnanabharathi) Nagadevanahalli	55000		
161	ರೂಪ ಮ್ಯಾನರ್	Roopa Manor Apartment		42300	
162	ರೂಪ ಎಲೆಗನ್ಸ್	Roopa Eligance		42300	
163	ಮೈತ್ರಿ ವುಡ್ಸ್ ಅಪಾರ್ಟ್‌ಮೆಂಟ್	Mythri Woods Apartment		42300	
164	ಪಿಯೋನೀರ್ ಪ್ಲಾನೆಟ್ ಅಪಾರ್ಟ್‌ಮೆಂಟ್	Pioneer Planet Apartment		42300	
165	ಪಿಯೋನೀರ್ ಗಾರ್ಡನ್ ಅಪಾರ್ಟ್‌ಮೆಂಟ್	Pioneer Garden Apartment		42300	
166	ರಿಲಿಯಬಲ್ ಗ್ರೀನ್ಸ್ ಅಪಾರ್ಟ್‌ಮೆಂಟ್	Reliable Greens Apartment		42300	
167	ದ್ವಾರಕಾ ಅಪಾರ್ಟ್‌ಮೆಂಟ್	Dwaraka Apartment		42300	

168	ಮೈತ್ರಿ - ಪ್ರೈಡ್ ಅಪಾರ್ಟ್‌ಮೆಂಟ್	Myrthi Pride Apartment		42300	
169	ಶ್ರೀ ಲಕ್ಷ್ಮಿ ರೆಸಿಡೆನ್ಸಿ	Sri Lakshmi Residency		42300	
170	ಶಾಂತಿ ವಿದ್ಯಾನಗರ	Shanthy Vidhyanagar	55000		
171	ನಂದಿ ಮ್ಯಾಪಲ್	Nandi Maple Apartment		42300	
172	ಸಂತ್ರಪ್ತಿ ಎನ್‌ಕ್ಲೇವ್	Santrupthi Enclave Apartment		42300	
173	ಗಾನರಿಧಿ ಅಪಾರ್ಟ್‌ಮೆಂಟ್	Ganaridhi Apartment		42300	
174	ಐ.ಬಿ.ಹೆಚ್.ಸಿ.ಎಸ್. ಬಡಾವಣೆ	I.B.H.C.S Layout	45000		
175	ಜ್ಞಾನ ಬಿಲ್ಡರ್ಸ್	Gnana Builders	45000		
176	ಪೂಜಾ ರೆಸಿಡೆನ್ಸಿ ಅಪಾರ್ಟ್‌ಮೆಂಟ್ (ಸೈಟ್ ನಂ. 102-ಬಿ, ಖಾತಾ ನಂ. B01/3974/1972/B-102, ಸರ್ವೆ ನಂ 31, 32/1 ಮತ್ತು 35)	Pooja Residency Apartment (Nagadevanahalli Village Site No. 102-B, Katha No. 101/3974/1972/B-102, Sy. No. 31, 32/1 & 35)		42300	
177	ಸುರಭಿ ಪ್ಯಾರಡೈಸ್ ಅಪಾರ್ಟ್‌ಮೆಂಟ್ (ಸ್ವತ್ತಿನ ನಂ. 10, ಖಾತಾ ನಂ. 2578/1582/10/82)	Surabhi Paradise Apartment (Property No. 10, Katha No. 2578/1582/10/82)		42300	
178	ಅಮಿತ್ ಅರ್ಬನ್ ನಿಷಾ ಅಪಾರ್ಟ್‌ಮೆಂಟ್ (ಸೈಟ್ ನಂ. ಖಾತಾ ನಂ 309/ಬಿ, 309/ಬಿ/ಎಫ್)	Amith Urban Nisha Apartment (Site No. Katha No. 309/B, 309/B/F)		42300	
179	ಭೀಮನಕುಪ್ಪೆ ರಾಮಸಾಗರ	<b>Bheemanakuppe Ramasagara</b>	18500		125
180	ಕೆಂಪೇಗೌಡ ಬಡಾವಣೆ ಬ್ಲಾಕ್ -6 (ಬೀಮನಕುಪ್ಪೆ-ರಾಮಸಾಗರ ಸರ್ವೆ ನಂ. 2/1, 2/2, 3/1, 3/2, 6/1, 6/2, 6/3, 6/5, 7/1, 7/2, 7/3, 7/4, 7/5, 10/1, 10/2, 11/1, 11/2, 11/3, 11/4, 11/5, 11/6, 11/7, 12/1, 12/2, 12/3, 12/4, 44, 46, 47, 48, 49/1, 49/2, 54/2, 55/1, 55/2, 56/2, 57/1, 57/2, 58,59 61, 62, 63, 64, 65, 66, 73, 163, 164/1, 165/1, 168/1, 168/2, 172, 174/1, 175/3, 177,	<b>Kempegowda Layout Block-6 (Bheemanakuppe Ramasagara Village Sy. Nos. 2/1, 2/2, 3/1, 3/2, 6/1, 6/2, 6/3, 6/5, 7/1, 7/2, 7/3, 7/4, 7/5, 10/1, 10/2, 11/1, 11/2, 11/3, 11/4, 11/5, 11/6, 11/7, 12/1, 12/2, 12/3, 12/4, 44, 46, 47, 48, 49/1, 49/2, 54/2, 55/1, 55/2, 56/2, 57/1, 57/2, 58,59 61, 62, 63, 64, 65, 66, 73, 163, 164/1, 165/1, 168/1, 168/2, 172, 174/1, 175/3, 177,</b>			
181	ನಿವೇಶನ ಅಳತೆ 50 X 80 ಮತ್ತು ಮೇಲ್ಪಟ್ಟು	Site Size 50 X 80 and above	40000		
182	ನಿವೇಶನ ಅಳತೆ 40 X 60	Site Size 40 X 60	39000		
183	ನಿವೇಶನ ಅಳತೆ 30 X 40 ಮತ್ತು 20 X 30	Site Size 30 X 40 & 20 X 30	38000		
184	EWS Site	EWS Site	22000		
185	ಭೀಮನಕುಪ್ಪೆ	<b>Bheemanakuppe</b>	18500		200

186	ಕೆಂಪೇಗೌಡ ಬಡಾವಣೆ ಬ್ಲಾಕ್-6 (ಭೀಮನಕುಪ್ಪೆ ಸರ್ವೆ ನಂ. 32/2, 33/1, 33/2, 35/2, 66, 67, 68, 69, 70, 71, 72 73, 74, 81/1ಎ, 81/1ಬಿ, 81/2, 83, 84/1 84/2, 84/3, 84/4, 85, 97, 98/3, 98/4, 99/1, 99/2, 104, 112)	<b>Kempegowda Layout Block-6 (Bheemanakuppe Sy. Nos. 32/2, 33/1, 33/2, 35/2, 66, 67, 68, 69, 70, 71, 72 73, 74, 81/1A, 81/1B, 81/2, 83, 84/1 84/2, 84/3, 84/4, 85, 97, 98/3, 98/4, 99/1, 99/2, 104, 112)</b>			
187	ನಿವೇಶನ ಅಳತೆ 50 X 80 ಮತ್ತು ಮೇಲ್ಪಟ್ಟು	Site Size 50 X 80 and above	40000		
188	ನಿವೇಶನ ಅಳತೆ 40 X 60	Site Size 40 X 60	39000		
189	ನಿವೇಶನ ಅಳತೆ 30 X 40 ಮತ್ತು 20 X 30	Site Size 30 X 40 & 20 X 30	38000		
190	EWS Site	EWS Site	22000		
191	ವಿ.ಎಸ್.ಎಲ್. ಶ್ರೀನಿಧಿ ಗ್ರೀನ್ ವ್ಯಾಲಿ ಲೇಔಟ್	V.S.L. Srinidhi Green Valley Layout	25000		
192	ಪೆರಿಪೆರಲ್ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 31/1, 32/3, 55,	Adjacent to Periperial Road Survey No.31/1, 32/3, 55			300
193	ಬಾಬಾ ಸಾಬರ ಪಾಲ್ಯ	<b>Babasahebara Palya</b>	33000		425
194	ಬಾಬಾ ಸಾಬರ ಪಾಲ್ಯ ಮುಖ್ಯರಸ್ತೆ	Babasahebara Palya Main Road	47000		475
195	ಮಾರಗೊಂಡನಹಳ್ಳಿ	<b>Maragondanahalli</b>	18000		120
196	ಮಾಳಿಗೊಂಡನಹಳ್ಳಿ	<b>Maligondanahalli</b>	18000		120
197	ರಾಮಸಂದ್ರ	<b>Ramasandra</b>	25000		250
198	ನಿರ್ವಾಣ್ ಎನ್‌ಕ್ಲೇವ್ ಬಡಾವಣೆ	Nirvan Enclave	25000		
199	ಕೆ.ಎನ್.ಎಸ್. ಉನ್ನತಿ ಬಡಾವಣೆ	KNS Unnathi Layout	30000		
200	ಪ್ರಗತಿ ನೇಸರ ಬಡಾವಣೆ	Pragathi Nesara Layout	25000		
201	ಎಸ್.ಎಲ್.ವಿ. ಸುವರ್ಣ ಬಡಾವಣೆ	SLV Suvarna Layout	25000		
202	ಕೆಂಪೇಗೌಡ ಬಡಾವಣೆರಾಮಸಂದ್ರ ಬ್ಲಾಕ್-2 (ಸರ್ವೆ ನಂ. 165/5) ಮತ್ತು ಬ್ಲಾಕ್-3 (ಸರ್ವೆ ನಂ. 47/2, 83, 87, 95/1, 95/2, 95/3, 96, 98, 101/1, 101/2, 101/6, 119, 120, 125, 132, 134, 136, 137, 138, 144, 145/3, 146/1, 150, 152, 156/2, 175/2)	<b>Kempegowda Layout, Ramasandra Village Block-2 (Sy. No. 165/5) &amp; Block-3 (Sy. No. 47/2, 83, 87, 95/1, 95/2, 95/3, 96, 98, 101/1, 101/2, 101/6, 119, 120, 125, 132, 134, 136, 137, 138, 144, 145/3, 146/1, 150, 152, 156/2, 175/2)</b>			
203	ನಿವೇಶನ ಅಳತೆ 50 X 80 ಮತ್ತು ಮೇಲ್ಪಟ್ಟು	Site Size 50 X 80 and above	40000		
204	ನಿವೇಶನ ಅಳತೆ 40 X 60	Site Size 40 X 60	39000		
205	ನಿವೇಶನ ಅಳತೆ 30 X 40 ಮತ್ತು 20 X 30	Site Size 30 X 40 & 20 X 30	38000		
206	EWS Site	EWS Site	22000		
207	ರಾಮೋಹಳ್ಳಿ	<b>Ramohalli</b>	23000		225
208	ವಳಗೆರಹಳ್ಳಿ	<b>Valagerahalli</b>	44500		525



209	ಬೆಂಗಳೂರು ಮೈಸೂರು ರಾಷ್ಟ್ರೀಯ ಹೆದ್ದಾರಿಗೆ ಸೇರಿದ ಸರ್ವೆ ನಂ. 70, 71, 76, 77, 78/1, 78/2, 79/1, 79/2, 80, 80/1, 80/2, 80/3, 83, 83/1, 83/2, 84, 84/1, 85, 98/1, 99, 99/1, 99/2, 100, 101, 101/1, 101/ಬಿ, 102/1	Adjacent to Bangalore - Mysore National Highway Survey Nos. 70, 71, 76, 77, 78/1, 78/2, 79/1, 79/2, 80, 80/1, 80/2, 80/3, 83, 83/1, 83/2, 84, 84/1, 85, 98/1, 99, 99/1, 99/2, 100, 101, 101/1, 101/2B,102/1			785
210	ವಳಗೆರಹಳ್ಳಿ ಬಿ.ಡಿ.ಎ.	Valagerahalli B.D.A	55000		
211	ಆನಂದ ಬಡಾವಣೆ	Ananda Layout	50000		
212	ಬಿ.ಡಿ.ಎ. ಜ್ಞಾನಭಾರತಿ ಎನ್‌ಕ್ಲೇವ್ - ಮೈಸೂರು ರಸ್ತೆ ಅಪಾರ್ಟ್‌ಮೆಂಟ್	B.D.A Gnanabharathi Enclave Apartment - Mysore Road		42500	
213	ಕೆ.ಹೆಚ್.ಬಿ ಅಪಾರ್ಟ್‌ಮೆಂಟ್ (ಪ್ಲಾಟಿನಂ)	K.H.B Apartment (Platinum)		49700	
214	ಕೆ.ಹೆಚ್.ಬಿ ಶಿರ್ಕೆ ಅಪಾರ್ಟ್‌ಮೆಂಟ್ (ಹಳೇ ಶಿರ್ಕೆ ಅಪಾರ್ಟ್‌ಮೆಂಟ್)	K.H.B Shirke Apartment (Old Shirke Apartment)		26000	
215	ವಿಶ್ವಂ ರೆಸಿಡೆನ್ಸಿ ಅಪಾರ್ಟ್‌ಮೆಂಟ್	Vishwam Residency Apartment		49700	
216	ಎಂ.ಬಿ.ಆರ್. ಶಾಂಗ್ರಿಲಾ ಅಪಾರ್ಟ್‌ಮೆಂಟ್ ಮೈಸೂರು ರಸ್ತೆ	M.B.R Shangrilla Apartment - Mysore Road		49700	
217	ಪಾರಸ್ ಮನೆ ಅಪಾರ್ಟ್‌ಮೆಂಟ್	Paras Mane Apartment		43000	
218	ವಳಗೆರಹಳ್ಳಿ ಬಿಡಿಎ ಔಟರ್ ರಿಂಗ್ ರಸ್ತೆ	Valagerahalli B.D.A Outer Ring Road	90000		
219	ಕಬಿನಿ ಅಪಾರ್ಟ್‌ಮೆಂಟ್	Kabini Apartment		43000	
220	ನಕ್ಷತ್ರ ಲೇಕ್‌ವೀವ್ ಅಪಾರ್ಟ್‌ಮೆಂಟ್	Nakshathra Lakeview Apartment		43000	
221	ಸುಪ್ರೀಮ್ ಸಿಗ್ನೇಚರ್ ಅಪಾರ್ಟ್‌ಮೆಂಟ್	Supreme Singature Apartment		43000	
222	ಪುನಂ ಮಂದಾರ ಅಪಾರ್ಟ್‌ಮೆಂಟ್	Poonum Mandhara Apartment		43000	
223	ಪುನಂ ಪಾರಿಜಾತ ಅಪಾರ್ಟ್‌ಮೆಂಟ್	Poonum Parijatha Apartment		43000	
224	ರಾಯಲ್ ಗ್ರೀನ್‌ವುಡ್ ಅಪಾರ್ಟ್‌ಮೆಂಟ್	Royal Greenwood Apartment		43000	
225	ಸಿಲ್ವರ್ ವೀವ್ಸ್ ಪ್ರಕ್ರುತಿ ಅಪಾರ್ಟ್‌ಮೆಂಟ್	Silver Views Prakruthi Apartment		43000	
226	ಸಿಲ್ವರ್ ವೀವ್ಸ್ ಸ್ವಸ್ತಿಕ್ ಅಪಾರ್ಟ್‌ಮೆಂಟ್	Silver Views Swasthik Apartment		43000	
227	ಸಿಲ್ವರ್ ವೀವ್ಸ್ ಎಲೈಟ್ ಅಪಾರ್ಟ್‌ಮೆಂಟ್	Silver Views Elight Apartment		43000	
228	ರಾಜ್‌ಸನ್ ಶ್ರೀನಿಲಯ -II ಅಪಾರ್ಟ್‌ಮೆಂಟ್	Rajson's Sreenilaya - II Apartment		43000	
229	ಪಯೋನೀರ್ ರೆಜೆನ್ಸಿ ಅಪಾರ್ಟ್‌ಮೆಂಟ್	Poineer Regency Apartment		43000	
230	ಪಯೋನೀರ್ ರೆಸಿಡೆನ್ಸಿ ಅಪಾರ್ಟ್‌ಮೆಂಟ್	Poineer Residency Apartment		43000	
231	ಪಯೋನೀರ್ ಜಾಸ್ಮೀನ್ ಅಪಾರ್ಟ್‌ಮೆಂಟ್	Poineer Jasmine Apartment		43000	
232	ಪಯೋನೀರ್ ಲೇಕ್‌ವೀವ್ ಅಪಾರ್ಟ್‌ಮೆಂಟ್	Poineer Lakeview Apartment		43000	
233	ಬಿಲಾರ್ಡ್ ಲಾರೆಲ್ ಅಪಾರ್ಟ್‌ಮೆಂಟ್	Bilard Larel Apartment		43000	
234	ಬಿಲಾರ್ಡ್ ಡೈನಾಸ್ಟಿಕ್ ಅಪಾರ್ಟ್‌ಮೆಂಟ್	Bilard Dainastick Apartment		43000	

235	ಬಿಲಾರ್ಡ್ ಎಬೋಸಿ ಅಪಾರ್ಟ್‌ಮೆಂಟ್	Bilard Ebosy Apartment		43000	
236	ಮಹಾವೀರ್ ವಿಲ್ಲೋ ಅನೇಕ್ಸ್ ಅಪಾರ್ಟ್‌ಮೆಂಟ್	Mahaveer Willow Anex Apartment		43000	
237	ಮಹಾವೀರ್ ಕಾರ್ನಟ್ ಅಪಾರ್ಟ್‌ಮೆಂಟ್	Mahaveer Karnet Apartment		43000	
238	ಎಸ್.ಎಸ್.ವಿ.ಡಿ. ಅಪಾರ್ಟ್‌ಮೆಂಟ್	S.S.V.D Apartment		43000	
239	ಜ್ಞಾನ ಭಾರತಿ ಲೇಔಟ್ (ಬಿಡಿಎ)	Gnanabharathi Layout (B.D.A)	55000		
240	ಶ್ರೀ ಪರ್ಲ್‌ಪಾರ್ಕ್ ಅಪಾರ್ಟ್‌ಮೆಂಟ್	Sri Pearl Park Apartment		45000	
241	ಎಂ.ಆರ್.ಎಸ್. ವಿಲ್ಲಾ ಅಪಾರ್ಟ್‌ಮೆಂಟ್	M.R.S. Villa Apartment		45000	
242	ಸಾಯಿ ರೆಸಿಡೆನ್ಸಿ (ರೈಲ್ವೆ ಪ್ಯಾರಲಲ್ ರಸ್ತೆ)	Sai Residency (Railway Parallel Road)		45000	
243	ಪಯೋನೀರ್ ಎವೋಕ್ ಅಪಾರ್ಟ್‌ಮೆಂಟ್ (ಸೈಟ್ ನಂ. 1005, 1006, 1007, ಖಾತಾ ನಂ. 2814/2485/998/1005/637)	Pioneer Evoque Apartment (Site No. 1005, 1006, 1007, Katha No. 2814/2485/998/1005/637) 130-W1224-4		43000	
244	ಎಸ್.ಎಸ್.ವಿ.ಡಿ. ನಿಸರ್ಗ-II ಅಪಾರ್ಟ್‌ಮೆಂಟ್ ( ಸ್ವತ್ತಿನ ನಂ 1335/1158/881/546/636/1004, 635/1003, 634/1002, 633/1001, ಸೈಟ್ ನಂ. 1001, 1002, 1003 & 1004, ಸರ್ವೆ ನಂ. 117, 118/1 & 27/1)	S.S.V.D. Nisarga-II Apartment (Property bearing No.1335/1158/881/546/636/1004, 635/1003, 634/1002, 633/1001, Site Nos.1001, 1002, 1003 & 1004, Sy. Nos. No.117, 118/1 & 27/1)		43000	
245	ಸಿರಿ ಹೈಟ್ಸ್ ಅಪಾರ್ಟ್‌ಮೆಂಟ್ (ಸೈಟ್ ನಂ 988/1, ಸರ್ವೆ ನಂ. 27/1, 117, 118/1(ಪಿ), ಮುನಿಷಿಪಲ್ ನಂ. 1335/1158/546/988/1/620)	Siri Heights Apartment (Site No. 988/1, Survey No. 27/1, 117, 118/1(P) Municipal No.1335/1158/881/546/988/1/620)		43000	
246	ಸಿರಿ ಸಾನ್ವಿ ಡ್ರೀಮ್ಸ್ ಅಪಾರ್ಟ್‌ಮೆಂಟ್	Siri Sanvi Dreams Apartment		43000	
247	ಮೇಡಾ ಗ್ರೀನ್ಸ್ ಖಾತಾ ನಂ. 5030/101/1, ವಾರ್ಡ್ ನಂ. 159	Meda Greens Katha No.5030/101/1, Ward No.159 Sy. No. 101/1		49700	
248	ಮಹಾವೀರ್ ವಿಲ್ಲೋ ಅಪಾರ್ಟ್‌ಮೆಂಟ್ (ಮುನಿಷಿಪಲ್ ನಂ 162/4319/19/2/322, ಸರ್ವೆ ನಂ. 19/2)	Mahaveer Willow Apartment (New Municipal No. 162/4319/19/2/322, Sy.No. 19/2)		43000	
249	ಜಿ.ಆರ್. ಲೇಕ್ ಸೈಡ್ ಅವೆನ್ಯೂ ಅಪಾರ್ಟ್‌ಮೆಂಟ್ (ಸೈಟ್ ನಂ. 119, ಖಾತಾ ನಂ. 474/1645/119)	G.R. Lake Side Avenue Apartment Site No. 119, Khata No. 474/1645/119)		43000	
250	ಪಾಟಿನಂ ಎಕ್ಸಾಟಿಕ್ ಅಪಾರ್ಟ್‌ಮೆಂಟ್ (ಸರ್ವೆ ನಂ.48/2)	Patinum Exotica Apartment (Sy No.48/2)		45000	

251	"ಎಸ್‌ಎಸ್‌ವಿಡಿ ಡಿವೈನ್ ಅಪಾರ್ಟ್‌ಮೆಂಟ್ (ವಳಗೇರಹಳ್ಳಿ ಗ್ರಾಮದ ಸರ್ವೆ ನಂ.27/1, 117, 118/1, 118/3, ಖಾತಾ ನಂ.4777/988/987/986/985/982/983/984)	SSVD Devine Apartment (Valagerahalli Village Sy No.27/1, 117, 118/1, 118/3, Katha No.4777/988/987/986/985/982/983/984 )		43000	
252	ದುಬಾಸಿಪಾಳ್ಯ	Dubasipalya	44500		400
253	ಪ್ಲಾಟಿನಂ ಎಕ್ಸ್‌ಟಿಕಾ-ಜ್ಞಾನಭಾರತಿ 1ನೇ ಬ್ಲಾಕ್	Platinum Exotica Apartment		42300	
254	ಆರ್.ಸಿ. ಎನ್‌ಕ್ಲೇವ್ ಅಪಾರ್ಟ್‌ಮೆಂಟ್	R.C. Enclave Apartment		42300	
255	ವಿಜಯಲಕ್ಷ್ಮಿ ಬಿಲ್ಡರ್ಸ್ ಅಪಾರ್ಟ್‌ಮೆಂಟ್	Vijayalakshmi Builders Apartment		42300	
256	ಎಸ್.ಕೆ.ಎಸ್. ಅಪಾರ್ಟ್‌ಮೆಂಟ್	S.K.S. Apartment		42300	
257	ರಾಯಲ್ ರೆಸಿಡೆನ್ಸಿ ಅಪಾರ್ಟ್‌ಮೆಂಟ್	Royal Residency Apartment		42300	
258	ಕೋಮರ್ ಪಂತ್ಸ್ ಶಾರದಾಂಬ ರೆಸಿಡೆನ್ಸಿ ಅಪಾರ್ಟ್‌ಮೆಂಟ್	Komar Panths Sharadamba Residency Apartment		42300	
259	ವೆಂಕಟಾಪುರ	Venkatapura	20000		125
260	ಸೊನ್ನೆಹಳ್ಳಿ	Sonnenahalli	35000		400
261	ಮಾರುತಿನಗರ	Maruthinagara	35000		
262	ಸೂಲಿಕೆರೆ	Sulikere	25000		250
263	ಪೆರಿಪೆರಲ್ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 2, 3, 3/8, 3/11, 22, 23, 30, 31, 32, 33, 34, 43, 44, 44/1, 45, 45/2, 46, 46/4, 47, 47/2, 48, 50, 51, 52, 53, 54, 54/B, 54/2ಇ, 55, 56, 57.	Adjacent to Periperial Road Survey Nos. 2, 3, 3/8B, 3/11, 22, 23, 30, 31, 32, 33, 34, 43, 44, 44/1, 45, 45/2, 46, 46/4, 47, 47/2, 48, 50, 51, 52, 53, 54, 54/2B, 54/2E, 55, 56, 57			375
264	ರಾಷ್ಟ್ರಕೂಟ ಕನೂಜ್‌ಬೆಲ್ ಬಡಾವಣೆ	Rashtrakoota Kanujbell Layout	27000		
265	ರಾಷ್ಟ್ರಕೂಟ ನಕ್ಷತ್ರ ಬಡಾವಣೆ	Rashtrakoota Naksjatra Layout	29000		
266	ಕೆ.ಎನ್.ಎಸ್. ಉನ್ನತಿ ಬಡಾವಣೆ	KNS Unnathi Layout	30000		
267	ಗೋಲ್ಡನ್ ವೈಟ್ ಮೆಡೋಸ್ ಬಡಾವಣೆ	Golden White Meadows Layout	32000		
268	ಕೆಂಪೇಗೌಡ ಬಡಾವಣೆ ಬ್ಲಾಕ್-8 (ಸೂಲಿಕೆರೆ ಸರ್ವೆ ನಂ.2 8, 9/4, 10, 11/1ಎ, 12/3, 13/1, 13/2, 13/3, 13/4, 17, 26/1, 26/2, 26/3, 27/1, 27/2, 27/3, 27/4, 29, 60, 61, 62, 63, 64, 65, 66, 67, 68, 69, 70/1, 70/2, 71/1, 71/2, 72, 73, 74, 75, 77, 79, 81)	Kempegowda Layout Block-8 (Sulikere Village Sy. Nos. 2 8, 9/4, 10, 11/1J, 12/3, 13/1, 13/2, 13/3, 13/4, 17, 26/1, 26/2, 26/3, 27/1, 27/2, 27/3, 27/4, 29, 60, 61, 62, 63, 64, 65, 66, 67, 68, 69, 70/1, 70/2, 71/1, 71/2, 72, 73, 74, 75, 77, 79, 81)			

269	ನಿವೇಶನ ಅಳತೆ 50 X 80 ಮತ್ತು ಮೇಲ್ಪಟ್ಟು	Site Size 50 X 80 and above	40000		
270	ನಿವೇಶನ ಅಳತೆ 40 X 60	Site Size 40 X 60	39000		
271	ನಿವೇಶನ ಅಳತೆ 30 X 40 ಮತ್ತು 20 X 30	Site Size 30 X 40 & 20 X 30	38000		
272	EWS Site	EWS Site	22000		
	<b>ವಿಶ್ವೇಶ್ವರಯ್ಯ ಬಡಾವಣೆ 1ನೇ ಬ್ಲಾಕ್</b>	<b>Vishveshwaraiah Layout 1st Block</b>			
273	100 ಅಡಿ ರಸ್ತೆ	100 Feet Road	67500		
274	80 ಅಡಿ ರಸ್ತೆ	80 Feet Road	62000		
275	60 ಅಡಿ ರಸ್ತೆ	60 Feet Road	50000		
276	ಇತರೆ ಅಡ್ಡರಸ್ತೆಗಳು	Other Cross Road	48000		
	<b>ವಿಶ್ವೇಶ್ವರಯ್ಯ ಬಡಾವಣೆ 2ನೇ ಬ್ಲಾಕ್</b>	<b>Vishveshwaraiah Layout 2nd Block</b>			
277	100 ಅಡಿ ರಸ್ತೆ	100 Feet Road	67500		
278	80 ಅಡಿ ರಸ್ತೆ	80 Feet Road	62000		
279	60 ಅಡಿ ರಸ್ತೆ	60 Feet Road	50000		
280	ಇತರೆ ಅಡ್ಡರಸ್ತೆಗಳು	Other Cross Road	48000		
	<b>ವಿಶ್ವೇಶ್ವರಯ್ಯ ಬಡಾವಣೆ 3ನೇ ಬ್ಲಾಕ್</b>	<b>Vishveshwaraiah Layout 3rd Block</b>			
281	100 ಅಡಿ ರಸ್ತೆ	100 Feet Road	67500		
282	80 ಅಡಿ ರಸ್ತೆ	80 Feet Road	62000		
283	60 ಅಡಿ ರಸ್ತೆ	60 Feet Road	50000		
284	ಇತರೆ ಅಡ್ಡರಸ್ತೆಗಳು	Other Cross Road	48000		
	<b>ವಿಶ್ವೇಶ್ವರಯ್ಯ ಬಡಾವಣೆ 4ನೇ ಬ್ಲಾಕ್</b>	<b>Vishveshwaraiah Layout 4th Block</b>			
285	100 ಅಡಿ ರಸ್ತೆ	100 Feet Road	55000		
286	80 ಅಡಿ ರಸ್ತೆ	80 Feet Road	55000		
287	60 ಅಡಿ ರಸ್ತೆ	60 Feet Road	49000		
288	ಇತರೆ ಅಡ್ಡರಸ್ತೆಗಳು	Other Cross Road	48000		

ಅಧ್ಯಕ್ಷರು, ಕೇಂದ್ರ ಮೌಲ್ಯ ಮಾಪನ ಸಮಿತಿ, ಬೆಂಗಳೂರು ಇವರ ಆದೇಶದ ಮೇರೆಗೆ,

ಸವಿತಾ ಲಕ್ಷ್ಮಿ ಪಿ ಬೆಳಗಲಿ  
ಸದಸ್ಯ ಕಾರ್ಯದರ್ಶಿ

ಕೇಂದ್ರ ಮೌಲ್ಯ ಮಾಪನ ಸಮಿತಿ, ಬೆಂಗಳೂರು.

ಉಪ ನೋಂದಣಾಧಿಕಾರಿಗಳ ಕಛೇರಿ ರಾಜರಾಜೇಶ್ವರಿ ನಗರ 2023-24 ನೇ ಸಾಲಿನ ಪ್ರಸ್ತಾವಿತ ಮಾರುಕಟ್ಟೆ ಮೌಲ್ಯ ದರಪಟ್ಟಿ						
Sl No.	Villages	Villages	ಸ್ಥಳೀಯ ಸಂಸ್ಥೆ / ಸಕ್ಷಮ ಪ್ರಾಧಿಕಾರದ ವಸತಿ ನಿವೇಶನಗಳು ಪ್ರತಿ ಚದರ ಮೀಟರ್ ರೂ. ಗಳಲ್ಲಿ	ಸ್ಥಳೀಯ ಸಂಸ್ಥೆ / ವಸತಿ ನಿವೇಶನಗಳು (ಬಿಬಿಎಂಪಿ ಹೊರತು ಪಡಿಸಿ) ಪ್ರತಿ ಚದರ ಮೀಟರ್ ರೂ. ಗಳಲ್ಲಿ	ಸ್ಥಳೀಯ/ಸಕ್ಷಮ ಪ್ರಾಧಿಕಾರದ ವಸತಿ ನಿವೇಶನದಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್ಸ್ ಮತ್ತು ಫ್ಲಾಟ್‌ಗಳ ಮೌಲ್ಯ ಪ್ರತಿ ಚದರ ಮೀಟರ್ ರೂ. ಗಳಲ್ಲಿ	ಕೃಷಿ ಜಮೀನು ಪ್ರತಿ ಎಕರೆಗೆ ರೂ.ಲಕ್ಷಗಳಲ್ಲಿ
1	2	3	4	5	6	7
1	ಅಗರ	Agara	21780	15840		150
2	ಅಗರ (ತಾತಗುಣಿ)	Agara (Tataguni)	21560	15480		
3	ಅಗರ ಗ್ರಾಮದಿಂದ ಕನಕಪುರ ರಸ್ತೆಗೆ ಹೋಗುವ ರಸ್ತೆಗೆ ಹೊಂದಿಕೊಂಡಿರುವ ಸ್ವತ್ತುಗಳು	Agara Village Adjacent to Kanakapura Road Properties	27000	25000		
4	ಅಗರ ಗ್ರಾಮದ ಪೇರಿಫೆರಲ್ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ.82, 83, 85, 85/12, 85/13, 86, 96, 97, 97/2, 98, 99/1, 99/2, 100, 114, 115, 116, 117,101/5, 114/2, 114/3, 118, 119, 147, 147/1, 148, 150, 202, 203, 205, 206.	Agara Village to Peripheral Roads Survey Nos. 82, 83, 85, 85/12, 85/13, 86, 96, 97, 97/2, 98, 99/1, 99/2, 100, 114, 115, 116, 117,101/5, 114/2, 114/3, 118, 119, 147, 147/1, 148, 150, 202, 203, 205, 206.				225
5	ಅಗರ ಗ್ರಾಮದ ಬೆಂಗಳೂರು ಕನಕಪುರ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಜಮೀನುಗಳ ಸರ್ವೆ ನಂ.53, 54, 55, 56, 57, 58, 61, 62, 63, 65, 66, 67, 68, 69, 133, 164, 165.	Agara Village Bangalore Kanakapura National Highway Adjacent Land Survey Nos. 53, 54, 55, 56, 57, 58, 61, 62, 63, 65, 66, 67, 68, 69, 133, 164, 165.				225
6	ಕೃಷ್ಣರಾಜಪುರ	Krishnarajapura	14740	11040		80
7	ಕೆಂಚೇನಹಳ್ಳಿ	Kenchenahalli	55800	55800		500
8	ಕೆಂಚೇನಹಳ್ಳಿ ಗ್ರಾಮದ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಗೆ ಸೇರಿದ ಸರ್ವೆ ನಂ.14, 14/4, 14/2ಎ, 15, 15/1ಎ, 17, 17/2, 17/3, 17/4, 17/5, 18,22, 23, 24, 26, 26/2ಎ1, 26/2ಎ2, 26/2ಬಿ, 56, 58, 92, 130	Kenchenahalli Village Adjacent to Bangalore-Mysore National Highway Survey Nos. 14, 14/4, 14/2A, 15, 15/1A, 17, 17/2, 17/3, 17/4, 17/5, 18,22, 23, 24, 26, 26/2A1, 26/2A2, 26/2C, 56, 58, 92, 130				750

9	ಕೆಂಚೇನಹಳ್ಳಿ ಮೈಸೂರು ರಸ್ತೆ	Kenchenahalli Mysore Road	120000	120000		
10	ರಾಜರಾಜೇಶ್ವರಿ ಸನ್ನಿಧಿ	Rajarajeshwari Sannidhi			50200	
11	ರಾಜರಾಜೇಶ್ವರಿ ವರಸಿದ್ಧಿ	Rajarajeshwari Varasiddhi			50200	
12	ರಾಜರಾಜೇಶ್ವರಿ ಪ್ರಸಿದ್ಧಿ	Rajarajeshwari Prasiddhi			50200	
13	ಸೃಷ್ಟಿ ಬಿಲ್ಡರ್ಸ್ ಮತ್ತು ಡೆವಲಪರ್ಸ್	Srushti Builders and Developers			50200	
14	ಎಲಿಗೇಂಟ್ ಎಂಬಸ್ಸಿ-ಐಐ	Elegant Embassy-II			50200	
15	ಸಾಯಿ ಎನ್‌ಕ್ಲೇವ್	Sai Enclave			50200	
16	ಸಾಯಿ ಸಿರಿ ಪರ್ಲ್	Sai Siri Pearl			50200	
17	ರಾಯಲ್ ಹಾರ್ಮೋನಿ	Royal Harmony			50200	
18	ಸೂರ್ಯ ಪಾರ್ಕ್ ವ್ಯೂ	Surya Park View			50200	
19	ಕೆ.ಆರ್.ಎಸ್. ಎಂಡೋವರ್	K.R.S. Endower			50200	
20	ಟೆಂಪಲ್ ಬೆಲ್	TEMPLE BELLS			50200	
21	ಸಿರಿ ಟೆಂಪಲ್ ಬೆಲ್	SIRI TEMPLE BELLS			50200	
22	ಸೃಷ್ಟಿ ಸಂಪದ	SHRUSTI Sampada			50200	
23	ರಾಜೇಶ್ವರಿ ಪ್ಯಾಲೇಸ್	RAJESHWARI PALACE			50200	
24	ರಾಜೇಶ್ವರಿ ಹೋಮ್ಸ್	RAJESHWARI HOMES			50200	
25	ನೇ ಅಮೋರ್	NE AMOR			50200	
26	ರಿಷಬ್ ಬ್ಲೆಸಿಂಗ್ಸ್	RISHAB BLESSINGS			50200	
27	ಗೋಲ್ಡನ್ ಟೆರೇಸ್	GOLDEN TERRACE			50200	
28	ಬಾಲಾಜಿ ರೆಸಿಡೆನ್ಸಿ	BALAJI RESIDENCY			50200	
29	ಐಡಿಯಲ್ ಗಗನ್ ವಿಹಾರ್	IDEAL GAGAN VIHAR			50200	
30	ಆರ್ಯ ರೈಸ್	AARYA RISE			50200	
31	ನಮನ್ ಅಪಾರ್ಟ್‌ಮೆಂಟ್	NAMAN APT			50200	
32	ವೈಷ್ಣವಿ ಎನ್‌ಕ್ಲೇವ್	VAISHNAVI ENCLAVE			50200	
33	ಜನಪ್ರಿಯ ಅಬೋಡ್ಸ್	JANAPRIYA ABODES			50200	
34	ಮಸ್ಕಟ್ ರೆಸಿಡೆನ್ಸಿ	MASCOT RESIDENCY			50200	
35	ಡಾಗಾ ಸ್ಪ್ರಿಂಗ್ಸ್	DAGA SPRINGS			50200	
36	ರಾಜೇಶ್ವರಿ ರೆಸಿಡೆನ್ಸಿ	RAJESHWARI RESIDENCY			50200	
37	ಅಚ್ಯುತ ಪ್ಯಾರಾಡಿಸ್	ACHUTH PARADISE			50200	
38	ರಾಜೇಶ್ವರಿ ಡ್ವೆಲಿಂಗ್ಸ್	RAJESHWARI DWELLINGS			50200	
39	ರಾಜೇಶ್ವರಿ ಎನ್‌ಕ್ಲೇವ್	RAJESHWARI ENCLAVE			50200	
40	ಕೆ.ಜಿ.ಟವರ್	K.G.TOWER APT			50200	
41	ಚೇತನ್ ಎನ್‌ಕ್ಲೇವ್	CHETAN ENCLAVE			50200	
42	ಕೀರ್ತಿ ಎನ್‌ಕ್ಲೇವ್	KEERTI ENCLAVE			50200	

43	ಅರ್ಚಿತ ಹೋಮ್ಸ್	ARCHITA HOMES			50200	
44	ರಿವೆಂಡೆಲ್	RIVENDELL APT			50200	
45	ಅಕರ್ಷಣ್ ಅಸ್ಪರೈ	AAKARSHAN ASPIRE			50200	
46	ಚಂದನ್	CHANDANA APT			50200	
47	ಧನುಷಿಕಾ	DHANUSHIKA APT			50200	
48	ಅಂಜತಾ ಗ್ರಾಂಡ್ಸ್	AJANTHA GRANDS			50200	
49	ಸಿರಿ ಐಡಿಯಲ್ ರೆಸಿಡೆನ್ಸಿ	SIRI IDEAL RESIDENCY			50200	
50	ಶುಭೋದಯ ಎನ್‌ಕ್ಲವ್	SHUBHODAYA ENCLAVE			50200	
51	ನಂಜುಂಡೇಶ್ವರ ರೆಸಿಡೆನ್ಸಿ	NANJUNDESHWARA RESIDENCY			50200	
52	ಮಾಲು ಗೋಲ್ಡರ್ ಪಾರ್ಕ್ ರಾಯಲ್	MALOO GOLDER PARC ROYAL			50200	
53	ನೆಸರಾ	NESARA APT			50200	
54	ಚೈತ್ರಶ್ರೀ ಎನ್‌ಕ್ಲವ್	CHAITHRASHREE ENCLAVE			50200	
55	ಅಂಜತಾ ಸ್ಪ್ರಿಂಗ್ಸ್	AJANTHA SPRINGS			50200	
56	ಚೈತ್ರಶ್ರೀ ಗ್ರಾಂಡ್ಸ್	CHAITHRASHREE GRANDS			50200	
57	ಚೈತ್ರಶ್ರೀ ಕ್ಲಾಸಿಕ್	CHAITHRASHREE CLASSIC			50200	
58	ಶ್ರೀ ಜ್ಞಾನಕ್ಷಿ ರೆಸಿಡೆನ್ಸಿ	SRI JNANAKSHI RESIDENCY			50200	
59	ರೀವರ್ ಸ್ಟೋನ್ ಸ್ಯಾಪೈರ್	RIVER STONE SAPPHIRE			50200	
60	ಮಾರ್ಸ್ ಕ್ಲಾಸಿಕ್	MARS CLASSIC			50200	
61	ಸ್ಕಂದ ಶ್ರೀ-2	SKANDASHREE-II (Sy.No.42)			50200	
62	ನಂಜುಂಡೇಶ್ವರ ರೆಸಿಡೆನ್ಸಿ ಆರ್ ಆರ್-3	Nanjundeshwara Residency-III			50200	
63	ನಂಜುಂಡೇಶ್ವರ ರೆಸಿಡೆನ್ಸಿ ಆರ್ ಆರ್-4	Nanjundeshwara Residency-IV			50200	
64	ಅಜಂತ ಕ್ಲಾಸಿಕ್	AJANTHA CLASSIC			50200	
65	ಸುಮುಖ್ ವೃಂದಾವನ್	SUMUKH VRINDAVAN			50200	
66	ಸಿಗ್ನೇಚರ್	SIGNATURE			50200	
67	ಅರ್ಚಿತಾ-2	ARCHITHA-II (Site No.333-A & 333-B)			50200	
68	ಗ್ರಾಂಡ್ ಗಂಧರ್ವ	GRAND GANDHARVA (Sy.No.40/1A & 11/19)			50200	
69	ಲೀ ಗ್ರಾಂಡ್ ಪಾರ್ಕ್ ವ್ಯೂ	LE GRAND PARK VIEW (Sy.No.38/2)			50200	
70	ಕುಶಾಲ್ ಟೆಂಪಲ್ ವ್ಯೂ	KUSHAL TEMPLE VIEW (CMC No.22/525)			50200	

71	ನೀ ವಿರ್ಗೋ (ಹೊಸ ಸೇರ್ಪಡೆ) (CMC No.540)	NEE VIRGO (New Entry) (CMC No.540)			<b>50200</b>	
72	ಟೆಂಪಲ್ ಬೆಲ್ ಪ್ರೀಮಿಯರ್ (ಖಾತೆ.ಓ.41/7)	TEMPLE BELL PREMIER (Sy.No.41/7)			<b>50200</b>	
73	ಕ್ರಿಷ್ ಯುಕ್ತ (BBMP Khata No.23/17-23/24)	KRISH UKTA (BBMP Khata No.23/17-23/24)			<b>50200</b>	
74	ಐಡಿಯಲ್ ಎನ್‌ಕ್ಲೇವ್ (BBMP Khata No.454/303/A/444/396)	IDEAL ENCLAVE (BBMP Khata No.454/303/A/444/396)			<b>50200</b>	
75	ಶ್ರೀ.ರವಿ ಎನ್‌ಕ್ಲೇವ್ ಆಪಾರ್ಟ್‌ಮೆಂಟ್ (ಕೆಂಚೇನಹಳ್ಳಿ ಗ್ರಾಮದ ಸರ್ವೆ ನಂ.42, 43/1 & 43/3, ಖಾತಾ ನಂ.1-12/42, 43/1 & B+G+3UF) (Rate fixed by CVC)	Sri Ravi Enclave Apartment (Kenchenahalli Sy.No.42, 43/1 & 43/3, Katha No.1-12/42, 43/1 & 43/3 and B+G+3UF) (Rate fixed by CVC)			<b>50200</b>	
76	ಶ್ರೀ.ನಂಜುಂದೇಶ್ವರ ರೆಸಿಡೆನ್ಸಿ ಆರ್ ಆರ್-6	Sree Nanjundeshwara Residency RR-6			<b>54600</b>	
77	ಎಸ್ ವಿ ಬ್ರಿಜಾ ಅಪಾರ್ಟ್‌ಮೆಂಟ್	S V BREZZA Apartment			<b>50200</b>	
78	ಎಸ್ ಎಲ್ ವಿ ಐಡಿಯಲ್ ನೆಸ್ಟ್ ಅಪಾರ್ಟ್‌ಮೆಂಟ್	SLV Ideal Nest Apartment (SLV Shelters Pvt Ltd)			<b>58000</b>	
79	ಕೆಂಚೇನಹಳ್ಳಿ ಗ್ರಾಮದ ಹೆಚ್.ಬಿ.ಸಿ.ಎಸ್.ಐಡಿಯಲ್ ಹೋಮ್ 1ನೇ ಫೇಸ್, 60 ಅಡಿ 8ನೇ ಮುಖ್ಯರಸ್ತೆ (ಹೊಸ ಸೇರ್ಪಡೆ)	Kenchenahalli Village H.B.C.S. Ideal Home 1st Phase, 60 Feet Road, 8th Main Road (New Entry)	<b>110000</b>			
80	ಕೆಂಚೇನಹಳ್ಳಿ ಗ್ರಾಮದ ಹೆಚ್.ಬಿ.ಸಿ.ಎಸ್.ಐಡಿಯಲ್ ಹೋಮ್ 1ನೇ ಫೇಸ್, 60 ಅಡಿ 9ನೇ ಮುಖ್ಯರಸ್ತೆ	Kenchenahalli Village H.B.C.S. Ideal Home 1st Phase, 60 Feet Road, 9th Main Road	<b>100000</b>			
81	ಕೆಂಚೇನಹಳ್ಳಿ ಗ್ರಾಮದ ಹೆಚ್.ಬಿ.ಸಿ.ಎಸ್.ಐಡಿಯಲ್ ಹೋಮ್ 1ನೇ ಫೇಸ್ 80 ಅಡಿ 18ನೇ ಮುಖ್ಯರಸ್ತೆ	Kenchenahalli Village, H.B.C.S. Ideal Home 1st Phase 80 Feet Road, 18th Main Road	<b>99840</b>			
82	ಕೆಂಚೇನಹಳ್ಳಿ ಗ್ರಾಮದ ಹೆಚ್.ಬಿ.ಸಿ.ಎಸ್.ಐಡಿಯಲ್ ಹೋಮ್ 1ನೇ ಫೇಸ್ 40 ಅಡಿ 19ನೇ ಮುಖ್ಯರಸ್ತೆ	Kenchenahalli Village, H.B.C.S. Ideal Home 1st Phase 40 Feet 19th Main Road	<b>83000</b>			
83	ಕೆಂಚೇನಹಳ್ಳಿ ಗ್ರಾಮದ ಹೆಚ್.ಬಿ.ಸಿ.ಎಸ್.ಐಡಿಯಲ್ ಹೋಮ್ 1ನೇ ಫೇಸ್ 36ನೇ ಮುಖ್ಯರಸ್ತೆ	Kenchenahalli Village, H.B.C.S. Ideal Home 1st Phase 36th Main Road	<b>80000</b>			



84	ಕೆಂಚೇನಹಳ್ಳಿ ಗ್ರಾಮದ ಹೆಚ್.ಬಿ.ಸಿ.ಎಸ್.ಐಡಿಯಲ್ ಹೋಮ್ 1ನೇ ಫೇಸ್ 37ನೇ ಮುಖ್ಯರಸ್ತೆ,	Kenchenahalli Village, H.B.C.S. Ideal Home 1st Phase 37th Main Road	80000		
85	ಕೆಂಚೇನಹಳ್ಳಿ ಗ್ರಾಮದ ಹೆಚ್.ಬಿ.ಸಿ.ಎಸ್.ಐಡಿಯಲ್ ಹೋಮ್ 1ನೇ ಫೇಸ್ 38ನೇ ಮುಖ್ಯರಸ್ತೆ,	Kenchenahalli Village, H.B.C.S. Ideal Home 1st Phase 38th Main Road	80000		
86	ಕೆಂಚೇನಹಳ್ಳಿ ಗ್ರಾಮದ ಹೆಚ್.ಬಿ.ಸಿ.ಎಸ್.ಐಡಿಯಲ್ ಹೋಮ್ 1ನೇ ಫೇಸ್ 39ನೇ ಮುಖ್ಯರಸ್ತೆ,	Kenchenahalli Village, H.B.C.S. Ideal Home 1st Phase 39th Main Road	80000		
87	ಕೆಂಚೇನಹಳ್ಳಿ ಗ್ರಾಮದ ಹೆಚ್.ಬಿ.ಸಿ.ಎಸ್.ಐಡಿಯಲ್ ಹೋಮ್ 1ನೇ ಫೇಸ್ 40ನೇ ಮುಖ್ಯರಸ್ತೆ,	Kenchenahalli Village, H.B.C.S. Ideal Home 1st Phase 40th Main Road	78000		
88	ಕೆಂಚೇನಹಳ್ಳಿ ಗ್ರಾಮದ ಹೆಚ್.ಬಿ.ಸಿ.ಎಸ್.ಐಡಿಯಲ್ ಹೋಮ್ 1ನೇ ಫೇಸ್ 41ನೇ ಮುಖ್ಯರಸ್ತೆ,	Kenchenahalli Village, H.B.C.S. Ideal Home 1st Phase 41st Main Road	80000		
89	ಕೆಂಚೇನಹಳ್ಳಿ ಗ್ರಾಮದ ಹೆಚ್.ಬಿ.ಸಿ.ಎಸ್.ಐಡಿಯಲ್ ಹೋಮ್ 1ನೇ ಫೇಸ್ 40 ಅಡಿ 42ನೇ ಮುಖ್ಯರಸ್ತೆ,	Kenchenahalli Village, H.B.C.S. Ideal Home 1st Phase 40 Feet 42nd Main Road	80000		
90	ಕೆಂಚೇನಹಳ್ಳಿ ಗ್ರಾಮದ ಹೆಚ್.ಬಿ.ಸಿ.ಎಸ್.ಐಡಿಯಲ್ ಹೋಮ್ 1ನೇ ಫೇಸ್, 1ನೇ ಕ್ರಾಸ್, 40 ಅಡಿ ರಸ್ತೆ	Kenchenahalli Village, H.B.C.S. Ideal Home 1st Phase 1st Cross 40 Feet Road	78000		
91	ಕೆಂಚೇನಹಳ್ಳಿ ಗ್ರಾಮದ ಹೆಚ್.ಬಿ.ಸಿ.ಎಸ್.ಐಡಿಯಲ್ ಹೋಮ್ 1ನೇ ಫೇಸ್, 2ನೇ ಕ್ರಾಸ್, 40 ಅಡಿ ರಸ್ತೆ,	Kenchenahalli Village, H.B.C.S. Ideal Home 1st Phase 2nd Cross 40 Feet Road	78000		
92	ಕೆಂಚೇನಹಳ್ಳಿ ಗ್ರಾಮದ ಹೆಚ್.ಬಿ.ಸಿ.ಎಸ್.ಐಡಿಯಲ್ ಹೋಮ್ 1ನೇ ಫೇಸ್, 3ನೇ ಕ್ರಾಸ್, 40 ಅಡಿ ರಸ್ತೆ	Kenchenahalli Village, H.B.C.S. Ideal Home 1st Phase 3rd Cross 40 Feet Road	75000		
93	ಕೆಂಚೇನಹಳ್ಳಿ ಗ್ರಾಮದ ಹೆಚ್.ಬಿ.ಸಿ.ಎಸ್.ಐಡಿಯಲ್ ಹೋಮ್ 1ನೇ ಫೇಸ್, 4ನೇ ಕ್ರಾಸ್, 40 ಅಡಿ ರಸ್ತೆ (ಹೊಸ ಸೇರ್ಪಡೆ)	Kenchenahalli Village, H.B.C.S. Ideal Home 1st Phase 4th Cross 40 Feet Road (New Entry)	80000		
94	ಕೆಂಚೇನಹಳ್ಳಿ ಗ್ರಾಮದ ಹೆಚ್.ಬಿ.ಸಿ.ಎಸ್.ಐಡಿಯಲ್ ಹೋಮ್ 1ನೇ ಫೇಸ್, 10ನೇ ಕ್ರಾಸ್, 40 ಅಡಿ ರಸ್ತೆ	Kenchenahalli Village, H.B.C.S. Ideal Home 1st Phase 10th Cross 40 Feet Road	80000		
95	ಕೆಂಚೇನಹಳ್ಳಿ ಗ್ರಾಮದ ಹೆಚ್.ಬಿ.ಸಿ.ಎಸ್.ಐಡಿಯಲ್ ಹೋಮ್ 1ನೇ ಫೇಸ್, 12ನೇ ಕ್ರಾಸ್, 40 ಅಡಿ ರಸ್ತೆ	Kenchenahalli Village, H.B.C.S. Ideal Home 1st Phase 12th Cross 40 Feet Road	80000		

96	ಕೆಂಚೇನಹಳ್ಳಿ ಗ್ರಾಮದ ಹೆಚ್.ಬಿ.ಸಿ.ಎಸ್.ಐಡಿಯಲ್ ಹೋಮ್ 1ನೇ ಫೇಸ್, 13ನೇ ಕ್ರಾಸ್, 40 ಅಡಿ ರಸ್ತೆ	Kenchenahalli Village, H.B.C.S. Ideal Home 1st Phase 13th Cross 40 Feet Road	<b>80000</b>		
97	ಕೆಂಚೇನಹಳ್ಳಿ ಗ್ರಾಮದ ಹೆಚ್.ಬಿ.ಸಿ.ಎಸ್.ಐಡಿಯಲ್ ಹೋಮ್ 1ನೇ ಫೇಸ್, 15ನೇ ಕ್ರಾಸ್, 40 ಅಡಿ ರಸ್ತೆ	Kenchenahalli Village, H.B.C.S. Ideal Home 1st Phase 15th Cross 40 Feet Road	<b>75000</b>		
98	ಕೆಂಚೇನಹಳ್ಳಿ ಗ್ರಾಮದ ಹೆಚ್.ಬಿ.ಸಿ.ಎಸ್.ಐಡಿಯಲ್ ಹೋಮ್ 1ನೇ ಫೇಸ್, 16ನೇ ಕ್ರಾಸ್, 40 ಅಡಿ ರಸ್ತೆ	Kenchenahalli Village, H.B.C.S. Ideal Home 1st Phase 16th Cross 40 Feet Road	<b>78000</b>		
99	ಕೆಂಚೇನಹಳ್ಳಿ ಗ್ರಾಮದ ಹೆಚ್.ಬಿ.ಸಿ.ಎಸ್.ಐಡಿಯಲ್ ಹೋಮ್ 1ನೇ ಫೇಸ್, 17ನೇ ಕ್ರಾಸ್, 40 ಅಡಿ ರಸ್ತೆ	Kenchenahalli Village, H.B.C.S. Ideal Home 1st Phase 17th Cross 40 Feet Road	<b>77000</b>		
100	ಕೆಂಚೇನಹಳ್ಳಿ ಗ್ರಾಮದ ಹೆಚ್.ಬಿ.ಸಿ.ಎಸ್.ಐಡಿಯಲ್ ಹೋಮ್ 1ನೇ ಫೇಸ್, 18ನೇ ಕ್ರಾಸ್, 40 ಅಡಿ ರಸ್ತೆ	Kenchenahalli Village, H.B.C.S. Ideal Home 1st Phase 18th Cross 40 Feet Road	<b>76000</b>		
101	ಕೆಂಚೇನಹಳ್ಳಿ ಗ್ರಾಮದ ಹೆಚ್.ಬಿ.ಸಿ.ಎಸ್.ಐಡಿಯಲ್ ಹೋಮ್ 1ನೇ ಫೇಸ್, 25ನೇ ಕ್ರಾಸ್, 40 ಅಡಿ ರಸ್ತೆ	Kenchenahalli Village, H.B.C.S. Ideal Home 1st Phase 25th Cross 40 Feet Road	<b>75000</b>		
102	ಕೆಂಚೇನಹಳ್ಳಿ ಗ್ರಾಮದ ಹೆಚ್.ಬಿ.ಸಿ.ಎಸ್.ಐಡಿಯಲ್ ಹೋಮ್ 1ನೇ ಫೇಸ್, 26ನೇ ಕ್ರಾಸ್	Kenchenahalli Village, H.B.C.S. Ideal Home 1st Phase 26th Cross	<b>76000</b>		
103	ಕೆಂಚೇನಹಳ್ಳಿ ಗ್ರಾಮದ ಹೆಚ್.ಬಿ.ಸಿ.ಎಸ್.ಐಡಿಯಲ್ ಹೋಮ್ 1ನೇ ಫೇಸ್, 27ನೇ ಕ್ರಾಸ್, 40 ಅಡಿ ರಸ್ತೆ	Kenchenahalli Village, H.B.C.S. Ideal Home 1st Phase 27th Cross 40 Feet Road	<b>75000</b>		
104	ಕೆಂಚೇನಹಳ್ಳಿ ಗ್ರಾಮದ ಹೆಚ್.ಬಿ.ಸಿ.ಎಸ್.ಐಡಿಯಲ್ ಹೋಮ್ 1ನೇ ಫೇಸ್, 2ನೇ ಕ್ರಾಸ್	Kenchenahalli Village, H.B.C.S. Ideal Home 1st Phase 2nd Cross	<b>80000</b>		
105	ಕೆಂಚೇನಹಳ್ಳಿ ಗ್ರಾಮದ ಹೆಚ್.ಬಿ.ಸಿ.ಎಸ್.ಐಡಿಯಲ್ ಹೋಮ್ - 1ನೇ ಫೇಸ್, 12ನೇ ಅಡ್ಡರಸ್ತೆ	Kenchenahalli Village, H.B.C.S. Ideal Home 1st Phase 12th Cross	<b>75000</b>		
106	ಕೆಂಚೇನಹಳ್ಳಿ ಗ್ರಾಮದ ಹೆಚ್.ಬಿ.ಸಿ.ಎಸ್.ಐಡಿಯಲ್ ಹೋಮ್ 1ನೇ ಫೇಸ್‌ರ ಮೇಲ್ಕಂಡ ಮುಖ್ಯರಸ್ತೆ ಹಾಗೂ ಅಡ್ಡರಸ್ತೆಗಳನ್ನು ಹೊರತುಪಡಿಸಿ (40 ಅಡಿ ರಸ್ತೆಗಳನ್ನು) ಉಳಿದ ರಸ್ತೆಗಳಿಗೆ	Kenchenahalli Village 1st Phase Roads belonging to HBCS Ideal Homes excluding (40feet Road) the above Main Road and Sub-Roads	<b>73000</b>		
107	ಕೆಂಚೇನಹಳ್ಳಿ ಗ್ರಾಮದ ಹೆಚ್.ಬಿ.ಸಿ.ಎಸ್.ಐಡಿಯಲ್ ಹೋಮ್ 2ನೇ ಫೇಸ್	Kenchenahalli Village HBCS Ideal Homes 2nd Phase	<b>73000</b>		
108	ಕೆಂಚೇನಹಳ್ಳಿ ಗ್ರಾಮದ ಬಿ.ಹೆಚ್.ಇ.ಎಲ್.ಬಡಾವಣೆ	Kenchenahalli Village BHEL Layout	<b>66000</b>		

109	ಕೆಂಚೇನಹಳ್ಳಿ ಗ್ರಾಮದ ಹೆಚ್.ಬಿ.ಸಿ.ಎಸ್.ಫಾರೆಸ್ಟ್ ಲೇಔಟ್	Kenchenahalli Village HBCS Forest Layout	66000			
110	ಕಣಿಮಿನಿಕೆ	Kaniminike	15400	12840		160
111	ಕಣಿಮಿನಿಕೆ ಗ್ರಾಮದ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಗೆ ಸೇರಿದ ಸರ್ವೆ ನಂ.2, 3, 5, 6, 7, 2/1, 2/2, 3/1, 6, 26, 28, 29, 30, 31, 33, 42, 46, 47, 48, 50, 51, 51/1, 51/2, 55, 56, 56/1, 56/3, 56/4, 56/5, 56/6, 57, 58, 59, 60, 61, 63/2, 64/1, 64/2, 64/1ಬಿ, 67, 67/1, 67/4, 70, 71, 72, 72/1, 83, 84, 85, 87, 88, 142	Kaniminike Village, Bangalore Mysore National Highway Adjacent Survey Nos. 2, 3, 5, 6, 7, 2/1, 2/2, 3/1, 6, 26, 28, 29, 30, 31, 33, 42, 46, 47, 48, 50, 51, 51/1, 51/2, 55, 56, 56/1, 56/3, 56/4, 56/5, 56/6, 57, 58, 59, 60, 61, 63/2, 64/1, 64/2, 64/1E, 67, 67/1, 67/4, 70, 71, 72, 72/1, 83, 84, 85, 87, 88, 142.				240
112	ಕಣಿಮಿನಿಕೆ ಮೈಸೂರು ರಸ್ತೆ	Kaniminike Mysore Road	25000	25000		
113	ಕಂಭೀಪುರ	Kambhipura	22000	13000		180
114	ಕಂಭೀಪುರ ಗ್ರಾಮದ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಗೆ ಸೇರಿದ ಸರ್ವೆ ನಂ.43, 46/1, 47, 47/2, 48, 48/1, 49, 49/1ಎ, 49/1ಬಿ, 49/1ಸಿ, 49/2, 50,51, 52/1, 52/2, 52/3, 58, 59, 59/1,61, 62, 62/2, 63/1, 64/3, 200, 201, 202.	Kambhipura Village Bangalore Mysore National Highway attached Sy.No's 43, 46/1, 47, 47/2, 48, 48/1, 49, 49/1A, 49/1B, 49/1C, 49/2, 50, 51, 52/1, 52/2, 52/3, 58, 59, 59/1, 61, 62, 62/2, 63/1, 64/3, 200, 201, 202				300
115	ಕಂಭೀಪುರ ಗ್ರಾಮದ ಪೇರಿಪೆರಲ್ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ.1,3,5,6,7,7/4,7/5,7/8,21,22,28,29,30,30/1,30/2,31,37,41, 42, 58, 59,61, 62,62/1,66, 67, 68, 153, 153/3,154,155,156,157,160,160/2,162/3,163,164,164/1,165,165/2,166,166/3,167,167/1,168, 168/2,168/3,169,177,178,178/2,178/4,178/6,178/10,178/16,190,191,191/2,192,196,199,212, 213,214,217,218,219,220.	Kambhipura Village Periperal Road attached Sy.No's 1, 3, 5, 6, 7, 7/4, 7/5, 7/8, 21, 22, 28, 29, 30, 30/1,30/2, 31, 37, 41, 42, 58, 59, 61, 62, 62/1, 66, 67, 68, 153, 153/3, 154, 155, 156, 157, 160, 160/2, 162/3, 163, 164, 164/1, 165, 165/2, 166, 166/3, 167, 167/1, 168, 168/2, 168/3, 169, 177, 178, 178/2, 178/4, 178/6, 178/10, 178/16, 190, 191, 191/2, 192, 196, 199, 212, 213, 214, 217, 218, 219, 220				250
116	ಗುಡ್ ಅರ್ಥ್ ಫೂಟ್ ಪ್ರಿಂಟ್ಸ್ ಬ್ಲಾಕ್-ಎ, ಬಿ,ಸಿ,ಡಿ & ಇ, ರೋ ಹೌಸ್- ರೋ-ವಿಲ್ಲಾಮೆಂಟ್-ಅಪಾರ್ಟ್‌ಮೆಂಟ್ (ಕಂಭೀಪುರ ಗ್ರಾಮದ ಸರ್ವೆ ನಂ.226, 227 ಮತ್ತು B+G+1F)	GOOD EARTH FOOT Prints Block-A,B,C,D & E, Row House-Row-Villament-Apartment (Kambhipura Village, Sy.Nos.226,	45900			

		227 and B+G+1F)				
117	ಗುಡ್ ಅರ್ಥ ಟೆರೇಸಸ್ ಅಪಾರ್ಟ್‌ಮೆಂಟ್ Wing-J (Kambhipura Sy.No.40(P) 229/2(P), 233 (P) 2B+G+4UF) (Rate Fixed by CVC)	GOOD EARTH TERRACES APARTMENT Wing-J (Kambhipura Sy.No.40(P) 229/2(P), 233 (P) 2B+G+4UF)			<b>42100</b>	
118	ಗುಡ್ ಅರ್ಥ ಮೋಸಾಯಿಕ್ ರೋ ಹೌಸ್/ವಿಲ್ಲಾ ವಿಂಗ್-A to I (ಕಂಬೀಪುರ ಗ್ರಾಮ Sy.No.40(P) 229/2(P), 233 (P)	GOOD EARTH MOSAIC ROW HOUSES/VILLA Wing-A to I (Kambhipura Sy.No.40(P) 229/2(P), 233 (P)	<b>30000</b>			
119	ಗುಡ್ ಅರ್ಥ ಮೋಸಾಯಿಕ್ ಅಪಾರ್ಟ್‌ಮೆಂಟ್/ವಿಲ್ಲಾ ಮೆಂಟ್ ವಿಂಗ್-A to I (ಕಂಬೀಪುರ ಗ್ರಾಮ Sy.No.40(P) 229/2(P), 233 (P) G+1F)	GOOD EARTH MOSAIC - Apartment/Villament Wing-A to I (Kambhipura Sy.No.40(P) 229/2(P), 233 (P) G+1F			<b>42100</b>	
120	ಬ್ರಿಗೇಡ್ ಪನೋರಮಾ ಅಪಾರ್ಟ್‌ಮೆಂಟ್	Brigade Panorama Apartment			<b>50520</b>	
121	ಗುಡ್ ಅರ್ಥ ಮೆಲೋಡಿ ಅಪಾರ್ಟ್‌ಮೆಂಟ್	Good Earth Melody Apartment			<b>60200</b>	
122	ಶ್ರೀನಿಧಿ ಗ್ರೀನ್ ವುಡ್ಸ್ (ಲೇಔಟ್)	SREENIDHI GREEN WOODS (LAYOUT)	<b>24640</b>			
123	ಗ್ಲೋಬಲ್ ಗಾರ್ಡನ್ ಸಿಟಿ (ಲೇಔಟ್)	GLOBAL GARDEN CITY (LAYOUT)	<b>26100</b>			
124	ಶ್ರೀ.ಕೃಷ್ಣ ಕನ್‌ಸ್ಟ್ರಕ್ಷನ್ಸ್ (I) ಪ್ರೈವೇಟ್ ಲಿಮಿಟೆಡ್ (ಲೇಔಟ್)	M/s. SRI KRISHNA CONSTRUCTION (I) PVT LTD ( LAYOUT)	<b>34900</b>			
125	ಗೋಪಾಲನ್ ಒಲಂಪಿಯಾ ಪ್ರೋಜೆಕ್ಟ್ಸ್	GOPALAN OLAMPIYA PROJECTS (APT)			<b>36800</b>	
126	ನಾರಾಯಣ್ ಅಬೋಡ್ ವಾಸಯೋಪಯೋಗಿ ಬಡಾವಣೆ (ಕಂಬೀಪುರ ಗ್ರಾಮದ ಸರ್ವೆ ನಂ.10/1, 10/2, 10/3, 10/4 & 10/5)	Narayan Abode Residential Layout (Kambhipura Village Sy.No.10/1, 10/2, 10/3, 10/4 & 10/5)	<b>21100</b>			
127	ವನಸಿರಿ ಬಡಾವಣೆ ಹಂತ ೧,೨ ಮತ್ತು ೩	Vanasiri Layout Stage 1, 2 and 3	<b>23000</b>			
128	ಕೆಂಗೇರಿ ಗೊಲ್ಲಹಳ್ಳಿ/ಹೆಚ್.ಗೊಲ್ಲಹಳ್ಳಿ	<b>Kengeri Gollahalli/H. Gollahalli</b>	<b>16000</b>	<b>14000</b>		<b>147</b>
129	ಕುಂಬಳಗೋಡು ಗೊಲ್ಲಹಳ್ಳಿ (ಕೆ.ಗೊಲ್ಲಹಳ್ಳಿ)	<b>Kumbalagodu Gollahalli (K. Gollahalli)</b>	<b>20100</b>	<b>15000</b>		<b>147</b>
130	ಗಾಣಕಲ್ಲು	<b>Ganakallu</b>	<b>30000</b>	<b>25000</b>		<b>300</b>

131	ಗಾಣಕಲ್ಲು ಇಂದ ಉತ್ತರಹಳ್ಳಿ - ಕೆಂಗೇರಿ ಮುಖ್ಯರಸ್ತೆ	Ganakallu Village to Uttarahalli-Kengeri Main Road	<b>111000</b>	<b>111000</b>		
132	ಮೂರಾರಿ ಆರ್ಚಿಡ್	Murari Orchid			<b>34500</b>	
133	ಲ್ಯಾಕವಿನ್ ಶೆಲ್ಟರ್ಸ್	Lakvin Shelters			<b>34500</b>	
134	ಸೃಷ್ಟಿ ಅಪಾರ್ಟ್‌ಮೆಂಟ್	Shrushti Apartment			<b>34500</b>	
135	ಸಾಯಿ ಸುರಕ್ಷಾ	SAI SURAKSHA			<b>34500</b>	
136	ಲ್ಯಾಕ್‌ವಿನ್ ಎಲೈಟ್	Lakvin Elite			<b>34500</b>	
137	ಎಸ್.ಎಲ್.ಆರ್.ಕಂಫರ್ಟ್ ಅಪಾರ್ಟ್‌ಮೆಂಟ್ (ಗಾಣಕಲ್ಲು ಗ್ರಾಮದ ಸರ್ವೆ ನಂ.15/4ಸಿ & 15/4ಇ)	SLR Comforts Apartment (Ganakallu Village Sy.Nos.15/4C & 15/4E)			<b>34500</b>	
138	ಬಾಲಾಜಿ ಶೆಲ್ಟರ್ಸ್ ಅಪಾರ್ಟ್‌ಮೆಂಟ್	Balaji Shelters Apartment			<b>48500</b>	
139	ಆರ್ಯನ್ ಒಪುಲೆನ್ಸ್ ಅಪಾರ್ಟ್‌ಮೆಂಟ್	Aryan Opulence Apartment			<b>41500</b>	
140	ಗಂಗಸಂದ್ರ	<b>Gangasandra</b>	<b>15800</b>	<b>12000</b>		<b>100</b>
141	ಗಂಗಸಂದ್ರ ಗ್ರಾಮದ ಪೇರಿಪೆರಲ್ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ.4,5,6	Gangasandra Peripheral Road Near Sy No.4,5,6				<b>150</b>
142	ಸೈನೋಸೂರ್ ವಿವಾ ಸಿಟಿ	CYNOSURE VIVACITY	<b>18000</b>			
143	ಗುಡಿಮಾವು	<b>Gudimavu</b>	<b>21800</b>	<b>14840</b>		<b>149</b>
144	ಗುಡಿಮಾವು ಗ್ರಾಮದ ಪೇರಿಪೆರಲ್ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ.1, 1/1, 1/2,2,3,4,5,5/7, 5/10, 5/12, 28, 29, 30, 31, 32	Gudimavu Village Peripheral Road Sy No. 1, 1/1, 1/2, 3,4,5,5/7,5/10,5/12, 28, 29, 30, 31, 32				<b>208</b>
145	ಶಿಕ್ಷಕರ ಗೃಹ ನಿರ್ಮಾಣ ಸಹಕಾರ ಸಂಘ (ರಿ)	Teachers House Building Co-Op Society Ltd	<b>23000</b>			
146	ಗೋಣಿಪುರ	<b>Gonipura</b>	<b>18100</b>	<b>11890</b>		<b>110</b>
147	ಗೋವಿಪಂಠರಪಾಲ್ಯಾ	<b>Govipantharapalya</b>	<b>13700</b>	<b>11520</b>		<b>90</b>
148	ಗೋವಿಂದನಹಳ್ಳಿ	<b>Govindanahalli</b>	<b>12000</b>	<b>9360</b>		<b>90</b>
149	ಹೆಚ್.ಗೊಲ್ಲಹಳ್ಳಿ/ಕೆಂಗೇರಿ ಗೊಲ್ಲಹಳ್ಳಿ	<b>H.Gollahalli/Kengeri Gollahalli</b>	<b>16000</b>	<b>14000</b>		<b>147</b>
150	ಚಿನ್ನಕುರ್ಚಿ	<b>Chinnakurchi</b>	<b>17500</b>	<b>11040</b>		<b>120</b>
151	ತಗಚಿಗುಪ್ಪೆ	<b>Tagachaguppe</b>	<b>14100</b>	<b>11770</b>		<b>140</b>
152	ತಿಪ್ಪೂರು	<b>Tippuru</b>	<b>14600</b>	<b>10320</b>		<b>100</b>
153	ದೇವಗೆರೆ	<b>Devagere</b>	<b>15800</b>	<b>11830</b>		<b>120</b>

154	ದೇವಗೆರೆ ಗ್ರಾಮದ ಪೇರಿಪೆರಲ್ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 6,7,7/3,8,8/1,8/3,9,10,17,19,19/1,19/2,19/3,19/4,19/5,19/6,20,21,22,22/1,22/3,22/5,22/12,22/13,22/14,23,24,27,30,31,31/1,31/3,31/5,32,33,34,38/13,38/19,38/20,38/21,39	Devagere Peripheral Road Sy.Nos. 6,7,7/3,8,8/1,8/3,9,10,17,19,19/1,19/2,19/3,19/4, 19/5,19/6,20,21,22,22/1, 22/3,22/5,22/12,22/13, 22/14,23,24,27,30,31,31/1,31/3,31/5,32,33,34,38/13,38/19,38/20,38/21,39				<b>152</b>
155	ದೊಡ್ಡಬೆಲೆ	<b>Doddabele</b>	<b>20000</b>	<b>14000</b>		<b>200</b>
156	<b>ಜಿತೋ ರಂಕಾ ನಗರ ಸರ್ವೆ ನಂ. 27</b>	<b>Jito Ranka Nagar Sy No. 27</b>			<b>35000</b>	
156	ವೈಭವ್ ಅಪಾರ್ಟ್‌ಮೆಂಟ್ಸ್	Vaibhav Apartments (VBHC)			<b>35000</b>	
157	ಪ್ರೊವಿಡೆಂಟ್ ಸನ್‌ವರ್ತ್	PROVIDENT SUNWORTH Apartments			<b>35000</b>	
158	ಗುಡ್ ಅರ್ಥ್ ಪುಟ್ ಪ್ರಿಂಟ್ (ರೋ ಹೌಸ್)	GOOD EARTH FOOT PRINTS (ROW HOUSE)	<b>34100</b>			
159	ಗುಡ್ ಅರ್ಥ್ ಮಲ್ಲಾಹರ್	GOOD EARTH MALHAR Site's	<b>34100</b>			
160	ಬ್ಲೂಜೇ ಫೇಸ್- 1	BLUEJAY Phase I	<b>34100</b>			
161	ಬ್ಲೂಜೇ ಫೇಸ್-2	BLUEJAY Phase II	<b>34100</b>			
162	ದಿ ರಿವರ್ ಸೈಡ್ ಲೇಔಟ್ ಸರ್ವೆ ನಂ.9, 10/1, 10/8, 10/10, 10/2, 10/3, 11, 13/1, 13/5ಎ & 5ಬಿ, 13/6, 37, 38, 39 & 40ಸಿ	THE RIVER SIDE LAYOUT (Sy.No.9, 10/1, 10/8, 10/10, 10/2, 10/3, 11, 13/1, 13/5A & 5B, 13/6, 37, 38, 39 & 40C, )	<b>20000</b>			
163	ನೆಲಗೊಂಡನಹಳ್ಳಿ	<b>Nelagondanahalli</b>	<b>11800</b>	<b>7800</b>		<b>85</b>
164	ಪಟ್ಟಣಗೆರೆ (160-W0490-1 to 198-W0599-130)	<b>Pattanagere (160-W0490-1 to 198-W0599-130)</b>	<b>50000</b>	<b>50000</b>		<b>500</b>
165	ಪಟ್ಟಣಗೆರೆ ಕೆಂಗೇರಿ-ಉತ್ತರಹಳ್ಳಿ ರಸ್ತೆ	Pattanagere Kengeri-Uttarahalli Road	<b>64680</b>	<b>64680</b>		
166	ಪಟ್ಟಣಗೆರೆ ಇಂದ ಉತ್ತರಹಳ್ಳಿ - ಕೆಂಗೇರಿ ಮುಖ್ಯರಸ್ತೆ 80 ಅಡಿರಸ್ತೆ	Pattanagere to Uttarahalli-Kengeri Main Road 80 Feet Road	<b>92400</b>	<b>92400</b>		
167	ಪಾಲಮ್ ಟೆರೇಸ್	Palm Terrace			<b>45000</b>	
168	ಲೆಕ್ಸೂರಿ ಅಪಾರ್ಟ್‌ಮೆಂಟ್ಸ್	Luxury Apartment			<b>45000</b>	
169	ಸೃಷ್ಟಿ ಅಪಾರ್ಟ್‌ಮೆಂಟ್ಸ್	Srushti Apartment			<b>45000</b>	
170	ಎಮ್‌ಡಿವಿ ಆರ್.ಆರ್.ಪ್ಯಾಲೇಸ್	MDV R.R. Palace			<b>45000</b>	
171	ಮೈತ್ರಿ ಮೆಡೋಸ್	Mythri Meadows			<b>45000</b>	

172	ಸಾಯಿ ನಂದನ	Sai Nandana			45000	
173	ಲ್ಯಾಕ್‌ವಿನ್ ವ್ಯಾಲಿ ರೆಸಿಡೆನ್ಸಿ	Lakvin Valley Residency			45000	
174	ಶಿವ ಗಂಗಾ ದ್ವಾರಕಮಾಯಿ	Shiva Ganga Dwarakamayi			45000	
175	ಬೇನಕ ನಿವಾಸ್	BENAKA NIVAS			45000	
176	ಸೆಂಚೂರಿ ಇನ್‌ಡಸ್	Pattanagere Century Indus			45000	
177	ಎಸ್ ಎಸ್ ಎವರ್‌ಜಾಯ್ ಮಹಾರಾಜ್ (Sy.No.2/2)	S S EVERJOY MAHARAJ (Sy.No.2/2)			45000	
178	ರಾಜರಾಜೇಶ್ವರಿ ಸಿಟಾಡೆಲ್ (Sy.No.52/5A)	RAJARAJESHWARI CITADEL (Sy.No.52/5A)			45000	
179	ಆನಂದ್ ಆರ್ಕೇಡ್ (Property No.41/3/1A)	ANAND ARCADE (Property No.41/3/1A)			45000	
180	ರಾಜರಾಜೇಶ್ವರಿ ಬಿಲ್ಡ್ (Sy.No.11:P5)	RAJARAJESHWARI BLISS (Sy.No.11:P5)			45000	
181	ಎವರ್‌ಜಾಯ್ ಗೋಕುಲ್ (Sy.No.4)	EVERJOY GOKUL (Sy.No.4)			45000	
182	ಚೈತ್ರಶ್ರೀ ಕಮಫರ್ಟ್ (Sy.No.25)	CHAITRASHREE COMFORTS (Sy.No.25)			45000	
183	ಮೈತ್ರಿ ಕನಕ ರೆಸಿಡೆನ್ಸಿ Sy.No.9/1)	MAITHRY KANAKA RESIDENCY (Sy.No.9/1)			45000	
184	ಮಹಾವೀರ್ ಶ್ರೀಷಲಾ ಅಪಾರ್ಟ್‌ಮೆಂಟ್ (ಪಟ್ಟಣಗೇರಿ ಗ್ರಾಮದ ಸರ್ವೆ ನಂ.10/5)	Mahaveer Thrishala Apartment (Pattanagere Village Sy.No.10/5)			45000	
185	ಸಾಯಿ ವಿಹಾರ್ ಅಪಾರ್ಟ್‌ಮೆಂಟ್	Sai Vihar Apartment			45000	
186	ಪಂಚಮುಖಿ ಪ್ಯಾರಾಡೈಸ್ ಅಪಾರ್ಟ್‌ಮೆಂಟ್	Panchamukhi Paradise			45000	
187	ತನುಶ್ರೀ ಸನ್ನಿಧಿ ಅಪಾರ್ಟ್‌ಮೆಂಟ್ (ಕಮರ್ಷಿಯಲ್)	Tanushree Sannidhi Apartment (Commercial)			57100	
188	ತನುಶ್ರೀ ಸನ್ನಿಧಿ ಅಪಾರ್ಟ್‌ಮೆಂಟ್ (ರೆಸಿಡೆನ್ಸಿಯಲ್)	Tanushree Sannidhi Apartment (Residential)			45000	
189	ಈಡನ್ ಪಾರ್ಕ್	Eden Park Apartment			47500	
190	ಪಟ್ಟಣಗೇರಿ ಕೃಷ್ಣಗಾರ್ಡನ್ ಲೇಔಟ್	Pattanagere Krishna Garden Layout	50000			
191	ಕಾನ್-ಕರ್ಟ್ ಲೇಔಟ್	Concorde Layout	50000			
192	ಬಲರಾಮ್ ಲೇಔಟ್	Balaram Layout	50000			
193	ಶಾರದಾ ಲೇಔಟ್	Sharada Layout	50000			
194	ಜ್ಞಾನಾಕ್ಷಿ ಲೇಔಟ್	Jnanakshi Layout	50000			

195	ಪಟ್ಟಣಗರೆ ಬಿ.ಇ.ಎಂ.ಎಲ್. ಹೌಸಿಂಗ್ ಸೋಸೈಟಿ ಲೇಔಟ್	Pattanagere BEML Housing Society Layout	50000			
196	ಪಟ್ಟಣಗರೆ ಗ್ರಾಮದ ರೆಂಕೋ ಬಿ.ಹೆಚ್.ಇ.ಎಲ್.ಬಡಾವಣೆ	Pattanagere Village REMCO B.H.E.L. Layout	50000			
197	ಪಟ್ಟಣಗರೆ ಬಿ.ಇ.ಎಂ.ಎಲ್. 10ನೇ ಹಂತ, 2ನೇ ಫೇಸ್ (ಹೊಸ ಸೇರ್ಪಡೆ)	BEML 10th Stage, 2nd Phase (Sy.No.59) (New Entry)	50000			
198	ಪಟ್ಟಣಗರೆ ಗ್ರಾಮದ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಗೆ ಸೇರಿದ ಸರ್ವೆ ನಂ. 24,26,33,35,36,36/2ಎ,36/2ಬಿ,36/2ಸಿ,36/2ಡಿ,36/2ಇ,36/2ಎಫ್,79,80	Pattanagere Village Bangalore Mysore National Highway Sy.No's. 24, 26, 33, 35, 36, 36/2A, 36/2B, 36/2C,,36/2D, 36/2E, 36/2F, 79, 80				750
199	ಪಂಠರಪಾಳ್ಯ	<b>Pantharapalya</b>	52000	52000		550
200	ಪಂಠರಪಾಳ್ಯ ಗ್ರಾಮದ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಗೆ ಸೇರಿದ ಸರ್ವೆ ನಂ. 1,2,3,18,58,92,93,107,108,109,111, 118, 119,126,127,130	Pantharapalya Village Adjacent to Bangalore Mysore National Highway Sy.Nos.1, 2, 3, 18, 58, 92, 93, 107, 108, 109, 111, 118, 119, 126, 127, 130				825
201	ಪಂಠರಪಾಳ್ಯ - ಮೈಸೂರು ರಸ್ತೆಗೆ ಹೊಂದಿಕೊಂಡಿರುವ ಸ್ವತ್ತುಗಳು	Pantharapalya Mysore Road Adjacent Properties	84000	84000		
202	ಸರ್ಲಪುರಿಯಾ ಮೇಲೋಡಿ - ಸರ್ಲಪುರಿಯಾ ಸತ್ವಾ	Salar Puria Sattva - Salar Puria Melody				64500
203	ಅಪಲ್ ಸೈಪರ್	Pantharapalya APPLE SPIRE				55000
204	ರೇಡಿಯಂಟ್ ಕರ್ಲೆ	Radiant Karel				55000
205	ಡಿವೈನಿಟಿ (ಸಲಾರ್ಪುರಿಯಾ ಪ್ರೈವೆ ಲಿ.ಅಪಾರ್ಟ್‌ಮೆಂಟ್)	Divinity (Salarpuria private Limited Apartment)				60000
206	ವಿಶ್ವಪ್ರಿಯಾ ವರ್ತಿಕಲ್ ಗಾರ್ಡನ್	Vishwapriya Vertical Garden Apartment				60000
207	ಬಡಮನವರ್ತೆಕಾವಲ್	<b>BadamanavartheKaval</b>	18480	13520		180
208	ಬಡಮನವರ್ತೆಕಾವಲ್ ತಾತಗುಣಿ	<b>BadamanavartheKaval Tataguni</b>	21780	14630		
209	ಬಡಮನವರ್ತೆಕಾವಲ್ ಗ್ರಾಮದ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಗೆ ಸೇರಿದ ಸರ್ವೆ ನಂ. 12,64,124,126,128,130,131,132,133	Badamanavarthe Kaval Bangalore Mysore National Highway Sy.Nos.12, 64, 124, 126, 128, 130, 131, 132, 133, 12, 64, 124, 126, 128, 130, 131, 132, 133				270



210	ಬಡಮನವರ್ತಕಾವಲ್ ಗ್ರಾಮದ ಪೇರಿಪೆರಲ್ ರಸ್ತೆಗೆ ಹೊಂದಿಕೊಂಡಿರುವ ಸರ್ವೆನಂ.8,20,20/11,20/12,21,22,23,24,25,27,27/1,27/9,33/1,32/3, 37,37/1,40,55,81,92/2	Badamanavarthe Kaval Village Periperal Road attached Sy.Nos.8, 20, 20/11, 20/12, 21, 22, 23, 24, 25,27, 27/1, 27/9, 33/1, 32/3, 37, 37/1, 40, 55, 81, 92/2,				<b>270</b>
211	ದಿ ವ್ಯಾಲಿ ಬೈ ಎಸೆಮ್ ರೆಸಿಡೆನ್ಸಿಯಲ್ ಲೇ ಔಟ್	The Valley By Essem Residential Layout	<b>26400</b>			
212	ಮೈಲಸಂದ್ರ	<b>Mylasandra</b>	<b>49375</b>	<b>49375</b>		<b>500</b>
213	ಮೈಲಸಂದ್ರ ಗ್ರಾಮದ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಗೆ ಸೇರಿದ ಸರ್ವೆ ನಂ. 16,17, 18,19, 22,24, 27,28,37,38,45,46,47,80,83	Mylasandra Village Bangalore Mysore Road National Highway Sy.Nos.16, 17, 18, 19, 22, 24, 27, 28, 37, 38, 45, 46, 47, 80, 83				<b>750</b>
214	ಮೈಲಸಂದ್ರ ಗ್ರಾಮದ ಬೆಂಗಳೂರು-ಮೈಸೂರು ರಸ್ತೆ	Mylasandra Village Bangalore Mysore Road	<b>90000</b>			
215	ಮೈಲಸಂದ್ರ ಕೆಂಗೇರಿ-ಉತ್ತರಹಳ್ಳಿ ಮುಖ್ಯರಸ್ತೆ 80 ಅಡಿ ರಸ್ತೆ	Mylasandra Village, Kengeri-Uttarahalli Main Road 80ft Road	<b>92400</b>	<b>91700</b>		<b>650</b>
216	ವರ್ಷ ಗ್ರೀನ್ಸ್	Mylasandra Varsha Greens			<b>45000</b>	
217	ಸಿರಿ ಲೋಟಸ್ ಬ್ಲೂಮ್ ಬ್ಲಾಕ್-1	Mylasandra Siri Lotus			<b>45000</b>	
218	ಪರಾಸ್ ಗ್ಲೋಬಲ್ ಕುಟೀರ್	Mylasandra Paras Global Kutir			<b>45000</b>	
219	ಪುರವಂಕರಾ ಪ್ರೋಜೆಕ್ಟ್ಸ್	Mylasandra Purvankara Projects			<b>45000</b>	
220	ಮಹಾವೀರ್ ತ್ರಿಶಾ	Mylasandra Mahaveer Trisha			<b>45000</b>	
221	ನೀಲಾದ್ರಿ ಪ್ರಿನ್ಸೆಸ್	Neeladri Princess			<b>45000</b>	
222	ವಜ್ರಗ್ಲೋಬಲ್	Vajra Global			<b>45000</b>	
223	ವಾಸ್ತು ಲೆವೆಂಡರ್ ಬ್ಲಾಕ್-1	Vastu Lavendor Block-I			<b>45000</b>	
224	ವಾಸ್ತು ಲೆವೆಂಡರ್ ಬ್ಲಾಕ್-2	Vastu Lavendor Block-II			<b>45000</b>	
225	ಸಿರಿ ಲೋಟಸ್ ಬ್ಲೂಮ್ ಬ್ಲಾಕ್-1	Siri Lotus Bloom Block-I			<b>45000</b>	
226	ಎಲೆಗಂಟ್ ಎಲೈಟ್	Elegant Elite			<b>45000</b>	
227	ವನನಿ ಅಪಾರ್ಟ್‌ಮೆಂಟ್	Vanani Apartment			<b>45000</b>	
228	ಸಾಯಿ ಮಂಜುನಾಥ ರೆಸಿಡೆನ್ಸಿ	Sai Manjunatha Residency			<b>45000</b>	
229	ಪ್ರಿನ್ಸ್‌ವಿಲ್ಲಾ	Princevilla			<b>45000</b>	
230	ಗೋಪಾಲನ್ ಸಂಸ್ಕೃತಿ ಅಪಾರ್ಟ್‌ಮೆಂಟ್	Gopalan Sanskruti Apartment			<b>45000</b>	
231	ಸಂಕ್ರಾಂತಿ ರೆಸಿಡೆನ್ಸಿ (ಖ.ಢಿ.ಓ.25/3ಃ)	SANKRANTI RESIDENCY (Sy.No.25/3B)			<b>45000</b>	
232	ಶ್ರೀ ಕೃಷ್ಣ ಕೌಂಟಿ (ಖ.ಢಿ.ಓ.52/1-0-2)	SREE KRISHNA COUNTY (Sy.No.52/1-A-2)			<b>45000</b>	

233	ಸೃಷ್ಟಿ ವನಸಿರಿ (ಖುಣಜ ಓ.ಠ.89 & 90)	SHRUSTI VANASIRI (Site No.89 & 90)			45000	
234	ವಾಸ್ತು ಸೆರಿನಿಟಿ ಅಪಾರ್ಟ್‌ಮೆಂಟ್ (ಮೈಲಸಂದ್ರ ಗ್ರಾಮದ Sy.No.52/1A4, Katha No.2729/52/1A4,	VAASTU SERENITY Apartment (Mylasandra Village Sy.No.52/1A4,			45000	
235	ಮೇಘ ಮಾನೇ ಹೋಮ್ಸ್ (ಸೇರ್ಪಡೆಯಾಗಿದೆ) (Rate Fixed by CVC)	MEGHA MAANY HOMES (Rate Fixed by CVC)			45000	
236	ಎಲಿಗೇಂಟ್ ಇಸ್ಲಾಂಡ್ (ಸೇರ್ಪಡೆಯಾಗಿದೆ) (Rate Fixed by CVC)	ELEGANT ESPLAND (Rate Fixed by CVC)			45000	
237	ಗ್ಲೋಬಲ್ ಮೇಡೂಸ್ ಅಪಾರ್ಟ್‌ಮೆಂಟ್ (ಮೈಲಸಂದ್ರ ಗ್ರಾಮದ ಸರ್ವೆ ನಂ.56/1ಎ, ಖಾತಾ ನಂ.264/237/257/255/262/447/448/446)	Global Meadows Apartment (Mylasandra Village Sy.Nos.56/1A, Katha No.264/237/257/255/262/447/448/446)			45000	
238	ಹ್ಯಾಬಿಟೇಟ್ ಇಲುಮಿನರ್ ಅಪಾರ್ಟ್‌ಮೆಂಟ್	Habitat Iluminer Apartment			55000	
239	ದೈವಿಕ್ ಪ್ರಸಾದ್ ಅಪಾರ್ಟ್‌ಮೆಂಟ್	Daivik Prasad Apartment			45200	
240	ವಸುಂದರಾ ಸೈಬರ್ ನೆಸ್ಟ್ ಅಪಾರ್ಟ್‌ಮೆಂಟ್	Vasundara Cyber Nest Apartment			45200	
241	ಧಾನೇಶ್ವರಿ ಡಿವೈನ್ ರೆಸಿಡೆನ್ಸಿಯಲ್ ಅಪಾರ್ಟ್‌ಮೆಂಟ್	Dhaneshwari Divine Residential Apartment			45200	
242	ಮೈಲಸಂದ್ರ ರಾಯಲ್ ರಿಫ್ಲೆಕ್ಸ್ ಲೇಔಟ್	Mylasandra Royal Reflex Apartment	49375			
243	ಸ್ವೀಟ್ ಹೋಮ್ಸ್ ಲೇಔಟ್	Sweet Homes Layout	49375			
244	ಮೈಲಸಂದ್ರ ಕೃಷ್ಣಗಾರ್ಡನ್ ಲೇಔಟ್	Mylasandra Krishna Garden Layout	49375			
245	ನಂಜಪ್ಪ ಲೇಔಟ್	Nanjappa Layout	49375			
246	ಭೂಮಿಕ ಲೇಔಟ್	Bhoomika Layout	49375			
247	ಬಿಇಎಂಎಲ್ 7ನೇ ಹಂತ	BEML 7th Stage	55000			
248	ಮೈಲಸಂದ್ರ ಬಿ.ಇ.ಎಂ.ಎಲ್ 7ನೇ ಹಂತದ 80 ಅಡಿಯ ರಸ್ತೆ	Mylasandra BEML 7th Stage 80 Feet Road	60000			
249	ಮೈಲಸಂದ್ರ ಸರ್ವೆ ನಂ.68 (ಹಳೇ ಸರ್ವೆ ನಂ.26)ರ ಲೇಔಟ್	Mylasandra Survey No. 68 (Old Survey No. 26) Layout	49375			
250	ರಾಚನಮಡು	Rachanamadu	13860	12870		250
251	ಲಿಟಲ್ ವ್ಯಾಲಿ ಲೇಔಟ್	Little Valley Layout	22000			

252	ದಿ ವ್ಯಾಲಿ ಬೈ ಎಸೆಮ್ ರೆಸಿಡೆನ್ಸಿಯಲ್ ಲೇ ಔಟ್	The Valley By Essem Residential Layout	24000			
253	ಲಿಂಗಧೀರನಹಳ್ಳಿ	Lingadheeranahalli	40000	35000		350
254	ಲಿಂಗಧೀರನಹಳ್ಳಿ ಪವಮಾನಪುರ ಲೇಔಟ್-1	Lingadheeranahalli Pavamanapura Layout-I	40000	40000		
255	ಲಿಂಗಧೀರನಹಳ್ಳಿ ಪವಮಾ ನಪುರ ಲೇಔಟ್-2	Lingadheeranahalli Pavamanapura Layout-II	40000	40000		
256	ವರಹಾಸಂದ್ರ	Varahasandra	20000	14000		180
257	ವೆಂಕಟಾಪುರ	Venkatapura	16280	11060		200
258	ವೈಭವ್ ಅಪಾರ್ಟ್‌ಮೆಂಟ್ (VBHC)	Vaibhav Apartment (VBHC)			32500	
259	ಪ್ರೊವಿಡೆಂಟ್ ಸರ್ವಿಸ್	PROVIDENT SUNWORTH Apartments			35000	
260	ಗುಡ್ ಅರ್ಥ್ ಮಲ್ಲಾಹರ್	GOOD EARTH MALHAR Site	40000			
261	ವಸಂತನಹಳ್ಳಿ	Vasanthanahalli	14000	10000		80
262	ಸೋಮಪುರ	Somapura	20000	12740		250
263	ಸೀಗೇಹಳ್ಳಿ	Seegehalli	12000	9240		60
264	ಹಂಪಾಪುರ	Hampapura	12870	10140		130
265	ಹಂಪಾಪುರ ಕೆ.ಹೆಚ್.ಬಿ ಎಲ್ & ಸಿ ಸಿಲಿಕಾನ್ ಸಿಟಿ	Hampapura K.H.B. L& C Silicon City	16000			
266	ವಿಜಯಾ ಬ್ಯಾಂಕ್ ಎಂಪ್ಲಾಯಿಸ್ ಕೋ-ಆಪರೇಟಿವ್ ಸೋಸೈಟಿ ಲಿಮಿಟೆಡ್	Vijaya Bank Employees Co-Op. Society Ltd.	16000			
267	ಹೆಮ್ಮಿಗೇಪುರ	Hemmigepura	30000	25000.00		350
268	ಇಂಜಿನೀಯರ್ಸ್ ಎನ್‌ಕ್ಲೇವ್ (Sy.No.35/3, 35/4, 35/5, 37/1,38/1, 42/1, 42/2, 42/12, 42/13, 42/16, 44/5, 44/6, 44/7 & 45/2)	ENGINEERS ENCLAVE (Sy.No.35/3, 35/4, 35/5, 37/1,38/1, 42/1, 42/2, 42/12, 42/13, 42/16, 44/5, 44/6, 44/7 & 45/2)	32000			
269	ಹಲಗೇವಡೇರಹಳ್ಳಿ	Halagevaderahalli	54240	54240		500
270	ಹಲಗೇವಡೇರಹಳ್ಳಿ ಗ್ರಾಮದಿಂದ ಉತ್ತರಹಳ್ಳಿ - ಕೆಂಗೇರಿ ಮುಖ್ಯರಸ್ತೆಯವರೆವಿಗೂ 80 ಅಡಿ ರಸ್ತೆ	Halagvaderahalli Upto Uttarahalli Kengeri Main Road 80 Feet Road	93830	93830		
271	ನವಮಿ ಅಪಾರ್ಟ್‌ಮೆಂಟ್	Navami Apartment			49700	
272	ವಾಸ್ತು ಹಿಲ್‌ವ್ಯೂ-II	Vastu Hill View-II			49700	
273	ಎಲಿಗೇಂಟ್ ಎಂಬಸ್ಸಿ-3	Elegant Embassy-III			49700	
274	ಎಲಿಗೇಂಟ್ ಎಂಬಸ್ಸಿ-5	Elegant Embassy-V			49700	
275	ಎಲಿಗೇಂಟ್ ಎಂಬಸ್ಸಿ-IV	Elegant Embassy-IV			49700	
276	ಮಾರ್ಸ್ ಮೆಡೋಸ್	Mars Meadows			49700	

277	ಎಮ್ ಸ್ಕೇರ್ ಮೇಲೋಡಿ	M Square Melody			49700	
278	ಸ್ಮೈಲ್ ಗ್ರೀನ್ಸ್	SMILEE GREENS			49700	
279	ಸ್ಪೂರ್ತಿ ವಿಲಾಸ್ ಮತ್ತು ಗ್ರೀನ್ಸ್	SPOORTHI VILAS & GREENS			49700	
280	ಮಿರಜ್ ಇಂಟೀರಿಯರ್	MIRAJ INTERIOR			49700	
281	ಮಾರವೆಲ್ ಸ್ಪ್ರಿಂಗ್ಸ್	MARVEL SPRINGS			49700	
282	ಬ್ರೋಕೇಡ್ ವಿಸ್ತಾ	BROCADE VISTA			49700	
283	ಶಿವ ಶ್ರೀ ಗಾರ್ಡನ್	SHIVA SHREE GARDEN			49700	
284	ಪಂಚಮುಖಿ ಸುಂದೀಪ್ ಗ್ರಾಂಡ್	PANCHA MUKHI SUNDEEP GARND			49700	
285	ಅವನಿ ಅಮೂಲ್ಯ	AVANI AMULYA			49700	
286	ಪ್ರಥಮ	PRATHAMA APT			49700	
287	ವಾಸ್ತು ಹಿಲ್ ವ್ಯೂ	VAASTU HILL VIEW-I			49700	
288	ಡೆಕನ್ ಹೈಟ್ಸ್	DECCAN HEIGHTS			49700	
289	ಅಡಿಟಿ ರೆಸಿಡೆನ್ಸಿ	ADITI RESIDENCY			49700	
290	ರಮ್ಯಾ ರೆಸಿಡೆನ್ಸಿ	RAMYA RESIDENCY			49700	
291	ಡೆಕನ್ ಅರ್ಕೇಡ್-1	DECCAN ARCADE I			49700	
292	ಡೆಕನ್ ಅರ್ಕೇಡ್-2	DECCAN ARCADE II			49700	
293	ಸಂಭ್ರಾಮ ಅಪಾರ್ಟ್‌ಮೆಂಟ್	SAMBRAMA APT			49700	
294	ದಿವ್ಯ ರೆಸಿಡೆನ್ಸಿ	DIVYA RESIDENCY			49700	
295	ಶ್ರೀ.ಜಗದಗುರು ಘಂಟಕ ಭವನ	SRI JAGADGURU GHANTA KARNA BHAVANA			49700	
296	ಉಜ್ವಲ್ ವಿಂಡ್ಸರ್	UJWAL'S WINDSOR			49700	
297	ಪ್ರಕ್ರuthಿ ಲೇಕ್ ವ್ಯೂ	PRAKRUTHI LAKE VIEW			49700	
298	ಜಿ ಸ್ಕ್ವೇರ್ ಗ್ಯಾಲಕ್ಸಿ	G SQUARE GALAXY			49700	
299	ರಾಜ್ ಸದನ್	RAJ SADAN			49700	
300	ಜಿ.ಎಮ್.ಟೇರೇಸ್	G.M.TERRACE			49700	
301	ರಶ್ಮಿ ರೈಸ್	RASHMI RISE			49700	
302	ಶ್ರೀ.ಗೌರಿ ರಿಜಿನ್ಸಿ	SRI GOWRI REGENCY			49700	
303	ಜಿ.ಆರ್.ಗ್ರಾಂಡ್ಸ್	G.R.GRANDS			49700	
304	ಅಂಜನಾ ವಂಡರ್	AJANTHA WONDER			49700	
305	ಎಸ್ ಅಂಡ್ ಎಸ್ ಡೈಮಂಡ್	S & S DIAMOND			49700	
306	ವಿಎನ್‌ಆರ್ ರೆಸಿಡೆನ್ಸಿ	V N R RESIDENCY			49700	
307	ಶ್ರೀ.ಬಾಲಾಜಿ ರೆಸಿಡೆನ್ಸಿ	SHREE BALAJI RESIDENCY			49700	
308	ಸನ್ ಫ್ಲವರ್	SUN FLOWER			49700	
309	ಎಸ್‌ಜಿಎಸ್ ಹಿಲ್ ವ್ಯೂ	SGS HILL VIEW			49700	

310	ಶಶ್ವತಿ ಅರ್ಪಾಟ್‌ಮೆಂಟ್	SHASWATHI APT			49700	
311	ಸಾಯಿ ಕಿರಣ್ ರೆಸಿಡೆನ್ಸಿ	SAI KIRAN RESIDENCY			49700	
312	ನೀಕೇತನ್ ಅರ್ಪಾಟ್‌ಮೆಂಟ್	NIKETAN APT			49700	
313	ಸತ್ಯ ಎನ್‌ಕ್ಲೇವ್	SATHYA ENCLAVE			49700	
314	ಶಿವ ಗಂಗಾ ಪೇರ್ಲ್	SHIVA GANGA PEARLS			49700	
315	ದಾನೇಶ್ವರಿ ಪ್ಯಾರೇಡಿಸ್	DHANESHWARI PARADISE			49700	
316	ಟ್ವಿನ್ ಟವರ್	TWIN TOWER			49700	
317	ಕೃಷ್ಣ ರೆಸಿಡೆನ್ಸಿ	KRISHNA RESIDENCY			49700	
318	ಬೇಸ್ಟ್ ಅರ್ಪಾಟ್‌ಮೆಂಟ್	BEST APT			49700	
319	ಎಸ್‌ಎಲ್‌ವಿ ರೆಸಿಡೆನ್ಸಿ	S.L.V RESIDENCY			49700	
320	ನೀಲಾದ್ರಿ ಪರ್ಲ್	NEELADRI PEARL			49700	
321	ಎಸ್ ಆರ್ ಪಾರ್ಕ್ ವ್ಯೂ	S.R.PARK VIEW			49700	
322	ಸಾಯಿ ಬಾಲಾಜಿ ಅನುತಮ್ ರೆಸಿಡೆನ್ಸಿ	SAI BALAJI ANUTHAM RESIDENCY			49700	
323	ಗಾಗನ್ ಯಾಲೆ	GAGAN YALE			49700	
324	ಎಸ್‌ಜಿಎಸ್ ಹೈಲ್ಯಾಂಡ್	SGS HIGH LAND			49700	
325	ಹೋಮ್ 18	HOME 18			49700	
326	ಎಸ್.ವಿ.ರೆಸಿಡೆನ್ಸಿ	S V RESIDENCY			49700	
327	ಜೆ.ಪಿ.ಸಿ.ಪಿಟೇಲ್	J.P.C. PETAL			49700	
328	ಪ್ರತಿಮಾ ಅರ್ಪಾಟ್‌ಮೆಂಟ್	PRATHIMA APT			49700	
329	ಎಡಿಎಮ್ ರೆಸಿಡೆನ್ಸಿ	ADM RESIDENCY			49700	
330	ಶುಭೋದಯ ಸೀಲ್ಡರ್ ಸ್ಪ್ರಿಂಗ್ಸ್	SHUBHODAYA SILVER SPRINGS			49700	
331	ನವಮಿ ಸಿಂಪೋನಿ	NAVAMI SYMPHONY			49700	
332	ಹಿಲ್ ವ್ಯೂ ಹೋಮ್ಸ್	HILL VIEW HOMES			49700	
333	ಜಿ.ಎಮ್.ಎಲಿಗೇನ್ಸ್	G M ELEGANCY			49700	
334	ಟೆಂಪಲ್ ವ್ಯೂ	TEMPLE VIEW			49700	
335	ಸನ್ನಿಧಿ ಪ್ರೈಡ್	SANNIDHI PRIDE			49700	
336	ಜ್ಞಾನ ನಿವಾಸ್	Jnana Nivas			49700	
337	ಎಸ್.ಎಲ್.ವಿ.ರೂಪ (ಖಿ.ಓ.77 ಣ 90)	S.L.V.Roopa (Sy.No.77 to 90)			49700	
338	ಪ್ಲಾಟಿನಮ್ ಪೂರ್ವ (ಖುಣಜ ಓ.90 & 91)	PLATINUM PURVA (Site No.9A & 9B)			49700	
339	ವಜ್ರ ಪ್ಲೇಸೆಂಟ್ (Sy.No.91/2 to 241)	VAJRA PLEASANT (Sy.No.91/2 to 241)			49700	

340	ಅವನಿ ಹಿಲ್ಸ್ (Sy.No.294/5,6,7,8 & 9)	AVANI HILLS (Sy.No.294/5,6,7,8 & 9)			49700	
341	ಶೋಧನ ಹೋಮ್ಸ್ (Sy.No.91/2 to 241)	SHODHAN HOMES (Sy.No.91/2 to 241)			49700	
342	ಧಾತ್ರೀ ಎಲೈಟ್ (Sy.No.242/2)	DHATHRI ELITE (Sy.No.242/2)			49700	
343	ಸ್ವಾಗತ್ ಕೃಷ್ಣ ನಿವಾಸ್ (Sy.No. 77 to 90)	SWAGATH KRISHNA NIVAS (Sy.No. 77 to 90)			49700	
344	ಪಾರಾಸ್ ನಿವಾಸ್ (Sy.No.259/3)	PARAS NIVAS (Sy.No.259/3)			49700	
345	ಗಗನ್ ಕ್ಯಾಸ್ಟಲ್ (Sy.No.187)	GAGAN CASTLE (Sy.No.187)			49700	
346	ಎಸ್.ಜಿ.ಎಸ್.ಡ್ರೀಮ್ಸ್ ಲ್ಯಾಂಡ್ (ಹೊಸ ಸೇರ್ಪಡೆ) (Sy.No.240/2)	S.G.S.DREAM LAND (New Entry) (Sy.No.240/2)			49700	
347	ಶ್ರೀ.ಬಾಲಾಜಿ ಸನ್ನಿಧಿ (Site No.12 & 13)	SRI BALAJI SANNIDHI (Site No.12 & 13)			49700	
348	ಎಲಿಗಂಟ್ ವ್ಯಾಲಿ (Sy.No.294/5)	Elegant Valley (Sy.No.294/5)			49700	
349	ಜಯ ಲಕ್ಷ್ಮೀ ರೆಸಿಡೆನ್ಸಿ (Property No.219/5/68/2/258/215)	JAYA LAKSHMI RESIDENCY (Property No.219/5/68/2/258/215)			49700	
350	ಜಿ.ಆರ್.ರೆಸಿಡೆನ್ಸಿ (Sy.No.91/2 to 241)	G.R.RESIDENCY(Sy.No.91/2 to 241)			49700	
351	ಲಕ್ಷ್ಮೀ ಕೃಷ್ಣ (Sy.No.93 & 94)	LAKSHMI KRISHNA (Sy.No.93 & 94)			49700	
352	ಗ್ಲೋಬಲ್ ನವೀನ್ (Sy.No.101/1)	GLOBAL NAVEEN (Sy.No.101/1)			49700	
353	ಸಾಯಿ ಸಿರಿ ಓಪೆಲ್ (Sy.No.248)	SAI SIRI OPEL (Sy.No.248)			49700	
354	ಪಾರ್ವತಿ ಪರಮೇಶ್ವರ ಎನ್‌ಕ್ಲೇವ್ (Sy.No.91/2 to 241)	PARVATHI PARAMESHWARA ENCLAVE (Sy.No.91/2 to 241)			49700	
355	ಶಿವಗಂಗಾ ರೆಂಜಿಲಾ (Site No.164)	SHIVAGANGA RENJILA (Site No.164)			49700	
356	ಪ್ರಜ್ವಲ್ ಪ್ರೈಡ್ (Sy.No.91/2 to 241)	PRAJWAL PRIDE (Sy.No.91/2 to 241)			49700	
357	ಎರಿಸ್ ಎಲಾನ್ಜಾ (Sy.No.91/2 to 241)	ARIES ELANZA (Sy.No.91/2 to 241)			49700	
358	ಶ್ರೀ.ಲಕ್ಷ್ಮೀ ವೆಂಕಟರಮಣ (Sy.No.91/2 to 241)	SREE LAKSHMI VENKATARAMANA (Sy.No.91/2 to 241)			49700	

359	ಅರ್ಚಿತಾ ಐತಲ್ ಐರೋಹೀ (Sy.No.232/1)	Architha Aithal Aarohi (Sy.No.232/1)			<b>49700</b>	
360	ಧನೇಶ್ವರಿ ಮೆಡೋಸ್ (ಸೇರ್ಪಡೆಯಾಗಿದೆ) (Rate Fixed by CVC)	DHANESHWARI MEADOWS (Rate Fixed by CVC)			<b>49700</b>	
361	ಸಾಯಿ ಸಪ್ತಗಿರಿ ನಿವಾಸ್ (ಸೇರ್ಪಡೆಯಾಗಿದೆ) (Rate Fixed by CVC)	SAI SAPTHAGIRI NIVAS (Rate Fixed by CVC)			<b>49700</b>	
362	ಧೃತಿ ಎಲಿಗೇಂಟ್ (ಸೇರ್ಪಡೆಯಾಗಿದೆ) (Rate Fixed by CVC)	DRITHI ELEGANT (Rate Fixed by CVC)			<b>49700</b>	
363	ಸಾಯಿ ಶಕ್ತಿ ಎನ್ಕ್ಲೇವ್ (ಸೇರ್ಪಡೆಯಾಗಿದೆ) (Rate Fixed by CVC)	SAI SHAKTHI ENCLAVE (Rate Fixed by CVC)			<b>49700</b>	
364	ರಾಜ್ ಶ್ರೀ ಅಪಾರ್ಟ್‌ಮೆಂಟ್ (ಹಲಗೇವಡೇರಹಳ್ಳಿ ಗ್ರಾಮದ ಸರ್ವೆ ನಂ.251/ಪಿ ಖಾತಾ ನಂ.413/251, ವಾರ್ಡ್ ನಂ.160 ಮತ್ತು 2B+G+11UF) (Rate Fixed by CVC)	RAJ SREE (Halagevaderahalli Village Sy.No.251(P), Katha No.413/251, Ward No.160 AND 2B+G+11UF) (Rate Fixed by CVC)			<b>49700</b>	
365	ಜಿ ಆರ್ ಲೋಟಸ್ ಅಪಾರ್ಟ್‌ಮೆಂಟ್ (ಹಲಗೇವಡೇರಹಳ್ಳಿ ಗ್ರಾಮದ ಸರ್ವೆ ನಂ.244/1, 244/2 & 279/2 ಖಾತಾ ನಂ.1001/244/1,279/2, ವಾರ್ಡ್ ನಂ.1610 & B+G+3UF) (Rate Fixed by CVC)	G.R.LOTUS Apartment (Halagevaderahalli Village Sy.Nos.244/1, 244/2 & 279/2, Katha No.1001/1/244/1, 279/2, Ward No.1610 & B+G+3UF) (Rate Fixed by CVC)			<b>49700</b>	
366	ಶ್ರೀ ಸಾಯಿ ಎಲೆಗೇಂಟ್ (ಹಲಗೇವಡೇರಹಳ್ಳಿ ಗ್ರಾಮ) (Rate Fixed by CVC)	SRI SAI ELEGANT (Halagevaderahalli Village) (Rate Fixed by CVC)			<b>49700</b>	
367	ಬಿಡಿಎ ಯಿಂದ ಅಭಿವೃದ್ಧಿಪಡಿಸಿರುವ ವಸತಿ ಫ್ಲಾಟ್‌ಗಳು (ಹಲಗೇವಡೇರಹಳ್ಳಿ ಗ್ರಾಮದ ಸರ್ವೆ ನಂ.250/ಪಿ, (Rate Fixed by CVC)	BDA Developed Residential Flats (Halagevaderahalli Village Sy.No.250/P, Block-A G+3UF and Block-B S+G+3UF) (Rate Fixed by CVC)			<b>49700</b>	
368	ಬಿಡಿಎ ಯಿಂದ ಅಭಿವೃದ್ಧಿಪಡಿಸಿರುವ ವಾಣಿಜ್ಯ ಫ್ಲಾಟ್‌ಗಳು (ಹಲಗೇವಡೇರಹಳ್ಳಿ ಗ್ರಾಮದ ಸರ್ವೆ ನಂ.250/ಪಿ, ಬ್ಲಾಕ್-ಬಿ ಭಾಗಶಃ: B+G+3UF) (Rate Fixed by CVC)	BDA Developed Commercial Flats (Halagevaderahalli Village Sy.No.250/P, Part of Block B+G+3UF) (Rate Fixed by CVC)			<b>60000</b>	
369	ವಾಸ್ತು ಹಿಲ್ ವಿವ್-೩ ಅಪಾರ್ಟ್‌ಮೆಂಟ್	Vaastu Hill View-3 Apartment			<b>49700</b>	

370	ಸುಗುಣ ಅಪ್ಪರ್ ಕ್ರೆಸ್ಟ್	Suguna Upper Crest Apartment			<b>49700</b>	
371	ಎಸ್‌ಎಲ್‌ವಿ ರಾಯಲ್ ಆರ್ಕಿಡ್ ಅಪಾರ್ಟ್‌ಮೆಂಟ್ಸ್	SLV Royal Archid Apartment			<b>49700</b>	
372	ಹಲಗೇವಡೇರಹಳ್ಳಿ ಗ್ರಾಮದ ಬಿ.ಇ.ಎಂ.ಎಲ್.3ನೇ ಹಂತ ನೆಹರು ರಸ್ತೆ (60 ಅಡಿ ರಸ್ತೆ)	Halagevaderahalli Villlage B.E.M.L. 3rd Stage Neharu Road (60 Feet Road)	<b>110000</b>			
373	ಹಲಗೇವಡೇರಹಳ್ಳಿ ಗ್ರಾಮದ ಬಿ.ಇ.ಎಂ.ಎಲ್.3ನೇ ಹಂತ 6ನೇ ಮುಖ್ಯರಸ್ತೆ (80 ಅಡಿ ರಸ್ತೆ)	Halagevaderahalli Villlage B.E.M.L. 3rd Stage 6th Main Road (80 Feet Road)	<b>100000</b>			
374	ಹಲಗೇವಡೇರಹಳ್ಳಿ ಗ್ರಾಮದ ಬಿ.ಇ.ಎಂ.ಎಲ್.3ನೇ ಹಂತ	Halagevaderahalli Villlage B.E.M.L. 3rd Stage	<b>80000</b>			
375	ಹಲಗೇವಡೇರಹಳ್ಳಿ ಗ್ರಾಮದ ಬಿ.ಇ.ಎಂ.ಎಲ್.3ನೇ ಹಂತ, ವಿವೇಕನಂದ ಪಾರ್ಕ್ ರಸ್ತೆ, (ಹೊಸ ಸೇರ್ಪಡೆ)	Halagevaderahalli Villlage B.E.M.L. 3rd Stage, Vivekananda Park Road (New Entry)	<b>100000</b>			
376	ಹಲಗೇವಡೇರಹಳ್ಳಿ ಗ್ರಾಮದ ಬಿ.ಇ.ಎಂ.ಎಲ್.3ನೇ ಹಂತ, ಬ್ರಿಗೇಡಿಯರ್ ಗೋಖಲೆ ರಸ್ತೆ	Halagevaderahalli Villlage B.E.M.L. 3rd Stage, Brigadiyar Gokale Road (New Entry)	<b>100000</b>			
377	ಹಲಗೇವಡೇರಹಳ್ಳಿ ಗ್ರಾಮದ ಬಿ.ಇ.ಎಂ.ಎಲ್.3ನೇ ಹಂತ ಚಂದ್ರಶೇಖರನ್ ರಸ್ತೆ	Halagevaderahalli Villlage B.E.M.L. 3rd Stage, Chandrashekar Road	<b>100000</b>			
378	ಹಲಗೇವಡೇರಹಳ್ಳಿ ಗ್ರಾಮದ ಬಿ.ಇ.ಎಂ.ಎಲ್.3ನೇ ಹಂತ ಚಂದ್ರಶೇಖರನ್ ರಸ್ತೆಯ ಎಲ್ಲಾ ಅಡ್ಡರಸ್ತೆಗಳು (ಹೊಸ ಸೇರ್ಪಡೆ)	Halagevaderahalli Villlage B.E.M.L. 3rd Stage, Chandrashekar Road All Cross Roads (New Entry)	<b>100000</b>			
379	ಹಲಗೇವಡೇರಹಳ್ಳಿ ಗ್ರಾಮದ ಬಿ.ಇ.ಎಂ.ಎಲ್.3ನೇ ಹಂತ 40 ಅಡಿ ರಸ್ತೆ, 9ನೇ ಮುಖ್ಯರಸ್ತೆ ರಾಘವೇಂದ್ರಮಠದ ರಸ್ತೆ	Halagevaderahalli Villlage, BEML 3rd Stage, 40 Feet Road, 9th Main Road Raghavendra Mutt Road	<b>90000</b>			
380	ಹಲಗೇವಡೇರಹಳ್ಳಿ ಗ್ರಾಮದ ಬಿ.ಇ.ಎಂ.ಎಲ್.3ನೇ ಹಂತ 40 ಅಡಿ ರಸ್ತೆ, 8ನೇ ಅಡ್ಡರಸ್ತೆ	Halagevaderahalli Villlage, BEML 3rd Stage, 40 Feet Road, 8th Cross Road	<b>90000</b>			
381	ಹಲಗೇವಡೇರಹಳ್ಳಿ ಗ್ರಾಮದ ಬಿ.ಇ.ಎಂ.ಎಲ್.3ನೇ ಹಂತ 40 ಅಡಿ ವಾಟರ್ ಟ್ಯಾಂಕ್ ರಸ್ತೆ	Halagevaderahalli Villlage, B.E.M.L. 3rd Stage, 40 Feet Water Tank Road	<b>90000</b>			
382	ಹಲಗೇವಡೇರಹಳ್ಳಿ ಗ್ರಾಮದ ಬಿ.ಇ.ಎಂ.ಎಲ್.4ನೇ ಹಂತ ನೆಹರು ರಸ್ತೆ (60 ಅಡಿ ರಸ್ತೆ)	Halagevaderahalli Villlage, B.E.M.L. 4th Stage, Neharu Road (60 Feet Road)	<b>95000</b>			



383	ಹಲಗೇವಡೇರಹಳ್ಳಿ ಗ್ರಾಮದ ಬಿ.ಇ.ಎಂ.ಎಲ್ 4ನೇ ಹಂತ 6ನೇ ಮುಖ್ಯರಸ್ತೆ (80 ಅಡಿ ರಸ್ತೆ)	Halagevaderahalli Village, B.E.M.L. 4th Stage, 6th Main Road (80 Feet Road)	90000		
384	ಹಲಗೇವಡೇರಹಳ್ಳಿ ಗ್ರಾಮದ ಬಿ.ಇ.ಎಂ.ಎಲ್ 4ನೇ ಹಂತ 80 ಅಡಿ ಎರಡು ಪಥದ ರಸ್ತೆ (ಕನಕದಾಸ ವೃತ್ತ)	Halagevaderahalli Village, B.E.M.L. 4th Stage, Double Road (Kanakadasa Circle)	90000		
385	ಹಲಗೇವಡೇರಹಳ್ಳಿ ಗ್ರಾಮದ ಬಿ.ಇ.ಎಂ.ಎಲ್ 4ನೇ ಹಂತ 60 ಅಡಿ ರಸ್ತೆ, 4ನೇ ಮುಖ್ಯರಸ್ತೆ	Halagevaderahalli Village, B.E.M.L. 4th Stage, 60 Feet Road 4th Main Road	90000		
386	ಹಲಗೇವಡೇರಹಳ್ಳಿ ಗ್ರಾಮದ ಬಿ.ಇ.ಎಂ.ಎಲ್ ಲೇಔಟ್ 40 ಅಡಿ ಬೆಸ್ಟ್ ಕ್ಲಬ್ ರಸ್ತೆ (ಡಾ.ಅರುಣಾಚಲಂ ರಸ್ತೆ)	Halagevaderahalli Village, B.E.M.L. Layout 40 Feet Best Club Road (Dr: Arunachalam Road)	90000		
387	ಹಲಗೇವಡೇರಹಳ್ಳಿ ಗ್ರಾಮದ ಬಿ.ಇ.ಎಂ.ಎಲ್. 4ನೇ ಹಂತ	Halagevaderahalli Village, B.E.M.L. 4th Stage	70000		
388	ಹಲಗೇವಡೇರಹಳ್ಳಿ ಗ್ರಾಮದ ಬಿ.ಇ.ಎಂ.ಎಲ್. 4ನೇ ಹಂತದ ಎಲ್ಲಾ ಅಡ್ಡರಸ್ತೆಗಳಿಗೆ	Halagevaderahalli Village B.E.M.L. 4th Stage All Cross Roads	70000		
389	ಬೆಂಗಳೂರು ಯುನಿವರ್ಸಿಟಿ ಎಂಪ್ಲಾಯಿಸ್ ಕೋ-ಆಪರೇಟಿವ್ ಸೋಸೈಟಿ ಲಿಮಿಟೆಡ್ ಲೇಔಟ್	Bangalore University Employees Co-Operative Society Ltd., Layout	70000		
390	ವಿಶ್ವಭಾರತಿ ಕೋ-ಆಪರೇಟಿವ್ ಸೋಸೈಟಿ ಲಿಮಿಟೆಡ್ ಲೇಔಟ್	Vishwabharathi Co-Operative Society Ltd., Layout	55000		
391	ಹಲಗೇವಡೇರಹಳ್ಳಿ ಗ್ರಾಮದ ಬಿ.ಇ.ಎಂ.ಎಲ್.5ನೇ ಹಂತ ನೆಹರು ರಸ್ತೆ (60 ಅಡಿ ರಸ್ತೆ)	Halagevaderahalli Village, B.E.M.L. 5th Stage, Neharu Road (60 Feet Road)	105000		
392	ಹಲಗೇವಡೇರಹಳ್ಳಿ ಗ್ರಾಮದ ಬಿ.ಇ.ಎಂ.ಎಲ್ 5ನೇ ಹಂತ 6ನೇ ಮುಖ್ಯರಸ್ತೆ (80 ಅಡಿ ರಸ್ತೆ)	Halagevaderahalli Village B.E.M.L. 5th Stage 6th Main Road (80 Feet Raod)	80000		
393	ಹಲಗೇವಡೇರಹಳ್ಳಿ ಗ್ರಾಮದ ಬಿ.ಇ.ಎಂ.ಎಲ್ 5ನೇ ಹಂತ 80 ಅಡಿ 1ನೇ ಅಡ್ಡರಸ್ತೆ	Halagevaderahalli Village B.E.M.L. 5th Stage 80 Feet 1st Cross Raod	80000		
394	ಹಲಗೇವಡೇರಹಳ್ಳಿ ಗ್ರಾಮದ ಬಿ.ಇ.ಎಂ.ಎಲ್ 5ನೇ ಹಂತ 80 ಅಡಿ ರಸ್ತೆ, ಜಯಣ್ಣ ಸರ್ಕಲ್‌ನಿಂದ ಸರ್ವೆ ನಂ.251 ಕ್ಕೆ ಸೇರತಕ್ಕ ರಸ್ತೆ.	Halagevaderahalli BEML Layout 5th Stage 80 Feet Road, Jayanna Circle to Sy.No.251	120000		
395	ಹಲಗೇವಡೇರಹಳ್ಳಿ ಗ್ರಾಮದ ಬಿ.ಇ.ಎಂ.ಎಲ್ 5ನೇ ಹಂತ 60 ಅಡಿ ಬಿ.ಎಂ.ಟಿ.ಸಿ. ಬಸ್ ಡಿಪೋ ರಸ್ತೆ	Halagevaderahalli Village B.E.M.L. 5th Stage 60 Feet Road B.M.T.C. Bus Depot Road	105000		

396	ಹಲಗೇವಡೇರಹಳ್ಳಿ ಗ್ರಾಮದ ಬಿ.ಇ.ಎಂ.ಎಲ್. 5ನೇ ಹಂತ	Halagevaderahalli Village B.E.M.L. 5th Stage	70000			
397	ಹಲಗೇವಡೇರಹಳ್ಳಿ ಗ್ರಾಮದ ಬಿ.ಇ.ಎಂ.ಎಲ್. 5ನೇ ಹಂತ, 1ನೇ ಫೇಸ್ 6ನೇ ಮುಖ್ಯರಸ್ತೆ	Halagevaderahalli Village B.E.M.L. 5th Stage, 1st Phase, 6th Main Road	75000			
398	ಹಲಗೇವಡೇರಹಳ್ಳಿ ಗ್ರಾಮದ ಬಿ.ಇ.ಎಂ.ಎಲ್. 5ನೇ ಹಂತ, 1ನೇ ಫೇಸ್ 8ನೇ ಮುಖ್ಯರಸ್ತೆ	Halagevaderahalli Village B.E.M.L. 5th Stage, 1st Phase, 8th Main Road	75000			
399	ಹಲಗೇವಡೇರಹಳ್ಳಿ ಗ್ರಾಮದ ಬಿ.ಇ.ಎಂ.ಎಲ್. 5ನೇ ಹಂತ, 1ನೇ ಫೇಸ್ 9ನೇ ಮುಖ್ಯರಸ್ತೆ	Halagevaderahalli Village B.E.M.L. 5th Stage, 1st Phase, 9th Main Road	75000			
400	ಹಲಗೇವಡೇರಹಳ್ಳಿ ಗ್ರಾಮದ ಬಿ.ಇ.ಎಂ.ಎಲ್. 5ನೇ ಹಂತದ ಎಲ್ಲಾ ಅಡ್ಡರಸ್ತೆಗಳಿಗೆ	Halagevaderahalli Village B.E.M.L. 5th Stage	70000			
401	ಕಾರುಬೆಲೆ	Karubele	21500	10600		153
402	ನಾಗೇಗೌಡನಪಾಳ್ಯ	Nagegowdanapalya	12200	8000		127

ಅಧ್ಯಕ್ಷರು, ಕೇಂದ್ರ ಮೌಲ್ಯ ಮಾಪನ ಸಮಿತಿ, ಬೆಂಗಳೂರು ಇವರ ಆದೇಶದ ಮೇರೆಗೆ,

ಸವಿತಾ ಲಕ್ಷ್ಮಿ ಪಿ ಬೆಳಗಲಿ  
ಸದಸ್ಯ ಕಾರ್ಯದರ್ಶಿ

ಕೇಂದ್ರ ಮೌಲ್ಯ ಮಾಪನ ಸಮಿತಿ, ಬೆಂಗಳೂರು.

ಜಿ.ಪಿ. ನಗರ ಉಪನೋಂದಣಿ ಕಛೇರಿಯ ವ್ಯಾಪ್ತಿಯ 2023-24 ನೇ ಸಾಲಿನ ಸ್ಥಿರಾಸ್ತಿಗಳ ಮಾರ್ಗಸೂಚಿ ದರ ಪಟ್ಟಿ

ಕ್ರಮ ಸಂಖ್ಯೆ	ಹೋಬಳಿ/ ಗ್ರಾಮ/ ವಾರ್ಡ್/ ರಸ್ತೆ /ಪ್ರದೇಶದ ಹೆಸರು	Village Name/Area/Roads	ಸ್ಥಳೀಯ ಸಂಸ್ಥೆ / ಸಕ್ಷಮ ಪ್ರಾಧಿಕಾರದ ವಸತಿ ನಿವೇಶನಗಳು ಪ್ರತಿ ಚದರ ಮೀಟರ್ ರೂ. ಗಳಲ್ಲಿ	ವಿಲ್ಲಾ/ರೋ ಹೌಸ್‌ಗಳು ನಿವೇಶನದ ದರ ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ	ಸ್ಥಳೀಯ/ಸಕ್ಷಮ ಪ್ರಾಧಿಕಾರದ ವಸತಿ ನಿವೇಶನದಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್ಸ್ ಮತ್ತು ಫ್ಲಾಟ್‌ಗಳ ಮೌಲ್ಯ ಪ್ರತಿ ಚದರ ಮೀಟರ್ ರೂ. ಗಳಲ್ಲಿ	ಕೃಷಿ ಜಮೀನು ಪ್ರತಿ ಎಕರೆಗೆ ರೂ. ಲಕ್ಷಗಳಲ್ಲಿ
1	2	3	4	5	6	7
1	ಅಂಜನಾಪುರ ಗ್ರಾಮ	ANJANAPURA VILLAGE	41000			509
2	ಅಂಜನಾಪುರ 1ನೇ ಬ್ಲಾಕ್	ANJANAPURA 1ST BLOCK	42660			
3	ಅಂಜನಾಪುರ 2ನೇ ಬ್ಲಾಕ್	ANJANAPURA 2ND BLOCK	43560			
4	ಅಂಜನಾಪುರ 2ನೇ ಬ್ಲಾಕ್ 80 ಅಡಿ ರಸ್ತೆ	ANJANAPURA 2ND BLOCK 80FT ROAD	52100			
5	ಅಂಜನಾಪುರ 3ನೇ ಬ್ಲಾಕ್	ANJANAPURA 3RD BLOCK	44910			
6	ಅಂಜನಾಪುರ 3ನೇ ಬ್ಲಾಕ್ 80 ಅಡಿ ರಸ್ತೆ	ANJANAPURA 3RD BLOCK 80FT ROAD	48360			
7	ಅಂಜನಾಪುರ 4ನೇ ಬ್ಲಾಕ್	ANJANAPURA 4TH BLOCK	46800			
8	ಅಂಜನಾಪುರ 4ನೇ ಬ್ಲಾಕ್ 80 ಅಡಿ ರಸ್ತೆ	ANJANAPURA 4TH BLOCK 80FT ROAD	58100			
9	ಅಂಜನಾಪುರ 4ನೇ ಬ್ಲಾಕ್ 100 ಅಡಿ ರಸ್ತೆ	ANJANAPURA 4TH BLOCK 100FT ROAD	61600			
10	ಅಂಜನಾಪುರ 5ನೇ ಬ್ಲಾಕ್	ANJANAPURA 5TH BLOCK	44850			
11	ಅಂಜನಾಪುರ 5ನೇ ಬ್ಲಾಕ್ 80 ಅಡಿ ರಸ್ತೆ	ANJANAPURA 5TH BLOCK 80FT ROAD	53200			
12	ಅಂಜನಾಪುರ 5ನೇ ಬ್ಲಾಕ್ 100 ಅಡಿ ರಸ್ತೆ	ANJANAPURA 5TH BLOCK 100FT ROAD	56700			
13	ಅಂಜನಾಪುರ 6ನೇ ಬ್ಲಾಕ್	ANJANAPURA 6TH BLOCK	47100			
14	ಅಂಜನಾಪುರ 6ನೇ ಬ್ಲಾಕ್ 80 ಅಡಿ ರಸ್ತೆ	ANJANAPURA 6TH BLOCK 80FT ROAD	48830			
15	ಅಂಜನಾಪುರ 6ನೇ ಬ್ಲಾಕ್ 100 ಅಡಿ ರಸ್ತೆ	ANJANAPURA 6TH BLOCK 100FT ROAD	50630			
16	ಅಂಜನಾಪುರ 7ನೇ ಬ್ಲಾಕ್	ANJANAPURA 7TH BLOCK	43130			

17	ಅಂಜನಾಪುರ 7ನೇ ಬ್ಲಾಕ್ 80 ಅಡಿ ರಸ್ತೆ	ANJANAPURA 7TH BLOCK 80FT ROAD	53200			
18	ಅಂಜನಾಪುರ 8ನೇ ಬ್ಲಾಕ್	ANJANAPURA 8TH BLOCK	44170			
19	ಅಂಜನಾಪುರ 8ನೇ ಬ್ಲಾಕ್ 80 ಅಡಿ ರಸ್ತೆ	ANJANAPURA 8TH BLOCK 80FT ROAD	53200			
20	ಅಂಜನಾಪುರ 8ನೇ ಬ್ಲಾಕ್ 100 ಅಡಿ ರಸ್ತೆ	ANJANAPURA 8TH BLOCK 100FT ROAD	58800			
21	ಅಂಜನಾಪುರ 9ನೇ ಬ್ಲಾಕ್	ANJANAPURA 9TH BLOCK	51870			
22	ಅಂಜನಾಪುರ 9ನೇ ಬ್ಲಾಕ್ 80 ಅಡಿ ರಸ್ತೆ	ANJANAPURA 9TH BLOCK 80FT ROAD	58100			
23	ಅಂಜನಾಪುರ 10ನೇ ಬ್ಲಾಕ್	ANJANAPURA 10TH BLOCK	48750			
24	ಅಂಜನಾಪುರ 10ನೇ ಬ್ಲಾಕ್ 80 ಅಡಿ ರಸ್ತೆ	ANJANAPURA 10T BLOCK 80FT ROAD	58100			
25	ಅಂಜನಾಪುರ 11ನೇ ಬ್ಲಾಕ್	ANJANAPURA 11TH BLOCK	55630			
26	ಅಂಜನಾಪುರ 11ನೇ ಬ್ಲಾಕ್ 80 ಅಡಿ ರಸ್ತೆ	ANJANAPURA 11TH BLOCK 80FT ROAD	65000			
27	ಅಂಜನಾಪುರ 12ನೇ ಬ್ಲಾಕ್	ANJANAPURA 12TH BLOCK	50700			
28	ಅಂಜನಾಪುರ ಅಮೃತ ನಗರ ಮುಖ್ಯ ರಸ್ತೆ	ANJANAPURA AMRUTH NAGAR MAIN ROAD	48750			
29	ಮಾಂಗಲ್ಯ ಅಪಾರ್ಟ್‌ಮೆಂಟ್	MANGALYA APARTMENT			58500	
30	ಐ.ಎಂ.ಜಿ ವಿಂಡ್ ಫಾಲ್	I.M.G WIND FALL (Apartment)			49400	
31	ಬ್ಲೂಜಿ ಮಾಲ್ಗುಡಿ	Blue jay Malgudi Residential Layout attached to BDA proposed 24 Meter Wide MDR road Anjanapura Village Sy.No.52 85)			45600	
32	ಅಪೂರ್ವ ಡ್ರೂಪ್ಸ್ ಅಪಾರ್ಟ್‌ಮೆಂಟ್	Approva dew drops apartment			45600	
33	ಭೂಮಿಕಾ ಎಲೇಟ್ಸ್ ಅಪಾರ್ಟ್‌ಮೆಂಟ್ ಅಂಜನಾಪುರ ಗ್ರಾಮದ ಸ.ನಂ.66/14 ಮತ್ತು 66/17, ಪಿ.ಐ.ಡಿ/ಖಾತಾ ನಂ.209, ವಾರ್ಡ್ ಸಂಖ್ಯೆ : 196, ಒಟ್ಟು ವಿಸ್ತೀರ್ಣ : 1 ಎಕರೆ 17.12 ಗುಂಟೆ, (ಅನುಮೋದಿತ ನಕ್ಷೆಯಂತೆ B+GF+3UF ಅಂತಸ್ತುಗಳನ್ನೊಳಗೊಂಡ ಒಟ್ಟು 84 ಯೂನಿಟ್‌ಗಳ ಬಿಲ್ಡಿಂಗ್ ವಿರಿಯಾಗೆ ಮಾತ್ರ)	BHOOMIKA ELITES			43700	

	ರೇರಾ ಸಂಖ್ಯೆ : PRM/KA/RERA/1251/310/PR/17 0322/004769 ದಿನಾಂಕ : 17-03- 2022					
34	ಓಪೆರಾ ಟ್ರಾನ್ಕ್ವಿಲ್ ಅರ್ತ್ ವಸತಿ ಅಪಾರ್ಟ್‌ಮೆಂಟ್ ಬೆಂಗಳೂರು ದಕ್ಷಿಣ ತಾಲ್ಲೂಕು, ಉತ್ತರಹಳ್ಳಿ ಹೋಬಳಿ, ಅಂಜನಾಪುರ ಗ್ರಾಮ, ಬಿಬಿಎಂಪಿ ಖಾತಾ ನಂ.176, ಮತ್ತು ಸ.ನಂ.66/18, ವಿಸ್ತೀರ್ಣ: 3467.08 ಚ.ಮೀ	OPERA TRANQUIL EARTH RESIDENTIAL APARTMENT Sy No.66/18,BBMP Khatha No.176, Anjanapura Village, Uttarahalli Hobli, Bengloere South Taluk, Extent : 3467.08 sq.m			45600	
	ಬನಶಂಕರಿ 6ನೇ ಹಂತ	BANASHANKARI 6TH STAGE				
35	ಬನಶಂಕರಿ 1ನೇ ಬ್ಲಾಕ್	BANASHANKARI 1ST BLOCK	45750			
36	ಬನಶಂಕರಿ 2ನೇ ಬ್ಲಾಕ್	BANASHANKARI 2ND BLOCK	47000			
37	ಬನಶಂಕರಿ 3ನೇ ಬ್ಲಾಕ್	BANASHANKARI 3RD BLOCK	49400			
38	ಬನಶಂಕರಿ 4ನೇ ಬ್ಲಾಕ್	BANASHANKARI 4TH BLOCK	46150			
39	80 ಅಡಿ ರಸ್ತೆ	80FT ROAD	57400			
40	100 ಅಡಿ ರಸ್ತೆ	100FT ROAD	60900			
41	ಆಲಹಳ್ಳಿ	ALAHALLI	40800			325
42	ಅಂಜನಾಪುರ ಅಮೃತನಗರ ಮುಖ್ಯ ರಸ್ತೆ (ಆಲಹಳ್ಳಿ ಗ್ರಾಮ)	ANJANAPURA AMRUTHNAGAR MAIN ROAD (ALAHALLI VILLAGE)	66300			488
43	ರಾಯಲ್ ಪಾರ್ಕ್ ರೆಸಿಡೆನ್ಸಿ ಲೇಔಟ್ (ಸರ್ವೆ ನಂ.31,40 ರಿಂದ 48,50,53ರಿಂದ69,76,77,78,80&90/2,ವಿ ಸ್ತೀರ್ಣ-64ಎಕರೆ 27ಗುಂಟೆ)	ROYAL PARK RESIDENCY LAYOUT (SY NO-31,40 TO 48, 50,53 TO 69,76,77,78,80,& 90/2, MEASURING-64ACRE 27GUNTAS)	42550			
44	ಅಂಜನಾಪುರ ಕನಕಪುರ ಮುಖ್ಯ ರಸ್ತೆ ಯಿಂದ ಬನ್ನರುಘಟ್ಟ ಮುಖ್ಯ ರಸ್ತೆಗೆ ಹೋಗುವ ಗೊಟ್ಟಿಗೆರೆ ಮುಖ್ಯ ರಸ್ತೆ	ANJANAPURA KANAKAPURA MAIN ROAD TO BANNERUGHATTA MAIN ROAD WAY TO GOTTIGERE MAIN ROAD	66300			487
45	60 ಅಡಿ ರಸ್ತೆ	60FT ROAD	58500			

46	ರಾಯಲ್ ಕೌಂಟಿ ಲೇಔಟ್	ROYAL COUNTY LAYOUT	60900			
47	ಮಲನಾಡ್ ಸಿರಿ (ಸರ್ವೆ ನಂ.18/3,ವಿಸ್ತೀರ್ಣ-17ಗುಂಟೆ)	MALNAD SIRI (SY NO-18/3, MEASURING-17GUNTAS)			43450	
48	ನಂದಿ ಗಾರ್ಡನ್ ಅಪಾರ್ಟ್‌ಮೆಂಟ್	NANDI GARDEN APARTMENT			43450	
49	ವೈಷ್ಣವಿ ಓಯಸಿಸ್ ವಸತಿ ಅಪಾರ್ಟ್‌ಮೆಂಟ್ (ಉತ್ತರಹಳ್ಳಿ ಹೋಬಳಿ, ಆಲಹಳ್ಳಿ ಗ್ರಾಮದ ಸ.ನಂ.93, ಖಾತಾ ನಂ. 128/93, ಬೊಮ್ಮನಹಳ್ಳಿ ವಲಯ ವಾರ್ಡ್ ನಂ.196 ವಿಸ್ತೀರ್ಣ: 11937.04ಚ.ಮೀ.) (ಅನುಮೋದಿತ ನಕ್ಷೆಯಂತೆ Block A & B (Including Club House) 2BF+GF+15UF & Block C-2BF+GF+11UF ಬಿಲ್ಡಿಂಗ್ ಏರಿಯಾಗೆ ಮಾತ್ರ) ರೇರಾ ಸಂಖ್ಯೆ : PRM/KA/RERA/1251/310/PR/18 0217/001271 ದಿನಾಂಕ : 17-02-2018	Vaishnavi Oasis Apartment			58080	
50	ಅಳಕ ಬೆಳಲು	ALAKU BELALU	15450			98
51	ಉತ್ತರಹಳ್ಳಿ ಮನವರ್ತಕಾವಲ್	UTTARAHALLI MANAVARTHEKAVAL	36400			224
52	ನಿತೇಶ್ ರಿಯೋ ಬಡಾವಣೆ (ಸರ್ವೆ ನಂ.19/2,20/1,20/2, & 20/4)	NITESH RIO LAYOUT SY NO-19/2,20/1,20/2&20/4	58200			
53	ಹರಾ ವಿಜಯ ಹೈಟ್ಸ್	HARA VIJAYA HEIGHTS,			41600	
54	ಮಂತ್ರಿ ಕೋರ್ಟ್‌ಯಾರ್ಡ್ (ಮಂತ್ರಿ ಡೆವಲಪರ್ಸ್,ಸರ್ವೆ ನಂ.44,45ಪಿ,46,45,43 & 7/9 & 42)	MANTHRI COURTYARD (MANTHRI DEVELOPERS,SY NO- 44,45P,46,45,43,&7/9, & 42,)		74150		
55	ಮಂತ್ರಿ ಲೇಕ್ ವೀವ್(ಮಂತ್ರಿ ಡೆವಲಪರ್ಸ್)	MANTHRI LAKE VIEW (MANTHRI DEVELOPERS)		51900		
56	ಹರಫ್ರೇಶ್ ಫೀಲ್ಡ್ ಲೇಔಟ್	HARA FRESH FIELD LAYOUT	40950			
57	ಶೋಭಾ ಹಿಲ್ ವೀವ್ (ಸರ್ವೆ ನಂ 8/1, 198)	Shobha Hill View ( Sy No 8/1, 198)			59520	
58	ಶೋಭಾ ಸನ್‌ಕ್ರೆಸ್ಟ್ (ಶೋಭಾ ಡೆವಲಪರ್ಸ್, ಖಾತಾ ನಂ.433/7/16, ಸರ್ವೆ ನಂ.7/16,	SOBHA SUNCREST (SHOBHA DEVELOPERS, KHATA NO-			59520	

	ವಿಸ್ತೀರ್ಣ-65,340.ಚ.ಅ.)	433/7/16,SY NO-7/16, MEASURING-65,340,.49.SQFT)				
59	ಕೊತ್ತನೂರು	KOTHANUR	62400			532
60	ಕೊತ್ತನೂರು (ಹಕ್ಕು ಪತ್ರ)	KOTHANUR (HAKKU PATHRA)	42600			
61	80 ಅಡಿ ಬಿಡಿಎ.ಮುಖ್ಯ ರಸ್ತೆ	80 ft BDA MAIN ROAD	87360			
62	ಪ್ಲಾಟಿನಮ್ ಲೈಫ್ ಸ್ಟೈಲ್(ಪ್ಲಾಟಿನಮ್ ಸಿಟಿ ಡೆವಲಪರ್ಸ್, ಸರ್ವೆ ನಂ-16/4, ವಿಸ್ತೀರ್ಣ- 2-26ಎಕರೆ ಬಿಬಿಎಂಪಿ ಖಾತಾ ನಂ.757/4606/60/4)	PLATINUM LIFE STYLE (PLATINUM CITY DEVELOPERS SY NO- 16/4,MEASURING-2- 26ACRES, BBMP KHATA NO- 757/4606/60/4)			54000	
63	ಆರ್.ಬಿ.ಐ.ಲೇಔಟ್	RBI LAYOUT	75600			
64	ಗಣಪತಿ ರಾಜ್ ತೇಜಸ್ ಅಪಾರ್ಟ್‌ಮೆಂಟ್(ಬಿಬಿಎಂಪಿ ಖಾತಾ ನಂ.2898/2116/107/2, ಸರ್ವೆ ನಂ.107/2,ವಿಸ್ತೀರ್ಣ-12ಗುಂಟೆ)	GANAPATHI RAJ TEJAS APARTMENT(BBMP KHATA NO- 2898/2116/107/2, SY NO- 107/2,MEASURING - 12GUNTAS)			54000	
65	ಆನಂದ ಎನ್‌ಕ್ಲೇವ್	ANAND ENCLAVE	57600			
66	ಎಂ.ಎಸ್.ರಾಮಯ್ಯಲೇಔಟ್	M.S.RAMAIAH LAYOUT	72000			
67	ಕ್ಲಾಸಿಕ್ ಆರ್ಚಿಡ್	CLASSIC ORCHID	94500			
68	ರಾಯಲ್ ಕೌಂಟಿ ಲೇಔಟ್	ROYAL COUNTY LAYOUT	72000			
69	ಬ್ರೂಕ್ಸ್ ಹೆವನ್ ಲೇಔಟ್	BROOKS HEAVEN LAYOUT	72750			
70	ರಾಯಲ್ ಲೇಕ್ ಫ್ರಂಟ್ ರೆಸಿಡೆನ್ಸಿ	ROYAL LAKE FRONT RESIDENCY	67200			
71	ಅಸ್ತವಾಲ್ ಮಾರ್ಕ್ ಅಪಾರ್ಟ್‌ಮೆಂಟ್ (ಕೊತ್ತನೂರು ಗ್ರಾಮದ ಸರ್ವೆ ನಂ 86/2, 178/1 ಖಾತಾ ನಮ 2102 ಸರ್ವೆ ನಂ 86/2,/2 /178/1 ವಾರ್ಡ್ ನಂ 194 ಬಿ +ಜಿ+14ಉ ಎಫ್)	Aastha Valmaark Apartment (Kothanur Village Sy.No.86/2 & 178/1, Katha No.2102/Sy.No.86/2/178/1 Ward No.1094 & B+G+14UF)			54000	
72	ವಿಲ್ಸನ್ ಗಾರ್ಡನ್ ಎಚ್.ಬಿ.ಸಿ.ಎಸ್.ಹ	WILSON GARDEN H.B.C.S	81000			
73	ಕೊತ್ತನೂರು ಗ್ರಾಮ ಗೊಟ್ಟಿಗರೆ ಮುಖ್ಯ ರಸ್ತೆ( ಕನಕಪುರ ಮುಖ್ಯ ರಸ್ತೆಯಿಂದ ಬನ್ನೆರುಘಟ್ಟ ಮುಖ್ಯ ರಸ್ತೆಗೆ ಹೋಗುವ ರಸ್ತೆ)	KOTHANUR VILLAGE GOTTIGERE MAIN ROAD (KANAKAPURA MAIN ROAD WAY TO BANNERUGHATTA MAIN ROAD)	70850			532

74	ಪುಟ್ಟನಹಳ್ಳಿ ಕೊತ್ತನೂರು ದಿಣ್ಣೆ ಮುಖ್ಯ ರಸ್ತೆ	PUTTENA HALLI KOTHANUR DINNE MAIN ROAD	68600			
75	ಹೆಚ್.ಎಮ್.ವರ್ಲ್ಡ್ ಸಿಟಿ ಫೇಸ್ (ರಘುವನಪಾಳ್ಯ, ಸರ್ವೆ ನಂ.4/1ಪಿಮ5ಮ6ಮ7ಮ8 & 9ಪಿ, ಕೊತ್ತನೂರು, ಸರ್ವೆ ನಂ.170, ವಿಸ್ತೀರ್ಣ- 13ಎಕರೆ 33ಗುಂಟೆ)	H.M.WORLD CITY PHASES(RAGHUVANA PALYA SY NO- 4/1P,5,6,7,8,& 9P,KOTHANUR SY NO-170 & 169/4, MEASURING- 13ACRES 33GUNTAS)			54000	
76	ಹೆಚ್.ಎಂ.ಇಂಡಿಗೋ	H.M.INDIGO			54000	
77	ಬ್ರಿಗೇಡ್ ಗಾರ್ಡನಿಯ (ಬ್ರಿಗೇಡ್ ಡೆವಲಪರ್ಸ್, ಸರ್ವೆ ನಂ.112,113,114,ವಿಸ್ತೀರ್ಣ-15ಎಕರೆ 35ಗುಂಟೆ)	BRIGADE GARDENIA (BRIGADE DEVELOPERS, SY NO- 112,113,114,MEASURING- 15ACRES 35GUNTAS)			85320	
78	ಬ್ರಿಗೇಡ್ ಮಿಲೆನಿಯಮ್ (ಬ್ರಿಗೇಡ್ ಡೆವಲಪರ್ಸ್, ಸರ್ವೆ ನಂ.44,45 & 51/1, ಖಾತಾ ನಂ.1218/816,ವಿಸ್ತೀರ್ಣ-22ಎಕರೆ 19ಗುಂಟೆ)	BRIGADE MILLENIUM (BRIGADE DEVELOPERS, SY NO-44,45 &51/1, KHATA NO- 1218/816, MEASURING- 22ACRE 19 GUNTAS)			85320	
79	ಎಲಿಟಾ ಪ್ರೋಮನೇಡ್ (ಕೆಪೆಲ್ ಪೂರ್ವಂಕರ, ಸರ್ವೆ ನಂ.101/1-ಎ,101/1- ಬಿ,103/1,104,105/5, ವಿಸ್ತೀರ್ಣ-23ಎಕರೆ 35ಗುಂಟೆ)	ELITA PROMENADE(KEPELLE PURVANKARA, SY NO-101/1- A,101/1- B,101/2,103/1,104,105/5,MEAS URING-23 ACRES 35GUNTAS)			85200	
80	ಜಿ.ಆರ್.ಲಾವೆಂಡರ್(ಸರ್ವೆ ನಂ.87/8, ಖಾತಾ ನಂ.3531/2160/87/8,ವಿಸ್ತೀರ್ಣ- 4ಎಕರೆ 12.5ಗುಂಟೆ)	G.R.LAVENDOR(SY NO- 87/8,KHATA NO- 3531/2160/87/8, MEASURING- 4ACRE 12.5GUNTAS)			85200	
81	ಸೌತ್ ಸಿಟಿ (ಎಲ್. ಅಂಡ್ ಟಿ ಸೌತ್ ಸಿಟಿ, ಸರ್ವೆ ನಂ.90/1,91,92,93,94,95,, & 96/1, ವಿಸ್ತೀರ್ಣ-34ಎಕರೆ)	SOUTH CITY (L & T SOUTH CITY, SY NO- 90/1,91,92,93,94,95,&96/1,MEA SURING-34 ACRES)			85800	
82	ಎಸ್‌ಎಲ್‌ವಿ ವಿಶ್ವೋತ್ತಮ(ಬಿಬಿಎಂಪಿ ಖಾತಾ ನಂ.5,ಸರ್ವೆ ನಂ.14/1,14/2 & 15/2, ವಿಸ್ತೀರ್ಣ-36,000.ಚ.ಅ.)	SLV VISHWOTHAMA (BBMP KHATA NO-5, SYNO-14/1, 14/2 & 15/2, MEASURING-			54630	



		36,000.SQFT)				
83	ವಿಶ್ವೇಂದ್ರ (ಸರ್ವೆ ನಂ.7/3, ಬಿಬಿಎಂಪಿ ಖಾತಾ ನಂ.2190,ವಿಸ್ತೀರ್ಣ-1ಎಕರೆ 20ಗುಂಟೆ)	VISHWENDRA (SY NO-7/3, BBMP KHATA NO-2190, MEASURING-1ACRE 20GUNTAS)			54000	
84	ಆರ್ಯಹಂಸ ಅಪಾರ್ಟ್‌ಮೆಂಟ್(ಸರ್ವೆ ನಂ.28/1,ಬಿಬಿಎಂಪಿ ಖಾತಾ ನಂ.4607,ವಿಸ್ತೀರ್ಣ-2ಎಕರೆ 38ಗುಂಟೆ)	ARYA HANSA APARTMENT (SY NO-28/1, BBMP KHATA NO-4607, MEASURING-2ACRE 38GUNTAS)			56280	
85	ಆರ್ಯಹಂಸ ಗ್ರಾಂಡ್ ಅಪಾರ್ಟ್‌ಮೆಂಟ್(ಸರ್ವೆ ನಂ.28/2)	ARYA HANSA GRAND APARTMENT (SY NO-28/2)			56280	
86	ರೋಹಿತ್ ರೆಸಿಡೆನ್ಸಿ (ಸರ್ವೆ ನಂ-76/2, ವಿಸ್ತೀರ್ಣ-33 ಗುಂಟೆ ಬಿಬಿಎಂಪಿ ಖಾತಾ ನಂ-2191, ಸರ್ವೆ ನಂ.76/2)	ROHITH RESIDENCY (SY NO-76/2, MEASURING 33-GUNTAS BBMP KHATA NO-2191,SY NO- 76/2)			54000	
87	ಎಸ್.ಎಸ್.ವಿ.ಸ್ಪೆಲೆಂಡರ್ (ಸರ್ವೆ ನಂ.186/2, ವಿಸ್ತೀರ್ಣ-35ಗುಂಟೆ, ಸರ್ವೆ ನಂ.186/3, ವಿಸ್ತೀರ್ಣ-37 ಗುಂಟೆ & ಸರ್ವೆ ನಂ.186/4, ವಿಸ್ತೀರ್ಣ-17ಗುಂಟೆ, ಒಟ್ಟು 2 ಎಕರೆ 9ಗುಂಟೆ, ಬಿಬಿಎಂಪಿ ಖಾತಾ ನಂ.2184/186/2,3,4,ವಿಸ್ತೀರ್ಣ-96,921 ಚ.ಅ)	SLV SPLENDOUR (SY NO-186/2 MEASURING-35GUNTAS, SY NO-186/3, 37 GUNTAS & SY NO-186/4, 17 GUNTAS, TOTALLY 2 ACRE, 9 GUNTAS, BBMP KHATA NO-2184/186/2,3,4, MEASURING-96921 SQFT)			54000	
88	ಈಶ್ವರಿ ವೊಕ್ ಡೇಲಿ (ಸರ್ವೆ ನಂ.7/3, 30 ಗುಂಟೆ, ಅಥವಾ 32, 670, ಚ.ಅ)	ESHWARI OAK DALE (SY NO-7/3, 30GUNTAS, OR 32,670SQFT)			54000	
89	ಆರ್‌ಜೆಆರ್ ಲಗುನಾ (ಸರ್ವೆ ನಂ.6/1, 10 ಗುಂಟೆ ಸರ್ವೆ ನಂ.6/2, 10ಗುಂಟೆ, ಖಾತಾ ನಂ.1953-3439-2156-6/1 & 6/2)	RJR LAGUNA (SY NO-6/1 10 GUNTAS SY NO-6/2 10GUNTAS, KHATA NO-1953-3439-2156-6/1 & 6/2 )			54000	
90	ಉಮಾ ಸಂಜೀವಿನಿ ರೆಸಿಡೆನ್ಸಿ (ಸರ್ವೆ ನಂ.105/4 ಖಾತಾ ನಂ.171, 31 ಗುಂಟೆ)	UMA SANJEEVINI RESIDENCY (SY NO-105/4 KHATA NO-171 31GUNTAS)			54000	
91	ಶ್ರೀ.ಸಾಯಿ ಪಾರಾಡೈಸ್ (ಸರ್ವೆ ನಂ.179/2, 35-1/2ಗುಂಟೆ, ಬಿಬಿಎಂಪಿ ಮುನಿಸಿಪಲ್ ನಂ.02, ವಿಸ್ತೀರ್ಣ-38,659.5.ಚ.ಅ)	SRI SAI PARADISE (SY NO-179/2 35 1/2 GUNTAS, BBMP MUNICIPAL NO-02, MEASURING 38,659.5 SQFT)			54000	

92	ಎಮ್‌ಬಿಎಮ್ ಕಮಲಾನಂದ ರೆಸಿಡೆನ್ಸಿ (ಬಿಬಿಎಂಪಿ ಖಾತಾ ನಂ.2192/78/2, ಸರ್ವೆ ನಂ.78/2, ವಿಸ್ತೀರ್ಣ-15.11ಗುಂಟೆ)	MBM KAMALANAND RESIDENCY (BBMP KHATA NO-2192/78/2 SY NO-78/2 MEASURING 15.11GUNTAS)			54000	
93	ತಿರುಮಲ ಅನೇಮನ್(ಸರ್ವೆ ನಂ.6/1,6/2, ಬಿಬಿಎಂಪಿ ಖಾತಾ ನಂ.3437/2154/6/1 & 6/2, ವಿಸ್ತೀರ್ಣ-50,094.ಚ.ಅ.)	THIRUMALA ANEMONE (SY NO-6/1,6/2, BBMP KHATA NO- 3437/2154/6/1 & 6/2, MEASURING-50,094.SQFT)			54000	
94	ಯೂನಿಕಾನ್ ವೈಟ್ ಲೀಫ್ (ಸನ್ ಸಿಟಿ ಲೇಔಟ್ ಬಿಬಿಎಂಪಿ ಖಾತಾ ನಂ.355/12208- 133,134,135,138,139,&140, ವಿಸ್ತೀರ್ಣ- 24,000.ಚ.ಅ.)	UNICON WHITE LEAF (SUN CITY LAYOUT BBMP KHATA NO- 3551/2208- 133,134,135,138,139 & 140, MEASURING-24,000.SQFT)			54000	
95	ಶ್ರೀ.ಪಾದಮ್ ಗಾರ್ಡನ್ಸ್ (ಬಿಬಿಎಂಪಿ ಖಾತಾ ನಂ.62,63,76,77/77, ವಿಸ್ತೀರ್ಣ- 11,220.ಚ.ಅ.)	SRI PAADAM GARDENS (BBMP KHATA NO- 62,63,76,77/77,MEASURING- 11,220.SQFT)			54000	
96	ಸಾಯಿ ಸುಮುಖಿ ಸಮೃದ್ಧಿ (ಬಿಬಿಎಂಪಿ ಖಾತಾ ನಂ.3446/2160/21ಎ, ವಿಸ್ತೀರ್ಣ- 14,352.62.ಚ.ಅ.)	SAI SUMUKHA SAMRUDDHI (BBMP KHATA NO- 3446/2160/21A, MEASURING- 14.,352.62.SQFT)			54000	
97	ಸಾಯಿ ಸುಮುಖಿ ಕ್ಲಾಸಿಕ್ (ಬಿಬಿಎಂಪಿ ಖಾತಾ ನಂ.3455/1475/121-6/49/10- 11/4,5,8,9,1 & 3,ವಿಸ್ತೀರ್ಣ- 13,000.ಚ.ಅ.ದ)	SAI SUMUKHA CLASSIC (BBMP KHATA NO- 3455/1475/121- 6/49/10- 11/4,5,8,9,1&3, MEASURING- 13,000.SQFT)			54000	
98	ಈಶ್ವರಿ ಎಂಬಾಸ್ಸಿ (ಸರ್ವೆ ನಂ.126/1, ವಿಸ್ತೀರ್ಣ-20ಗುಂಟೆ )	ESHAWARI EMBASSY (SY NO-126/1,MEASURING- 20GUNTAS)			54000	
99	ಜಿ.ಆರ್.ಹೈಟ್ಸ್ (ಎಸ್‌ಜಿಆರ್ ಬುಲ್ಡ್‌ಟೆಕ್ ಎಲ್‌ಎಲ್‌ಪಿ, ಸರ್ವೆ ನಂ.17/2,ಬಿಬಿಎಂಪಿ ಖಾತಾ ನಂ.2537/2194/17/2,ವಿಸ್ತೀರ್ಣ- 2ಎಕರೆ)	G.R.HEIGHTS (SGR BUILDTECH LLP, SY NO-17/2, BBMP KHATA NO-2537/2194- 17/2,MEASURING-2ACRE)			54000	
100	ಗುನಿನಾ ಮೆಲ್ಲೋ (ವಿಸ್ತೀರ್ಣ 240000 ಚ ಅ)	GUNINA MELLOW MEASURING 24000 SQ FT.			54000	
101	ರೇಡಿಯಂಟ್ ಎಲಿತ್ರಾ (ಸರ್ವೆ ನಂ 12/3,12/4, 47/3ಎ,	RADIANT ELITIRE APT (SY No 12/3,12/4,47/3A			54000	

102	ಮಾಹವೀರ್ ಮೆರೀಡಿನ ವಸತಿಲು ಅಪಾರ್ಟ್‌ಮೆಂಟ್ (ಕೊತ್ತನೂರು ಗ್ರಾಮದ ಸರ್ವೆ ನಂ. 163/2, ಖಾತಾ ನಂ. 2278/163/2 ಮತ್ತು ವಾರ್ಡ್ ನಂ. 196) S+G+3UF, RERA NO.PRM/KA/RERA/1251/310/P R/171015/000467	MAHVEER MERIDIN SY No 163/2, Khata No 2278/163/2			54000	
103	ಸತ್ವಾ ಶುಬಂ ಸರ್ವೆ ನಂ 167/3	SATTVA SHUBHAM SY NO 167/3			54000	
104	ಅಡಿಗ ವಿಶ್ವ ವಲ್ಲಭ ಸರ್ವೆ ನಂ.131/3ಬಿ	ADIGA VISHWA VALLABHA Sy No.131/3B,			54600	
105	ಆಕ್ಸಿಸ್ ವೇದಂ ಸರ್ವೆ ನಂ.131/3ಸಿ, 131/4ಪಿ	AXIS VEDAM Sy.131/3C 131/4P			63250	
106	ಎಸ್ -ಸ್ಕ್ವಯರ್	S-Square			54880	
107	ಆಕ್ಸಿಸ್ ಅಸ್ಪಿರಾ ಸರ್ವೆ ನಂ.131/3ಸಿ,	AXIS ASPIRA Sy.131/3C			67650	
108	ಬಿಡಿಎ ಅಪಾರ್ಟ್‌ಮೆಂಟ್	BDA APARTMENT			54000	
109	ಕೆಬಿಎಲ್ ಎಲೈಟ್(ಸರ್ವೆ ನಂ.172/3,ವಿಸ್ತೀರ್ಣ-3ಎಕರೆ 4ಗುಂಟೆ, ಬಿಡಿಎ-ಟಿಪಿಎಂ-ಪಿಆರ್‌ಎಲ್‌53-2015- 16-4270-2016-17	KBL ELITE (SY NO-172/3, MEASURING-3ACRE 4GUNTAS, BDA- TPM-PRL53- 2015-16-4270-2016-17)	60000			
110	ವಾಲ್‌ಮಾರ್ಕ್ ಆರ್ಚ್‌ಡ್ ಸ್ಕ್ವಯರ್ ಅಪಾರ್ಟ್‌ಮೆಂಟ್ (ಕೊತ್ತನೂರು ಗ್ರಾಮದ ಸರ್ವೆ ನಂ. 80/2ಎ1, ವಿಸ್ತೀರ್ಣ ಎಕರೆ 14 ಗುಂಟೆ) (ಅನುಮೋದಿತ ನಕ್ಷೆಯಂತೆ S+G+16UF ನ ಬಿಲ್ಡಿಂಗ್ ಏರಿಯಾಗೆ ಮಾತ್ರ) ರೇರಾ ಸಂಖ್ಯೆ : PRM/KA/RERA/1251/310/PR/17 0915/000204	Valmark orchrd Square Apartment			59400	
111	ಮಹವೀರ್ ಜಾಸ್ಪರ್ ಅಪಾರ್ಟ್‌ಮೆಂಟ್ (ಉತ್ತರಹಳ್ಳಿ ಹೋಬಳಿ, ಅಂಜನಾಪುರ ವಲಯದ ಕೊತ್ತನೂರು ಗ್ರಾಮದ ಸರ್ವೆ ನಂ.97 ಖಾತಾ ನಂ.2301/97/1, ವಿಸ್ತೀರ್ಣ 2283.47 Sq Mt) (ಅನುಮೋದಿತ ನಕ್ಷೆಯಂತೆ S+GF+3UF ನ ಬಿಲ್ಡಿಂಗ್ ಏರಿಯಾಗೆ ಮಾತ್ರ) ರೇರಾ ಸಂಖ್ಯೆ :	MAHAVEER JASPER APARTMENT			63250	

	PRM/KA/RERA/1251/310/PR/18 0222/002519 ದಿನಾಂಕ : 22-02- 2018.					
112	ಎಂ.ಬಿ.ಎಂ. ಮಂಡೇವಿಲ್ಲ ಕೊತ್ತನೂರು ಗ್ರಾಮ ಜೆ.ಪಿ.ನಗರ ಸ್ಟೇಟ್ ನಂ.228 & 179 ಖಾತಾ ನಂ. 3539/3510/2196/1901/97,179,228. ವಿಸ್ತೀರ್ಣ 2825.59 ಚ.ಮೀ. ಗಳಾಗಿದೆ (ಅನುಮೋದಿತ ನಕ್ಷೆಯಂತೆ B+G+3UF ನ ಬಿಲ್ಡಿಂಗ್ ಏರಿಯಾಗೆ ಮಾತ್ರ) ರೇರಾ ಸಂಖ್ಯೆ : PRM/KA/RERA/1251/310/PR/19 0517/002559	M.B.M MANDEVILLA APARTMENT			58420	
113	ಶ್ರೀ ತಿರುಮಲ ಅಂಬೆಯನ್ನ ಅಪಾರ್ಟ್‌ಮೆಂಟ್ (ಕೊತ್ತನೂರು ಗ್ರಾಮದ ಸರ್ವೆ ನಂ.164/4 ಖಾತಾ ನಂ. 2252/164/4 ನಲ್ಲಿ ವಿಸ್ತೀರ್ಣ 1 ಎಕರೆ 12 (5159 ಚ.ಮೀ.) ಗುಂಟೆಗಳಾಗಿದೆ). (ಅನುಮೋದಿತ ನಕ್ಷೆಯಂತೆ B+G+4UF ನ ಬಿಲ್ಡಿಂಗ್ ಏರಿಯಾಗೆ ಮಾತ್ರ) ರೇರಾ ಸಂಖ್ಯೆ : PRM/KA/RERA/1251/310/PR/18 0516/001698	SRI TIRUMALA AMBIENCE APARTMENT			54000	
114	ವಡ್ಡರ ಪಾಳ್ಯ(ಕೊತ್ತನೂರು ದಾಖಲೆ)	VADDARA PALYA (KOTHANUR DAAKHALE)	44850			456
115	ಪ್ರೆಸ್ಟಿಜ್ ಏಲಿಸಿಯಾನ್ ವಸತಿ ಸಮುಚ್ಚಯ ಅಪಾರ್ಟ್‌ಮೆಂಟ್ ಕೊತ್ತನೂರು ಗ್ರಾಮದ ಸರ್ವೆ ನಂ.81/2ಇ ರಲ್ಲಿ ವಿಸ್ತೀರ್ಣ 06 ಎಕರೆ 22.5 ಗುಂಟೆ ವಾರ್ಡ್ ನಂ.194 ಆದೇಶ ಸಂಖ್ಯೆ:ನೋ.ಮು./ಸಿವಿಸಿ/476/2022-23, ದಿ:25.04.2023 (ಹೊಸ ಸೇರ್ಪಡೆ)	PRESTIGE ELICIAN RESIDENTIAL APARTMENT (NEW INSERT)			66000	
116	ಕೆಂಬತ್ತಹಳ್ಳಿ	KEMBATH HALLI GOTTIGERE MAIN ROAD	43440			338
117	ತಿರುಮಲ ಲಕ್ಷ್ಮೀ ನಿವಾಸ	TIRUMALA LAKSMI NIVAS			46200	

	ಅಪಾರ್ಟ್‌ಮೆಂಟ್ (ಶ್ರೀ.ಚೌಡೇಶ್ವರಿ ಗ್ರೂಪ್ಸ್)	APARTMENT (SRI.CHOWDESHWARI GROUPS)				
118	ಕ್ಲಾಸಿಕ್ ಲೇಔಟ್	CLASSIC LAYOUT	58750			
119	ರಾಯಲ್ ಕೌಂಟಿ	ROYAL COUNTY	56550			
120	ಕೆಂಬತ್ತಹಳ್ಳಿ ಗೊಟ್ಟಿಗರೆ ಮುಖ್ಯ ರಸ್ತೆ	KEMBATH HALLI GOTTIGERE MAIN ROAD	58750			
121	80 ಅಡಿ ಬಿಡಿಎ.ಮುಖ್ಯ ರಸ್ತೆ	80FT BDA MAIN ROAD	58750			
122	ಪ್ಲಾಟಿನಮ್ ಗಾರ್ಡೇನಿಯ ಅಪಾರ್ಟ್‌ಮೆಂಟ್ (ಬೆಂಗಳೂರು ನಗರ ಜಿಲ್ಲೆ, ಬೆಂಗಳೂರು ದಕ್ಷಿಣ ತಾಲ್ಲೂಕು ಉತ್ತರಹಳ್ಳಿ ಹೋಬಳಿ, ಕೆಂಬತ್ತಹಳ್ಳಿ ಗ್ರಾಮದ ಸ.ನಂ.80, ಖಾತಾ ನಂ. 93/431/80, ವಿಸ್ತೀರ್ಣ 8673.45 ಚ.ಮೀ.) (ಅನುಮೋದಿತ ನಕ್ಷೆಯಂತೆ BF+GF+4UF ಬಿಲ್ಡಿಂಗ್ ಏರಿಯಾಗೆ ಮಾತ್ರ) ರೇರಾ ಸಂಖ್ಯೆ : PRM/KA/RERA/1251/310/PR/18 1022/002088 ದಿನಾಂಕ : 22-10- 2018	PLATINUM GARDENIA Apartment			50050	
123	ಭೂಮಿಕ ಸನ್‌ರೈಸ್ ಅಪಾರ್ಟ್‌ಮೆಂಟ್ (ಕೆಂಬತ್ತಹಳ್ಳಿ ಗ್ರಾಮದ ಸರ್ವೆ ನಂ.64/1, ಖಾತಾ ನಂ. 162 ಮತ್ತು ವಾರ್ಡ್ ನಂ. 196 ರಲ್ಲಿ ವಿಸ್ತೀರ್ಣ 0-27 ಗುಂಟೆಗಳಾಗಿದೆ) (ಅನುಮೋದಿತ ನಕ್ಷೆಯಂತೆ S+GF+3UF ನ ಬಿಲ್ಡಿಂಗ್ ಏರಿಯಾಗೆ ಮಾತ್ರ) ರೇರಾ ಸಂಖ್ಯೆ : PRM/KA/RERA/1251/310/PR/20 0722/003495	BHOOMIKA SUNRISE Apartment			44550	
124	ಸಾಯಿ ನಂದನ ಜಿಪಿ ಪ್ರೈಡ್ ವಸತಿ ಅಪಾರ್ಟ್‌ಮೆಂಟ್ ಬೆಂಗಳೂರು ದಕ್ಷಿಣ ತಾಲ್ಲೂಕು, ಉತ್ತರಹಳ್ಳಿ ಹೋಬಳಿ, ಕೆಂಬತ್ತಹಳ್ಳಿ ಗ್ರಾಮದ ಸ.ನಂ.61/3 ಮತ್ತು 60 ವಿಸ್ತೀರ್ಣ : 3333.50 ಚ.ಮೀ.	SAI NANDANA GP PRIDE RESIDENTIAL APARTMENT Sy No.61/3 and 60, kembhattahalli Village, Uttarahalli Hobli, Bangalore South Taluk, Extent : 3333.50			44280	

		sq.m			
125	ಕೋಣನಕುಂಟೆ	KONANAKUNTE	66000		666
126	80 ಅಡಿ ಬಿಡಿಎ.ಮುಖ್ಯ ರಸ್ತೆ	80FT BDA MAIN ROAD	91800		
127	ಎಸ್.ಎ.ಎಫ್ ಸ್ನೋಡ್ರಾಪ್ಸ್ ಅಪಾರ್ಟ್‌ಮೆಂಟ್	SAF SNOWDROPS APPT		55700	
128	ಪ್ರೆಸ್ಟಿಜ್ ಫಾಲ್ಕೂನ್ ಸಿಟಿ ಅಪಾರ್ಟ್‌ಮೆಂಟ್ (ಸರ್ವೆ ನಂ,31/1,32/2,32/3,40 & 41/3,41/2,42,43/1ಬಿ)	PRESTIGE FALCOON CITY APARTMENT(SY NO,31/2,32/2,32/3,40 41/3,41/2,42,43/1B)		70700	
129	(ಕನಕಪುರ ಮುಖ್ಯ ರಸ್ತೆ )ಸಾರಕ್ಕಿ ಕ್ರಾಸ್‌ನಿಂದ ಕೋಣನಕುಂಟೆ ಕ್ರಾಸ್ ವರೆಗೂ	(KANAKAPUR MAIN ROAD) SARAKKI CROSS TO KONANAKUNTE CROSS	116100		999
130	(ಕನಕಪುರ ಮುಖ್ಯ ರಸ್ತೆ ) ಕೋಣನಕುಂಟೆ ಕ್ರಾಸ್‌ನಿಂದ ಕಮ್ಮವಾರಿ ಸಂಘ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜ್ ವರೆಗೂ	(KANAKAPUR MAIN ROAD) KONANAKUNTE CROSS TO KAMMUWARI SANGHA INSTITUTE OF TECHNOLOGY COLLEGE	99900		
131	(ಕನಕಪುರ ಮುಖ್ಯ ರಸ್ತೆ ) ಕಮ್ಮವಾರಿ ಸಂಘ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜ್‌ನಿಂದ ನೈಸ್ ರಸ್ತೆ ವರೆಗೂ	(KANAKAPUR MAIN ROAD) KAMMUWARI SANGHA INSTITUTE OF TECHNOLOGY COLLEGE TO NICE ROAD JUNCTION	97200		
132	ಕೋಣನಕುಂಟೆ ಅಮೃತ ನಗರ ಮುಖ್ಯ ರಸ್ತೆ	KONANAKUNTE AMRUTH NAGAR MAIN ROAD	78300		
133	ಚುಂಚಘಟ್ಟ ಮುಖ್ಯ ರಸ್ತೆ	CHUNCHAGHATTA MAIN ROAD	74700		
134	ರಾಮ್‌ಸನ್ಸ್ ಪ್ರಿಮಿಯರ್ ಗ್ಯಾಲಕ್ಸಿ(ಸರ್ವೆ ನಂ.8/26,ವಿಸ್ತೀರ್ಣ- 17ಗುಂಟೆ, ಸರ್ವೆ ನಂ.6/6, ವಿಸ್ತೀರ್ಣ-7ಗುಂಟೆ)	RAMSONS PREMIER GALAXY (SY NO-8/26, MEASURING - 17GUNTAS, SY NO-6/9, 7GUNTAS)		55700	
135	ಸೆಂಚುರಿ ಸೆಂಟ್ರಲ್ ಬ್ಲಾಕ್ 1 ಮತ್ತು 2 ಸರ್ವೆ ನಂ.18/2ಬಿ1ಬಿ 18/2ಬಿ2	CENTURY CENTRAL BLOCK- 1 & 2 Sy No.18/2B1B 18/2B2		58300	
136	ಸೆಂಚುರಿ ಸೆಂಟ್ರಲ್ ಬ್ಲಾಕ್ 2 (ವಾಣಿಜ್ಯ )	CENTURY CENTRAL BLOCK- 2 (COMMERCIAL)		75350	
137	ಮಿಡ್‌ಟೌನ್ ಅಪಾರ್ಟ್‌ಮೆಂಟ್ ಸರ್ವೆ ನಂ.6/10 60/11 8/27	MIDTOWN APARTMENT Sy.6/10 60/11 8/27		66000	

138	ಕಾಡುಗೊಂಡನಹಳ್ಳಿ	KADUGONDANAHALLI	12430			55
139	ಗೊಲ್ಲಹಳ್ಳಿ	GOLLA HALLI	37200			264
140	ಡಿಎಸ್-ಮ್ಯಾಕ್ಸ್ (ಸ್ಟೋನ್ ಹಿಲ್, ಸರ್ವೆ ನಂ.60,ವಿಸ್ತೀರ್ಣ-2ಎಕರೆ 23ಗುಂಟೆ) 196-ಒ0185-216	DS-MAX (STONE HILL, SY NO-60, MEASURING-2ACRE 23 GUNTAS) 196-M0185-216			40150	
141	ಸಾಯಿ ಸ್ನಿಧಾ ಕನ್ಸ್ಟ್ರಕ್ಷನ್ (ಈಡನ್ ಬ್ಲೋಸಮ್)	SAI SNIGDHA CONSTRUCTIONS (EDEN BLOSSOM)			40700	
142	ಆನಂದ್ ಸೋಮು ಪ್ರಿಸ್ಟೀನ್ & ಆನಂದ್ ಸೋಮು ಆರುಷ್ (ಆನಂದ ಗ್ರೂಪ್ಸ್, ಸರ್ವೆ ನಂ.25, ವಿಸ್ತೀರ್ಣ-2ಎಕರೆ 3ಗುಂಟೆ)	ANAND SOMU PRISTINE & ANAND SOMU AARUSH (ANAND GROUPS, SY NO-25,MEASURING-2ACRE 3GUNTAS)			40700	
143	ಅಂಜನಾಪುರ ಅಮೃತನಗರ ಮುಖ್ಯ ರಸ್ತೆ	ANJANAPURA AMRUTH NAGAR MAIN ROAD	57200			
144	ಅಂಜನಾಪುರ ಗೊಟ್ಟಿಗರೆ ಮುಖ್ಯ ರಸ್ತೆ	ANJANAPURA GOTTIGERE MAIN ROAD	49950			
145	ಈಡನ್ ಬ್ಲಾಸೋಮ್ಸ್ (ಸರ್ವೆ ನಂ.33/1,ಬಿಬಿಎಂಫಿ ಖಾತಾ ನಂ.134/471/33/1,ವಿಸ್ತೀರ್ಣ-73.758.ಚ.ಅ.)	EDEN BLOSSOMS (SY NO-33/1,BBMP KHATA NO-134/471/33/1,MEASURING-73.758.SQFT)			40150	
146	ಡಿ.ಎಸ್- ಮ್ಯಾಕ್ಸ್ ಸ್ಟೋನ್‌ಸ್ಕೇಪ್ ಅಪಾರ್ಟ್‌ಮೆಂಟ್ (ಗೊಲ್ಲಹಳ್ಳಿ ಗ್ರಾಮದ ಸರ್ವೆ ನಂ.46/3ಬಿ, ಪಿ.ಐ.ಡಿ ನಂ. 277/46/320 ಮತ್ತು ವಾರ್ಡ್ ನಂ. 196 ನಲ್ಲಿ ವಿಸ್ತೀರ್ಣ 5055.34 ಚ.ಫುಟ್ ಗಳಾಗಿದೆ) (ಅನುಮೋದಿತ ನಕ್ಷೆಯಂತೆ S+G+3UF ನ ಬಿಲ್ಡಿಂಗ್ ಏರಿಯಾಗೆ ಮಾತ್ರ) ರೇರಾ ಸಂಖ್ಯೆ : PRM/KA/RERA/1251/310/PR/18 0122/001652	DS-MAX STONELAND Apartment			40150	
147	ಗೊಟ್ಟಿಗರೆ	GOTTIGERE	47150			364
148	ಎಂ.ಬಿ.ಎಂ. ಗ್ರೀನ್ ವುಡ್ಸ್ ಸರ್ವೆ ನಂ.13/8, ಖಾತಾ	MBM Green Woods Apartment (Gottigere Village Sy.No.13/8,			44550	

	ನಂ.2700/ಸರ್ವೆ ನಂ.13/18 ಮತ್ತು ಎಸ್.+ಜಿ +3ಉ ಎಫ್	Katha No.2700/Sy.No.13/18 and S+B+G+3UF)				
149	ಗೊಟ್ಟಿಗರೆ (ವೀವರ್ಸ್ ಕಾಲೋನಿ ಹಕ್ಕು ಪತ್ರ)	GOTTIGERE (WIEVERS COLONY HAKKU PATHRA)	35200			
150	ಪವಮಾನ ನಗರ ಲೇಔಟ್	PAVAMANA NAGAR LAYOUT	50400			
151	ಹಿಮಗಿರಿ ಮೆಡೋಸ್ ವಿಲ್ಲಾ	HIMAGIRI MEADOWS VILLA		85200		
152	ರಾಯಲ್ ಹೆರಿಟೇಜ್	ROYAL HERITAGE(SY NO- 104/5,104/7,& 105)	64200			
153	ಸೌತ್ ಅವೆನ್ಯೂ ಲೇಔಟ್	SOUTH AVENUE LAYOUT	52200			
154	ಬೆಂಗಳೂರು ಬನ್ನರಘಟ್ಟ ಮುಖ್ಯ ರಸ್ತೆ	BENGALURU BANNERUGHATTA MAIN ROAD	123530			585
155	ಕೆಂಬತ್ ಹಳ್ಳಿ ಗೊಟ್ಟಿಗರೆ ಮುಖ್ಯ ರಸ್ತೆ	KEMBATH HALLI GOTTIGERE MAIN ROAD	68250			416
156	ಫೆರಿಪೆರಲ್ ರಿಂಗ್ ರಸ್ತೆ ಹೊಂದಿಕೊಂಡಿರುವ ಸರ್ವೆ ನಂ.106,107,108,109,110,111	PHERIPHERAL RING ROAD ATTACHED SY.NO.106,107,108,109,110,111	79950			546
157	ಗೊಟ್ಟಿಗರೆ ಗ್ರಾಮ ಮುಖ್ಯ ರಸ್ತೆ (ಕನಕಪುರ ಮುಖ್ಯ ರಸ್ತೆಯಿಂದ ಬನ್ನರಘಟ್ಟ ಮುಖ್ಯ ರಸ್ತೆಗೆ ಹೋಗುವ ರಸ್ತೆ)	GOTTIGERE VILLAGE MAIN ROAD(KANAKAPURA MAIN ROAD TO BANNERUGHATTA MAIN ROAD)	114380			438
158	ಕ್ರಿಸ್ಟಲ್ ಬೆರೈಲ್ ಅಪಾರ್ಟ್‌ಮೆಂಟ್(ಸರ್ವೆ ನಂ.27/3,28&29 ಬಿಬಿಎಂಪಿ ಖಾತಾ ನಂ.60/5802 ಮೀಸಲಣ 68,607 ಚ.ಅ)	KRISTAL BERYLA APARTMENT (SY NO- 27/3,28&29, BBMP KHATA NO-60/5802, MEASURING- 68,607.SQFT)			78650	
159	ಶ್ರೀ.ಸಾಯಿ ಸುಪ್ರೀಮ್ ಅಪಾರ್ಟ್‌ಮೆಂಟ್ (ಸರ್ವೆ ನಂ 41/4 ಮೀಸಲಣ 1 ಎಕರೆ 22°	SRI SAI SUPRIME APARTMENT (Sy No 41/4 measuring 1 acre 22 Guntas.			45100	
160	ಭಾನು ಎಲಿಗನ್ಸ್ (ಭಾನು ಕನ್ಸ್ಟ್ರಕ್ಷನ್, ಸರ್ವೆ ನಂ.6/11(6/4),6/12(6/9), ಮೀಸಲಣ-16.04ಗುಂಟೆ)	BHANUS ELEGANCE (BHANU COSNSTRUCTION, SY NO-6/11 (6/4), 6/12(6/9), MEASURING-16.04GUNTAS)			45650	
161	ಎಸ್‌ಎಲ್‌ವಿ ಶೆಲ್ಟರ್ಸ್ ಭಾನು	SLV SHELTERS-BHANU			47850	



	ಏಲಿಗೇನ್ಸ್	ELEGENCE				
162	ನಿರ್ಮಾಣ್ ನೈದಿಲೆ ರೆಸಿಡೆನ್ಸಿ (ಹೊಸ ನೊಂ-1, ಖಾತಾ ನಂ-3794, ಸರ್ವೆ ನಂ-85/2, 22 ಗುಂಟೆ ಬಿಬಿಎಂಪಿ ಖಾತಾ ನಂ-70/3794/1, ವಿಸ್ತೀರ್ಣ-87,828.ಚ.ಅ)	NIRMAAN'S NYDHILE RESIDENCY, (NEW NO-1, KHATA NO- 3794, IN SY NO-85/1, 30 GUNTAS & SY NO-85/2 22 GUNTAS BBMP KHATA NO-70/3794/1 MEASURING 87,828.SQFT)			58850	
163	ನಂದಿ ಪಾರ್ಕ್ ಅಪಾರ್ಟ್‌ಮೆಂಟ್ (ಸರ್ವೆ ನಂ.41/3,ವಿಸ್ತೀರ್ಣ-3ಎಕರೆ)	NANDI PARK APARTMENT(SY NO-41/3 MEASURING-3ACRE)			50050	
164	ಡಾಮ್ ಡೆನ್ ಜೆತ್ಯಾರ್ ಅಪಾರ್ಟ್‌ಮೆಂಟ್ (ಸರ್ವೆ ನಂ.32/1,62/2,ವಿಸ್ತೀರ್ಣ-70,889.ಚ.ಅ.)	DAM DEN ZETHYR APARTMENT(SY NO-32/1,62/2,MEASURING-70,889.SQFT)			50050	
165	ಮಾಂಗಲ್ಯ ಅಪಾರ್ಟ್‌ಮೆಂಟ್	MANGALYA APARTMENT			63130	
166	ಸ್ಕೈಲೈನ್ ಬಾಗಮನೆ ಚಾಂಪಗ್ನೆ ಹಿಲ್ಸ್ (ಸರ್ವೆ ನಂ.10/4 ವಿಸ್ತೀರ್ಣ 2-02 ಎಕರೆ ಬಿಬಿಎಂಪಿ ಖಾತಾ ನಂ.631/4898/1)	SKYLINE BAGMANE CHAMPAGNE HILLS (SY NO.10/4, MEASURING-2 - 02ACRES BBMP KHATAN NO.631/4898/1)			49800	
167	ಗಂಗೋತ್ರಿ ಎಲೆಗೇನ್ಸ್(ಬಿಬಿಎಂಪಿ ಖಾತಾ ನಂ-892/5863/1, ಸರ್ವೆ ನಂ.85/4 & 85/3, ವಿಸ್ತೀರ್ಣ-34,848.ಚ.ಅ)	GANGOTHRI ELEGANCE ( BBMP KHATA NO-892/5863/1, SY NO- 85/4 & 85/3, MEASURING-34,848-SQ.FT)			44550	
168	ರಮಣಶ್ರೀ ಬ್ಲೂ ಸ್ಕೈ ಗ್ರೀನ್ ವುಡ್ಸ್ (ಬಿಬಿಎಂಪಿ ಖಾತಾ ನಂ-ಪ್ರಾಪರ್ಟಿ ನಂ-249-675-706-220-221&222-224, ಸರ್ವೆ ನಂ-60/1, ವಿಸ್ತೀರ್ಣ-13,327.75.ಚ.ಅ.)	RAMANASHREE BLUE SKY GREEN WOODS (BBMP KHATNA NO/PROPERTY NO-249-675-706-220-221-222 & 224 IN SY NO-60/1, MEASURING-13,327.75 SQ.FT)			44550	
169	ತಿರುಮಲಾ ಬ್ಲಾಸ್ಸೋಮ್ (ಸರ್ವೆ ನಂ-6/10, ವಿಸ್ತೀರ್ಣ-1ಎಕರೆ & ಸರ್ವೆ ನಂ.17/1, & 17/3, ವಿಸ್ತೀರ್ಣ-1200.ಚ.ಅ. ಒಟ್ಟು ವಿಸ್ತೀರ್ಣ-44,760.ಚ.ಅ)	THIRUMALA BLOSSOM (SY NO-6/10, MEASURING 1 ACRE & SY NO-17/1, & 17/3 MEASURING -1200 SQ FT TOTAL MEASURING 44,760SQFT)			44550	

170	ಪೃಥ್ವಿ ರಾಯಲ್ (ಸರ್ವೆ ನಂ-43, ವಿಸ್ತೀರ್ಣ-1-14ಎಕರೆ)	PRUTHVI ROYAL(SY NO-43 MEASURING-1-14 ACRE,)			45650	
171	ಎಮ್‌ಬಿಆರ್ ಸ್ಕೆಪ್ಪಲ್ (ಸರ್ವೆ ನಂ.18/1, ವಿಸ್ತೀರ್ಣ-33ಗುಂಟೆ)	MBR SCAPPLE (SY NO-18/1 33GUNTAS )			45650	
172	ಜಿಎಸ್ ಎಕ್ಸೋಟಿಕಾ (ಸೈಟ್ ನಂ-101,102,103,104, ಸರ್ವೆ ನಂ-62/1,62/2 & 62/3 ಖಾತಾ ನಂ-824 ಹೊಸ ಖಾತಾ ನಂ-4503)	GS EXOTICA (SITE NO-101,102,103,104,IN SY NO-62/1 62/2, & 62/3 KHATA NO-824 NEW KHATA NO-4503)			45650	
173	ಬಾಲಾಜಿ ವಜ್ರ (ಸರ್ವೆ ನಂ-24/4, ಮುನಿಸಿಪಲ್ ನಂ-288, ವಿಸ್ತೀರ್ಣ-18,785.25.ಚ.ಅ.)	BALAJI VAJRAA (SY NO-24/4, MUNICIPAL NO-288 MEASURING 18,785.25 SQFT)			45650	
174	ಸುಜನಾ ಹೋಮ್ಸ್ (ಬಿಬಿಎಂಪಿ ಖಾತಾ ನಂ-3927/6,3928/7/3929/8 &3930/9, ಸರ್ವೆ ನಂ-88/2)	SUJANA HOMES (BBMP KHATA NO-3927/6, 3928/7, 3929/8 & 3930/9 IN SY NO-88/2)			45650	
175	ಗುಣಿನಾ ಫೇಲಿಸಾ (ಖಾತಾ ನಂ-1946-85/6, 85/7 ಸರ್ವೆ ನಂ-85/6,85/7,ವಿಸ್ತೀರ್ಣ-22ಗುಂಟೆ)	GUNINA FELISA (KHATA NO-1946-85/6, 85/7 IN SY NO-85/6, 85/7 MEASURING 22 GUNTAS)			45650	
176	ಎಸ್‌ಎಲ್‌ಆರ್ ರೆಸಿಡೆನ್ಸಿ (ಬಿಬಿಎಂಪಿ ಖಾತಾ ನಂ-288/1-25/4, ಸರ್ವೆ ನಂ.25/3, ವಿಸ್ತೀರ್ಣ-14ಗುಂಟೆ)	SLR RESIDENCY (BBMP KHATA NO-288/1-25/4 SY NO-25/3, MEASURING-14GUNTAS)			45650	
177	ಆರ್.ವಿ.ಎಸ್.ಶಾಸ್ತ್ರಿ ರೆಸಿಡೆನ್ಸಿ(ಬಿಬಿಎಂಪಿ ಖಾತಾ ನಂ-636, ಸರ್ವೆ ನಂ-79/1, ವಿಸ್ತೀರ್ಣ-26ಗುಂಟೆ)	R.V.S.SHASTRI RESIDENCY (BBMP KHATA NO-636, SY NO-79/1, 26GUNTAS)			45650	
178	ಓಪೆರಾ ವೈಟ್ ಹೌಸ್ (ಬಿಬಿಎಂಪಿ ಖಾತಾ ನಂ-1993/85/11,85/13, ಸರ್ವೆ ನಂ-85/11,85/13, ವಿಸ್ತೀರ್ಣ-13ಗುಂಟೆ)	OPERA WHITE HOUSE (BBMP KHATA NO-1993/85/11,85/13 SYN NO-85/11, 85/13 MEASURING-13GUNTAS)			45650	
179	ಜಿ.ಆರ್.ರಿಜೆಂಟ್ ಪಾರ್ಕ್(ಎಸ್‌ಜಿಆರ್ ಬುಲ್ಡ್‌ಟೆಕ್ ಎಲ್‌ಎಲ್‌ಪಿ, ಸರ್ವೆ ನಂ.63/1,63/2 & 63/3, ಬಿಬಿಎಂಪಿ ಖಾತಾ	G.R.REGENT PARK (SGR BUILDTECH LLP, SY NO-63/1,63/2 & 63/3, BBMP KHATA NO-			56100	

	ನಂ.2060, ವಿಸ್ತೀರ್ಣ-4ಎಕರೆ 4ಗುಂಟೆ)	2060,MEASURING-4ACRE 4GUNTAS)				
180	ಶ್ರೀ ರುಮಲ ಲೋಟಸ್ ಅಪಾರ್ಟ್‌ಮೆಂಟ್ (ಗೊಟ್ಟಿಗೆರೆ ಗ್ರಾಮದ ಸರ್ವೆ ನಂ. 121/1 ಖಾತಾ ನಂ. 4451, ಃ+ಉ+3ಗಕ)	SRI THIRUMALA LOTUS Apartment (Gottigere Village Sy.no. 121/1, BBMP Katha No. 4451, B+G+3UF)			45540	
181	ದಿಷಾ ಲೋಹಾರುಕ ಸೊಲರಿಸ್ ಅಪಾರ್ಟ್‌ಮೆಂಟ್ (ಗೊಟ್ಟಿಗೆರೆ ಗ್ರಾಮದ ಸರ್ವೆ ನಂ. 24, 26, & 25/1 ಮತ್ತು ವಾರ್ಡ್ ನಂ. 194 ನಲ್ಲಿ ವಿಸ್ತೀರ್ಣ 15329.14 ಚ.ಮೀ.ಗಳಾಗಿದೆ) (ಅನುಮೋದಿತ ನಕ್ಷೆಯಂತೆ BF+GF+19UF (A, B, C & D) ನ ಬಿಲ್ಡಿಂಗ್ ಏರಿಯಾಗೆ ಮಾತ್ರ) ರೇರಾ ಸಂಖ್ಯೆ : PRM/KA/RERA/1251/310/PR/17 1015/000883	DISHA LOHARUKA SOLARIS APARTMENT			79200	
182	ಗುಲಿಕ ಮಲೆ	GULIKA MALE	17830			196
183	ಜಿ.ಕೆ.ಸೌತ್ ಪ್ರಿಸ್ಟಿನ್	G.K.SOUTH PRISTINE	17830			
184	ಅಶೋಕ ಆರ್ನಾ (ಅಶೋಕ ಪ್ರಾಪರ್ಟಿಸ್,ಸರ್ವೆ ನಂ.9/7,9/9, ಕೆಪಿಎಲ್-ಎಲ್‌ಬಿ-25-2012-13)	ASHOKA AARNA, ASHOK PROPERTIE'S(SY NO- 9/7,9/9,KPA- LAO-25-2012-13)	17830			
185	ಕ್ಲಾಸಿಕ್ ಲೇಔಟ್	CLASSIC LAYOUT	20150			
186	ಎಸ್.ಎಲ್.ವಿ.ಕೃಷ್ಣಗಾರ್ಡನ್	SLV KRISHNA GARDEN	19250			
187	ಶ್ರೀ.ಕೃಷ್ಣಗಾರ್ಡನ್ (ಸರ್ವೆ ನಂ.16/6,18/3,18/6,18/7,20/3,20/ 4,20/5 ಇತರೆ, & 31/2,31/5,ಕೆಪಿಎಲ್-ಎಲ್‌ಬಿ-10- 2010-11)	SRI KRISHNA GARDENS (SY NO- 16/6,18/3,18/6,18/7,20/3,20/4,20/ 5,ETC & 31/2,31/5,KPA/LAO/10- 2010-11,MEASURING-22 ACRE 29GUNTAS)	20150			
188	ಶ್ರುತಿ ಗಾರ್ಡನ್ಸ್ (ಸರ್ವೆ ನಂ-96, ಅನುಮೋದನೆ ಸಂಖ್ಯೆ-ಕೆಪಿಎಎ ಲ್‌ಎಬಿ-09-2014-15, ವಿಸ್ತೀರ್ಣ-15 ಎಕರೆ 15ಗುಂಟೆ)	SHRUTHI GARDENS (SY NO- 96 APROVED VIDE NO-KPA- LAO- 09-2014-15 15ACRES 15GUNTAS)	21450			

189	ಪೆರಿಫೆರಲ್ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ, 2,3,13,16,16/6,17,18,18/3,18/6,18/7, 18/8,19,20,20/3,21,21/1, 21/3,21/5, 35,60,60/3,60/4,61, 61/3,62,62/2, 62/3,62/4,63, 64,64/1,64/2,65,76, 76/1,76/2, 76/3,77,77/1,77/2,77/3, 77/4,77/5,77/6,78,79,79/1, 79/2, 79/3,79/4,79/5,80,80/5, 108,108/1, 109,109/1,111,112/3,	PERIPHERAL ROAD ATTACHED SY.NO.2,3,13,16,16/6,17,18,18/3,18/6,18/7, 18/8,19,20,20/3,21,21/1,21/3,21/5, 35,60,60/3,60/4,61,61/3,62,62/2, 62/3,62/4,63,64,64/1,64/2,65,76, 76/1,76/2,76/3,77,77/1,77/2,77/3, 77/4,77/5,77/6,78,79,79/1,79/2, 79/3,79/4,79/5,80,80/5,108,108/1, 109,109/1,111,112/3,				306
190	ಡಿ.ಆರ್. ಮೆಡೋಸ್ ವಸತಿ ಬಡಾವಣೆ ಗುಳಿಕಮಲೆ ಗ್ರಾಮದ ಸರ್ವೆ ನಂ.87/1 ರಲ್ಲಿ ಒಟ್ಟು ವಿಸ್ತೀರ್ಣ 2 ಎಕರೆ. (ಸಕ್ಷಮ ಪ್ರಾಧಿಕಾರದಿಂದ ಅನುಮೋದಿತ ನಕ್ಷೆಯಂತೆ ಬಿಡುಗಡೆ ಮಾಡಿರುವ ಒಟ್ಟು 27 ವಸತಿ ನಿವೇಶನಗಳಿಗೆ ಮಾತ್ರ) ರೇರಾ ಸಂಖ್ಯೆ : PRM/KA/RERA/1251/310/PR/17 0322/004766 ದಿನಾಂಕ : 17-03-2022.	DR MEDOWS Layout	19250			
191	ಚಳ್ಳಕೆರೆ	CHALLAKERE	13750			110
192	ಚುಂಚಘಟ್ಟ	CHUNCHAGHATTA	59000			351
193	ಚುಂಚಘಟ್ಟ ಮುಖ್ಯ ರಸ್ತೆ	CHUNCHAGHTTA MAIN ROAD	63660			
194	ಶ್ರೀನಿಧಿ ಲೇಔಟ್	SRINIDHI LAYOUT	59000			
195	ಒಪೆರಾ ಬ್ರಿಂದಾವನ (ಬಿಬಿಎಂಪಿ ಖಾತಾ ನಂ.384/54/3, ವಿಸ್ತೀರ್ಣ- 25,703.8 ಚ.ಅ.)	OPERA BRINDAVAN (BBMP KHATA NO-384/54/3 MEASURING 25,703.8 SQFT)			52000	
196	ರಾಯಲ್ ವುಡ್ಸ್ ಅಪಾರ್ಟ್‌ಮೆಂಟ್ (ಬಿಬಿಎಂಪಿ ಖಾತಾ ನಂ.210, ಸರ್ವೆ ನಂ.11/4, ವಿಸ್ತೀರ್ಣ- 12ಗುಂಟೆ)	ROYAL WOODS APARTMENT (BBMP KHATA NO-210, SY NO- 11/4, MEASURING-12GUNTAS)			52000	
197	ರಾಯಲ್ ರೆಡ್‌ವುಡ್ ಅಪಾರ್ಟ್‌ಮೆಂಟ್ (ಬಿಬಿಎಂಪಿ	ROYAL REDWOOD APARTMENT (BBMP KHATA			52000	

	ಖಾತಾ ನಂ.392, ಸರ್ವೆ ನಂ.11/4, ವಿಸ್ತೀರ್ಣ-13ಗುಂಟೆ)	NO-392/, SY NO-11/4 MEASURING-13GUNTAS)				
198	ಲಾರ್ವೆನ್ ಅರ್ಬನ್ ಕ್ರೆಸ್ಟ್ ಅಪಾರ್ಟ್‌ಮೆಂಟ್ (ಬೆಂಗಳೂರು ದಕ್ಷಿಣ ತಾಲ್ಲೂಕು, ಉತ್ತರಹಳ್ಳಿ ಹೋಬಳಿ, ಚುಂಚಘಟ್ಟ ಗ್ರಾಮದ ಸ.ನಂ.61/1 ಮತ್ತು 61/2, ಬಿ.ಬಿ.ಎಂ.ಪಿ ಖಾತಾ ನಂ. 423, ವಿಸ್ತೀರ್ಣ : Area of Plot (Minimum) 2519.50 ಚ.ಮೀ.) (ಅನುಮೋದಿತ ನಕ್ಷೆಯಂತೆ Stilt+GF+3UF ಸೂಪರ್ ಬಿಲ್ಡಿಂಗ್ ಏರಿಯಾಗೆ ಮಾತ್ರ) ರೇರಾ ಸಂಖ್ಯೆ : PRM/KA/RERA/1251/310/PR/19 1130/003046 ದಿನಾಂಕ : 30-11- 2019	Lorven Urban Crest Apartment			52000	
199	ಜಿ.ಆರ್. ಗ್ರೀನ್‌ಲೈನ್ ಅಪಾರ್ಟ್‌ಮೆಂಟ್ (ಚುಂಚಘಟ್ಟ ಗ್ರಾಮದ ಸರ್ವೆ ನಂ.39/1(ಹಳೆ ನಂ.39), 39/2(ಹಳೆ ನಂ.39) ಮತ್ತು 40/1 ರಲ್ಲಿ ಮತ್ತು ಬಿ.ಬಿ.ಎಂ.ಪಿ ಖಾತಾ ನಂ. 429/ ಸ.ನಂ. 39/39/2/40/1 ರಲ್ಲಿ ವಿಸ್ತೀರ್ಣ 60125 ಚ.ಅಡಿ (ನಕ್ಷೆಯಂತೆ 5585.28 ಚ.ಮೀ) ಗಳಾಗಿದೆ). (ಅನುಮೋದಿತ ನಕ್ಷೆಯಂತೆ S+G+3UF ನ ಬಿಲ್ಡಿಂಗ್ ಏರಿಯಾಗೆ ಮಾತ್ರ) ರೇರಾ ಸಂಖ್ಯೆ : PRM/KA/RERA/1251/310/PR/19 0722/002705.	G R GREENLINE Apartment			56400	
200	ಓ.ಬಿ.ಚೂಡಹಳ್ಳಿ	O.B.CHUDAHALLI	21000			110
201	ಚಿಕ್ಕಸಾದಕನ ಹಳ್ಳಿ	CHIKKA SAADAKANA HALLI	15950			79
202	ಜೋಡಿಗೋವಿನಾಯಕನ ಹಳ್ಳಿ	JODI GOVINAYAKANA HALLI	22550			72
203	ತಿಪ್ಪಸಂದ್ರ	TIPPASANDRA	43450			212
204	ಡಿಎಸ್-ಮ್ಯಾಕ್ಸ್ ಸನ್‌ಕ್ರೆಸ್ಟ್ (ಡಿಎಸ್-ಮ್ಯಾಕ್ಸ್ ಅಪಾರ್ಟ್‌ಮೆಂಟ್, ಸರ್ವೆ	DS-MAX SUNCREST ( DS- MAX APARTMENT SY NO-22,			44000	

	ನಂ.22,21-1/2ಗುಂಟೆ)	21- 1/2GUNTAS)			
205	ಬ್ಯಾಂಕ್ ಆಫೀಸರ್ಸ್ ಎಚ್.ಬಿ.ಸಿ.ಎಸ್.	BANK OFFICER'S H.B.C.S	58500		
206	100 ಟ್ರೀಸ್ ಅಪಾರ್ಟ್‌ಮೆಂಟ್ (ಬೆಂಗಳೂರು ದಕ್ಷಿಣ ತಾಲ್ಲೂಕು, ಉತ್ತರಹಳ್ಳಿ ಹೋಬಳಿ, ತಿಪ್ಪಸಂದ್ರ ಗ್ರಾಮದ ಸ.ನಂ.20, ಬಿಬಿಎಂಪಿ ಖಾತಾ ನಂ. 115, ವಾರ್ಡ್ ನಂ. 196, ವಿಸ್ತೀರ್ಣ : Area of Plot (Minimum) 4754.93 ಚ.ಮೀ.) (ಅನುಮೋದಿತ ನಕ್ಷೆಯಂತೆ 2BF+GF+4UF ಬಿಲ್ಡಿಂಗ್ ಏರಿಯಾಗೆ ಮಾತ್ರ) ರೇರಾ ಸಂಖ್ಯೆ : PRM/KA/RERA/1251/310/PR/18 0507/001631 ದಿನಾಂಕ : 07-05-2018	100 Trees Apartmernt		48900	
207	ತಾಯಪ್ಪನ ಹಳ್ಳಿ	THAYAPPANA HALLI	94600		
208	ತಟ್ಟಗುಪ್ಪೆ	THATTGUPPE	11550		88
209	ಎಸ್.ಎಲ್.ವಿ. ಸಾಯಿ ಗಾರ್ಡನಿಯಾ ವಸತಿ ಬಡಾವಣೆ, ಬೆಂಗಳೂರು ದಕ್ಷಿಣ ತಾಲ್ಲೂಕು, ಉತ್ತರಹಳ್ಳಿ ಹೋಬಳಿ, ತಟ್ಟಗುಪ್ಪೆ ಗ್ರಾಮದ ಸ.ನಂ.122/1, 122/2, 128/1, 130/2, 131/2, 130/3, 128/4, 4/1, 134/2, 131/1, 132 ಮತ್ತು 133, ಒಟ್ಟು ವಿಸ್ತೀರ್ಣ 12 ಎಕರೆ 17 ಗುಂಟೆ (ವಾಣಿಜ್ಯ ನಿವೇಶನ)	SLV Sai gardenia	24640		
210	ಎಸ್.ಎಲ್.ವಿ. ಸಾಯಿ ಗಾರ್ಡನಿಯಾ ವಸತಿ ಬಡಾವಣೆ, ಬೆಂಗಳೂರು ದಕ್ಷಿಣ ತಾಲ್ಲೂಕು, ಉತ್ತರಹಳ್ಳಿ ಹೋಬಳಿ, ತಟ್ಟಗುಪ್ಪೆ ಗ್ರಾಮದ ಸ.ನಂ.122/1, 122/2, 128/1, 130/2, 131/2, 130/3, 128/4, 4/1, 134/2, 131/1, 132 ಮತ್ತು 133, ಒಟ್ಟು ವಿಸ್ತೀರ್ಣ 12 ಎಕರೆ 17 ಗುಂಟೆ (ವಸತಿ ನಿವೇಶನ)	SLV Sai gardenia	17600		
211	ತರಳು	TARALU	17050		129
212	ಕ್ಲಾಸಿಕ್ ಲೇಔಟ್	CLASSIC LAYOUT	21450		
213	ಎಸ್.ಎಲ್.ವಿ.ಕೃಷ್ಣಗಾರ್ಡನ್	SLV KRISHNA GARDEN	20900		
214	ದಿ ಗಾರ್ಡನ್ 2, ಸರ್ವೆ ನಂ, 10/1,10/3. ಎಲ್. ಎ. ಬಿ	The Garden's 2 Sy NO 10/1, 10/3, LAO 28/2015-16	20900		

	28/2015-16					
215	ಕಾನ್ ಕಾರ್ಡ್‌ನಾಪ ವ್ಯಾಲಿ	CONCORDE NAPA VALLEY	28800			
216	ಸನ್‌ಡಾನ್ಸ್ ಎನ್‌ಕ್ಲೇವ್ (ಸರ್ವೆ ನಂ.100/4,100/1,100/6, ವಿಸ್ತೀರ್ಣ-15ಎಕರೆ 12ಗುಂಟೆ)	SUNDANCE ENCLAVE (SY NO-100/4,100/1,100/6, MEASURING- 15ACRE 12GUNTAS)	26400			
217	ಎಸ್‌ಎಲ್‌ವಿ ಗಾರ್ಡನ್ಸ್ (ಸರ್ವೆ ನಂ.168/1,ವಿಸ್ತೀರ್ಣ-3ಎಕರೆ 30.08ಗುಂಟೆ, ಅನುಮೋದನೆ ಸಂಖ್ಯೆ:ಕೆಪಿಎಲ್-ಎಲ್‌ಎಬ-17-2013-14)	SLV GARDENS (SY NO-168/1,MEASURING-3ACRES 30.08GUNTAS) APROVE VIDE NO-KPA-LAO-17-2013-14	17600			
218	ಶ್ರುತಿ ಗಾರ್ಡನ್ಸ್ (ಸರ್ವೆ ನಂ-6/1,9/1,12,181/3, ಅನುಮೋದನೆ ಸಂಖ್ಯೆ-ಕೆಪಿಎ-ಎಲ್‌ಎಬ-09-2014-15, ವಿಸ್ತೀರ್ಣ-15 ಎಕರೆ 15ಗುಂಟೆ)	SHRUTHI GARDENS (SY NO-6/1,9/1,12,181/3 APROVED VIDE NO-KPA-LAO-09-2014-15 15ACRES 15GUNTAS)	18150			
219	ವಿಂಟರ್ ಪಾರ್ಕ್ ಕೌಂಟಿ	WINTER PARK CONTY Sy o 6/2,7/1 ,8,182/1	18150			
220	ಎಸ್.ಎಲ್.ವಿ. ಗಾರ್ಡನ್ಸ್ ವಸತಿ ಬಡಾವಣೆ, ಬೆಂಗಳೂರು ದಕ್ಷಿಣ ತಾಲ್ಲೂಕು, ಉತ್ತರಹಳ್ಳಿ ಹೋಬಳಿ, ತರಳು ಗ್ರಾಮದ ಸ.ನಂ. 156/1, 156/2, 156/6, 156/7, 163/1, 163/2, 163/10 ಮತ್ತು 164 ರಲ್ಲಿ ಒಟ್ಟು ವಿಸ್ತೀರ್ಣ 6 ಎಕರೆ 03 ಗುಂಟೆ	SLV gardens	19250			
221	ದೊಡ್ಡಕಲ್ಲಸಂದ್ರ	DODDAKALLASANDRA	53950			472
222	ಸಿಂಗಾಪುರ ಗಾರ್ಡನ್	SINGAPOR GARDNEN	77100			
223	ಬ್ಯಾಂಕ್ ಆಫೀಸರ್ಸ್ ಎಚ್.ಬಿ.ಸಿ.ಎಸ್.	BANK OFFICER'S H.B.C.S	58500			
224	ಬಿಡಿಎ ಎಂಪ್ಲಾಯಿಸ್ ಎಚ್.ಬಿ.ಸಿ.ಎಸ್. .ಡಬಲ್ ರೋಡ್	BDA EMPLOYEE'S	63000			
225	ದೊಡ್ಡಕಲ್ಲಸಂದ್ರ ಕೈಗಾರಿಕಾ ಪ್ರದೇಶ	DODDAKALLASANDRA INDUSTRIAL AREA	57120			490
226	ವಿಲಾಸ ಅಪಾರ್ಟ್ ಮೆಂಟ್ ಬಲ್ಡಿಂಗ್ -ಎ ಮತ್ತು ಬಿ (ದೊಡ್ಡಕಲ್ಲಸಂದ್ರ ಗ್ರಾಮದ ಸರ್ವೆ ನಂ 35/3 ಖಾತಾ ನಂ.1035 ಮತ್ತು ವಾರ್ಡ್ ನಂ.197	Wilasa Apartment Block-A & B (Doddakallasandra Village & Sy.No.35/3, Katha No.1035, Ward No.197 & B +G +4UF)			58500	

	ಮತ್ತು ಬಿ + ಜಿ + 4ಉ ಎಫ್				
227	ದೊಡ್ಡಕಲ್ಲಸಂದ್ರ ಗ್ರಾಮ ಬೆಂಗಳೂರು ಕನಕಪುರ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಜಮೀನುಗಳ ಸರ್ವೆ ನಂ.36,37,38,39,40, 41,42,43,44, 46,50,55,56,60, 61,62,63,64,65, 66,67,81,82,83,	DODDAKALLSANDRA VILLAGE BENGALURU KANAKAPURA NATIONAL HIGHWAY ATTACHED LAND'S SY.NO.36,37,38,39,40,41,42,43, 44,46,50,55,56,60,61,62,63,64,65 ,66,67,81,82,83,	91700		763
228	ಕ್ರಿಸ್ಟಲ್ ಅಪಾರ್ಟ್‌ಮೆಂಟ್	CRISTAL APARTMENT		55550	
229	ಗೋಪಾಲನ್ ಜುವೆಲ್ಸ್ (ಪ್ರಾಪರ್ಟಿ ನಂ,46/2ಎ1ಬಿ,ಖಾತಾ ನಂ,1004/832/1015/1,ವಿಸ್ತೀರ್ಣ- 1,11,345.ಚ.ಅ.)	GOPALAN JEWELS(PROPERTY NO,46/2A1A, & 46/2A1B,KHATA NO,1004/832/1015/1,MEASURING-1,11,345.SQFT)		68040	
230	ವಸುಂದರ ಸ್ಕೈ ಸ್ಕೇಪ್ (ಬಿಬಿಎಂಪಿ ಖಾತಾ ನಂ.111/466/2/374/53/3, ಸರ್ವೆ ನಂ.53/3, 29ಗುಂಟೆ)	VASUNDARA SKY SCAPE(BBMP KHATA NO-111/466/2/374/53/3, SY NO-53/3 29 GUNTAS)		49100	
231	ಸ್ಥಿರಾ ಆಸ್ತಿ ಅಪಾರ್ಟ್‌ಮೆಂಟ್	STIRA Aasthi Appt		49100	
232	ಎಸ್‌ಜಿಎಸ್ ಪಾರ್ಕ್ ವೀವ್ ಅಪಾರ್ಟ್‌ಮೆಂಟ್ (ಬಿಬಿಎಂಪಿ ಖಾತಾ ನಂ.596/596, ಬಿಬಿಎಂಪಿ‌ಬಿಸಿಎಸ್, ವಿಸ್ತೀರ್ಣ- 11,584.ಚ.ಅ.)	SGS PARK VIEW APARTMENT( BBMP KHATA NO- 596/596,BOOHBCS, MEASURING-11,584.SQFT)		49100	
233	ಶಿವಗಂಗಾ ಸ್ಪೆಂಡರ್(ಸರ್ವೆ ನಂ.51/1,ವಿಸ್ತೀರ್ಣ-17ಗುಂಟೆ, ಬಿಬಿಎಂಪಿ ಖಾತಾ ನಂ.1142/593/51)	SHIVAGANGA SPLENDOUR( SY NO-51/1, MEASURING - 17GUNATAS, BBMP KHATA NO-1142/593/51,)		49100	
234	ಎಲೆಗಂಟ್ ಪ್ಯಾರಾಡೈಸ್ (ಬಿಬಿಎಂಪಿ ಖಾತಾ ನಂ.146/517 /5/1ಬಿ, ವಿಸ್ತೀರ್ಣ- 14,563.75.ಚ.ಅ.)	ELEGANT PARADISE (BBMP KHATA NO-146/517/5/1B, MEASURING-14,563.75.SQFT)		49100	
235	ಪೀಪಲ್ ಟ್ರೀ( ಬಿಬಿಎಂಪಿ ಖಾತಾ ನಂ.319/536-2/4, ಸೈಟ್	PEEPL TREE (BBMP KHATA NO-319/536-2/4, SITE NO-2/4,		49100	



	ನಂ.2/4, ವಿಸ್ತೀರ್ಣ- 13,000.ಚ.ಅ.)	MEASURING-13,000.SQFT)			
236	ಸಾಯಿ ಕೃಷ್ಣ ಸ್ಟೇಂಡರ್ (ಬಿಬಿಎಂಪಿ ಖಾತಾ ನಂ.298/1143/50/2ಎ/ 985,ವಿಸ್ತೀರ್ಣ-11,633.ಚ.ಅ.)	SAI KRISHNA SPLENDOR(BBMP KHATA NO-298/1143/50/2A/985, MEASURING-11,633.SQFT)		49100	
237	ಶ್ರೀ.ಸಾಯಿ ಕಂಫರ್ಟ್ ಫೇಸ್- I(ಬಿಬಿಎಂಪಿ ಖಾತಾ ನಂ.600/212/1/132,ವಿಸ್ತೀರ್ಣ- 11,908.ಚ.ಅ.)	SREE SAI COMFORTS PHASE-I(BBMP KHATA NO- 600/212/1/132, MEASURING- 11,908.SQFT)		49100	
238	ಮಂತ್ರಿ ಸೆರೆನಿಟಿ (ಸರ್ವೆ ನಂ.55/1,55/1ಪಿ,55/2ಪಿ,57,57ಪಿ,5 8,58ಪಿ,56ಪಿ,59,60,60ಪಿ,ವಿಸ್ತೀರ್ಣ -28ಎಕರೆ 83ಗುಂಟೆ)	MANTRI SERENITY (SYNO- 55/1,55/1P,55/2P,57,57P,58,58P, 56P,59,60,60P,MEASURING- TOTAL 28ACRES, 83GUNTAS)		67850	
239	ವ್ಯಾಲೂ ಪ್ಲಸ್ ಅಪಾರ್ಟ್‌ಮೆಂಟ್ ಸರ್ವೆ ನಂ.73/1	VALUE PLUSE APARTMENT Sy No.73/1		49100	
240	ಶಿವಗಂಗ ವಲ್ಲಭ ಸರ್ವೆ ನಂ.48, 48/1, 48/1ಎ1 ವಿಸ್ತೀರ್ಣ 17600ಚ.ಅ	Shivaganga Vallabha Sy No.48/1, 48/1A1 Measuring 17600 SqFt		49100	
241	ದೇವಗೊಲ್ಲಹಳ್ಳಿ	DEVAGOLLA HALLI	13750		58
242	ನಾಗಸಾದಕನ ಹಳ್ಳಿ	NAGASADHAKAN HALLI	12870		58
243	ನೆಟ್ಟಿಗೇರೆ	NETTIGERE	14850		118
244	ನೆಟ್ಟಿಗೇರೆ ಗ್ರಾಮ ಕನಕಪುರ ಮುಖ್ಯ ರಸ್ತೆ (ರಾಷ್ಟ್ರೀಯ ಹೆದ್ದಾರಿ ಸರ್ವೆ ನಂ.97,98,99,123,137,138,139,14 0,141,172, 174,	NETTIGERE VILLAGE KANAKAPURA MAIN ROAD (NATIONAL HIGHWAY) SY.NO.97,98,99,123,137,138,13 9,140,141,172, 174,	33320		339
245	ಸನ್‌ಡಾನ್ಸ್ ಎನ್‌ಕ್ಲೇವ್(ಸರ್ವೆ ನಂ.121/1, ವಿಸ್ತೀರ್ಣ-9ಎಕರೆ ಒಟ್ಟು 15ಎಕರೆ 12ಗುಂಟೆ)	SUNDANCE ENCLAVE (SY NO-121/1, 9ACRE TOTALLY 15ACRES 12GUNTAS)	26070		
246	ಜಿ.ಕೆ ಸೌತ್ ಪ್ರಿಸ್ಟಿನ್	G.K.SOUTH PRISTINE	27500		
247	ಪುಟ್ಟಿನಹಳ್ಳಿ	PUTTENA HALLI	65000		410
248	ಪುತನಹಳ್ಳಿ ಮುಖ್ಯ ರಸ್ತೆ	PUTTENA HALLI MAIN ROAD	73780		
249	ಬ್ರಿಗೇಡ್ ಮಿಲೆನಿಯಮ್ (ಬ್ರಿಗೇಡ್	BRIGADE MILLENIUM		81770	

	ಡೆವಲಪರ್ಸ್, ಸರ್ವೆ ನಂ.44,45 & 51/1, ಖಾತಾ ನಂ.1218/816,ವಿಸ್ತೀರ್ಣ-22ಎಕರೆ 19ಗುಂಟೆ)	(BRIGADE DEVELOPERS, SY NO-44,45 &51/1, KHATA NO-1218/816, MEASURING-22ACRE 19 GUNTAS)				
250	ಶೋಭಾ ತುಲಿಪ್(ಶೋಭಾ ಡೆವಲಪರ್ಸ್,ಸರ್ವೆ ನಂ,7/2,ಸಿಎಂಸಿ ಖಾತಾ ನಂ, ಬಿಎನ್‌ಎಸ್/ಆರ್‌ಒ/ ಸಿಆರ್ /174/2005/06,ವಿಸ್ತೀರ್ಣ-2ಎಕರೆ 32ಗುಂಟೆ)	SOBHA TULIP(SHOBHA DEVELOPERS,SY NO,7/2, CMC KHATA NO,BNS/RO/CR/174/2005/06,M EASURING-2ACRE 32GUNTAS)			78210	
251	ಸೆಂಚುರಿ ಪ್ರಗತಿ(ಸರ್ವೆ ನಂ,61,ಬಿಬಿಎಂಪಿ ಖಾತಾ ನಂ,1212/61,ವಿಸ್ತೀರ್ಣ-42,404.35.ಚ.ಅ.)	CENTURY PRAGATI(SY NO,61, BBMP KHATA NO,1212/61,MEASURING-42,404.35.SQFT)			74030	
252	ಮಹಾವೀರ್ ಕ್ರೀಕ್ ಅಪಾರ್ಟ್‌ಮೆಂಟ್(ಸರ್ವೆ ನಂ,12/2,ವಿಸ್ತೀರ್ಣ-0-12ಗುಂಟೆ)	MAHAVEER CREEK APARTMENT(SY NO,12/2,MEASURING-0-12GUNTAS)			65340	
253	ಐಶ್ವರ್ಯ ಸ್ಪಲೆಂಡರ್(ಸೈಟ್ ನಂ,5,6,7,8,9,10,11,12,ಸಿಎಂಸಿ ಖಾತಾ ನಂ,170/161,ವಿಸ್ತೀರ್ಣ-13,022.ಚ.ಅ.)	AISHWARYA SPLENDOR(SITE NO,5,6,7,8,9,10,11,12,CMC KHATA NO,170/161,MEASURING-13,022.SQFT)			65340	
254	ಹಿಮಗಿರಿ ಗ್ರೀನ್ ಫಾರೇಸ್ಟ್(ಸರ್ವೆ ನಂ,28,ಸಿಎಂಸಿ ಖಾತಾ ನಂ,567,ವಿಸ್ತೀರ್ಣ-1ಎಕರೆ 33ಗುಂಟೆ)	HIMAGIRI GREEN FOREST(SY NO,28,CMC KHATA NO,567,MEASURING-1ACRE 33GUNTAS)			65340	
255	ಅಣ್ಣಯ್ಯ ರೆಡ್ಡಿ ಬಡಾವಣೆ	ANNAYYA REDDY LAYOUT	65000			
256	ಎಸ್.ಬಿ.ಎಂ.ನೌಕರರ ಬಡಾವಣೆ	S.B.M.EMPLOYEE'S LAYOUT	65000			
257	ಆದರ್ಶ್ ಸಿಟ್ರೈನ್ (ಪಿಎಡಿ ನಂ.187/ಡಬ್ಲ್ಯೂಒ148-1,ಬಿಬಿಎಂಪಿ ಖಾತಾ ನಂ.1236,ಸರ್ವೆ ನಂ.54, ವಿಸ್ತೀರ್ಣ-60,984.ಚ.ಅ.)	ADARSH CITRINE (PID NO-187-WO148-1, BBMP KHATA NO- 1236, SY NO-54, MEASURING 60,984 SQFT)			77880	
258	ರೇಡಿಯಂಟ್ ಪ್ರೈಮ್ ರೋಸ್ (ಸರ್ವೆ ನಂ.16/2, ವಿಸ್ತೀರ್ಣ-	RADIANT PRIME ROSE (SY NO-16/2, MEASURING 28,219			55100	

	28,219.ಚ.ಅ.)	SQFT, BBMP KAHTA NO-1228/16/2)				
259	ಆರ್‌ಎಸ್ ಪ್ರಮುಖಿ (ಬಿಬಿಎಂಫಿ ಖಾತಾ ನಂ.1229/93/72, ವಿಸ್ತೀರ್ಣ-12,555.ಚ.ಅ.)	RS PRAMUKHA (BBMP KHATA NO-1229/93/72 MEASURING 12,555 SQFT)			55500	
260	ವಿ.ಎಸ್.ಕೋಯಿ (ಬಿಬಿಎಂಫಿ ಖಾತಾ ನಂ.528/498/1/463/1-8, ವಿಸ್ತೀರ್ಣ-25,015.ಚ.ಅ.)	V.S.COZY (BBMP KHATA NO-528/498/1/463/1-8, MEASURING 25,015 SQFT)			55200	
261	ಮಹಾವೀರ್ ಕೋರಲ್ (ಸಿಎಮ್‌ಸಿ ಖಾತಾ ನಂ.202/187, ಸರ್ವೆ ನಂ.14/1, ವಿಸ್ತೀರ್ಣ-39,247.ಚ.ಅ.)	MAHAVEER CORAL (CMC KHATA NO-202/187/ IN SY NO-14/1 MEASURING 39,247 SQFT)			60000	
262	ಮಹಾವೀರ್ ರಿವೀವ್‌ರಾ (ಸರ್ವೆ ನಂ.33/4, ವಿಸ್ತೀರ್ಣ-31.2ಗುಂಟೆ, ಸರ್ವೆ ನಂ.33/6, ವಿಸ್ತೀರ್ಣ-8.08ಗುಂಟೆ & ಸರ್ವೆ ನಂ.33/5, 33/8, ವಿಸ್ತೀರ್ಣ-2ಎಕರೆ)	MAHAVEER RIVIVRA (SY NO-33/4, 1ACRE, SY NO-33/7, MEASURING-31.2GUNTAS, SY NO-33/6, MEASURING-8.08GUNTAS & SY NO-33/5, 33/8, 2ACRE)			70850	
263	ಎಸ್‌ಎಸ್‌ವಿಡಿ ಫಾರ್‌ಸ್ಟ್ ವೀವ್ ಅಪಾರ್ಟ್‌ಮೆಂಟ್ (ಖಾತಾ ನಂ.1234/, ಸರ್ವೆ ನಂ.25/4, ವಿಸ್ತೀರ್ಣ-14,786.ಚ.ಅ.)	SSVD FOREST VIEW APARTMENT (KHATA NO-1234/1, SY NO- 25/4, MEASURING -14,786SQFT)			55400	
264	ಕಲ್ಪತರು ಲೇಕ್ ವೀವ್ ಅಪಾರ್ಟ್‌ಮೆಂಟ್ (ಸರ್ವೆ ನಂ.2/2, ವಿಸ್ತೀರ್ಣ-30,466.ಚ.ಅ) 187-ಫಾ0178-19,187-ಫಾ0178-17, 187-ಫಾ0218-2, 187ಫಾ0216-7, . 187-ಫಾ0216-1, 187-ಫಾ0216-3, 187-ಫಾ0216-5, 187-ತಿ0178-23, 187-ತಿ0178-21, 187-ಫಾ0220-4	KALPATHARU LAKE VIEW APARTMENT (SY NO-2/2,MEASURING-30,466 SQFT)			55100	
265	ಶಿವಗಂಗಾ ಓಪೆಲ್ ಅಪಾರ್ಟ್‌ಮೆಂಟ್ (ಸರ್ವೆ ನಂ.30/6, ವಿಸ್ತೀರ್ಣ-16.04ಗುಂಟೆ, ಬಿಬಿಎಂಫಿ ಖಾತಾ ನಂ.1252,ಸರ್ವೆ ನಂ.36/2)	SHIVAGANGA OPEL APARTMENT(SY NO-30/6,MEASURING-16.04GUNTAS, BBMP KHATA NO-1252, SY NO-36/2)			55400	

266	ಮಹಾವೀರ್ ಜಾನ್ ಕ್ವಿಲ್ ಸರ್ವೆ ನಂ 6/2	MHAVEER JONQUIL (Puttenahalli Village Sy.no. 61/2, BBMP Katha No: 1240/Sy.No:6/2 And Ward No: 187)			55550	
267	ಮಹಾವೀರ್ ವುಡ್ಸ್ ಸರ್ವೆ ನಂ 17/3,17/4	MAHAVEER WOODS SY No 17/3, 17/4.			62370	
268	ಮಹಾವೀರ್ ವಿಲ್ಡನ್ ಸರ್ವೆ ನಂ. 16/2	MAHAVEER WILTON SY No 16/2			55400	
269	ವಂದನ ಸೆಲೆಸ್ಟಿಯನ್ ಸರ್ವೆ ನಂ.36/2	VANDANA CELESTIA (Puttenahalli Village Sy.no. 36/2, site no. 8 & 9, BBMP Katha No. 1367 and Ward no: 187.			55400	
270	ಪಿಲ್ಲಗಾನ ಹಳ್ಳಿ	PILLAGANAHALLI	37000			305
271	ಫೇರಿಫೆರಲ್ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ.1	PERIPHERAL ROAD ATTACHED SY.NO.1				457
272	ಬೈರಸಂದ್ರ	BYRASANDRA	93300			
273	ಮಲ್ಲಸಂದ್ರ	MALLASANDRA	42000			508
274	ಮಂತ್ರಿ ರಾಯಲ್ (ಮಂತ್ರಿ ರಿಯಾಲಿಟಿ)	MANTHRI ROYAL (MANTHRI REALITY)			44660	
275	ಶ್ರೀರಾಮ್ ಸಿಂಘೋನಿ ಅಪಾರ್ಟ್‌ಮೆಂಟ್ ಕಾಂಪ್ಲೆಕ್ಸ್ (ಸರ್ವೆ ನಂ,10,ಹಳೆ ಖಾತಾ ನಂ,380,ಹೊಸ ಖಾತಾ ನಂ,380/10,ವಿಸ್ತೀರ್ಣ-3ಎಕರೆ 26ಗುಂಟೆ)	SHRIRAM SYMPHONYE APARTMENT COMPLEX(SY NO,10,OLD KHATA NO,380,NEW KHATA NO,380/10,MEASURING- 3ACRE 26GUNTAS)			42130	
276	ಶ್ರೀರಾಮ್ ಸುರಭಿ(ಸರ್ವೆ ನಂ,24 & 25, ಖಾತಾ ನಂ,392, ವಿಸ್ತೀರ್ಣ-7ಎಕರೆ 06ಗುಂಟೆ)	SHRIRAM SURABHI(SY NO,24 & 25,KHATA NO,392,MEASURING-7ACRE 06GUNTAS)			42130	
277	ಮಂತ್ರಿ ಅಪಾರ್ಟ್‌ಮೆಂಟ್	MANTHRI APARTMENT			48180	
278	ಪೂರ್ವ ಹೈಲ್ಯಾಂಡ್ ಅಪಾರ್ಟ್‌ಮೆಂಟ್ (ಪೂರ್ವಂಕರ ಪ್ರಾಜೆಕ್ಟ್ ಲಿಮಿಟೆಡ್, ಸರ್ವೆ ನಂ,19ಪ,ವಿಸ್ತೀರ್ಣ-17.325ಎಕರೆ)	PURVA HIGHLAND APARTMENT (PURVANKARA PROJECTS LTD, SY,19P, MEASURING- 17.325ACRE)			46700	

279	ಗೋದ್ರೇಜ್ ಪ್ರಾಪರ್ಟಿಸ್	GODREJ PROPERTIES			50750	
280	ಮಾಯಾ ಇಂದ್ರಧನುಸ್ ಅಪಾರ್ಟ್‌ಮೆಂಟ್ (ಸರ್ವೆ ನಂ. 5, 6/1, 2ಬಿ+ಜಿ+32ಯುಎಫ್ & RERA NO. PRM/KA/RERA/1251/310/PR/17 1201/0017542)	Maya Indradhanush Apartment (Sy.No. 5, 6/1, 2B+G+32UF & RERA No. PRM/KA/RERA/1251/310/PR/1 71201/001752)			55200	
281	ಮಾರೇನಹಳ್ಳಿ	MARENA HALLI	97800			598
282	ಗಿರಿ ಅಪಾರ್ಟ್‌ಮೆಂಟ್ (ಸೈಟ್ ನಂ.1,2,3, & 4, ಸರ್ವೆ ನಂ.47/1,48/2, ಮಾರೇನಹಳ್ಳಿ, ವಿಸ್ತೀರ್ಣ-31,200.ಚ.ಅ.)	GIRI APARTMENT(SITE NO- 1,2,3 & 4 IN SY NO- 47/1,48/2,MARENAHALLI,ME ASURING-31,200,SQFT)			71100	
283	ಮಾರೇನಹಳ್ಳಿ ಜಿ.ಪಿ.ನಗರ 2 ನೇ ಹಂತ	MARENA HALLI J.P.NAGAR 2ND STAGE	77520			
284	ಮಾರೇನಹಳ್ಳಿ ಮುಖ್ಯ ರಸ್ತೆ(IRR) ಬನಶಂಕರಿಯಿಂದ ಜಯದೇವ ಆಸ್ಪತ್ರೆವರೆಗೆ	MARENA HALLI MAIN ROAD (IRR) BANASHANKARI UPTO JAYADEVA HOSPITAL.	195240			
285	ಮಾರೇನಹಳ್ಳಿ ಮುಖ್ಯ ರಸ್ತೆ(IRR) ಬನಶಂಕರಿಯಿಂದ ಜಯದೇವ ಆಸ್ಪತ್ರೆವರೆಗೆ ವಾಣಿಜ್ಯ ಪ್ರದೇಶ (ಹೊಸ ಸೇರ್ಪಡೆ)	MARENA HALLI MAIN ROAD (IRR) BANASHANKARI UPTO JAYADEVA HOSPITAL Commercial Area	439080			
286	ಮಾರೇನಹಳ್ಳಿ ಪಾಳ್ಯ	MARENA HALLI PALYA	86160			653
287	ಮಾರೇನಹಳ್ಳಿ ಜಿ.ಪಿ.ನಗರ 2 ನೇ ಹಂತ	MARENA HALLI J.P.NAGAR 2ND STAGE	77520			
288	ಮಾರೇನಹಳ್ಳಿ ಮುಖ್ಯ ರಸ್ತೆ(IRR)	MARENA HALLI MAIN ROAD (IRR)	146630			
289	ಪೆನಿನ್ಸುಲಾ ಹೈಟ್ಸ್ ಅಪಾರ್ಟ್‌ಮೆಂಟ್ (ಮಾರೇನಹಳ್ಳಿ (ಜಿ.ಪಿ.ನಗರ 2ನೇ ಹಂತ) ಗ್ರಾಮದ ಸರ್ವೆ ನಂ.46/1, 46/2, 47/2, & 8/1, ಪಿ.ಐ.ಡಿ ನಂ. 57-135- 46/1,46/2,47/2&8/1, ಮತ್ತು ವಾರ್ಡ್ ನಂ. 177 ) (ಅನುಮೋದಿತ ನಕ್ಷೆಯಂತೆ 2B+G+20UF (Tower-A) ಮತ್ತು	PENINSULA HEIGHTS APARTMENT			132000 129400	

	2B+G+16UF (Tower-B) ನ ಬಿಲ್ಡಿಂಗ್ ಏರಿಯಾಗೆ ಮಾತ್ರ) ರೇರಾ ಸಂಖ್ಯೆ : PRM/KA/RERA/1251/310/PR/17 0905/000072 PENINSULA HEIGHTS “ಟವರ್- A”  PENINSULA HEIGHTS “ಟವರ್- B”					
290	ಯಾಲಕ್ಕಿಹಳ್ಳಿ	YAALAKKI HALLI	14300			74
291	ರಾವುಗೊಡ್ಲು	RAVUGODLU	16830			103
292	ರಾವುಗೊಡ್ಲು ಗ್ರಾಮ ಬೆಂಗಳೂರು ಕನಕಪುರ ಮುಖ್ಯ ರಸ್ತೆ ರಾಷ್ಟ್ರೀಯ ಹೆದ್ದಾರಿ ಸರ್ವೆ ನಂ.36,37,38,40,42,43,44,45,48 , 49,50,51,106,	RAVUGODLU VILLAGE BENGALURU KANAKAPURA MAIN ROAD NATIONAL HIGHWAY SY.NO.36,37,38,40,42,43,44,45, 48, 49,50,51,106,	36210			226
293	ಫಾರೆಸ್ಟ್ ಫ್ಲಾವರ್ ಎನ್‌ಕ್ಲೇವ್ (ಲೇಔಟ್ ಸರ್ವೆ ನಂ.41-106/1 & 112)	FOREST FLOWER ENCLAVE(LAYOUT IN SY NO-41-106/1 & 112)	24420			
294	ರಘುವನಪಾಳ್ಯ	RAGHUVANA PALYA	51100			377
295	ಹೆಚ್.ಎಂ.ವರ್ಲ್ಡ್‌ಸಿಟಿ ಫೇಸಸ್ (ರಘುವನ ಪಾಳ್ಯ ಸರ್ವೆ ನಂ.9ಪಿ, ಕೊತ್ತನೂರು ಸರ್ವೆ ನಂ.170, ಮೀಸಲಾತಿ-13ಎಕರೆ 33ಗುಂಟೆ)	H.M.WORLD CITY PHASES(RAGHUVANA PALYA SY NO- 9P,KOTHANUR SY NO- 170,MEASURING-13ACRES 33GUNTAS)			54000	
296	ಹೆಚ್.ಎಂ.ಇಂಡಿಗೋ	H.M.INDIGO			54000	
297	ಐಎಂಜಿ ಎಲೈಟ್(ಸರ್ವೆ ನಂ.41,ಮೀಸಲಾತಿ-1ಎಕರೆ 21ಗುಂಟೆ)	IMG ELITE (SY NO-41, 1ACRE 21GUNTAS)			54000	
298	ರಘುವನಹಳ್ಳಿ	RAGUVANAHALLI	45500			377
299	ಬಿ.ಸಿ.ಸಿ.ಎಚ್.ಬಿ.ಸಿ.ಎಸ್.	B.C.C.H.B.C.S.	51520			
300	ಬಿ.ಸಿ.ಎಮ್.ಸಿ.ಎಚ್.ಬಿ.ಸಿ.ಎಸ್.	B.C.M.C.H.B.C.S.	51520			
301	ರಘುವನಹಳ್ಳಿ ಗ್ರಾಮ ಬೆಂಗಳೂರು ಕನಕಪುರ ಮುಖ್ಯ ರಸ್ತೆ ರಾಷ್ಟ್ರೀಯ	RAGHUVANA HALLI VILLAGE BENGALURU	92350			610

	ಹೆದ್ದಾರಿ ಸರ್ವೆ ನಂ.6,7,8,11,12,13,14,15,17,27	KANAKAPURA MAIN ROAD NATIONAL HIGHWAY, SY.NO. 6,7,8,11,12,13,14,15,17,27				
302	ನಿತೇಶ್ ಸೀಸರ್ಸ್ ಪ್ರಾಲ್ಸಸ್ ಅಪಾರ್ಟ್‌ಮೆಂಟ್	NITESH CAESAR'S PALACE APRTMENT			64680	
303	ಡಮ್ಮಣಗಿ ಸುಮೊ ಲೀವೆಸ್ ಅಪಾರ್ಟ್‌ಮೆಂಟ್(ಬಿಬಿಎಂಪಿ ಖಾತಾ ನಂ.60/1- 60/27/2,ವಿಸ್ತೀರ್ಣ-54,788.ಚ.ಅ.)	DHAMMANAGI SUMO LEAVES APARTMENT( BBMP KHATA NO-60/1-60/27/2, MEASURING-54,788.SQFT)			66600	
304	ರಂಗಾಶ್ರೀ ಪರ್ಲ್(ಖಾತಾ ನಂ.286/3,4,5,6,7, ಸರ್ವೆ ನಂ.17/2,ವಿಸ್ತೀರ್ಣ-14,105.ಚ.ಅ.)	RANGA SHREE PEARL (KHATA NO-286/3,4,5,6,7, SY NO-17/2, MEASURING- 14,105.SQFT)			54010	
305	ಶಿವಗಂಗ ಸಿಲ್ವರ್ ಲೈನ್ ಖಾತಾ ನಂ.94/01 ವಿಸ್ತೀರ್ಣ 33350 ಚ.ಅ	SHIVAGANGA SILVER LINE ( KHATHA NO-94/1, MEASURING - 33350 SQ FT )			43000	
306	ಕೃಷ್ಣಾ ಗಾರ್ಡೇನಿಯ ಅಪಾರ್ಟ್‌ಮೆಂಟ್ (ರಘುವನಹಳ್ಳಿ ಗ್ರಾಮದ ಸರ್ವೆ ನಂ.26/1, ಖಾತಾ ನಂ. 391 ವಾರ್ಡ್ ನಂ. 198 ವಿಸ್ತೀರ್ಣ 1 ಎಕರೆ) (ಅನುಮೋದಿತ ನಕ್ಷೆಯಂತೆ S+G+3UF ನ ಬಿಲ್ಡಿಂಗ್ ಏರಿಯಾಗೆ ಮಾತ್ರ)	KRISHNA GARDENIA APARTMENT			49610	
307	ವಾಜರಹಳ್ಳಿ	VAJARAHALLI	46000			338
308	ಬಾಲಾಜಿ ಎಚ್.ಬಿ.ಸಿ.ಎಸ್.	BALAJI H.B.C.S,	46000			
309	ಬಿ.ಸಿ.ಸಿ.ಎಚ್.ಬಿ.ಸಿ.ಎಸ್.	B.C.C.H.B.C.S.	51520			
310	ಬಿ.ಸಿ.ಎಮ್.ಸಿ.ಎಚ್.ಬಿ.ಸಿ.ಎಸ್.	B.C.M.C.H.B.C.S.	51520			
311	ವಾಜರಹಳ್ಳಿ ಗ್ರಾಮ ಬೆಂಗಳೂರು ಕನಕಪುರ ಮುಖ್ಯ ರಸ್ತೆ ರಾಷ್ಟ್ರೀಯ ಹೆದ್ದಾರಿ ಸರ್ವೆ ನಂ.1,60,61,62,85,86,87,89,90,9 1, 92,93,95,96,	VAJARAHALLI VILLAGE BENGALURU KANAKAPURA MAIN ROAD NATIONAL HIGHWAY SY.NO.1,60,61,62,85,86,87,89,9 0,91, 92,93,95,96.	88760			511
312	ಸೂರಜ್ ಗಂಗಾ ಸಾಕ್ರಾಟೀಸ್( ಸರ್ವೆ ನಂ.87/2, ಖಾತಾ ನಂ.487, ವಿಸ್ತೀರ್ಣ-1,03,089.6.ಚ.ಅ.)	SURAJ GANGA SOCRATIES (SY NO-87/2, KHATA NO-487, MEASURING-103089.6.SQFT.			51700	

313	ಮಹಾಘರ್ ವಜ್ರ (ಸರ್ವೆ ನಂ.41,ಬಿಬಿಎಂಪಿ ಖಾತಾ ನಂ.310/41,ವಿಸ್ತೀರ್ಣ-30ಗುಂಟೆ)	MAHAGHAR'S VAJRA (SY NO-41, BBMP KHATA NO-310/41, MEASURING-30GUNTAS)			43500	
314	ಶ್ರೀವೆನ್ ರಾಗ್ ಸೆರೆನಿಟಿ (ಬಿಬಿಎಂಪಿ ಖಾತಾ ನಂ.282/282/1/1, ವಿಸ್ತೀರ್ಣ-30,286.ಚ.ಅ.)	SRIVEN RAG SERENITY (BBMP KHATA NO-282/282/1/1, MEASURING-30,286.SQFT)			59950	
315	ಆನಂದ ಅಸ್ಟರ್ (ಬಿಬಿಎಂಪಿ ಖಾತಾ ನಂ.222/57/2, ವಿಸ್ತೀರ್ಣ-14,157.ಚ.ಅ.)	ANAND ASTER (BBMP KHATA NO-222/57/2, MEASURING- 14,157.SQFT)			43000	
316	ರೈಂಬೋ ಕಿಶೋರ್ ಗ್ಲೆಂಡಲ್ ಅಪಾರ್ಟ್‌ಮೆಂಟ್ (ಸರ್ವೆ ನಂ.61/2,ವಿಸ್ತೀರ್ಣ-27.10ಗುಂಟೆ, ಬಿಬಿಎಂಪಿ ಖಾತಾ ನಂ.671/61/2)	RAINBOW KISHORE GLENDALE APARTMENT(SY NO-61/2, MEASURING-27.10GUNTAS, BBMP KHATA NO-671/61/2)			58520	
317	ಸ್ಕೈ ಅಸ್ಟಾ ಅಪಾರ್ಟ್‌ಮೆಂಟ್ ಸರ್ವೆ ನಂ> 8/2, ವಾರ್ಡ್ ನಂ.198,	Sky Asta Apts, Sy.No.8/2, Ward No.198 2B+G+7UF, RERA NO. PRM/KA/RERA/1251/309/PR/171019/000051			60610	
318	ಜೈ ಶಕ್ತಿ ಅಪಾರ್ಟ್‌ಮೆಂಟ್, ವಾಜರಹಳ್ಳಿ ಗ್ರಾಮದ ಸರ್ವೆ ನಂ. 34 ಖಾತಾ ನಂ. 332/34 ಮತ್ತು ವಾರ್ಡ್ ನಂ. 198 ನಲ್ಲಿ ನಿರ್ಮಿತವಾಗಿರುತ್ತದೆ, ವಿಸ್ತೀರ್ಣ:1514 ಚ.ಮೀ (ಅನುಮೋದಿತ ನಕ್ಷೆಯಂತೆ B+G+3UF ನ ಬಿಲ್ಡಿಂಗ್ ಏರಿಯಾಗೆ ಮಾತ್ರ)	JAI SHAKTHI APARTMENT			47300	
319	ಸಾರಕ್ಕಿ ಕೆರೆ	SARAKKI KERE	62640			402
320	ಅಯೋಧ್ಯೆನಗರ	AYODHYA NAGAR	62640			
321	ಅಷ್ಟಲಕ್ಷ್ಮಿ ಬಡಾವಣೆ	ASTALAKSHMI LAYOUT	62640			
322	ಮಾರಪ್ಪ ಗಾರ್ಡನ್	MARAPPA GARDEN	62640			
323	ಕೃಷ್ಣಮರಾಜ ಬಡಾವಣೆ	KRISHNAMARAJ LAYOUT	62640			
324	ನಂಜುಂಡೇಶ್ವರ ಬಡಾವಣೆ	NANJUNDESHWARA LAYOUT	62640			
325	ಮಹಾತ್ಮಗಾಂಧಿ ಬಡಾವಣೆ	MAHATHMA GANDHI LAYOUT	62640			



326	ಪುಟ್ಟನಹಳ್ಳಿ ಮುಖ್ಯ ರಸ್ತೆ	PUTTENAHALLI MAIN ROAD	75360			
327	ಮಹಾವೀರ್ ಸ್ಪ್ರಿಂಗ್ಸ್ (ಮಹಾವೀರ್ ಅಪಾರ್ಟ್‌ಮೆಂಟ್, ಸರ್ವೆ ನಂ.4/2, ವಿಸ್ತೀರ್ಣ-63,120.ಚ.ಅ.)	MAHAVEER SPRINGS MAHAVEER APARTMENT (SY NO-4/2, MEASURING-63,120 SQFT)			62370	
328	ಎಮ್‌ಬಿಎಮ್ ಸೆರೆನಿಟಿ ಅಪಾರ್ಟ್‌ಮೆಂಟ್ (ಬಿಬಿಎಂಪಿ ಖಾತಾ ನಂ.151/131/1-ಬಿ, ವಿಸ್ತೀರ್ಣ-10,356.ಚ.ಅ.)	MBM SERENITY APARTMENT( BBMP KHATA NO-151/131/4/1-B, MEASURING-10,356 SQFT)			53460	
329	ಆಕ್ಸಿಸ್ ಅಮೈರೊ ಅಪಾರ್ಟ್‌ಮೆಂಟ್ (ಬಿಬಿಎಂಪಿ ಖಾತಾ ನಂ.81/70/1293/2/35/81/35/479 /476/36/3, ವಿಸ್ತೀರ್ಣ-9,600.ಚ.ಅ.)	AXIS AMAIRO APARTMENT (BBMP KHATA NO-81/70/1293/2/35/81/35/479/476/36/3, MEASURING-9,600 SQFT)			61050	
330	ಕಝಿಖಾನ್ ರೆಸಿಡೆನ್ಸಿ (ಬಿಬಿಎಂಪಿ ಖಾತಾ ನಂ.79/78/92/93, ವಿಸ್ತೀರ್ಣ-11,200.ಚ.ಅ.)	QAZIKHAN RESIDENCY (BBMP KHATA NO-79/78/92/93, MEASURING-11,200 SQFT)			54000	
331	ಬಿಂಧಿಯ ರೆಸಿಡೆನ್ಸಿ ಸರ್ವೆ ನಂ	BINDHIYA RESIDENCY SY NO 14/2			55000	
332	ಸಾರಕ್ಕಿ	SARAKKI	81500			569
333	ಶೋಬಾ ಡೆವಲಪರ್ಸ್	SHOBHA DEVELOPERS			86400	
334	ನಾಗಾರ್ಜುನ ಡೆವಲಪರ್ಸ್	NAGARJUN DEVELOPERS			87360	
335	ಜೀವನ್ ಗೃಹ, ಜೀವನ್ ಮೀತ್ರಾ, ಜೀವನ್ ಸಾಥಿ & ಜೀವನ್ ಸುರಾಭಿ, (ಎಲ್‌ಐಸಿ ಅಪಾರ್ಟ್‌ಮೆಂಟ್, ಜಿ.ಪಿ.ನಗರ 1ನೇ ಹಂತ, 25ನೇ ಮುಖ್ಯಸ್ತೆ, ವಿಸ್ತೀರ್ಣ-11,250.ಚ.ಅ.)	JEEVAN GRIHA, JEEVAN MITRA, JEEVAN SAATHI & JEEVAN SURABHI, (LIC APARTMENT, JP NAGAR 1ST PHASE, 25TH MAIN, MEASURING-11,250.SQFT)			82560	
336	ಸಲಾಪೂರಿಯಾ ಅಪಾರ್ಟ್‌ಮೆಂಟ್	SALAPURIA APARTMENT			75700	
337	ಲರ್ನಿಂಗ್ ಟು ಫ್ಲೈ	LEARNING TO FLY			78000	
338	ರೋಸ್ ಗಾರ್ಡನ್	ROSE GARDEN	81500			
339	ಟಿಂಬರ್ ಯಾರ್ಡ್	TIMBER YARD	81500			
340	ತಾರಮಂಡಲ್‌ಪೇಟ್ ಹೆಚ್ ಬಿಸಿಎಸ್(ತಾರಮಂಡಲ್‌ಪೇಟ್	THARAMANDALPET HBCS(TARAMANDALPET BUILDING CO- OPERATIVE	81500			

	ಕೋ.ಅ.ಸೋ.ಸರ್ವೆ ನಂ.68 & 69.	SOCIETY,SY NO.68 & 69.				
341	ಕೆ.ಎಸ್.ಆರ್.ಟಿ.ಸಿ.ಬಡಾವಣೆ	K.S.R.T.C.LAYOUT	78240			
342	ಕೆ.ಎಸ್.ಆರ್.ಟಿ.ಸಿ.ಬಡಾವಣೆ ಮುಖ್ಯ ರಸ್ತೆ (ಹೊಸ ಸೇರ್ಪಡೆ)	K.S.R.T.C.LAYOUT, Main Road	83950			
343	ಸಾರಕ್ಕಿ ಕೈಗಾರಿಕಾ ಪ್ರದೇಶ	SARAKKI INDUSTRIAL AREA	81600			546
344	ಪುಟ್ಟಿನಹಳ್ಳಿ ಮುಖ್ಯ ರಸ್ತೆ	PUTTENAHALLI MAIN ROAD	81600			
345	ಸಾರಕ್ಕಿ ಗ್ರಾಮ ಬೆಂಗಳೂರು ಕನಕಪುರ ಮುಖ್ಯ ರಸ್ತೆ ರಾಷ್ಟ್ರೀಯ ಹೆದ್ದಾರಿ ಸರ್ವೆ ನಂ.50,51,56,57,70,71,72.	SARAKKI VILLAGE BENGALURU KANAKAPURA MAIN ROAD NATIONAL HIGHWAY SY.NO.50,51,56,57,70,71,72.	127140			888
346	ಮಾರೇನಹಳ್ಳಿ ಮುಖ್ಯ ರಸ್ತೆ (IRR)	MARENAHALLI MAIN ROAD (IRR)	117540			
347	ಶಾಕಾಂಬರಿನಗರ	SHAKAMBARI NAGAR	81500			
348	ಪ್ರೆಸ್ಟಿಜ್ ಬ್ರೂಕ್ಲಿನ್ ಹೈಟ್ಸ್ ಅಪಾರ್ಟ್‌ಮೆಂಟ್ (ಎಸ್. ಕರಿಯಪ್ಪ ರಸ್ತೆ, ಶಾಕಾಂಬರಿ ನಗರ ರಸ್ತೆ ಪ್ರದೇಶದ ಖಾತಾ ನಂ. 57) (ಅನುಮೋದಿತ ನಕ್ಷೆಯಂತೆ 2B+G+24UF ನ ಬಿಲ್ಡಿಂಗ್ ಏರಿಯಾಗೆ ಮಾತ್ರ)	Prestige Brooklyn Heights Apartment			84500	
349	ಈತರ್ ಅಪಾರ್ಟ್‌ಮೆಂಟ್	ETHER APPT (Municipal No.10) (Old No.238/1 & 238/2) BBMP PID No.5-36-010, Sy.No.60/1 & 63/2 Measuring 31188 Sq.ft			79200	
350	ಸಿ.ಆರ್.ಲೇಔಟ್	C.R.LAYOUT	81500			
351	ಸಾರಕ್ಕಿ ಜೆ.ಪಿ.ನಗರ 1 ನೇ ಹಂತ(ಹೊರ ವರ್ತುಲ ರಸ್ತೆ) (ORR)	SARAKKI J.P.NAGAR 1ST STAGE (ORR)	86160			
352	ಶೋಭಾ ಡಿವೆಲಪರ್ (ಶೋಭಾ ಡೆವಲಪರ್ಸ್, ಶಾಕಾಂಬರಿನಗರ, ಸರ್ವೆ ನಂ.64/1,64/2,65, ಪಿಐಡಿ ನಂ.57-33--18, ವಿಸ್ತೀರ್ಣ-	SOBHA DEWFLOWER (SHOBHA DEVELOPERS,SHAKAMBARI NAGAR,SY NO- 64/1,64/2,65,PID NO-57-339-18,			89820	

	3,35,412.ಚ.ಅ.)	MEASURING- 3,35,412.SQFT)				
353	ನಾಗಾರ್ಜುನ ಎನ್‌ಕ್ಲೇವ್ (ನಾಗಾರ್ಜುನ ಡೆವಲಪರ್ಸ್, ಸೈಟ್ ನಂ.76/ಎ.	NAGARJUNA ENCLAVE(NAGARJUN DEVELOPERS,SITE NO,76/A			90750	
354	ಸಲಾಪೂರಿಯಾ ಅಪಾರ್ಟ್‌ಮೆಂಟ್	SALAPURIA APARTMENT			85940	
355	ಆದರ್ಶ ರೆಸಿಡೆನ್ಸಿ(ಆದರ್ಶ ಡೆವಲಪರ್ಸ್,ಸರ್ವೆ ನಂ.67/1 & 75/1,ವಿಸ್ತೀರ್ಣ-1,61,757.50.ಚ.ಅ.)	ADARSH RESIDENCY(ADARSH DEVELOPERS,SY NO,67/1 & 75/1,MEASURING- 1,61,757.50.SQFT)			100000	
356	ಶ್ರೀ. ಕೃಷ್ಣ ರೆಸಿಡೆನ್ಸಿ (ಬಿಬಿಎಂಪಿ ಖಾತಾ ನಂ.56/5.9ನೇ ಅಡ್ಡರಸ್ತೆ, ಜೆ.ಪಿ.ನಗರ 1ನೇ ಹಂತ, ಪಿಐಡಿ ನಂ.57-26-56/5,ವಿಸ್ತೀರ್ಣ- 10,200.ಚ.ಅ.)	SRI KRISHNA RESIDENCY (BBMP KHATA NO-56/5, 9TH CROSS, JP NAGAR 1ST PHASE, PID NO-57-26-56/5, MEASURING-10,200 SQFT)			70000	
357	ಕಾಸಾ ಅನ್ಸಲ್ ಅಪಾರ್ಟ್‌ಮೆಂಟ್ (ಮುನಿಸಿಪಲ್ ನಂ.18, ಜೆ.ಪಿ.ನಗರ, 3ನೇ ಹಂತ, ವಿಸ್ತೀರ್ಣ- 1,04,727.ಚ.ಅ.)	CASA ANSAL APARTMENT(MUNCIPAL NO-18, JP NAGAR 3RD PHASE, MEASURING- 1,04,727,SQFT)			77000	
358	ಗಿರಿ ಅಪಾರ್ಟ್‌ಮೆಂಟ್ (ಸೈಟ್ ನಂ.1,2,3, & 4, ಸರ್ವೆ ನಂ.47/1,48/2, ಮಾರೇನಹಳ್ಳಿ, ವಿಸ್ತೀರ್ಣ-31,200.ಚ.ಅ.)	GIRI APARTMENT(SITE NO- 1,2,3 & 4 IN SY NO- 47/1,48/2,MARENAHALLI,ME ASURING-31,200,SQFT)			70130	
359	ಐವಿಬ್ಲಾಸಮ್ ಅಪಾರ್ಟ್‌ಮೆಂಟ್(ಸೈಟ್ ನಂ.65, ಪಿಐಡಿ ನಂ.177-ಡಬ್ಲ್ಯೂ ಒ154- 3-1, 13ನೇ ಅಡ್ಡರಸ್ತೆ, ಜೆ.ಪಿ.ನಗರ 3ನೇ ಹಂತ, ವಿಸ್ತೀರ್ಣ- 14,275.ಚ.ಅ.)	IVY BLOSSOM APARTMENT (SITE NO-65,PID NO-177- WO154-3- 1, 13TH CROSS, JP NAGAR 3RD PHASE, MEASURING- 14,275.SQFT)			70820	
360	ಪಾಂಚಾಲಿ ಅಪಾರ್ಟ್‌ಮೆಂಟ್ (15ನೇ ಅಡ್ಡರಸ್ತೆ, 3ನೇ ಹಂತ ಜೆ.ಪಿ.ನಗರ, ಪಿಐಡಿ ನಂ.57-164- 69/11,ವಿಸ್ತೀರ್ಣ-19,229.ಚ.ಅ.)	PANCHALI APARTMENT (15TH CROSS, 3RD PHASE JP NAGAR, PID NO-57-164-69/11, MEASURING-19,229.SQFT)			78380	
361	ಐಶ್ವರಿಯಾ ಅಗೇಟ್ (ಮುನಿಸಿಪಲ್ ಹೊಸ ನಂ.79/15, ಹಳೆ ನಂ.18/2,	AISHWAIRYA AGATE (MUNICIPAL NEW NO-79/15,			70820	

	ಪಿಐಡಿ ನಂ.-57-257-79/15, 13ನೇ ಅಡ್ಡರಸ್ತೆ, ವಿಸ್ತೀರ್ಣ- 19,743.ಚ.ಅ.)	OLD NO- 18/2, PID NO-57-257- 79/15, 13TH CROSS, MEASURING- 19,743.SQFT)				
362	ಅಭಿಜ್ಞಾ ಮಿಸ್ಟಿ ವುಡ್ಸ್ ವಸತಿ ಸಮುಚ್ಚಯ ಅಪಾರ್ಟ್‌ಮೆಂಟ್ (ಸಾರಕ್ಕಿ ಗೃಹದ ಸರ್ವೆ ನಂ.35/1, 35/2, 35/3, 35/4, 35/5, 35/6, 35/7, 35/8, 22/2, 34/1 ರಲ್ಲಿ ಒಟ್ಟು ವಿಸ್ತೀರ್ಣ 9089.52 ಚ.ಮೀ., ಖಾತಾ ನಂ.1153, ವಾರ್ಡ್ ನಂ.186. (ಹೊಸ ಸೇರ್ಪಡೆ)	ABHIGNA MISTY WOODS APARTMENTS			65000	
	ಜಯಪ್ರಕಾಶ್ ನಾರಾಯಣನಗರ 1ನೇ ಹಂತ	JAYAPRAKASH NARAYANA NAGAR 1ST STAGE,				
363	ಒಳ ವರ್ತುಲ ರಸ್ತೆ (IRR)	INNER RING ROAD(IRR)	103125			
364	ಹೊರ ವರ್ತುಲ ರಸ್ತೆ (ORR)	OUTER RING ROAD (ORR)	112500			
365	ಮುಖ್ಯರಸ್ತೆ	MAIN ROAD	93750			
366	ಅಡ್ಡರಸ್ತೆ	CROSS ROAD	84380			
367	ನಾಗಾರ್ಜುನ ಅಪಾರ್ಟ್‌ಮೆಂಟ್	NAGARJUN APT			87120	
368	ಎಲ್‌ಐಸಿ ಅಪಾರ್ಟ್‌ಮೆಂಟ್	LIC APARTMENT			82500	
369	ಸಲಾಪೂರಿಯಾ ಆರಿಸ್ಟೋಕ್ರಾಸಿ ಅಪಾರ್ಟ್‌ಮೆಂಟ್ (ಸಲಾಪೂರಿಯಾ ಅಪಾರ್ಟ್‌ಮೆಂಟ್, ಮುನಿಸಿಪಲ್ ನಂ,57-49-76,ವಿಸ್ತೀರ್ಣ- 33,928.77.ಚ.ಅ.)	SALAPURIA ARISTOCRACY APARTMENT(MUNICIPAL NO,76,14TH CROSS,JP NAGAR 1ST PHASE,PID NO- 57-49- 76,MEASURING- 33928.77.SQFT)			82500	
370	ಐ.ಟಿ.ಐ ಬಡಾವಣೆ- ಜೆ.ಪಿ.ನಗರ 1ನೇಹಂತ	I.T.I LAYOUT-J.P.NAGAR 1ST STAGE	78240			
371	ಜಯಚಾಮರಾಜೇಂದ್ರ ಬಡಾವಣೆ	JAYACHAMRAJENDRA LAYOUT	78240			
	ಜಯಪ್ರಕಾಶ್ ನಾರಾಯಣನಗರ 2ನೇ ಹಂತ	JAYAPRAKASH NARAYANA NAGAR 2ND STAGE				
372	ಒಳ ವರ್ತುಲ ರಸ್ತೆ (IRR)	INNER RING ROAD(IRR)	103130			
373	ಹೊರ ವರ್ತುಲ ರಸ್ತೆ (ORR)	OUTER RING ROAD (ORR)	93750			
374	ಮುಖ್ಯರಸ್ತೆ	MAIN ROAD	93750			

375	ಅಡ್ಡರಸ್ತೆ	CROSS ROAD	81000			
	ಜಯಪ್ರಕಾಶ್ ನಾರಾಯಣನಗರ 3ನೇ ಹಂತ	JAYAPRAKASH NARAYANA NAGAR 3RD STAGE				
376	ಒಳ ವರ್ತುಲ ರಸ್ತೆ (IRR)	INNER RING ROAD(IRR)	103130			
377	ಹೊರ ವರ್ತುಲ ರಸ್ತೆ (ORR)	OUTER RING ROAD (ORR)	93750			
378	ಬನ್ನೆರುಘಟ್ಟ ಮುಖ್ಯ ರಸ್ತೆ	BANNERUGHATTA MAIN ROAD	111880			
379	ಮುಖ್ಯರಸ್ತೆ	MAIN ROAD	93750			
380	ಅಡ್ಡರಸ್ತೆ	CROSS ROAD	81000			
381	ಐವಿಬ್ಲಾಸಮ್ ಅಪಾರ್ಟ್‌ಮೆಂಟ್(ಸೈಟ್ ನಂ.65, ಪಿಐಡಿ ನಂ.177-ಡಬ್ಲ್ಯು ಒ154-3-1, 13ನೇ ಅಡ್ಡರಸ್ತೆ, ಜೆ.ಪಿ.ನಗರ 3ನೇ ಹಂತ, ವಿಸ್ತೀರ್ಣ-14,275.ಚ.ಅ.)	IVY BLOSSOM APARTMENT (SITE NO-65,PID NO-177-WO154-3- 1, 13TH CROSS, JP NAGAR 3RD PHASE, MEASURING-14,275.SQFT)			61700	
382	ಶಿಲ್ಪಾ ಲಕ್ಷ್ಮಿ ಅಪಾರ್ಟ್‌ಮೆಂಟ್ (ಎನ್.ಎಸ್.ಪಾಳ್ಯ ಗ್ರಾಮ ಜೆ.ಪಿ.ನಗರ 3ನೇ ಹಂತ ಪ್ರದೇಶ ಸರ್ವೆ ನಂ 85 ಮುನಿಪಾಲ್ ನಂ 135/13, ಪಿ.ಐ.ಡಿ. 57/145/135/13 ಮತ್ತು ವಿಸ್ತೀರ್ಣ 23610 ಚ.ದ.)	Shilpa Laksh Apartments, Sy.No.85, Municipal No.135/13, PID No.57/145/135/13 23610 Sq.ft			89100	
383	ಪಾಂಚಾಲಿ ಅಪಾರ್ಟ್‌ಮೆಂಟ್ 15ನೇ ಅಡ್ಡರಸ್ತೆ, 3ನೇ ಹಂತ ಜೆ.ಪಿ.ನಗರ, ಪಿಐಡಿ ನಂ.57-164-69/11,ವಿಸ್ತೀರ್ಣ-19,229.ಚ.ಅ.)	PANCHALI APARTMENT (15TH CROSS, 3RD PHASE JP NAGAR, PID NO-57-164-69/11, MEASURING-19,229.SQFT)			70950	
	ಜಯಪ್ರಕಾಶ್ ನಾರಾಯಣನಗರ 4ನೇ ಹಂತ	JAYAPRAKASH NARAYANA NAGAR 4TH STAGE				
384	ಹೊರ ವರ್ತುಲ ರಸ್ತೆ (ORR)	OUTER RING ROAD (ORR)	93750			
385	ಮುಖ್ಯರಸ್ತೆ	MAIN ROAD	84380			
386	ಅಡ್ಡರಸ್ತೆ	CROSS ROAD	81000			
	ಜಯಪ್ರಕಾಶ್ ನಾರಾಯಣನಗರ 5ನೇ ಹಂತ	JAYAPRAKASH NARAYANA NAGAR 5TH STAGE,				
387	ಹೊರ ವರ್ತುಲ ರಸ್ತೆ (ORR)	OUTER RING ROAD (ORR)	93750			
388	ಮುಖ್ಯರಸ್ತೆ	MAIN ROAD	84375			

389	ಅಡ್ಡರಸ್ತೆ	CROSS ROAD	81000			
390	ಶೋಬಾ ಡೆವಲಪರ್ಸ್	SHOBHA DEVELOPERS			90000	
	ಜಯಪ್ರಕಾಶ್ ನಾರಾಯಣನಗರ 6ನೇ ಹಂತ	JAYAPRAKASH NARAYANA NAGAR 6TH STAGE				
391	ಹೊರ ವರ್ತುಲ ರಸ್ತೆ (ORR)	OUTER RING ROAD (ORR)	93750			
392	ಮುಖ್ಯರಸ್ತೆ	MAIN ROAD	84380			
393	ಅಡ್ಡರಸ್ತೆ	CROSS ROAD	81500			
394	ನಾಗಾರ್ಜುನ ಡೆವಲಪರ್ಸ್	NAGARJUN DEVELOPERS			87220	
395	ಜಯಪ್ರಕಾಶ್ ನಾರಾಯಣ ನಗರ 7ನೇ ಹಂತ	JAYAPRAKASH NARAYANA NAGAR 7TH STAGE	81500			
396	ಜಯಪ್ರಕಾಶ್ ನಾರಾಯಣ ನಗರ 8ನೇ ಹಂತ	JAYAPRAKASH NARAYANA NAGAR 8TH STAGE	56620			
397	ಜಯಪ್ರಕಾಶ್ ನಾರಾಯಣ ನಗರ 7ನೇ ಹಂತ & 8ನೇ ಹಂತ ಗೊಟ್ಟಿಗೆರೆ ಮುಖ್ಯ ರಸ್ತೆ (ಕನಕಪುರ ಮುಖ್ಯ ರಸ್ತೆಯಿಂದ ಬನ್ನೆರುಘಟ್ಟ ಮುಖ್ಯ ರಸ್ತೆಗೆ ಹೋಗುವ ರಸ್ತೆ)	JAYAPRAKASH NARAYANA NAGAR 7TH STAGE & 8TH STAGE GOTTIGERE MAIN ROAD (KANAKAPURA MAIN ROAD TO BANNERUGHATTA ROAD)	91450			454
398	ಜಯಪ್ರಕಾಶ್ ನಾರಾಯಣ ನಗರ 9ನೇ ಹಂತ	JAYAPRAKASH NARAYANA NAGAR 9TH STAGE	60620			
399	ಜಯಪ್ರಕಾಶ ನಾರಾಯಣನಗರ 15ನೇ ಕ್ರಾಸ್	JAYAPRAKASH NARAYANA NAGAR 15TH CROSS	144900			
400	ಇನ್ಸ್ಪೈರ್ ಸೌತ್ ಅಪಾರ್ಟ್‌ಮೆಂಟ್ (ಜಿ.ಪಿ.ನಗರ 1ನೇ ಹಂತ, 15ನೇ ಅಡ್ಡರಸ್ತೆಯ ಪಿ.ಐ.ಡಿ ನಂ. 57-50-599, ವಿಸ್ತೀರ್ಣ 9600 ಚ.ಡಿ.ಒಣ) (ಅನುಮೋದಿತ ನಕ್ಷೆಯಂತೆ B+G+4UF ನ ಬಿಲ್ಡಿಂಗ್ ಏರಿಯಾಗೆ ಮಾತ್ರ) ರೇರಾ ಸಂಖ್ಯೆ : PRM/KA/RERA/1251/310/PR/171015/000492.	INSPIRE SOUTH APARTMENT			91800	
401	ಜಯಪ್ರಕಾಶ ನಾರಾಯಣನಗರ 24ನೇ ಮೇನ್	JAYAPRAKASH NARAYANA NAGAR 24TH MAIN	202300			

402	ಸೋಮನಹಳ್ಳಿ	SOMANA HALLI	16500		118
403	ಸೋಮನಹಳ್ಳಿ ಗ್ರಾಮ ಬೆಂಗಳೂರು ಕನಕಪುರ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಜಮೀನುಗಳ ಸರ್ವೆ ನಂ. 196,218,220,221,222,223,224, 225,227,228,229,231,232,233, 234,257	SOMANA HALLI VILLAGE BENGALURU KANAKAPURA NATIONAL HIGHWAY ATTACHED LAND'S SY.NO.196,218,220,221,222,223 ,224, 225,227,228,229,231,232,233, 234,257	30940		282
404	ವೃಷಭ್ ಆರ್ಯ ರೆಸಿಡೆನ್ಸಿಯಲ್ ಲೇಔಟ್ (ಸರ್ವೆ ನಂ.247/2, ಲೇಔಟ್ ಪ್ಲಾನ್ ಅನುಮೋದನೆ ನಂ.ಕೆಪಿಎ-ಎಲ್ ಎಒ-14-2014-15)M/S. VRISHAB INFRA VENTURES PVT.LTD	VRISHAB ARYA RESIDENTIAL LAYOUT (SY NO-247/2 LAYOUT PLAN APROVED NO.KPA-LAO-14-2014-15)M/S.VRISHAB INFRA VENTURES PVT.LTD	18150		
405	ವಡ್ಡರಪಾಳ್ಯ (ಸೋಮನಹಳ್ಳಿ ದಾಖಲೆ)	VADDARA PALYA (SOMANA HALLI DHAKALE)	15400		75
406	ಸುಂಕದಕಟ್ಟೆ	SUNKADA KATTE	14300		76

ಅಧ್ಯಕ್ಷರು, ಕೇಂದ್ರ ಮೌಲ್ಯ ಮಾಪನ ಸಮಿತಿ, ಬೆಂಗಳೂರು ಇವರ ಆದೇಶದ ಮೇರೆಗೆ,

ಸವಿತಾ ಲಕ್ಷ್ಮಿ ಪಿ ಬೆಳಗಲಿ  
ಸದಸ್ಯ ಕಾರ್ಯದರ್ಶಿ

ಕೇಂದ್ರ ಮೌಲ್ಯ ಮಾಪನ ಸಮಿತಿ, ಬೆಂಗಳೂರು.

SI No	ಹೋಬಳಿ / ಗ್ರಾಮ / ವಾರ್ಡ್ / ರಸ್ತೆ / ಪ್ರದೇಶದ ಹೆಸರು	Village Names/Area/Roads	ಸ್ಥಳೀಯ ಸಂಸ್ಥೆ/ಸಕ್ಷಮ ಪ್ರಾಧಿಕಾರದ ವಸತಿ ನಿವೇಶನಗಳು	ಸ್ಥಳೀಯ ಸಂಸ್ಥೆ/ಸಕ್ಷಮ ಪ್ರಾಧಿಕಾರದ ವಸತಿ ನಿವೇಶನದಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್ ಮತ್ತು ಫ್ಲಾಟ್‌ಗಳ ಮೌಲ್ಯ	ಕೃಷಿ ಜಮೀನು
			ಪ್ರತಿ ಚದರ ಮೀಟರ್ ರೂಗಳಲ್ಲಿ	ಪ್ರತಿ ಚದರ ಮೀಟರ್ ರೂಗಳಲ್ಲಿ ಸೂಪರ್ ಬಿಲ್ಡಿಂಗ್ ಏರಿಯಾಗಳಲ್ಲಿ	ಪ್ರತಿ ಎಕರೆಗೆ ರೂ ಲಕ್ಷಗಳಲ್ಲಿ
1	2	3	4	5	6
1	ಅಗರ (ಗ್ರಾಮ)	AGARA (VILLAGE)			535
2	ಅಗರ (ಗ್ರಾಮ) ಕಾರ್ಪೊರೇಷನ್ ಪ್ರದೇಶಗಳು	AGARA (VILLAGE) CORPORATION	54200		
3	ಉಚಿತ ನಿವೇಶನ ಅಥವಾ ಆಶ್ರಯ ಮನೆಗಳು	FREE SITE-ASHRAYA SCHEME	41400		
4	ಭೂಸಪ್ಪ ಲೇಔಟ್	BHOOSAPPA LAYOUT	54200		
	ಹೆಚ್.ಎಸ್.ಆರ್ ಲೇಔಟ್ (ಅಗರ)	H.S.R. LAYOUT (AGARA)			
5	ಹೆಚ್.ಎಸ್.ಆರ್. ಬಡಾವಣೆ - ಸೆಕ್ಟರ್ 1	HSR LAYOUT - SECTOR-1	135000		
6	ಹೆಚ್.ಎಸ್.ಆರ್. ಬಡಾವಣೆ - ಸೆಕ್ಟರ್ 2	HSR LAYOUT - SECTOR-2	135000		
7	ಹೆಚ್.ಎಸ್.ಆರ್. ಬಡಾವಣೆ - ಸೆಕ್ಟರ್ 3	HSR LAYOUT - SECTOR-3	135000		
8	ಹೆಚ್.ಎಸ್.ಆರ್. ಬಡಾವಣೆ - ಸೆಕ್ಟರ್ 4	HSR LAYOUT - SECTOR-4	135000		
9	ಹೆಚ್.ಎಸ್.ಆರ್. ಬಡಾವಣೆ - ಸೆಕ್ಟರ್ 5	HSR LAYOUT - SECTOR-5	135000		
10	ಹೆಚ್.ಎಸ್.ಆರ್. ಬಡಾವಣೆ - ಸೆಕ್ಟರ್ 6	HSR LAYOUT - SECTOR-6	135000		
11	ಹೆಚ್.ಎಸ್.ಆರ್. ಬಡಾವಣೆ - ಸೆಕ್ಟರ್ 7	HSR LAYOUT - SECTOR-7	135000		
12	ಮೆಟ್ರೋಪಾಲಿಟನ್ ಗೃ.ನಿ.ಸ. ಸಂಘ	METROPOLITAN HOUSE BUILDING CO-OP SOCIETY	135000		
13	150 ಅಡಿ ವರ್ತುಲ ರಸ್ತೆಗೆ ಅಭಿಮುಖವಾಗಿರುವ ಹೆಚ್.ಎಸ್.ಆರ್. ಬಡಾವಣೆ	150 FT RING ROAD OFF: HSR LAYOUT	202500		



14	ಹೆಚ್.ಎಸ್.ಆರ್. ಬಡಾವಣೆ 13ನೇ ಅಡ್ಡರಸ್ತೆ (60 ಅಡಿಗಳ ರಸ್ತೆ)	H.S.R. LAYOUT 13TH CROSS (60 FEET ROAD)	162000		
15	ಹೆಚ್.ಎಸ್.ಆರ್. ಬಡಾವಣೆ 15 ನೇ ಅಡ್ಡರಸ್ತೆ (60 ಅಡಿಗಳ ರಸ್ತೆ)	H.S.R. LAYOUT 15TH CROSS (60 FEET ROAD)	162000		
16	ಹೆಚ್.ಎಸ್.ಆರ್. ಬಡಾವಣೆ 21 ನೇ ಅಡ್ಡರಸ್ತೆ (60 ಅಡಿಗಳ ರಸ್ತೆ)	H.S.R. LAYOUT 21st CROSS (60 FEET ROAD)	162000		
17	ಹೆಚ್.ಎಸ್.ಆರ್. ಬಡಾವಣೆ 24ನೇ ಮುಖ್ಯರಸ್ತೆ	HSR LAYOUT 24TH MAIN ROAD	148500		
18	ಹೆಚ್.ಎಸ್.ಆರ್. 27ನೇ ಮುಖ್ಯರಸ್ತೆ	HSR LAYOUT, 27TH MAIN ROAD	189000		
19	ಹೆಚ್.ಎಸ್.ಆರ್. 19ನೇ ಮುಖ್ಯರಸ್ತೆ	HSR LAYOUT, 19TH MAIN ROAD	160000		
20	ಹೆಚ್.ಎಸ್.ಆರ್. ಬಿ.ಡಿ.ಎ. ಕಾಂಪ್ಲೆಕ್ಸ್ ರೋಡ್ (14 ನೇ ಮುಖ್ಯರಸ್ತೆ)	HSR LYT. BDA COMPLEX ROAD (14th Main Road)	175000		
21	ಹೆಚ್.ಎಸ್.ಆರ್. 9ನೇ ಮುಖ್ಯರಸ್ತೆ	HSR LAYOUT, 9TH MAIN ROAD	162000		
22	ಹೆಚ್.ಎಸ್.ಆರ್. 5ನೇ ಮುಖ್ಯರಸ್ತೆ	HSR LAYOUT, 5THE MAIN ROAD	162000		
23	ಹೆಚ್.ಎಸ್.ಆರ್. 17ನೇ ಅಡ್ಡರಸ್ತೆ (80 ಅಡಿಗಳ ರಸ್ತೆ) ಬಿಡಿಎ ನಿವೇಶನ	HSR LAYOUT, 17TH CROSS (80 FEET ROAD)(BDA Site)	162000		
24	ಓಮನ ಟೋಪಾಸ್ ಅಪಾರ್ಟ್‌ಮೆಂಟ್	OMANA TOPAZ APARTMENT		66000	
25	ಇಟ್ಟಿನ ಅಪಾರ್ಟ್‌ಮೆಂಟ್	ITTINA APARTMENT		60500	
26	ಐಶ್ವರ್ಯ ಅಪಾರ್ಟ್‌ಮೆಂಟ್	AISHWARYA APARTMENT		64900	
27	ಮಂತ್ರಿ ಸರೋವರ ಅಪಾರ್ಟ್‌ಮೆಂಟ್	MANTRI SAROVAR APARTMENT		75000	
28	ಮೀನಾಕ್ಷಿ ಕ್ಲಾಸಿಕ್	MEENAKSHI CLASSIC		60500	
29	ಪೂರ್ವ ವ್ಯಾಂಟೇಜ್	PURVA VANTAGE		60500	
30	ಹೆಚ್.ಎಸ್.ಆರ್. ಸೆಕ್ಟರ್-6/ಜಕ್ಕಾಸಂದ್ರ ಫರ್ನ್‌ಹಿಲ್ ಗಾರ್ಡನ್ಸ್	HSR SECTOR-6/JAKKASANDRA FERN HILL GARDENS		52500	
31	27 ಅವೆನ್ಯೂ ಪಾರ್ಕ್ (ಹೆಚ್.ಎಸ್.ಆರ್. 1ನೇ ಬಡಾವಣೆ)	27 AVENUE PARK (HSR 1ST SECTOR)		80500	
32	ಹೆಚ್.ಎಸ್.ಆರ್. ಲೇಔಟ್, 3ನೇ ಹಂತ, 21ನೇ ಅಡ್ಡರಸ್ತೆ, ವಾರ್ಡ್ ನಂ.174 (ಕ್ಲಬ್ ರೋಡ್)	HSR LAYOUT, 3RD SECTOR, 21ST CROSS, BBMP WARD NO.174 (Club Road)	162000		

33	ಅರಕೆರೆ ಗ್ರಾಮ	ARAKERE VILLAGE			460
34	ಅರಕೆರೆ ಗ್ರಾಮ ಕಾರ್ಪೊರೇಷನ್ ಪ್ರದೇಶ	AGARA CORPORATION AREA	50000		
35	ಅರಕೆರೆ 80 ಅಡಿ ರಸ್ತೆ	ARAKERE 80 FEET ROAD	78000		
36	ಅರಕೆರೆ - ಮೈಕೋ ಬಡಾವಣೆ	ARAKERE - MICO LAYOUT	60000		
37	ಅರಕೆರೆ - ಬೃಂದಾವನ ಲೇಔಟ್	ARAKERE - BRINDAVAN LYT.	54000		
38	ಅರಕೆರೆ - ಎಸ್.ಆರ್. ಕಾಂಪೌಂಡ್	ARAKERE-S.R. COMPOUND	54000		
39	ಅರಕೆರೆ - ಓಂಕಾರ ನಗರ	ARAKERE - OMKAR NAGAR	54000		
40	ಅರಕೆರೆ - ಸಿಂಡಿಕೇಟ್ ಬ್ಯಾಂಕ್ ಕಾಲೋನಿ	ARAKERE - SYNDICATE BANK COLONY	54000		
41	ಅರಕೆರೆ - ವಿಜಯಶ್ರೀ ಲೇಔಟ್	ARAKERE - VIJAYASHREE LYT.	54000		
42	ಅರಕೆರೆ - ನಂಜಪ್ಪ ಲೇಔಟ್	ARAKERE - NANJAPPA LYT.	54000		
43	ಅರಕೆರೆ ಗೇಟ್	ARAKERE GATE	54000		
44	ಅರಕೆರೆ - ಸಾಮ್ರಾಟ್ ಲೇಔಟ್	ARAKERE-SAMRAT LAYOUT	54000		
45	ಅರಕೆರೆ - ಕೋಕೋನಟ್ ಗಾರ್ಡನ್	ARAKERE-COCONUT GARDEN	54000		
46	ಅರಕೆರೆ - ಗೋಪಾಲರೆಡ್ಡಿ ಲೇಔಟ್	ARAKERE-GOPALAREDDY LYT.	54000		
47	ಅರಕೆರೆ - ಬಿ.ಟಿ.ಎಸ್. ಲೇಔಟ್ (ಗ್ರಾ.ಸಾ.ಗೃ.ನಿ.ಸ.ಸಂಘ)	ARAKERE-B.T.S. LYT. (R.T.H.B.CO-OP. SOCIETY)	60000		
48	ಅರಕೆರೆ - ಕೃಷ್ಣಾರೆಡ್ಡಿ ಲೇಔಟ್	ARAKERE - KRISHNAREDDY LYT.	54000		
49	ಅರಕೆರೆ - ಜೈ ಹನುಮಾನ್ ನಗರ	ARAKERE - JAI HANUMAN NAGAR	54000		
50	ಅರಕೆರೆ - ಸಿಂಗ್ ಕಾಂಪೌಂಡ್ ಮತ್ತು ಸುತ್ತಮುತ್ತ	ARAKERE - SINGH COMPOUND AND SORROUND	54000		
51	ಅರಕೆರೆ - ಶಾಂತಿನಿಕೇತನ ಬಡಾವಣೆ	ARAKERE - SHANTHINIKETHAN LAYOUT	60000		
52	ಅರಕೆರೆ - ಬನ್ನೇರುಘಟ್ಟ ಮುಖ್ಯರಸ್ತೆ	ARAKERE - BANNERGHATTA MAIN ROAD	78000		
53	ಪ್ಯಾರಮೌಂಟ್ ಪಿಲೇಟಸ್	PARAMOUND PILETUS		46530	
54	ಪುರವಂಕರ ಪ್ರಾಜೆಕ್ಟ್	PURAVANKARA PROJECTS		46530	
55	ಎಸ್.ಜಿ.ಆರ್. ಬಿಲ್ಡರ್ಸ್ (ಲಕ್ಷೂರಿಯಾ)	S.J.R. BUILDERS (LUXURIA)		56000	

56	ಎಸ್ಪೀಮ್ ಎನ್‌ಕ್ಲೇವ್	ESTEEM ENCLAVE		61600	
57	ಸುರಕ್ಷ ಲ್ಯಾಂಡ್ ಮಾರ್ಕ್ 80 ಅಡಿ ರಸ್ತೆ	SURAKSHA LAND MARK 80 FT ROAD		47400	
58	ಚಿತ್ತಾರಿ ಕನ್ಸ್ಟ್ರಕ್ಷನ್	CHITTARI CONSTRUCTIONS		47400	
59	ಮಯೂರ ಗ್ರೀನ್‌ವುಡ್ಸ್ ***	MAYURA GREENWOODS		47400	
60	ಶಾಂತಿನಿಕೇತನ	Shathinikethan Apartments		55000	
61	Mahindra Windchimes ಅಪಾರ್ಟ್‌ಮೆಂಟ್ (ಅರಕೆರೆ ಗ್ರಾಮದ ಸರ್ವೆ ನಂ. 37/3,40/1,41/3,37/ 2ಎ1, 37/2ಎ2, ಖಾತಾ ಸಂಖ್ಯೆ: 628/629/1282/1241/ 1283/1242/37/3,40/1,41/3, ವಾರ್ಡ್ ನಂ. 193 ಮತ್ತು ವಿಸ್ತೀರ್ಣ 59895 ಚದರ ಅಡಿ) (ಅನುಮೋದಿತ ನಕ್ಷೆಯಂತೆ ಕಟ್ಟಡ)	Mahindra Windchimes Apartment( Arekere Village Sy No. 37/3,40/1,41/3,37/ 2J1, 37/2J2,Khata No. 628/629/1282/1241/1283/1242/37/3,40/1,41/3 Ward no.193, 2B+G+25UF & RERA NO.PRM/KA/RERA/1251/310/PR/170914/000458 & PRM/KA/RERA/1251/ 310/PR/170912/000495		73700	
62	ಪೆರೋಡಿ ಕ್ಲಾಸಿಕ್ ಅಪಾರ್ಟ್‌ಮೆಂಟ್	PERODI CLASSIC APPL Sy No.37/3,40/1,41/3,37/2J1,37/2J2, Katha No.		63910	
63	ರೋಷನ್ ಪ್ಲಾಟಿನಮ್	ROSHAN PLATINUM 628/629/1282/1241/1283/1242/37/3,40/1,41/3 Ward		55220	
	ಶ್ರವಂತಿ ಪ್ರೈಮಾ ವಸತಿ ಸಮುಚ್ಚಯ ಸರ್ವೇ ನಂ 87/2, 87/3, 88/1 ಮತ್ತು 89/1	SHRAVANTHI PRIMA VASATHI SAMACHAYA Sy No 87/2, 87/3, 88/1 & 89/1		51000	
64	ಬಿಳೇಕಹಳ್ಳಿ	<b>BILEKAHALLI</b>			560
65	ಬಿಳೇಕಹಳ್ಳಿ ಕಾರ್ಪೊರೇಷನ್ ಪ್ರದೇಶ	BILEKAHALLI CORPORATION AREA	54000		
66	ವಿಜಯ ಬ್ಯಾಂಕ್ ಗ್ಯಾನಿಸ ಸಂಘ -ಬಿಳೇಕಹಳ್ಳಿ	VIJAYA BANK H.B.CO-OP. SOCIETY-BILEKAHALLI	60000		
67	ವಿಜಯ ಬ್ಯಾಂಕ್ ಗ್ಯಾನಿಸ ಸಂಘದ ಬಡಾವಣೆಯ ಮುಖ್ಯರಸ್ತೆ (ಹೆಚ್.ಎಸ್.ಬಿ.ಸಿ. ಬ್ಯಾಂಕ್ ವೃತ್ತದಿಂದ ಮಡಿವಾಳ ಕೆರೆವರೆಗೆ) (ಹೊಸ ಸೇರ್ಪಡೆ)	VIJAYA BANK H.B.CO-OP. SOCIETY MAIN ROAD (FROM HSBC BANK CIRCLE TO MADIWALA LAKE) (NEW INSERT (BDA SITE)	66000		
68	ಬಸವಲಿಂಗಪ್ಪನಗರ	BASAVALINGAPPA NAGAR	54000		
69	ಸಾರ್ವಭೌಮನಗರ	SARVABHOUMANAGAR	54000		
70	ಭಾರತೀನಗರ	BHARATHI NAGAR	54000		
71	ತಾಯಪ್ಪ ಗಾರ್ಡನ್	THAYAPPA GARDEN	54000		

72	ಸೋಮೇಶ್ವರ ಬಡಾವಣೆ ಮತ್ತು ಅರಸಪ್ಪ ಬಡಾವಣೆ	SOMESHWARA LAYOUT AND ARASAPPA LAYOUT	54000		
73	ಸುಂದರೇಶ ಬಡಾವಣೆ	SUNDARESHA LAYOUT	54000		
74	ರಾಘವೇಂದ್ರ ಬಡಾವಣೆ	RAGHAVENDRA LAYOUT	54000		
75	ರಾಜಣ್ಣ ಬಡಾವಣೆ	RAJANNA LAYOUT	54000		
76	ಮುನಿವೆಂಕಟಪ್ಪ ಬಡಾವಣೆ	MUNIVENKATAPPA LAYOUT	54000		
77	ಕುಟ್ಟಿಯಪ್ಪ ಗಾರ್ಡನ್	KUTTIYAPPA GARDEN	54000		
78	ಶ್ಯಾನ್‌ಭೋಗ್ ನಾಗಪ್ಪ ಮತ್ತು ಯಜಮಾನ್ ನಾರಾಯಣಪ್ಪ ಬಡಾವಣೆ	SHANBHOG NAGAPPA & YAJAMAN NARAYANAPPA LAYOUT	54000		
79	ಚಾಲುಕ್ಯ ಬಡಾವಣೆ	CHALUKYA LAYOUT	54000		
80	ಬಿಳೇಕಹಳ್ಳಿ - ದೇವರಚಿಕ್ಕನಹಳ್ಳಿ ಮುಖ್ಯ ರಸ್ತೆಗೆ ಹೊಂದಿರುವ ಸ್ವತ್ತುಗಳು ಮತ್ತು ಕೈಗಾರಿಕಾ ಪ್ರದೇಶ	BILEKAHALLI - DEVARACHIKKANAHALLI MAIN ROAD PROPERTY & INDUSTRIAL AREA	54000		
81	ಬಿಳೇಕಹಳ್ಳಿ - ಕೋಡಿಚಿಕ್ಕನಹಳ್ಳಿ ಮುಖ್ಯರಸ್ತೆ	BILEKAHALLI - KODICHIKKANAHALLI MAIN ROAD	54000		
82	ಬಿಳೇಕಹಳ್ಳಿ-ಬನ್ನೇರುಘಟ್ಟ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಸ್ವತ್ತುಗಳು	ADJOINED TO BILEKAHALLI - BANNERGHATTA MAIN ROAD PROPERTIES	84000		
83	ದೊರೆಸಾನಿ ಪಾಳ್ಯ	DORESANIPALYA	54000		
84	ಪಾಂಡುರಂಗನಗರ	PANDURANGA NAGAR	54000		
85	ಪುಟ್ಟೇನಹಳ್ಳಿ ಮುಖ್ಯರಸ್ತೆಗೆ ಹೊಂದಿಕೊಂಡಿರುವ ಅಂತಪ್ಪ ಲೇಔಟ್, ರೇಖಾ ಗಾರ್ಡನ್ ಮತ್ತು ರಂಜಿತಾ ಲೇಔಟ್	ADJOINED TO PUTTENAHALLI MAIN ROAD, ANTHAPPA LAYOUT, REKHA GARDEN & RANJITHA LAYOUT	54000		
86	ಕೃಷ್ಣರಾಜು ಲೇಔಟ್	KRISHNAM RAJU LAYOUT	54000		
87	ವಿನಾಯಕನಗರ	VINAYAKA NAGAR	54000		
88	ವೆಂಕಟಾದ್ರಿ ಬಡಾವಣೆ	VENKATADRI LAYOUT	54000		
89	ಸಹ್ಯಾದ್ರಿ ಬಡಾವಣೆ	SAHYADRI LAYOUT	54000		

90	ಗೋವಿಂದರಾಜರೆಡ್ಡಿ ಬಡಾವಣೆ ಮತ್ತು ಸುತ್ತಾಮುತ್ತ	GOVINDARAJAREDDY LAYOUT & SURROUND	54000		
91	ಚಂದ್ರಾರೆಡ್ಡಿ ಲೇಔಟ್	CHANDRAREDDY LAYOUT	54000		
92	ದೊರೆಸಾನಿಪಾಳ್ಯ - ಬನ್ನೇರುಘಟ್ಟ ಮುಖ್ಯರಸ್ತೆಗೆ ಹೊಂದಿಕೊಂಡಿರುವ ಸ್ವತ್ತುಗಳು ಮತ್ತು ಕೈಗಾರಿಕಾ ಪ್ರದೇಶಗಳು	ADJOINED TO DORESANIPALYA - BANNERGHATTA MAIN ROAD PROPERTIES & INDUSTRIAL AREA'S	84000		
93	ಮಂತ್ರಿ ಎಲೈಟ್	MANTRI ELITE		63600	
94	ಪುರವಂಕರ ಬಿಲ್ಡರ್ಸ್	PURAVANKARA BUILDERS		48650	
95	ಕೋಲ್ಟೆ ಪಾಟೀಲ್ ಬಿಲ್ಡರ್ಸ್	KOLTE PATIL BUILDERS		48650	
96	ಆದರ್ಶ ರಿದಮ್ಸ್	ADARSHA RYTHMS		48650	
97	ಮಂತ್ರಿ ಬಿಲ್ಡರ್ಸ್ ಅಪಾರ್ಟ್‌ಮೆಂಟ್	MANTRI BUILDERS APARTMENT		57500	
98	ವೈಷ್ಣವಿ ಟೆರೇಸ್ (ಡಾಲರ್ಸ್ ಕಾಲೋನಿ)	VAISHNAVI TERRACE (DOLLORS COLONY)		60000	
99	ಎಸ್.ಎನ್.ಎನ್. ರಾಜ್ ಲೇಕ್ ವ್ಯೂ	S.N.N. RAJ LAKE VIEW		48650	
100	ಆರ್ಟಿಸೇನ್ ಫಾರೆಸ್ಟ್ ಬ್ರೀಜ್	ARTISANE FOREST BREEZE		51750	
101	ವಿಜಯಾ ಎನ್‌ಕ್ಲೇವ್ ***	VIJAYA ENCLAVE		48650	
102	ಕಂಫರ್ಟ್ ಫ್ಲೋರಾ ***	COMFORT FLORA		48650	
103	ಎಸ್ಟೀಮ್ ಪಾರ್ಕ್ ***	ESTEEM PARK		52000	
104	ಮ್ಯಾನ್‌ಫೋ ಪೆವಿಲಿಯನ್ ***	MANPHO PAVILION		56870	
105	ಸಾಯಿ ನಂದನ ಪ್ರೆಸಿಡೆನ್ಸಿ ಅಪಾರ್ಟ್‌ಮೆಂಟ್	SAI NANDAN PRESIDENCY APARTMENT		48650	
106	ವಿನಯಸ್ ವಿಜಯ್ ಅಪಾರ್ಟ್‌ಮೆಂಟ್	VINAYAS VIJAY APARTMENTS		48650	
107	ಆಹಿಕಾ ಅಪಾರ್ಟ್‌ಮೆಂಟ್	AAHIKA Apartment		56000	
108	ಸುಮುಖ ಟ್ರಾಪಿಕಲ್ ಗಾರ್ಡನ್	SUMUKHA TROPICAL GARDEN		50500	
109	ದಿ ಸ್ಪೆಕ್ಟ್ರಮ್ (ವಾಣಿಜ್ಯ ಯೋಜನೆ)	The SPECTRUM (Commercial)		84000	
	ಎಸ್ಟೀಮ್ ಕಿಂಗ್ಸ್ ಕೋರ್ಟ್ ಹಂತ 1 ಮತ್ತು 2	ETEEM KINGS COURT PHASE 1& 2		64000	
110	ಬೊಮ್ಮನಹಳ್ಳಿ	BOMMANAHALLI			605

111	ಬೊಮ್ಮನಹಳ್ಳಿ ಕಾರ್ಪೊರೇಷನ್ ಪ್ರದೇಶ	BOMMANAHALLI CORPORATION AREA	40600		
112	ಕೈಗಾರಿಕಾ ಪ್ರದೇಶ - ಬೊಮ್ಮನಹಳ್ಳಿ	INDUSTRIAL AREA - BOMMANAHALLI	42000		
113	ಬೊಮ್ಮನಹಳ್ಳಿಯಿಂದ ಬೇಗೂರು ರಸ್ತೆಗೆ ಹೊಂದಿರುವ ಸ್ವತ್ತುಗಳು ಮತ್ತು ಕೈಗಾರಿಕಾ ಪ್ರದೇಶ	ADJOINED FROM BOMMANAHALLI TO BEGUR ROAD PROPERTIES & INDUSTRIAL AREA	42000		
114	ಬೊಮ್ಮನಹಳ್ಳಿಯಿಂದ ದೇವರಚಿಕ್ಕನಹಳ್ಳಿ ರಸ್ತೆಗೆ ಹೊಂದಿರುವ ಸ್ವತ್ತುಗಳು ಮತ್ತು ಕೈಗಾರಿಕಾ ಪ್ರದೇಶ (ಹೊಸ ಸೇರ್ಪಡೆ)	ADJOINED FROM BOMMANAHALLI TO DEVARACHIKKANAHALLI PROPERTIES & INDUSTRIAL AREA (NEW INSERT)	40600		
115	ಬೊಮ್ಮನಹಳ್ಳಿ ಬಡಾವಣೆ	BOMMANAHALLI LAYOUT	40600		
116	ವಿರಾಟನಗರ	VIRAT NAGAR	40600		
117	ಬಿಸ್ಮಿಲ್ಲಾನಗರ	BISMILLAH NAGAR	40600		
118	ಮದೀನಾನಗರ	MADEENA NAGAR	40600		
119	ಪಾಪ್ಯೂಲರ್ ಕಾಲೋನಿ	POPULAR COLONY	40600		
120	ಬಸಪ್ಪ ಕಾಲೋನಿ	BASAPPA COLONY	40600		
121	ಕೃಷ್ಣಾರೆಡ್ಡಿ ಬಡಾವಣೆ	KRISHNAREDDY LAYOUT	40600		
122	ವಜ್ರಮುನಿಯಪ್ಪ ಬಡಾವಣೆ	VAJRAMUNIYAPPA LAYOUT	40600		
123	ವಿವೇಕಾನಂದನಗರ	VIVEKANANDA NAGAR	40600		
124	ಹನುಮಂತನಗರ	HANUMANTHA NAGAR	42400		
125	ಬೊಮ್ಮನಹಳ್ಳಿ - ಭಾರತ್ ಹೌಸಿಂಗ್ ಕೋ-ಆಪರೇಟಿವ್ ಸೊಸೈಟಿ ಬಡಾವಣೆ	BOMMANAHALLI - BHARATH HOUSING CO-OP. SOCIETY LAYOUT	42400		
126	ರಾಷ್ಟ್ರೀಯ ಹೆದ್ದಾರಿ 7ಕ್ಕೆ ಹೊಂದಿರುವ ಸರ್ವೆ ನಂಬರುಗಳು (3,4,5,6,10,13,14,15,49,53,5469,70,71)	NATIONAL HIGH WAY-7 ADJOINED SY. NOS. (3,4,5,6,10,13,14,15,49,53,5469,70,71)			838
127	ರಾಷ್ಟ್ರೀಯ ಹೆದ್ದಾರಿ 7ಕ್ಕೆ ಹೊಂದಿರುವ ಸರ್ವೆ ನಂಬರುಗಳು (3,4,5,6,10,13,14,15,49,53,5469,70,71)	NATIONAL HIGH WAY-7 ADJOINED SY. NOS. (3,4,5,6,10,13,14,15,49,53,5469,70,71)	150000		

128	ಸಲಾರ್‌ಪೂರಿಯಾ ಗ್ರೀನೇಜ್	SALARPURIA GREENAGE		45000	
129	ರಾಯಲ್ ಲೆಜೆಂಡ್	ROYAL LEGEND		45000	
130	ಎಸ್.ಎನ್.ಎನ್. ರಾಜ್ ಗ್ರಾಂಡೇನಿಯರ್	S.N.N. RAJ GRANDENUAR		45000	
131	ಇಟ್ಟಿನ ಸರ್ವ ಅಪಾರ್ಟ್‌ಮೆಂಟ್ ***	ITTINA SARVA APT		40250	
132	ಶ್ರೀ ಸಾಯಿ ವಂದನಾ ಫ್ಲೋರ ಅಪಾರ್ಟ್‌ಮೆಂಟ್ ***	SRI VANDANA FLORA APT		38500	
<b>133</b>	<b>ದೇವರಚಿಕ್ಕನಹಳ್ಳಿ</b>	<b>DEVARACHIKKANAHALLI</b>			<b>330</b>
134	ದೇವರಚಿಕ್ಕನಹಳ್ಳಿ ಕಾರ್ಪೊರೇಷನ್ ಪ್ರದೇಶ	DEVARACHIKKANAHALLI CORPORATION AREA	30000		
135	ದೇವರಚಿಕ್ಕನಹಳ್ಳಿ - ರಾಯಲ್ ಶೆಲ್ಟರ್ ಬಡಾವಣೆ	DEVARACHIKKANAHALLI - ROYAL SHELTER	34440		
136	ನ್ಯೂ ಕೃಷ್ಣ ಬಡಾವಣೆ	NEW KRISHNA LAYOUT	30000		
137	ವೆಂಕಟರೆಡ್ಡಿ ಬಡಾವಣೆ	VENKATAREDDY LAYOUT	30000		
138	ಸರ್.ಎಂ. ವಿಶ್ವೇಶ್ವರಯ್ಯ ಕಾಲೋನಿ	SIR. M. VISHWESHWARAI AH COLONY	30000		
139	ಎಸ್.ಬಿ.ಐ. ಬಡಾವಣೆ	S.B.I. LAYOUT	33800		
140	ದೇವರಚಿಕ್ಕನಹಳ್ಳಿ - ರಾಘವೇಂದ್ರ ಬಡಾವಣೆ	DEVARACHIKKANAHALLI-RAGHAVENDRA LAYOUT	30000		
141	ದೇವರಚಿಕ್ಕನಹಳ್ಳಿ - ಬಿಳೇಕಹಳ್ಳಿ ಮುಖ್ಯರಸ್ತೆಗೆ ಹೊಂದಿಕೊಂಡಿರುವ ಸ್ವತ್ತುಗಳು	ADJOINED FROM DEVARACHIKKANAHALLI-BILEKAHALLI MAIN ROAD PROPERTIES	34440		
142	ದೇವರಚಿಕ್ಕನಹಳ್ಳಿ - ಕೋಡಿಚಿಕ್ಕನಹಳ್ಳಿ ಮುಖ್ಯರಸ್ತೆಗೆ ಹೊಂದಿಕೊಂಡಿರುವ ಸ್ವತ್ತುಗಳು	ADJOINED FROM DEVARACHIKKANAHALLI-KODICHIKKANAHALLI MAIN ROAD PROPERTIES	34440		
143	ದೇವರಚಿಕ್ಕನಹಳ್ಳಿ - ನಯನಪ್ಪನಹಳ್ಳಿ ಮುಖ್ಯರಸ್ತೆಗೆ ಹೊಂದಿಕೊಂಡಿರುವ ಸ್ವತ್ತುಗಳು ಮತ್ತು ಕೈಗಾರಿಕಾ ಪ್ರದೇಶಗಳು	ADJOINED FROM DEVARACHIKKANAHALLI - NAYANAPPANAHALLI MAIN ROAD PROPERTIES & INDUSTRIAL AREAS	34440		
144	ಸಪ್ತಗಿರಿ ಸ್ಪೆಂಡರ್	SAPTHAGIRI SPLENDOR		40000	
145	ಎಲಿನಾ/ಆಶ್ರಿತ ಶೆಲ್ಟರ್ ಪ್ರೈ.ಲಿ.	ELINA (ASHRITHA SHELTERS PVT. LT.)		36600	

146	ವಿಸ್ತಾ ಇನೋವೇಶನ್	VISTA INNOVATION		36600	
147	ಪೈನೀರ್ ವುಡ್ ವೈಂಡ್ಸ್ ***	PIONEER WOOD WINDS		36600	
148	ಆಶ್ರಿತ್ ಆಸ್ಪೈರ್ ಅಪಾರ್ಟ್‌ಮೆಂಟ್ (ಸರ್ವೆ ನಂ. 3/6, ಖಾತಾ ನಂ. 419/3/6 ಮತ್ತು S+G+3UF)	ASHRITHA ASPIRE APARTMENTS SY NO.3/6		40000	
149	ಎಲೈಟ್ ಗ್ರಾಂಡೀಯರ್ ಅಪಾರ್ಟ್‌ಮೆಂಟ್	ELITE GRANDEUR APARTMENT		36600	
<b>150</b>	<b>ಈಜೀಪುರ</b>	<b>EJIPURA</b>			<b>630</b>
151	ಈಜೀಪುರ - ಕಾರ್ಪೊರೇಷನ್ ಪ್ರದೇಶ	EJIPURA - CORPORATION AREA	65000		
152	ಈಜೀಪುರ-100 ಅಡಿ ರಸ್ತೆ	EJIPURA - 100 FEET ROAD	140000		
153	ಈಜೀಪುರ ಸ್ಲಂ ಪ್ರದೇಶ	EJIPURA - SLUM AREA	34440		
154	ಮೆಸ್ಟ್ರಿಪಾಲ್ಯಾ	MESTRIPALYA	35520		
155	ಕತ್ತಾಳಿಪಾಲ್ಯಾ (ಈಜೀಪುರ ದಾಖಲೆ)	KATHALIPALYA (EJIPURA DAKHALE)	70320		
156	ಅಶ್ವಿನಿ ಬಡಾವಣೆ (ಬಿ.ಸಿ.ಸಿ)	ASHWINI LAYOUT (B.C.C.)	62650		
157	ಚಾಬರಿಯಾ ಜೀಸಸ್ ಅಪಾರ್ಟ್‌ಮೆಂಟ್	CHHABRIA ZESUS APARTMENT		69690	
158	ಫಿನಿಕ್ಸ್ ಪಾಲ್ಮ್ಸ್ ಅಪಾರ್ಟ್‌ಮೆಂಟ್	PHOENIX PALMS APARTMENT		54500	
	<b>ಹುಳಿಮಾವು</b>	<b>HULIMAVU</b>			<b>427</b>
159	ಹುಳಿಮಾವು ಕಾರ್ಪೊರೇಷನ್ ಪ್ರದೇಶ	HULIMAVU CORPORATION AREA	32880		
160	ಹುಳಿಮಾವು - ಮುಖ್ಯ ರಸ್ತೆ	HULIMAVU - MAIN ROAD	48900		
161	ಹುಳಿಮಾವು - ಪೈ ಲೇಔಟ್	HULIMAVU - PAI LAYOUT	36000		
162	ಹುಳಿಮಾವು - ಮಧುವನ ಕಾಲೋನಿ	HULIMAVU - MADHUVANA COLONY	36000		
163	ರಾಘವೇಂದ್ರ ಬಡಾವಣೆ, ಭಗವತಿ ಬಡಾವಣೆ, ಸೋಮೇಶ್ವರ ಬಡಾವಣೆ, ಕೃಷ್ಣ ಬಡಾವಣೆ, ಮುತ್ತುರಾಯ ಸ್ವಾಮಿ ಬಡಾವಣೆ, ದೊಡ್ಡಮ್ಮ ದೇವಸ್ಥಾನ ಬಡಾವಣೆ, ತಿಮ್ಮರೆಡ್ಡಿ ಲೇಔಟ್ ಮತ್ತು ಇತರೆ ಬಡಾವಣೆಗಳು	RAGHAVENDRA LAYOUT, BHAGAVATHI LAYOUT, SOMESHWARA LAYOUT, KRISHNA LAYOUT, MUTHURAYASWAMY LAYOUT, DODDAMMA TEMPLE LAYOUT, THIMMAREDDY LAYOUT & OTHER LAYOUTS	36000		
164	ಹುಳಿಮಾವು - ಬನ್ನೇರುಘಟ್ಟ ಮುಖ್ಯರಸ್ತೆಗೆ ಹೊಂದಿಕೊಂಡಿರುವ ಸ್ವತ್ತುಗಳು	ADJOINED TO HULIMAVU - BANNERGHATTA MAIN ROAD PROPERTIES	78000		
165	ವಿಂಡ್ಸರ್ ಫೋರ್ ಸೀಸನ್	WINDSOR FOUR SEASON		55500	



166	ಮಂತ್ರಿ ಬಿಲ್ಡರ್ಸ್ (ಪಿನಾಕಲ್)	MANTRI BUILDERS (PINACLE)		74000	
167	ನಿತೇಶ್ ಹೈಡ್ ಪಾರ್ಕ್	NITESH HIDE PARK		47300	
168	ಆಕ್ಸಿಸ್ ಕ್ಯಾಪ್‌ಸ್ಟೋನ್	AXIS CAP STONE		47300	
169	ವೇದಾಂತ್ ವಿಹಾರ್	VEDANTH VIHAR		40320	
170	ಡಿ.ಎಸ್. ಮ್ಯಾಕ್ಸ್ ಶೆರ್ವುಡ್	D.S. MAX SHERWOOD		40320	
171	ಗ್ರೀನಲಿ ಶೆಲ್ಟರ್ಸ್ ಅಪಾರ್ಟ್‌ಮೆಂಟ್ ***	GREENALY SHELTERS APT		40320	
172	ಅಪಾಸ್ ವಾಲ್‌ಮಾರ್ಕ್ ***	APAS VALMARK		47300	
173	ಎಟರ್ನಿಟಿ ಎಫಿಕ್ ಅಪಾರ್ಟ್‌ಮೆಂಟ್	ETERNITY EPIC APARTMENT		44000	
174	ದಿ ಮಾರಕ್ವಿಸ್ ಅಪಾರ್ಟ್‌ಮೆಂಟ್	THE MARQUISE APARTMENT		61207	
174(A)	ಮೀನಾಕ್ಷಿಗ್ರೀನ್ಸ್ ಅಪಾರ್ಟ್‌ಮೆಂಟ್ ಖಾತಾ ನಂ: 1307 ಮತ್ತು 2337	Meenakshni Greens Apartments Katha No.1307 and 2337		50600	
<b>175</b>	<b>ಹರಳುಕುಂಟೆ</b>	<b>HARALUKUNTE</b>			<b>480</b>
176	ಹರಳುಕುಂಟೆ ಕಾರ್ಪೊರೇಷನ್ ಪ್ರದೇಶ	HARALUKUNTE CORPORATION AREA	43020		
177	ಹೊಸಪಾಳ್ಯ-ಹರಳುಕುಂಟೆ ದಾಖಲೆ	HOSAPALYA - HARALUKUNTE DAKHALE	43020		
178	ಸೋಮಸುಂದರ ಪಾಳ್ಯ	SOMASUNDARA PALYA	43020		
179	ಸೋಮಸುಂದರ ಪಾಳ್ಯ ಮುಖ್ಯರಸ್ತೆ	SOMASUNDARA PALYA MAIN ROAD	50820		
180	ಪರಂಗಿಪಾಳ್ಯ	PARANGIPALYA	51600		
181	ಉಚಿತ ನಿವೇಶನ	FREE SITES	22800		
182	ಶೋಭಾ ಡೆಫೋಡಿಲ್	SHOBHA DEFFODIL		59000	
183	ಆದರ್ಶ ಎಸ್ಪ್ಲಾನೈಡ್	ADARSHA ESPLANAID		48600	
184	ಪೂರ್ವ ಪ್ಯಾರಾಮೌಂಟ್	PURVA PARAMOUNT		48600	
185	ನಾಗಾರ್ಜುನ ಅಪಾರ್ಟ್‌ಮೆಂಟ್	NAGARJUNA APARTMENT		48600	
186	ಐಶ್ವರ್ಯ ಅಪಾರ್ಟ್‌ಮೆಂಟ್	AISHWARYA APARTMENT		48600	
187	ಪೂರ್ವ ವ್ಯಾಂಟೇಜ್	PURVA VANTAGE		48600	
188	ಡಿ.ಎಸ್.ಆರ್. ಬಿಲ್ಡರ್ಸ್	D.S.R. BUILDERS		48600	
189	ವಂದನಾ ಕ್ಲಾಸಿಕ್ಸ್ (ಗಾರ್ಡನ್ ಲೇಔಟ್)	VANDANA CLASSIC (GARDEN LAYOUT)		42000	

190	ಕ್ರಿಯೇಟೀವ್ ಎನ್ವಿರಾಸ್	CREATIVE ENVIROS		42000	
191	ಬಿ.ಎಂ. ಸೆರೆನಿಟಿ (ಬಿ.ಎಂ. ಡೆವಲಪರ್ಸ್)	B.M. SERENITY (B.M. DEVELOPERS)		42000	
192	ಮನಾರ್ ಡೆವಲಪರ್ಸ್	MANAR DEVELOPERS		42000	
193	ಅರಾಟ್ ರಾಯಲ್ ಮನಾರ್	AROTT ROYAL MANAR		42000	
194	ಸಿಲ್ವರ್ ವುಡ್ (ಬಿ.ಎಂ. ಡೆವಲಪರ್ಸ್)	SILVER WOOD (B.M. DEVELOPERS)		42000	
195	ಸಾಯಿ ಪೂರ್ಣ ಲಕ್ಷೂರಿಯಾ	SAI POORNA LUXURIA		42000	
196	ಬ್ರೆನ್ ಪಾಲ್ಮ್ಸ್ ಲಕ್ಷೂರಿಯಾ/ಎಸ್.ಜೆ.ಆರ್. ಬಿಲ್ಡರ್ಸ್	BREN PALMS LUXURIA/S.J.R. BUILDERS		42000	
197	ಸದರನ್ ಹೆರಿಟೇಜ್ (ರೆಸಿಡೆನ್ಸಿ ಪಾರ್ಕ್)	SOUTHERN HERITAGE (RESIDENCY PARK)		42000	
198	ಪರ್ಲ್ ಟಸ್ಕನಿ ಬ್ಲಾಕ್-ಎ & ಬಿ ಅಪಾರ್ಟ್‌ಮೆಂಟ್ ***	PEARL TUSCANY BLOCK-A & B APARTMENT		43900	
199	ಅಂಬೆ ರೆಸಿಡೆನ್ಸಿ ***	AMBE RESIDENCY		42000	
200	ಲೈವ್ ಸ್ಪೇಸ್ ಸಿಂಫೋನಿ ***	LIVE SPACESS SYMPHONY		42000	
201	ಆರ್.ಆರ್. ರೆಸಿಡೆನ್ಸಿ ***	R.R. RESIDENCY		42000	
202	ರಿಲಿಯೇಬಲ್ ಪ್ರೈಡ್ ಅಪಾರ್ಟ್‌ಮೆಂಟ್ ***	RELIABLE PRIDE APARTMENT		42000	
203	ಸಾಯಿ ಸಿರಿ ಕುಟೀರ್ ಅಪಾರ್ಟ್‌ಮೆಂಟ್	SAI SIRI KUTEERA APT.		42000	
204	ಶ್ರೀ ಅಭಿರಾಮ್ ಎಮರಾಲ್ಡ್ ಕ್ರೀಕ್ *	SRI ABHIRAMS EMERALD CREEK		42000	
<b>205</b>	<b>ಹೊಂಗಸಂದ್ರ</b>	<b>HONGASANDRA</b>			400
206	ಹೊಂಗಸಂದ್ರ ಕಾರ್ಪೊರೇಷನ್ ಪ್ರದೇಶ	HONGASANDRA CORPORATION AREA	36000		
207	ಮೈಕೋ ಬಡಾವಣೆ - ಹೊಂಗಸಂದ್ರ	MICO LAYOUT - HONGASANDRA	42000		
208	ಶ್ರೀನಿವಾಸ ಲೇಔಟ್	SRINIVASA LAYOUT	36000		
209	ವೆಂಕಟೇಶ್ವರ ಲೇಔಟ್	VENKATESHWARA LAYOUT	36000		
210	ವರಸಿದ್ಧಿ ವಿನಾಯಕ ಲೇಔಟ್	VARASIDDHI VINAYAKA LAYOUT	36000		
211	ವಿದ್ಯಾ ಜ್ಯೋತಿ ಲೇಔಟ್	VIDYAJYOTHI LAYOUT	36000		
212	ರಾಮಕೃಷ್ಣ ಲೇಔಟ್	RAMAKRISHNA LAYOUT	36000		
213	ಸುಬ್ರಮಣ್ಯೇಶ್ವರ ಲೇಔಟ್	SUBRAMANYESHWARA LAYOUT	36000		

214	ಚಾಮುಂಡೇಶ್ವರಿ ಬಡಾವಣೆ (ವಿನಾಯಕ ನಗರ)	CHAMUNDESHWARI LAYOUT (VINAYAKA NAGAR)	36000		
215	ನಾಯ್ಡು ಲೇಔಟ್	NAIDU LAYOUT	36000		
216	ಬಾಲಾಜಿ ಬಡಾವಣೆ	BALAJI LAYOUT	36000		
217	ಮುನೇಶ್ವರ ಬಡಾವಣೆ	MUNESHWARA LAYOUT	36000		
218	ಹೊಂಗಸಂದ್ರ - ಬೇಗೂರು ಮುಖ್ಯರಸ್ತೆಗೆ ಹೊಂದಿಕೊಂಡಿರುವ ಸ್ವತ್ತುಗಳು ಮತ್ತು ಕೈಗಾರಿಕಾ ಪ್ರದೇಶಗಳು	ADJOINED TO HONGASANDRA - BEGUR MAIN ROAD PROPERTIES & INDUSTRIAL AREAS	43080		
219	ಹೊಂಗಸಂದ್ರ - ಗಾರ್ವಭಾವಿ ಪಾಳ್ಯ ಮುಖ್ಯರಸ್ತೆಗೆ ಹೊಂದಿಕೊಂಡಿರುವ ಸ್ವತ್ತುಗಳು	ADJOINED TO HONGASANDRA - GARVEBHAVIPALYA PROPERTIES	35160		
220	ಹೊಂಗಸಂದ್ರ - ದೇವರಚಿಕ್ಕನಹಳ್ಳಿ ಮುಖ್ಯರಸ್ತೆಗೆ ಹೊಂದಿಕೊಂಡಿರುವ ಸ್ವತ್ತುಗಳು	ADJOINED TO HONGASANDRA - DEVARACHIKKANAHALLI MAIN ROAD PROPERTIES	35160		
221	ಗಾರ್ವಭಾವಿ ಪಾಳ್ಯ - ಹೊಂಗಸಂದ್ರ ದಾಖಲೆ	GARVEBHAVIPALYA - HONGASANDRA DAKHALE	36000		
222	ಹೊಸಪಾಳ್ಯ ಬಡಾವಣೆ (ವಾರ್ಡ್ ನಂ.6)	HOSAPALYA LAYOUT (WARD NO.6)	36000		
223	ಮುನಿರೇಡ್ಡಿ ಲೇಔಟ್	MUNIREDDY LAYOUT	36000		
224	ಲಕ್ಷ್ಮೀಶ್ರೀ ಲೇಔಟ್	LAKSHMISHREE LAYOUT	36000		
225	ರಾಷ್ಟ್ರೀಯ ಹೆದ್ದಾರಿ ನಂ.7 ಕ್ಕೆ ಹೊಂದಿಕೊಂಡಿರುವ ಸರ್ವೆ ನಂಬರುಗಳು (26,33,36,37,38,39,45,46,48,49,50,55,56,57,115)	NATIONAL HIGH WAY-7 ADJOINED SY. NOS. (26,33,36,37,38,39,45,46,48,49,50,55,56,57,115)			642
226	ರಾಷ್ಟ್ರೀಯ ಹೆದ್ದಾರಿ ನಂ.7 ಕ್ಕೆ ಹೊಂದಿಕೊಂಡಿರುವ ಸರ್ವೆ ನಂಬರುಗಳು (26,33,36,37,38,39,45,46,48,49,50,55,56,57,115)	NATIONAL HIGH WAY-7 ADJOINED SY. NOS. (26,33,36,37,38,39,45,46,48,49,50,55,56,57,115)	150000		
227	ಸಲಾರ್‌ಪೂರಿಯಾ ಗ್ರೀನೇಜ್	SALARPURIA GREENAGE		45000	
228	ಉಮಾಮಹೇಶ್ವರಿ ಡ್ರೀಮ್‌ವರ್ಲ್ಡ್	UMAMAHESHWARI DREAM WORLD		45000	
229	ಎಂ.ಜೆ.ಆರ್. ಬಿಲ್ಡರ್ಸ್	M.J.R. BUILDERS	45000		
230	ತಿರುಮಲ ಸನ್ನಿಧಿ ಡಿಸೈರ್	TIRUMALA SUNNIDHI DESIRE	35500		
231	ಪ್ರಭಾವತಿ ಮೇಘನಾ ಟವರ್ಸ್ ***	PRABHAVATHI MEGHANA TOWERS	36200		
232	ವಿಜೇತ ಗಾರ್ಡನಿಯಾ ***	VIJETHA GARDENIA	35000		

233	ಸಾಯಿಭ್ಯ ಸ್ಟರ್ಲಿಂಗ್ ***	SAIBYA STERLING	36200		
234	ಬಿ.ಎಂ.ಎಸ್. ಅಪಾರ್ಟ್‌ಮೆಂಟ್ ***	B.M.S. APARTMENT	35000		
235	ಎಲೈಟ್ ಗ್ರಾಂಡಿಯರ್ ಅಪಾರ್ಟ್‌ಮೆಂಟ್	ELITE GRANDEUR APARTMENT	35000		
236	ಶ್ರೀ ವಿಷ್ಣು ಪ್ಯಾರಡೀಸ್	SRI VISHNU PARADISE	35000		
237	ಇಟಿನ ಸರ್ವಾ ಅಪಾರ್ಟ್‌ಮೆಂಟ್ (ಸರ್ವೆ ನಂ. 61, ಬಿ.ಬಿ.ಎಂ.ಪಿ ಖಾತಾ ಸಂಖ್ಯೆ:435 ಮತ್ತು ವಾರ್ಡ್ ಸಂಖ್ಯೆ: 175, B+G+3UF)	Ittina Sarva Apartment (Sy.no. 61, BBMP Katha No.435 and Ward no:175, B+G+3U+F)	39200		
238	ಮೆಟ್ರೋ ಅರ್ಬನೋ	METRO URBANO	61000		
239	ಪೂರ್ವ ವೆಸ್ಟೆಂಡ್	PURVA WESTEND	76160		
239(A)	ಸಲ್ಲಾರ್ಪುರಿಯ ಸತ್ವ ಕೇಡೆಂಜ್	Salarpuria Sattva Cadenza apt	36000		
239(B)	ಓಜನ್ ಮಾನ್ಯ ಟೆಕ್ ಪಾರ್ಕ್ (ವಾಣಿಜ್ಯ)	OZONA Manya Tech Park (Commercial Complex)	80500		
<b>240</b>	<b>ಇಬ್ಬಲೂರು</b>	<b>IBBALUR</b>			<b>582</b>
241	ಇಬ್ಬಲೂರು ಕಾರ್ಪೊರೇಷನ್ ಪ್ರದೇಶ	IBBALUR CORPORATON AREA	48480		
242	ಹೊರ ವರ್ತುಲ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂಬರುಗಳು (38-44,48- 50,52,53,54,55,5659,60,76,77,79,81)	ADJOINED TO OUTER RING ROAD SY. NOS. (38- 44,48-50,52,53,54,55,5659,60,76,77,79,81)			873
243	ಶೋಭಾ ಡೆವಲಪರ್ಸ್ (ಶೋಭಾ ಡೈಸಿ, ಶೋಭಾ ಗಾರ್ನೆಟ್, ಶೋಭಾ ಜಾಸ್ಮಿನ್)	SOBHA DEVELOPERS (SOBHA DAISY, SOBHA GARNET, SOBHA JASMINE)	55000		
244	ರಿಲಾಯೆಬಲ್ ಅಕೇಷಿಯಾ	RELIABLE OCCACIA		50000	
245	ಸನ್ ಸಿಟಿ	SUN CITY		54000	
246	ಎಂಬೆಸಿ ಪ್ರಿಸ್ಟೈನ್	EMBASSY PRISTINE		55000	
247	ಶಕ್ತಿ ಸ್ಟೇಟ್‌ಮ್ಯಾನ್ (ವಾಣಿಜ್ಯ ಸಂಕೀರ್ಣ) ***	SHAKTI STATEMAN (COMMERCIAL COMPLEX)		69600	
248	ಅರ್ಬನ್ ಲೇಕ್‌ಫ್ರಂಟ್ ***	URBAN LAKEFRONT		47000	
249	ಡೆವನ್‌ಆರ್	DNR REFLECTION (ibbaluru Village Sy No.3, Khata No.833/33, 2B+G+12UF & RERA No.PRM/KA/RERA/1251/446/PR/171014/000279)		65000	

250	ವೈಷ್ಣವಿ ಟೆಕ್ ಸ್ಕ್ವೇರ್ ವಾಣಿಜ್ಯ (ಐಟಿ/ಬಿಟಿ) ಅಪಾರ್ಟ್‌ಮೆಂಟ್	VAISHNAVI TECH SQUARE COMMERCIAL (IT/BT) APARTMENT		82500	
<b>251</b>	<b>ಜಕ್ಕಸಂದ್ರ</b>	<b>JAKKASANDRA</b>			<b>615</b>
252	ಜಕ್ಕಸಂದ್ರ ಕಾರ್ಪೊರೇಷನ್ ಪ್ರದೇಶ	JAKKASANDRA CORPORATION AREA	50500		
253	ಜಕ್ಕಸಂದ್ರ ಮುಖ್ಯರಸ್ತೆ (ಕೋರಮಂಗಲ ಮಾಂಜಿ ಮ್ಯಾನೇಜ್‌ಮೆಂಟ್ ಇನ್‌ಸ್ಟಿಟ್ಯೂಟ್ ನಿಂದ ಲೆಮನ್ ಗ್ರಾಸ್ ಹೋಟೆಲ್ ವರೆಗೆ)	JAKKASANDRA MAIN ROAD (FROM KORAMANGALA MANJI MANAGEMENT INSTITUTE TO LEMON GRASS HOTEL)	92500		
254	ಬಿ.ಡಿ.ಎ.ಬಡಾವಣೆ - ಜಕ್ಕಸಂದ್ರ	BDA LAYOUT - JAKKASANDRA	84000		
255	ಕೇಂದ್ರೀಯ ಉಪಾಧ್ಯಾಯರ ಸಂಘ ಬಡಾವಣೆ	KENDRIYA UPADHYAYARA SANGHA LAYOUT	75000		
256	ಟೀಚರ್ಸ್ ಕಾಲೋನಿ - ವರ್ತುಲ ರಸ್ತೆಗೆ ಅಭಿಮುಖ ಸ್ವತ್ತುಗಳು	TEACHER'S COLONY - OPP: RING ROAD PROPERTIES	125000		
257	ಕಲ್ಯಾಣ ಮಂಟಪ ರಸ್ತೆ	KALYANA MANTAP ROAD	54660		
258	ರಾಷ್ಟ್ರೀಯ ಹೆದ್ದಾರಿ ನಂ.7 ಕ್ಕೆ ಹೊಂದಿಕೊಂಡಿರುವ ಸರ್ವೆ ನಂಬರುಗಳು (37,38)	ADJOINED SY. NOS. (37,38) OF NATIONAL HIGH WAY-7	150000		
259	ರಾಷ್ಟ್ರೀಯ ಹೆದ್ದಾರಿ ನಂ.7 ಕ್ಕೆ ಹೊಂದಿಕೊಂಡಿರುವ ಸರ್ವೆ ನಂಬರುಗಳು (37,38) (ಬಿಡಿಎ ಸೈಟ್)	ADJOINED SY. NOS. (37,38) OF NATIONAL HIGH WAY-7 (BDA SITE)	150000		
260	ರಹೇಜ ರೆಸಿಡೆನ್ಸಿ	RAHEJA RESIDENCY	69100		
261	ರಹೇಜ ಬಿಲ್ಡರ್ಸ್ (ವಿವೇರಾ ಪ್ರಾಜೆಕ್ಟ್ಸ್)	RAHEJA BUILDERS (VIVERIA PROJECTS)		70000	
262	ಕೋಲ್ತೆ ಪಾಟೀಲ್ ಅಪಾರ್ಟ್‌ಮೆಂಟ್	KOLTE PATIL APARTMENT		64500	
263	ಲಾವಣ್ಯ ಸೆರಿನಿಟಿ	LAVANYA SERENITY		46250	
264	ವಿ.ಟಿ.ಎ. ವಿರ್ವಿಕ್ (ಹೆಚ್.ಎಸ್.ಆರ್. 5ನೇ ಸೆಕ್ಟರ್)	V.2. WIRVIK (HSR 5TH SECTOR)		47500	
<b>265</b>	<b>ಕೋಡಿಚಿಕ್ಕನಹಳ್ಳಿ</b>	<b>KODICHIKKANAHALLI</b>			<b>366</b>
266	ಕೋಡಿಚಿಕ್ಕನಹಳ್ಳಿ ಕಾರ್ಪೊರೇಷನ್ ಪ್ರದೇಶ	KODICHIKKANAHALLI CORPORATION AREA	36000		

267	ಕೋಡಿಚಿಕ್ಕನಹಳ್ಳಿ - ಉಚಿತ ನಿವೇಶನ (ರೋಟರಿ ನಗರ)	KODICHIKKANAHALLI - FREE SITES (ROTARY NAGAR)	17160		
268	ವಿಜಯಶ್ರೀ ಲೇಔಟ್	VIJAYASHREE LAYOUT	36000		
269	ವಕೀಲ್ ಲೇಔಟ್	VAKEEL LAYOUT	36000		
270	ಅನುಗ್ರಹ ಲೇಔಟ್	ANUGRAHA LAYOUT	36000		
271	ಅಲೀಮ್ ಲೇಔಟ್	ALEEM LAYOUT	36000		
272	ರಾಮಾನುಜ ಲೇಔಟ್	RAMANUJA LAYOUT	36000		
273	ನಾಡಮ್ಮ ಬಡಾವಣೆ	NADAMMA LAYOUT	36000		
274	ಕೋಡಿಚಿಕ್ಕನಹಳ್ಳಿ - ರಾಯಲ್ ಶಲ್ಪರ್ ಬಡಾವಣೆ	KODICHIKKANAHALLI - ROYAL SHELTER LAYOUT	36000		
275	ಕೋಡಿಚಿಕ್ಕನಹಳ್ಳಿ - ಬೊಮ್ಮನಹಳ್ಳಿ ಮುಖ್ಯರಸ್ತೆ (ಹೊಸ ಸೇರ್ಪಡೆ)	KODICHIKKANAHALLI - BOMMANAHALLI MAIN ROAD (NEW INSERT)	36000		
276	ಜನಪ್ರಿಯ ಅಪಾರ್ಟ್‌ಮೆಂಟ್	JANAPRIYA APARTMENT		36500	
277	ಗೋಲ್ಡನ್ ಗೇಟ್ ಅಪಾರ್ಟ್‌ಮೆಂಟ್	GOLDEN GATE APARTMENT		36500	
278	ಜಾಹ್ನವಿ ಎನ್‌ಕ್ಲೇವ್	JANHAVI ENCLAVE		38650	
279	ಮಹಾವೀರ್ ಲಾರೆಲ್	MAHAVEER LUREAL		38650	
280	ಸುಮುಖಿ ಕಲ್ಪವೃಕ್ಷ ಅಪಾರ್ಟ್‌ಮೆಂಟ್ ***	SUMUKHA KALPAVRUKSHA APT		38650	
281	ಮಹಾವೀರ್ ಜಿಫೈರ್ ***	MAHAVEER ZEPHYR		38650	
282	ಆಶ್ರಯ ರೂಬಿ ಅಪಾರ್ಟ್‌ಮೆಂಟ್ ***	ASHRAYA RUBY APT		38650	
283	ಓಪೆರಾ ಸ್ಪ್ರಿಂಗ್ ಲೀಫ್ ಅಪಾರ್ಟ್‌ಮೆಂಟ್	Opera Spring Leaf Apartment (Kodichikanahalli Village, Sy No.3/6, Katha No.1466/1/31/1a ward no.188)		38650	
284	ನಂದಿ ಸಮೃದ್ಧಿ	NANDI SAMRUDDHI		38650	
285	ಕೋರಮಂಗಲ ಗ್ರಾಮ	<b>KORAMANGALA VILLAGE</b>			720
286	ಕೋರಮಂಗಲ ಕಾರ್ಪೊರೇಷನ್ ಪ್ರದೇಶ	KORMANALGALA CORPORATION AREA	72000		
287	ಎ.ಕೆ. ಕಾಲೋನಿ	A.K. COLONY	39120		
288	ರಾಜೇಂದ್ರ ನಗರ ಮತ್ತು ಸ್ಲಂ ಪ್ರದೇಶ	RAJENDRA NAGAR AND SLUM AREA	39120		

289	ರಾಜೇಂದ್ರ ನಗರ 80 ಅಡಿ ರಸ್ತೆಗೆ ಹೊಂದಿಕೊಂಡಿರುವ ಸ್ವತ್ತುಗಳು	ADJOINED PROPERTIES OF RAJENDRA NAGAR 80 FEET ROAD	85200		
290	ಕೋರಮಂಗಲ 1ನೇ ಬಡಾವಣೆ	KORAMANGALA 1ST BLOCK	114000		
291	ಕೋರಮಂಗಲ 1ನೇ ಬಡಾವಣೆ 80ಅಡಿ ರಸ್ತೆಯಲ್ಲಿ ಸರ್ಜಾಪುರ ರಸ್ತೆಯಿಂದ ಸೋನಿವರ್ಲ್ಡ್ ಸಿಗ್ನಲ್ ವರೆಗೆ	KORAMANGALA 1ST BLOCK 80 FEET ROAD FROM SARJAPUR TO SONY WORLD SIGNAL	160000		
292	ಹೊಸೂರು - ಸರ್ಜಾಪುರ ಮುಖ್ಯರಸ್ತೆಗೆ ಹೊಂದಿಕೊಂಡಿರುವ ಸ್ವತ್ತುಗಳು	ADJOINED PROPERTIES OF HOSUR - SARJAPUR MAIN ROAD	160000		
293	ಕೋರಮಂಗಲ - ಜೆ ಬ್ಲಾಕ್ (ಜಕ್ಕಸಂದ್ರ ಬ್ಲಾಕ್)	KORAMANGALA - J-BLOCK (JAKKASANDRA BLOCK)	109000		
294	ಜಕ್ಕಸಂದ್ರ ಮುಖ್ಯರಸ್ತೆ (ಕೋರಮಂಗಲ 1 ನೇ ಬಡಾವಣೆ)	JAKKASANDRA MAIN ROAD (KORAMANGALA 1ST BLOCK)	122000		
295	ಕೋರಮಂಗಲ - 2ನೇ ಬಡಾವಣೆ	KORAMANGALA - 2ND BLOCK	114000		
296	ಕೋರಮಂಗಲ - 2ನೇ ಬಡಾವಣೆ ಕೇಂದ್ರೀಯ ಸದನದಿಂದ ಹೊಸೂರು ಮುಖ್ಯ ರಸ್ತೆವರೆಗೆ	KORAMANGALA - 2ND BLOCK FROM KENDRIYA SADAN TO HOSUR MAIN ROAD	160000		
297	ಕೋರಮಂಗಲ 2 ನೇ ಬಡಾವಣೆ ಸರ್ಜಾಪುರ ಮುಖ್ಯರಸ್ತೆ - ಹೊಸ ಸೇರ್ಪಡೆ	KORAMANGALA 2ND BLOCK - SARJAPURA MAIN ROAD- NEW	160000		
298	ಕೋರಮಂಗಲ - 3ನೇ ಬಡಾವಣೆ	KORAMANGALA - 3RD BLOCK	140000		
299	ಕೋರಮಂಗಲ - 3ನೇ ಬಡಾವಣೆ 7ನೇ ಕ್ರಾಸ್, 60 ಅಡಿ ರಸ್ತೆ	KORAMANGALA - 3RD BLOCK, 7TH CROSS, 60 FEET ROAD	141750		
300	100 ಅಡಿ ಒಳ ವರ್ತುಲ ರಸ್ತೆಗೆ ಹೊಂದಿಕೊಂಡಿರುವ ಸ್ವತ್ತುಗಳು	ADJOINED PROPERTIES OF 100 FEET INNER RING ROAD	169000		
301	ಕೋರಮಂಗಲ-3ನೇ ಬಡಾವಣೆ - ಹೊಸೂರು ಸರ್ಜಾಪುರ ಮುಖ್ಯ ರಸ್ತೆ	KORAMANGALA - 3RD BLOCK - HOSUR SARJAPUR MAIN ROAD	169000		
302	ಕೋಲ್ತೆ ಪಾಟೀಲ್ ಅಪಾರ್ಟ್‌ಮೆಂಟ್	KOLTE PATIL APARTMENT		64500	
303	ರಹೇಜ ರೆಸಿಡೆನ್ಸಿ	RAHEJA RESIDENCY		69100	
304	ಕೋರಮಂಗಲ - 4ನೇ ಬಡಾವಣೆ	KORAMANGALA - 4TH BLOCK	114000		

305	ಕೋರಮಂಗಲ - 4ನೇ ಬಡಾವಣೆ, 7ನೇ ಕ್ರಾಸ್, 60 ಅಡಿ ರಸ್ತೆ, (ಬಿಡಿಎ ಕಾಂಪ್ಲೆಕ್ಸ್ ನಿಂದ ರಹೇಜ ರೆಸಿಡೆನ್ಸಿ ಸಿಗ್ನಲ್ ವರೆಗೂ)	KORAMANGALA - 4TH BLOCK, 7TH CROSS, 60 FEET ROAD (FROM BDA COMPLEX TO RAHEJA RESIDENCY SIGNAL)	141750		
306	ಕೋರಮಂಗಲ - ಕತ್ತಾಳಿ ಪಾಳ್ಯ	KORAMANGALA - KATHALIPALYA	114075		
307	ಕೋರಮಂಗಲ - 4ನೇ ಬಡಾವಣೆ -80 ಅಡಿ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಸ್ವತ್ತುಗಳು	ADJOINED PROPERTIES OF KORAMANGALA - 4TH BLOCK TO 80 FEET MAIN ROAD	160000		
308	100 ಅಡಿ ಒಳ ವರ್ತುಲ ರಸ್ತೆಗೆ ಹೊಂದಿಕೊಂಡಿರುವ ಸ್ವತ್ತುಗಳು	ADJOINED PROPERTIES OF 100 FEET INNER RING ROAD	169000		
309	ಕೋರಮಂಗಲ - 4ನೇ ಬಡಾವಣೆ -100ಅಡಿ ರಸ್ತೆಯಲ್ಲಿ 8ನೇ ಬ್ಲಾಕ್ ವರೆಗೆ	KORAMANGALA - 4TH BLOCK - 100 FEET ROAD TO 8TH BLOCK	160000		
310	ಕೋರಮಂಗಲ - 5ನೇ ಬಡಾವಣೆ	KORAMANGALA - 5TH BLOCK	114000		
311	ಕೋರಮಂಗಲ ಕೆ.ಹೆಚ್.ಬಿ. ಕಾಲೋನಿ	KORAMANGALA - KHB COLONY	114000		
312	ಕೋರಮಂಗಲ-5ನೇ ಬಡಾವಣೆ, 60 ಅಡಿ ರಸ್ತೆ, 5ನೇ ಕ್ರಾಸ್, ಕಲ್ಯಾಣ ಮಂಟಪ ದಿಂದ 100 ಅಡಿ ರಸ್ತೆವರೆಗೆ	KORAMANGALA - 5TH BLOCK, 60 FT ROAD, 5TH CROSS, FROM KALYANA MANTAP TO 100 FEET ROAD	139725		
313	ಕೋರಮಂಗಲ - 5ನೇ ಬಡಾವಣೆ 60 ಅಡಿ ರಸ್ತೆ, 6ನೇ ಕ್ರಾಸ್, ಮಸೀದಿಯಿಂದ 100 ಅಡಿ ರಸ್ತೆ ಅಥವಾ ಸುಖ ಸಾಗರ್ ಹೋಟೆಲ್ ವರೆಗೆ	KORAMANGALA - 5TH BLOCK, 60 FT ROAD, 6TH CROSS, FROM MASJID 100 FEET ROAD TO SUKH SAGAR HOTEL	139725		
314	ಕೋರಮಂಗಲ - 5ನೇ ಬಡಾವಣೆ -80ಅಡಿ ರಸ್ತೆಯಿಂದ ಸುಖಸಾಗರ್ ಹೋಟೆಲ್ ವರೆಗೆ	KORAMANGALA - 5TH BLOCK FROM 80 FEET TO SUKH SAGAR HOTEL	141750		
315	ಕೋರಮಂಗಲ - 5ನೇ ಬಡಾವಣೆ - 80ಅಡಿ ರಸ್ತೆಯಿಂದ ಕೆ.ಹೆಚ್.ಬಿ.ಕಾಲೋನಿವರೆಗೆ	KORAMANGALA - 5TH BLOCK - FROM 80 FEET ROAD TO KHB COLONY	126900		
316	ಕೋರಮಂಗಲ - 6ನೇ ಬಡಾವಣೆ	KORAMANGALA - 6TH BLOCK	114000		



317	ಕೋರಮಂಗಲ - 6ನೇ ಬಡಾವಣೆ, 60 ಅಡಿ ರಸ್ತೆ, 5ನೇ ಕ್ರಾಸ್, ಕಲ್ಯಾಣ ಮಂಟಪದಿಂದ 100 ಅಡಿ ರಸ್ತೆವರೆಗೆ	KORAMANGALA - 6TH BLOCK, 60 FEET ROAD, 5TH CROSS, FROM KALYANA MANTAP TO 100 FEET ROAD	139725		
318	ಕೋರಮಂಗಲ - 6ನೇ ಬಡಾವಣೆ 60 ಅಡಿ ರಸ್ತೆ, 6ನೇ ಕ್ರಾಸ್, ಮಸೀದಿಯಿಂದ 100 ಅಡಿ ರಸ್ತೆ ಅಥವಾ ಸುಖ ಸಾಗರ್ ಹೋಟೆಲ್ ವರೆಗೆ	KORAMANGALA - 6TH BLOCK 60 FEET ROAD, 6TH CROSS, FROM MASJID TO 100 FEET ROAD / SUKH SAGAR HOTEL	141750		
319	ಕೋರಮಂಗಲ - 6ನೇ ಬಡಾವಣೆ, 17ನೇ ಇ ಮುಖ್ಯರಸ್ತೆ (ಕೋರಮಂಗಲ ಕ್ಲಬ್ ಎದುರು ರಸ್ತೆ)	KORAMANGALA - 6TH BLOCK, 17TH E MAIN ROAD (KORAMANGALA CLUB OPP: ROAD)	141750		
320	ಕೋರಮಂಗಲ - 6ನೇ ಬಡಾವಣೆ -80ಅಡಿ ರಸ್ತೆ (ಪರಿಕಲ್ ರೋಡ್)	KORAMANGALA - 6TH BLOCK - 80 FEET ROAD (PERICLE ROAD)	160000		
321	ಕೋರಮಂಗಲ - 6ನೇ ಬಡಾವಣೆ -80ಅಡಿ ರಸ್ತೆ (ಕಲ್ಯಾಣ ಮಂಟಪ ರಸ್ತೆ) (ಪೊಲೀಸ್ ಸ್ಟೇಷನ್ ರಸ್ತೆ)	KORAMANGALA - 6TH BLOCK - 80 FEET ROAD (KALYANA MANTAP ROAD) (POLICE STATION ROAD)	141750		
322	ಕೋರಮಂಗಲ - 7ನೇ ಬಡಾವಣೆ	KORAMANGALA - 7TH BLOCK	114000		
323	ಕೋರಮಂಗಲ-7ನೇ ಬಡಾವಣೆ-80ಅಡಿ ರಸ್ತೆ	KORAMANGALA - 7TH BLOCK - 80 FEET ROAD	160000		
324	ಕೋರಮಂಗಲ - 7ನೇ ಬಡಾವಣೆ -ಎಸ್.ಜೆ.ಆರ್. ಕಟ್ಟಡ (Monday to Sunday) ರಹೆಜಾ ವಾಣಿಜ್ಯ ಸಂಕೀರ್ಣದಿಂದ - ಹೆಚ್.ಡಿ.ಎಫ್.ಸಿ. ಕಟ್ಟಡದವರೆಗೆ	KORAMANGALA - 7TH BLOCK - S.J.R. BUILDING (MONDAY TO SUNDAY) FROM RAHEJA COMMERCIAL COMPLEX TO H.D.F.C. BUILDING	189000		
325	ಕೋರಮಂಗಲ - 7ನೇ ಬಡಾವಣೆ -ಹೊಸೂರು ಮುಖ್ಯರಸ್ತೆಯಿಂದ ಸೇಂಟ್ ಜಾನ್ ಆಸ್ಪತ್ರೆ ಮೂಲೆಯಲ್ಲಿರುವ ಪೆಟ್ರೋಲ್ ಬಂಕ್ ವರೆಗೆ	KORAMANGALA - 7TH BLOCK - FROM HOSUR MAIN ROAD TO ST. JOHN HOSPITAL PETROL BUNK	160000		
326	ಕೋರಮಂಗಲ - 8ನೇ ಬಡಾವಣೆ (ಬಿ.ಡಿ.ಎ ಸೈಟ್)	KORAMANGALA - 8TH BLOCK - (BDA Site)	114000		

327	ಕೋರಮಂಗಲ - 8ನೇ ಬಡಾವಣೆ - 1ನೇ ಮುಖ್ಯರಸ್ತೆಯಿಂದ ಬಿ.ಆರ್.ಅಂಬೇಡ್ಕರ್ ರಸ್ತೆ ವರೆಗೆ	KORAMANGALA - 8TH BLOCK - FROM 1ST MAIN ROAD TO B.R. AMBEDKAR ROAD	122000		
328	ಕೋರಮಂಗಲ-8ನೇ ಬಡಾವಣೆ-80 ಅಡಿ ರಸ್ತೆ ಯಿಂದ 4ನೇ ಬ್ಲಾಕ್ ವರೆಗೆ	KORAMANGALA - 8TH BLOCK - FROM 1ST MAIN ROAD TO 4TH BLOCK	160000		
329	ಕೋರಮಂಗಲ ಕೈಗಾರಿಕಾ ಪ್ರದೇಶ	KORAMANGALA INDUSTRIAL AREA	122175		
330	ನ್ಯಾಷನಲ್ ಗೇಮ್ಸ್ ವಿಲೇಜ್	NATIONAL GAMES VILLAGE		70740	
331	ರಾಷ್ಟ್ರೀಯ ಹೆದ್ದಾರಿ ನಂ.7 ಕ್ಕೆ ಹೊಂದಿಕೊಂಡಿರುವ, ಸರ್ವೆ ನಂಬರುಗಳು (139,140,147,148,149,151,152,153)	NATIONAL HIGH WAY-7 ADJOINED SY. NOS. (139,140,147,148,149,151,152,153)			1035
332	ರಾಷ್ಟ್ರೀಯ ಹೆದ್ದಾರಿ ನಂ.7 ಕ್ಕೆ ಹೊಂದಿಕೊಂಡಿರುವ, ಸರ್ವೆ ನಂಬರುಗಳು (139,140,147,148,149,151,152,153)(ಬಿಡಿಎ ಸೈಟ್)	NATIONAL HIGH WAY-7 ADJOINED SY. NOS. (139,140,147,148,149,151,152,153) (BDA Site)	171000		
333	ಕೋರಮಂಗಲ ಬ್ಲಾಕ್ ನಂ.1, 2, 3, 4, 5, 6, 7, 8 ರ 80 ಅಡಿಗಳ ರಸ್ತೆ	KORAMANGALA 80 FEET ROAD OF BLOCK NOS. 1, 2, 3, 4, 5, 6, 7, 8	171000		
334	ಕೋರಮಂಗಲ ಬ್ಲಾಕ್ ನಂ. 1, 2, 3, 4, 5, 6 ರ 100 ಅಡಿಗಳ ರಸ್ತೆ	KORAMANGALA 100 FEET ROAD OF BLOCK NOS. 1, 2, 3, 4, 5, 6	177500		
335	ಎಸ್ಪೀಮ್ ಸ್ಪೆಂಡರ್	ESTEEM SPLENDOR		68000	
336	ಸಿಪಾನಿ ಗ್ರಾಂಡ್ 1 ನೇ ಫೇಸ್	SIPANI GRANDE 1ST PHASE		68800	
337	ಸಿಪಾನಿ ಗ್ರಾಂಡ್ 2 ನೇ ಫೇಸ್	SIPANI GRANDE 2ND PHASE		68000	
338	ಟ್ರಿನಿಟಿ ಗ್ರೀನ್ಸ್ ಅಪಾರ್ಟ್‌ಮೆಂಟ್	TRINITY GREENS APT.		69700	
339	ದಿ ಎಸ್ಪಿಮ್ ಅಪಾರ್ಟ್‌ಮೆಂಟ್	THE ESTIMA APT.		69700	
<b>340</b>	<b>ಮಡಿವಾಳ</b>	<b>MADIWALA</b>			<b>582</b>
341	ಮಡಿವಾಳ - ಕಾರ್ಪೊರೇಷನ್ ಪ್ರದೇಶ	MADIWALA - CORPORATION AREA	54600		
342	ಹೊಸೂರು ಮುಖ್ಯರಸ್ತೆ - ಮಡಿವಾಳ	HOSUR MAIN ROAD - MADIWALA	142000		

343	ಹೊಸೂರು ಮುಖ್ಯರಸ್ತೆಯಿಂದ ಮಾರುತಿನಗರ 1ನೇ ಮೈನ್, ಮಡಿವಾಳ ರಸ್ತೆಯ ದೊಡ್ಡ ಮೋರಿಯ ವರೆಗೆ	FROM HOSUR MAIN ROAD TO MARUTHI NAGAR 1ST MAIN & MADIWALA ROAD BIG CHANNEL	60000		
344	ಮಾರುತಿನಗರ ಅಡ್ಡರಸ್ತೆ	MARUTHI NAGAR CROSS ROAD	54600		
345	ರಾಷ್ಟ್ರೀಯ ಹೆದ್ದಾರಿ ನಂ.7 ಕ್ಕೆ ಹೊಂದಿಕೊಂಡಿರುವ ಸರ್ವೆ ನಂಬರುಗಳು (12,13,16,17,18,19,20,21,27,28,29,30,33)	NATIONAL HIGH WAY-7 ADJOINED SY. NOS. (12,13,16,17,18,19,20,21,27,28,29,30,33)	150000		
346	ರಾಷ್ಟ್ರೀಯ ಹೆದ್ದಾರಿ ನಂ.7 ಕ್ಕೆ ಹೊಂದಿಕೊಂಡಿರುವ ಸರ್ವೆ ನಂಬರುಗಳು (12,13,16,17,18,19,20,21,27,28,29,30,33)	NATIONAL HIGH WAY-7 ADJOINED SY. NOS. (12,13,16,17,18,19,20,21,27,28,29,30,33)			840
347	ಸಿದ್ದಾರ್ಥ ಕಾಲೋನಿ ಕೊಳಚೆ ಪ್ರದೇಶ	SIDDARTHA COLONY SLUM	26000		
<b>348</b>	<b>ಎನ್.ಎಸ್ ಪಾಲ್ಯ</b>	<b>N.S. PALYA</b>			<b>576</b>
349	ಎನ್.ಎಸ್. ಪಾಲ್ಯ ಕಾರ್ಪೊರೇಷನ್ ಪ್ರದೇಶ ಮುಖ್ಯರಸ್ತೆ	N.S Palya Corporation Area Main Road	70300		
350	ಎನ್.ಎಸ್. ಪಾಲ್ಯ ಕಾರ್ಪೊರೇಷನ್ ಪ್ರದೇಶ ಅಡ್ಡರಸ್ತೆ,	N.S. PALYA - CORPORATION AREA CROSS ROAD	62650		
351	ಎನ್.ಎಸ್. ಪಾಲ್ಯ - ಬನ್ನೇರುಘಟ್ಟ ಮುಖ್ಯರಸ್ತೆಗೆ ಹೊಂದಿಕೊಂಡಿರುವ ಸ್ವತ್ತುಗಳು	N.S. PALYA - BANNERGHATTA MAIN ROAD PROPERTIES	94920		
352	ಎನ್.ಎಸ್. ಪಾಲ್ಯ ಬ್ಯಾಂಕ್ ಬಡಾವಣೆ	N.S. PALYA BANK LAYOUT	78120		
353	ಕುವೆಂಪುನಗರ ಮುಖ್ಯರಸ್ತೆಗಳು	KUVEMPUR NAGAR MAIN ROADS	78120		
354	ಕುವೆಂಪುನಗರ ಅಡ್ಡರಸ್ತೆಗಳು	KUVEMPUR NAGAR CROSS ROADS	70320		
355	ಮಂತ್ರಿ ಅಪಾರ್ಟ್‌ಮೆಂಟ್ (ಎನ್.ಎಸ್. ಪಾಲ್ಯ)	MANTRI APARTMENT (N.S. PALYA)		66000	
356	ಪೊಮೆಂಟೋ ಬೈ ಮರಾಟ್ (ಬಿ.ಜಿ. ರಸ್ತೆ)	POMENTO BY MARATT (B.G. ROAD)		72960	
357	ನಯನಪ್ಪನಹಳ್ಳಿ	<b>NAYANAPPANAHALLI</b>			<b>258</b>
358	ನಯನಪ್ಪನಹಳ್ಳಿ ಕಾರ್ಪೊರೇಷನ್ ಪ್ರದೇಶ	NAYANAPPANAHALLI CORPORATION AREA	30000		
359	ಕೈಗಾರಿಕಾ ಪ್ರದೇಶ - ನಯನಪ್ಪನಹಳ್ಳಿ	NAYANAPPANAHALLI - INDUSTRIAL AREA	30000		

360	ಶ್ರೀಎನ್‌ಕ್ಲೇವ್ ಬಡಾವಣೆ-ನಯನಪ್ಪನಹಳ್ಳಿ	SREE ENCLAVE LAYOUT - NAYANAPPANAHALLI	30000		
361	ಕೆನರಾ ಬ್ಯಾಂಕ್ ಬಡಾವಣೆ -ನಯನಪ್ಪನಹಳ್ಳಿ	CANARA BANK LAYOUT - NAYANAPPANAHALLI	36000		
362	ಅವನಿ ಶೃಂಗೇರಿ ನಗರ - ನಯನಪ್ಪನಹಳ್ಳಿ	AVANI SHRINGERI NAGAR - NAYANAPPANAHALLI	30000		
363	ಸರಸ್ವತಿಪುರ - ನಯನಪ್ಪನಹಳ್ಳಿ	SARASWATHIPURA - NAYANAPPANAHALLI	35160		
364	ನಯನಪ್ಪನಹಳ್ಳಿ - 80 ಅಡಿ ರಸ್ತೆಗೆ ಹೊಂದಿಕೊಂಡಿರುವ ಸ್ವತ್ತುಗಳು	NAYANAPPANAHALLI - 80 FEET ROAD ADJOINED PROPERTIES	35160		
365	ನಯನಪ್ಪನಹಳ್ಳಿ - ಬೇಗೂರು ಮುಖ್ಯರಸ್ತೆಗೆ ಹೊಂದಿಕೊಂಡಿರುವ ಸ್ವತ್ತುಗಳು	NAYANAPPANAHALLI - BEGUR MAIN ROAD ADJOINED PROPERTIES	35160		
366	ರಾಯಲ್ ಶೆಲ್ಟರ್ ಬಡಾವಣೆ -ನಯನಪ್ಪನಹಳ್ಳಿ	ROYAL SHELTER LAYOUT - NAYANAPPANAHALLI	31200		
367	ರಾಯಲ್ ಗ್ರೀನ್	ROYAL GREEN		38000	
368	ಶ್ರೀ ಸಾಯಿ ಹಿಮಾಜ	SRI SAI HIMAJA		38000	
369	ವಿಸ್ತಾ ಪೆವಿಲಿಯನ್	VISTA PAVILION		38000	
370	ಪ್ರಭಾವತಿ ಸ್ಪ್ರಿಂಗ್ ಫೀಲ್ಡ್	PRABHAVATHI SPRING FIELD		38000	
371	ಶ್ರೀ ವಂದನಾ ಸಾಯಿ ನಿವಾಸ್ ***	SRI VANDANA SAI NIVAS		43000	
372	ಗ್ರೀನ್ ಆರ್ಚರ್ಡ್ ಅಪಾರ್ಟ್‌ಮೆಂಟ್ಸ್ ***	GREEN ORCHARD APTS		38000	
373	ಮಹಾವೀರ್ ರಿಥಂ/ರಿಯೋಲೈಟ್ ***	MAHAVEER RYTHAM/RHYOLITE		38000	
374	ಸುರಕ್ಷ ಮಾರ್ವೆಲ್ಲಾ ***	SURAKSHA MARVELLA		38000	
375	ಟಿ.ಜಿ. ಆಸ್ಪೈರ್ ಅಪಾರ್ಟ್‌ಮೆಂಟ್ಸ್ ***	T.G. ASPIRE APT		38000	
<b>376</b>	<b>ರೂಪೇನ ಅಗ್ರಹಾರ</b>	<b>RUPENA AGRAHARA</b>			<b>582</b>
377	ರೂಪೇನಾ ಅಗ್ರಹಾರ ಕಾರ್ಪೊರೇಷನ್ ಪ್ರದೇಶ	RUPENA AGRAHARA CORPORATION AREA	37500		
378	ರೂಪೇನಾ ಅಗ್ರಹಾರ - ಹೊಸೂರು ಮುಖ್ಯ ರಸ್ತೆಯಲ್ಲಿರುವ ಕೇಂದ್ರೀಯ ರೇಷ್ಮೆ ಮಂಡಳಿಯಿಂದ ಬೊಮ್ಮನಹಳ್ಳಿ	RUPENA AGRAHARA - HOSUR MAIN ROAD FROM CENTRAL SILK BOARD TO BOMMANAHALLI	62640		

379	ಚಿಕ್ಕತಾಯಪ್ಪ ರೆಡ್ಡಿ ಬಡಾವಣೆ - ರೂಪೇನ ಅಗ್ರಹಾರ	CHIKKATHAYAPPA REDDY LAYOUT - RUPENA AGRAHARA	37500		
380	ಎನ್.ಜಿ.ಆರ್. ಮತ್ತು ಎನ್.ಆರ್. ಬಡಾವಣೆ - ರೂಪೇನ ಅಗ್ರಹಾರ	N.G.R. & N.R. LAYOUT - RUPENA AGRAHARA	37500		
381	ಹಕ್ಕುಪತ್ರ ನಿವೇಶನ (Free Site) (ಹೊಸ ಸೇರ್ಪಡೆ)	HAKKUPATHRA NIVESHANA (FREE SITE) - NEW	21360		
382	ರಾಷ್ಟ್ರೀಯ ಹೆದ್ದಾರಿ ನಂ.7 ಕ್ಕೆ ಹೊಂದಿಕೊಂಡಿರುವ ಸರ್ವೆ ನಂಬರುಗಳು (16,17,18,31,32,33)	NATIONAL HIGH WAY-2 ADJOINED SY. NOS.(16,17,18,31,32,33)	150000		
383	ಗೋಲ್ಡನ್ ಲೇಕ್ ವ್ಯೂ ***	GOLDEN LAKEVIEW		39500	
384	ಸಿಂಗಸಂದ್ರ	SINGASANDRA			500
385	ಸಿಂಗಸಂದ್ರ ಕಾರ್ಪೊರೇಷನ್ ಪ್ರದೇಶ	SINGASANDRA CORPORATION AREA	28320		
386	ಸಿಂಗಸಂದ್ರ - ಹೊಸೂರು ಮುಖ್ಯರಸ್ತೆಗೆ ಹೊಂದಿಕೊಂಡಿರುವ ಜಮೀನು (ರಾಷ್ಟ್ರೀಯ ಹೆದ್ದಾರಿ ನಂ.7 ಕ್ಕೆ ಹೊಂದಿಕೊಂಡಿರುವ ಸ್ವತ್ತುಗಳು)	SINGASANDRA - HOSUR MAIN ROAD ADJOINED LAND (NATIONAL HIGH WAY-7 PROPERTIES)	150000		
387	ಹೆಚ್.ಎ.ಎಲ್., ಗೃ.ನಿ.ಸ.ಸಂಘ-ಸಿಂಗಸಂದ್ರ	H.A.L. H.B.CO-OP.SOCIETY - SINGASANDRA	52000		
388	ಹಕ್ಕುಪತ್ರ ನಿವೇಶನ (Free Sites) (ಹೊಸ ಸೇರ್ಪಡೆ)	HAKKUPATHRA NIVESHANA (FREE SITE) - NEW	20000		
389	ನಿರಂಜನ್ ನೆಸ್ಟ್ (ಎ.ಇ.ಸಿ.ಎಸ್. ಲೇಔಟ್)	NIRANJAN NEST (A.E.C.S. LAYOUT)		37560	
390	ಕೀರ್ತಿ ಅಪಾರ್ಟ್‌ಮೆಂಟ್ (ಕೀರ್ತಿ ಬಿಲ್ಡರ್ಸ್)	KEERTHI APARTMENT (KEERTHI BUILDERS)		37560	
391	ಶ್ರೀ ಪಾರ್ವತಾ ವಿಂಡರ್‌ಮಿಯರ್	SRI PARVATA WINDERMERE		37560	
392	ಶ್ರೀವೆನ್ ಎಕ್ಸಾಟಿಕ್	SRIVEN EXOTICA		37560	
393	ತಿರುಮಲ ಸರೋವರ್ (ಅಮಿಂಗೋ ಶೆಲ್ಟರ್ಸ್)	THIRUMALA SAROVAR (AMINGO SHELTERS)		38400	
394	ಎಸ್.ಕೆ. ಸಿಲ್ವರ್ ಮಿಸ್ಟ್ ***	S.K. SILVER MIST		37560	

395	ಮಲಿಬು ಎನ್‌ಕ್ಲೇವ್ ಬ್ಲಾಕ್-ಎ & ಬಿ ಅಪಾರ್ಟ್‌ಮೆಂಟ್ ***	MALIBU ENCLAVE BLOCK-A & B APARTMENT		40920	
396	ಝಡ್ ಎನ್‌ಕ್ಲೇವ್ ***	ZED ENCLAVE		52800	
397	ಯುವ ಏಕ ಅಪಾರ್ಟ್‌ಮೆಂಟ್ ***	YUVA EKA APARTMENT		37560	
398	ಎಸ್.ಎಲ್.ಎಸ್. ಸಮ್ರ್ ಫೀಲ್ಡ್ಸ್ ***	S.L.S. SUMMER FIELDS		37560	
399	ವೈಟ್ ಮಿಡೋಸ್ ***	WHITE MEADOWS		37560	
400	ಔರಾ ಸಿಂಹ ಅಪಾರ್ಟ್‌ಮೆಂಟ್ ***	AURA SIMHA APARTMENT		37560	
401	ಪ್ಯಾರಮೌಂಟ್ ಸುಮಧುರ ಸೆರೀನ್ ಅಪಾರ್ಟ್‌ಮೆಂಟ್	PARAMOUNT SUMUDHURA SERENE		37560	
402	ಲೋಟಸ್ ಎಕ್ಸ್‌ಟೇಸಿ	LOTUS ECSTACY		37560	
403	ಸುಮಧುರಾಸ್ ಅನಂತಮ್	SUMADHURA ANANTHAM		37560	
404	ಮೆಟ್ರೋ ಪಾಲಿಸ್ ಗುರುಕೃಪ	METRO POLIS GURUKRUPA Residential		46000	
405	ಮೆಟ್ರೋ ಪಾಲಿಸ್ ಗುರುಕೃಪ	METRO POLIS GURUKRUPA Commercial		73920	
406	ಸ್ಲೆಂಡಿಡ್ ಸ್ಕೈಲೈನ್ಸ್ (ಸಿಂಗಸಂದ್ರ ಗ್ರಾಮದ ಸರ್ವೆ ನಂ.37/204, ಖಾತಾ ನಂ. 752, ಮತ್ತು ವಾರ್ಡ್ ನಂ. 191 &S+G+5UF)	Splendid Skylines (Singhasandra Village Sy.no.37/2A4, Katha no. 752, Ward no. 191 & S+G+5UF)		37560	
407	ಶ್ರೀನಿವಾಗಿಲು	SHRINIVAGILU			550
408	ಶ್ರೀನಿವಾಗಿಲು ಕರ್ಪೊರೇಷನ್ ಪ್ರದೇಶ	SRINIVAGILU CORPORATION AREA	65700		
409	ಎಸ್.ಟಿ. ಬೆಡ್, ಬಿ.ಡಿ.ಎ., ಬಡಾವಣೆ-ಶ್ರೀನಿವಾಗಿಲು	S.T. BED, B.D.A LAYOUT - SHRINIVAGILU		114000	
410	ಚಂದ್ರಾರೆಡ್ಡಿ ಬಡಾವಣೆ-ಶ್ರೀನಿವಾಗಿಲು	CHANDRAREDDY LAYOUT - SHRINIVAGILU		65700	
411	100 ಅಡಿ ರಸ್ತೆ-ಶ್ರೀನಿವಾಗಿಲು	100 FEET ROAD - SHRINIVAGILU		114000	
412	ಶಾಂತಿನಗರ ಹೆಚ್.ಬಿ.ಸಿ.ಎಸ್.	SHANTHINAGAR H.B.C.S.		87750	
413	ಸಿಪಾನಿ ಫೋನಿಕ್ಸ್ ಗ್ರಾಂಡ್	SIPANI PHOENIX GRANDE		66360	
414	ಎಸ್ಟೀಮ್ ರಾಯೆಲ್	ESTEEM ROYALE		62000	
415	ಚೌರೇಸಿಯಾ ಸಿಗ್ನೇಚರ್	CHOWRASIA SIGNATURE		71000	

416	ವೈಲ್ಡ್ ಗ್ರಾಸ್ ಅಪಾರ್ಟ್‌ಮೆಂಟ್ ***	WILD GRASS APARTMENT		59640	
417	PRESTIGE PINE	PRESTIGE PINE		112200	
	WOOD(G+16UF)	WOOD(G+16UF)			
	(Towers 1,2,3) ಶ್ರೀನಿವಾಗಿಲು.ಹೆಚ್.ಬಿ.ಸಿ.ಎಸ್(ಬಿಡಿಎ) ಬಡಾವಣೆಯಲ್ಲಿನ	(Towers 1,2,3) ಶ್ರೀನಿವಾಗಿಲು.ಹೆಚ್.ಬಿ.ಸಿ.ಎಸ್(ಬಿಡಿಎ) ಬಡಾವಣೆಯಲ್ಲಿನ			
	ನಿವೇಶನಗಳ ನಂ. 68, 69, 70,71, 72, 73, 74, 75, 76,77, 78, 79, 80, 81, 82 &83)	ನಿವೇಶನಗಳ ನಂ. 68, 69, 70,71, 72, 73, 74, 75, 76,77, 78, 79, 80, 81, 82 &83)			
418	ಸಾರಕ್ಕಿ ಅಗ್ರಹಾರ	SARAKKI AGRAHARA			720
419	ಸಾರಕ್ಕಿ ಅಗ್ರಹಾರ ಕಾರ್ಪೊರೇಷನ್ ಪ್ರದೇಶ	SARAKKI AGRAHARA CORPORATION AREA	54780		
420	ಶ್ರಾವಂತಿ ಶಾಶ್ವತಿ ***		50600		
421	ಸುಮುಖ ಓಪಲ್ ***	SUMUKHA OPAL	50600		
422	ತಾವರೆಕೆರೆ	THAVAREKERE			580
423	ತಾವರೆಕೆರೆ ಕಾರ್ಪೊರೇಷನ್ ಪ್ರದೇಶ	THAVAREKERE CORPORATION AREA	55000		
424	ತಾವರೆಕೆರೆ ಮೈನ್ ರೋಡ್	THAVAREKERE MAIN ROAD	62640		
425	ಗೃ.ನಿ.ಸ. ಸಂಘ - ತಾವರೆಕೆರೆ	H.A.L. H.B.CO-OP.SOCIETY - THAVAREKERE	65000		
426	ಮಂಜುನಾಥ ಗೃ.ನಿ.ಸ. ಸಂಘ-ತಾವರೆಕೆರೆ	MANJUNATHA H.B.CO-OP. SOCIETY - THAVAREKERE	65000		
427	ಬಿ.ಡಿ.ಎ. ಬಡಾವಣೆ - ತಾವರೆಕೆರೆ	B.D.A. LAYOUT - THAVAREKERE	70700		
428	ರಾಷ್ಟ್ರೀಯ ಹೆದ್ದಾರಿ ನಂ.7 ಕ್ಕೆ ಹೊಂದಿಕೊಂಡಿರುವ ಸರ್ವೆ ನಂಬರುಗಳು (81,82,83)	NATIONAL HIGH WAY-7 ADJOINED SY. NOS.(81,82,83)			874
429	ರಾಷ್ಟ್ರೀಯ ಹೆದ್ದಾರಿ ನಂ.7 ಕ್ಕೆ ಹೊಂದಿಕೊಂಡಿರುವ ಸರ್ವೆ ನಂಬರುಗಳು (81,82,83) (ಬಿಡಿಎ)	NATIONAL HIGH WAY-7 ADJOINED SY. NOS.(81,82,83) (BDA)	150000		
430	ವೆಂಕೋಜಿರಾವ್ ಖಾನೆ	VENKOJI RAO KHANE			460
431	ವೆಂಕೋಜಿರಾವ್ ಖಾನೆ ಕಾರ್ಪೊರೇಷನ್ ಪ್ರದೇಶ	VENKOJI RAO KHANE CORPORATION AREA	34500		

432	ಸಲಾರ್‌ಪೂರಿಯ ಸೆರಿನಿಟಿ (ಹೆಚ್.ಎಸ್.ಆರ್. 7ನೇ ಸೆಕ್ಟರ್)	SALARPURIYA SERENITY (H.S.R. 7TH SECTOR)		63600	
433	ವೆಂಕಟಾಪುರ	VENKATAPURA			535
434	ವೆಂಕಟಾಪುರ ಕಾರ್ಪೊರೇಷನ್ ಪ್ರದೇಶ	VENKATAPURA CORPORATION AREA	46920		
435	ವೆಂಕಟಾಪುರ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಸ್ವತ್ತುಗಳು (40 ಅಡಿ ಮತ್ತು 60 ಅಡಿಗಳ ರಸ್ತೆ)	VENKATAPURA MAIN ROAD PROPERTIES (40 FEET ROAD & 60 FEET ROAD)	70320		
436	ಲಾವಣ್ಯ ಸೆರಿನಿಟಿ	LAVANYA SERENITY		45600	
437	ಯೆಲ್ಲುಕುಂಟೆ	YELLUKUNTE			480
438	ಯೆಲ್ಲುಕುಂಟೆ ಕಾರ್ಪೊರೇಷನ್ ಪ್ರದೇಶ	YELLUKUNTE CORPORATION AREA	30000		
439	ಐ.ಟಿ.ಐ.ಗೃ.ನಿ.ಸ. ಸಂಘ	I.T.I. HOUSE BUILDING CO-OP. SOCIETY	45120		
440	ಯೆಲ್ಲುಕುಂಟೆ - ಮಂಗಮ್ಮನಪಾಳ್ಯ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಸ್ವತ್ತುಗಳು	YELLUKUNTE - MANGAMMANAPALYA MAIN ROAD PROPERTIES	47000		
441	ಮಂಗಮ್ಮನಪಾಳ್ಯ - ಯೆಲ್ಲುಕುಂಟೆ ದಾಖಲೆ	MANGAMMANAPALYA - YELLUKUNTE DAKHALE	30000		
442	ಪೂರ್ವಿ ಲೋಟಸ್	PURVI LOTUS		35840	
443	ಎಲಿನಾ (ಆಶ್ರಿತಾ ಶೆಲ್ಟರ್)	ELINA (ASHRITHA SHELTERS)		35500	
444	ನಾಗಾರ್ಜುನ ಗ್ರೀನ್ ರಿಡ್ಜ್ ಅಪಾರ್ಟ್‌ಮೆಂಟ್	NAGARJUNA GREEN RIDGE APARTMENT		48600	
445	ಸ್ಪೆಂಡಿಡ್ ರಾಯೇಲ್ ಅಪಾರ್ಟ್‌ಮೆಂಟ್ ***	SPLENDID ROYALE APT		35600	
446	ಪ್ರಿಸ್ಟೈನ್ ಎಲೆಗನ್ಸ್ ***	PRISTINE ELEGANCE		35600	
446(A)	TRAYAM ಅಪಾರ್ಟ್‌ಮೆಂಟ್ ಸರ್ವೆ ನಂ. 16/13, ಖಾತಾ ನಂ. .174/172/2,165/16/31/1.)	TRAYAM Apartments (Sy No.No.16/13, KATHA No. .174/172/2,165/16/31/1.)		46250	
446(B)	ವದನ ಅಲ್ಪೈನ್ ಅಪಾರ್ಟ್‌ಮೆಂಟ್ ಖಾತಾ ನಂ. 280/276/275/16/1	Vadana Alpyne Apartment katha No. 280/276/275/16/1		53700	

ಅಧ್ಯಕ್ಷರು, ಕೇಂದ್ರ ಮೌಲ್ಯ ಮಾಪನ ಸಮಿತಿ, ಬೆಂಗಳೂರು ಇವರ ಆದೇಶದ ಮೇರೆಗೆ.

ಸವಿತಾ ಲಕ್ಷ್ಮಿ ಪಿ ಬೆಳಗಲಿ  
ಸದಸ್ಯ ಕಾರ್ಯದರ್ಶಿ  
ಕೇಂದ್ರ ಮೌಲ್ಯ ಮಾಪನ ಸಮಿತಿ, ಬೆಂಗಳೂರು.

2023-24ನೇ ಸಾಲಿನ ಬೇಗೂರು ಉಪನೋಂದಣಿ ಕಛೇರಿಯ ಮಾರ್ಗಸೂಚಿ ದರಪಟ್ಟಿ

ಕ್ರ. ಸಂ.	ಹೋಬಳಿ/ ಗ್ರಾಮ/ ಪ್ರದೇಶ	Hobli/Village/Area	ಸ್ಥಳೀಯ ಸಂಸ್ಥೆ/ಸಕ್ಷಮ ಪ್ರಾಧಿಕಾರದ ವಸತಿ ನಿವೇಶನಗಳು	ಸಕ್ಷಮ ಪ್ರಾಧಿಕಾರದ ವಿಲ್ಲಾ ರೋಹೌಸ್‌ಗಳು ನಿವೇಶನ ದರ	ಸ್ಥಳೀಯ/ಸಕ್ಷಮ ಪ್ರಾಧಿಕಾರದ ವಸತಿ ನಿವೇಶನದಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್ಸ್ ಮತ್ತು ಫ್ಲಾಟ್‌ಗಳ ಮೌಲ್ಯ	ಕೃಷಿ ಜಮೀನು
----------	----------------------	--------------------	---	--	--	------------



			ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ	ಪ್ರತಿ ಚದರ ಮೀಟರ್‌ಗೆ ರೂ. ಗಳಲ್ಲಿ	ಪ್ರತಿ ಚದರ ಮೀಟರ್ ಸೂಪರ್ ಬಿಲ್ಡಿಂಗ್ ಏರಿಯಾಗಿ ರೂ. ಗಳಲ್ಲಿ	ಪ್ರತಿ ಎಕರೆಗೆ ರೂ. ಲಕ್ಷಗಳಲ್ಲಿ
1	2	3	4	5	6	7
1	ಬಸಾಪುರ ವಾರ್ಡ್ ನಂ. 192 ಗ್ರಾಮತಾಣ	<b>Basapura (Ward No.192) Gram Thana</b>	27700			360
2	ಬಸಾಪುರ ಮುಖ್ಯ ರಸ್ತೆ	<b>Basapura Main Road</b>	43500			
3	ಬಿಡಿಎ ನಿವೇಶನ ಮತ್ತು ಬಿಡಿಎ ಅನುಮೋದನೆ ನಿವೇಶನಗಳು	<b>BDA Sites &amp; BDA Approved Sites</b>	42000			
4	ನೈಸ್ ರಸ್ತೆಗೆ ಹೊಂದಿಕೊಂಡಿರುವ ಸ್ವತ್ತುಗಳು 28, 29, 34, 35, 36, 37, 39, 40, 42, 45, 46, 47	Attach to the Nice Road (28, 29, 34, 35, 36, 37, 39, 40, 42, 45, 46, 47)				325
5	ಡಿಯೋಸಿಟಿ ಲೇಔಟ್	Deocity Layout	42900			
6	ಲಾಸ್ಯ ರೆಸಿಡೆನ್ಸಿ ಲೇಔಟ್	Lasya Residency Layout	35400			
7	ಪ್ರಭಾವತಿ ಬಿಲ್ಡಿಂಗ್ ಅಪಾರ್ಟ್ ಮೆಂಟ್	Prabhavathi Apartment			33400	
8	ಕಾನ್ಕಾರ್ಡ್ ಮಿಡ್ ವೇ ಅಪಾರ್ಟ್ ಮೆಂಟ್	Concord Mid way			36700	
9	ಬಾರ್ವಿಕ ರೆಸಿಡೆನ್ಸಿ	Barvika Residency			33400	
10	ಆದಿತ್ಯ ಅಪಾರ್ಟ್ ಮೆಂಟ್	Aditya Apartments			33400	
11	ಗೌತಮಿ ಮೀಡೋಸ್ ಅಪಾರ್ಟ್ ಮೆಂಟ್ (ಬಸಾಪುರ ಗ್ರಾಮದ ಸರ್ವೆ ನಂ. 33/5, 33/8, 33/6 ಮತ್ತು 33/1, ಬಿ.ಬಿ.ಎಂ.ಪಿ ಖಾತಾ ನಂ. 130/33/1,33/5,33/6 ಮತ್ತು 33/8, ವಾರ್ಡ್ ನಂ. 192)	Gowthami Meadows Apartment (Basapura Village Sy.No. 33/5, 33/8, 33/6 & 33/1, BBMP Katha No. 130/33/1,33/5,33/6 & 33/8 and Ward no: 192)			36700	
12	ಸಾಯಿ ಕೃಪಾ ಹ್ಯಾಂಗಿಂಗ್ ಗಾರ್ಡನ್ ಅಪಾರ್ಟ್ ಮೆಂಟ್ (ಬಸಾಪುರ ಗ್ರಾಮದ ಸರ್ವೆ ನಂ. 18/1A, ಖಾತಾ ಸಂಖ್ಯೆ: 111/18/1A & B+G+7UF)	Sai Krupa Hanging Garden Apartment (Basapura Village Sy.no. 18/1A, Katha no. 111/18/1A & B+G+7UF)			36700	
13	ಶ್ರೀ ತಿರುಮಲ ವಿಂಟೇಜ್ ಅಪಾರ್ಟ್ ಮೆಂಟ್ (ಬಸಾಪುರ ಗ್ರಾಮದ ಸರ್ವೆ ನಂ. 26/1, ಖಾತಾ ನಂ. 74/26/1 ಮತ್ತು B+G+4UF)	<b>Sri Tirumala Vintage</b> Apartment (Basapura Village Sy no. 26/1, Katha no. 74/26/1 and B+G+4UF)			37500	
14	ಆರ್.ಎಮ್ ಸ್ನೇಹ ರೆಸಿಡೆನ್ಸಿ ಅಪಾರ್ಟ್ ಮೆಂಟ್ (ಬಸಾಪುರ ಗ್ರಾಮದ ಸರ್ವೆ ನಂ. 28/7 ಮತ್ತು G+4UF)	<b>R M Sneha Residency</b> Apartment (Basapura Village Sy.no. 28/7 & G+4UF)			36700	
15	ಎಸ್‌ಎಸ್‌ಬಿ ರಾಯಲ್ ಬ್ಲಾಕ್-ಎ&ಬಿ ಅಪಾರ್ಟ್ ಮೆಂಟ್ (ಬಸಾಪುರ ಗ್ರಾಮದ ಸರ್ವೆ ನಂ. 28/7, 30/1, ಖಾತಾ ಸಂಖ್ಯೆ: 275/1/30/1 ವಾರ್ಡ್ ನಂ. 192 ಮತ್ತು S+G+3UF)	<b>SSB Royal Block-A &amp; B Apartment</b> (Basaapura Village Sy no. 28/7, 30/1 Katha No. 275/1/30/1, Ward No. 192 and S+G+3UF)			36700	

16	ಶ್ರೀ. ಮುರಾರಿ ಗ್ರಾಂಡ್ ಅಪಾರ್ಟ್‌ಮೆಂಟ್	Sri Murari Grand Apartment		37500	
17	ಮಹಾವೀರ್ ಟರ್ಕ್ವೋಸ್ ಅಪಾರ್ಟ್‌ಮೆಂಟ್	Sri Mahaveer Turquoise Apartment		43450	
18	<b>ಬಸವನಪುರ(ವಾರ್ಡ್ ನಂ. 192)</b>	<b>Basavanapura (Ward No. 192)</b>	30600		470
19	ಬಿಡಿಎ ನಿವೇಶನಗಳು & ಬಿಡಿಎ ಅನುಮೋದನೆ ನಿವೇಶನಗಳು	<b>BDA Sites &amp; BDA Approved Sites</b>	40800		
20	ನೈಸ್ ರಸ್ತೆ (ಸ್ಟ್ರೀಟ್ ನಂ. ಎಂ0101 ನೈಸ್ ರಸ್ತೆಗೆ ಹೊಂದಿಕೊಂಡಿರುವಂತಹ ಸ್ವತ್ತುಗಳು(41, 42, 43, 44, 45, 46,)	Attach to the Nice Road (41, 42, 43, 44, 45, 46,)			350
21	ಬಸವನಪುರ - ಬನ್ನರುಘಟ್ಟ ಮುಖ್ಯ ರಸ್ತೆ (ಸ್ಟ್ರೀಟ್ ನಂ. ಎಂ.0133)	Basavanapura - Bannerghatta Main road (Street No.M0133)	72000		
22	ರಾಯಲ್ ಹೆರ್ಮಿಟೇಜ್ ಅಪಾರ್ಟ್‌ಮೆಂಟ್	Royal Hermitage Apartment	39000		
23	ಫೆರಿಪರಲ್ ರಿಂಗ್ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂಬರುಗಳು (18, 22, 28 ರಿಂದ 30,41)	Peripheral Ring Road Survey No. (18,22,28 to 30,41)			390
24	ಪ್ರೆಸ್ಟಿಜ್ ಪಾರ್ಕ್ ಸ್ಕ್ವೇರ್ ಅಪಾರ್ಟ್‌ಮೆಂಟ್ ಬೆಂಗಳೂರು ದಕ್ಷಿಣ ತಾಲ್ಲೂಕು, ಬೆಂಗಳೂರು ಹೋಬಳಿ, ಬಸವನಪುರ ಗ್ರಾಮದ ಸರ್ವೆ ನಂ. 8/2, 9/1 ಮತ್ತು 10, ಖಾತಾ ಸಂಖ್ಯೆ: 840, ಬೊಮ್ಮನಹಳ್ಳಿ ವಲಯ, ವಾರ್ಡ್ ನಂ.192, ವಿಸ್ತೀರ್ಣ: 08 ಎಕರೆ 5ಗುಂಟೆ	PRESTIGE PARK SQUARE APARTMENT Sy No.8/2, 9/1 and 10 Khatha No.840, Basavanapura Village, Begur Hobli, Bengaluru South Taluk, Bommanahalli Zone, Ward No.192. Extent: 08 Acre 05 Gunta		48300	
25	<b>ಬೆಂಗಳೂರು (ವಾರ್ಡ್‌ನಂ. 192)</b>	<b>Begur (Ward No. 192)</b>	<b>34500</b>		<b>415</b>
26	ಬಿಡಿಎ ನಿವೇಶನಗಳು & ಬಿಡಿಎ ಅನುಮೋದನೆ ನಿವೇಶನಗಳು	<b>BDA Sites &amp; BDA Approved Sites</b>	39100		
27	ಬೆಂಗಳೂರು ಮುಖ್ಯ ರಸ್ತೆ	Begur Main Road	55200		
28	ನೈಸ್ ರಸ್ತೆಗೆ ಹೊಂದಿಕೊಂಡಿರುವ ಸ್ವತ್ತುಗಳು (34, 39, 40, 42, 43, 44, 45, 46, 47, 48, 49, 50, 51, 63, 81, 82, 83, 86, 87, 88, 89, 90, 94, 95, 107, 111, 112, 113, 114, 117, 118, 119, 120, 121, 122, 123, 125, 126, 129).	Attach to the Nice Road (34, 39, 40, 42, 43, 44, 45, 46, 47, 48, 49, 50, 51, 63, 81, 82, 83, 86, 87, 88, 89, 90, 94, 95, 107, 111, 112, 113, 114, 117, 118, 119, 120, 121, 122, 123, 125, 126, 129).			425
29	ಬೆಂಗಳೂರು/ಮೈಕೋ/ಹೆಚ್‌ಎಎಲ್ / ಗೃಹನಿರ್ಮಾಣ ಸಹಕಾರ ಸಂಘ	Begur/ Mico/ HAL Gruhanirmana Sahakara Sangha	42000		
30	ವಿಶ್ವಪ್ರಿಯ ಲೇಔಟ್	Vishwapriya Layout	40800		
31	ವಿಶ್ವಪ್ರಿಯ ಲೇಔಟ್ ಮುಖ್ಯ ರಸ್ತೆ	Vishwapriya Layout Main Road	46200		
32	ಎ.ಇ.ಸಿ.ಎಸ್. ಲೇಔಟ್	A.E.C.S. Layout	41975		
33	ಷರೀಫ್ ಲೇಔಟ್	Sharif Layout	34500		
34	ರಾಜಶ್ರೀ ಲೇಔಟ್	Rajashree Layout	34500		
35	ರಾಘವೇಂದ್ರ ಲೇಔಟ್	Raghavendra Layout	34500		
36	ಕ್ಲಾಸಿಕ್ ಲೇಔಟ್	Classic Layout	34500		
37	ಕ್ಲಾಸಿಕ್ ಲೇಔಟ್ ಮುಖ್ಯ ರಸ್ತೆ	Classic Layout Main Road	44300		

38	ಡಿಯೋ ಹೈಟ್ಸ್	Deo Heights	34500		
39	ಬೇಗೂರ್ ವುಡ್ಸ್	Begur Woods	34500		
40	ಪಟೇಲ್ ಲೇಔಟ್	Patel Layout	34500		
41	ಜೋಸೆಫ್ ಲೇಔಟ್	Joseph Layout	34500		
42	ಬಿಟಿಎಂ ರೆಸಿಡೆನ್ಸಿ	BTM Residency	34500		
43	ಕುಮಾರಿ ಬಿಲ್ಡರ್ಸ್ ಅಪಾರ್ಟ್‌ಮೆಂಟ್	Kumari Builders Apartment			37100
44	ಪ್ರಭಾವತಿ ಬಿಲ್ಡರ್ಸ್ ಅಪಾರ್ಟ್‌ಮೆಂಟ್	Prabhavathi Builders Apartment			37100
45	ಅರಟುಕುಲಮ್ ಅಪಾರ್ಟ್‌ಮೆಂಟ್	Arratukulam Apartment			37100
46	ಎಸ್‌ಎನ್‌ಎನ್ ರಾಜ್ ಸೆರೆನಿಟಿ ಅಪಾರ್ಟ್‌ಮೆಂಟ್	SNN Raj Serenity Apartment			50000
47	ಡಿಎಲ್‌ಎಫ್ ಅಪಾರ್ಟ್‌ಮೆಂಟ್	DLF Apartment			50000
48	ಹಿರಾನಂದಾನಿ(ಕ್ಲಬ್ ಮೆಡೋಸ್ ಬ್ಲಾಕ್, ಲಾಕ್ ವೆರಂಡಾಸ್‌ಬ್ಲಾಕ್) ಅಪಾರ್ಟ್‌ಮೆಂಟ್	Hiranandani(club meadows block, lake verandahs block) Apartment			53500
49	ಎಂ.ಜಿ. ಅಲ್ಡಿಲ್ ಅಪಾರ್ಟ್‌ಮೆಂಟ್	MJ Aldil Apartment			37100
50	ಜನಜೀವನ ಅಪಾರ್ಟ್‌ಮೆಂಟ್	Janajeevana Apartment			37100
51	ಧಾತ್ರಿ ರೆಸಿಡೆನ್ಸಿ ಅಪಾರ್ಟ್‌ಮೆಂಟ್	Dhathri Residency Apartment			37100
52	ಎಂ.ಡಿ.ವಿ.ಆರ್. ಪ್ರೈಮ್ ರೋಸ್ ಅಪಾರ್ಟ್‌ಮೆಂಟ್	MDVR Prime Rose Apartment			37100
53	ಜಾಹ್ನವಿ ಮಿಡೋಸ್ ಅಪಾರ್ಟ್‌ಮೆಂಟ್	Jnanavi Medows Apartment			37100
54	ಜಾಹ್ನವಿ ಸೆಲ್ಟರ್	Jnanavi Seltor Apartment			37100
55	ತಿರುಮಲ ಸನ್ನದಿ ಅಪಾರ್ಟ್‌ಮೆಂಟ್	Thirumala Sannadhi Apartment			37100
56	ಸುರಕ್ಷ ಪ್ರಾಪರ್ಟೀಸ್	Suraksha Properties / Heritage Apartment			37100
57	ಎಸ್.ಆರ್.ಫ್ಲೋರ ಅಪಾರ್ಟ್‌ಮೆಂಟ್ (ಬೇಗೂರು ಗ್ರಾಮ ಸರ್ವೆ ನಂ. 237/2, ಬಿ.ಬಿ.ಎಂ.ಪಿ ಖಾತಾ ಸಂಖ್ಯೆ: 609/827/237/2, 237/1 & 716/1, ವಾರ್ಡ್ ನಂ. 192)	S.R.Flora Apartment (Begur Village Sy.No. 237/2, BBMP Katha No. 609/827/237/2, 237/1 & 716/1 and Ward no. 192)			37100
58	ಅನಿಡೀವ್ ಅಪಾರ್ಟ್‌ಮೆಂಟ್ (ಬೇಗೂರು ಗ್ರಾಮದ ಸರ್ವೆ ನಂ. 353, ಖಾತಾ ನಂ. 182 ಮತ್ತು ವಾರ್ಡ್ ನಂ. 192, S+G+3UF)	Honey Dew Apartment (Begur Village Sy.No. 353 Khatha No. 182 & Word No. 192, S+G+3UF)			37100
59	ಶ್ರೀವೆನ್ ಎಕ್ಸಾಟಿಕಾ ಅಪಾರ್ಟ್‌ಮೆಂಟ್ (ಬೇಗೂರು ಗ್ರಾಮದ ಸರ್ವೆ ನಂ. 146/2, ಬಿ.ಬಿ.ಎಂ.ಪಿ ಖಾತಾ ಸಂಖ್ಯೆ: 94/146/2 ಮತ್ತು ವಾರ್ಡ್ ನಂ. 192, S+G+3UF)	Sriven Exotica Apartment (Begur Village Sy.No. 146/2, BBMP Katha No: 94/146/2 & Ward no: 192, S+G+3UF)			37100
60	ಆಶ್ರಯ ಎಟೆರ್ನಿಯಾ ಅಪಾರ್ಟ್‌ಮೆಂಟ್ (ಬೇಗೂರು ಗ್ರಾಮದ ಸರ್ವೆ ನಂ. 245, ಬಿ.ಬಿ.ಎಂ.ಪಿ ಖಾತಾ ಸಂಖ್ಯೆ: 143/245 ಮತ್ತು ವಾರ್ಡ್ ಸಂಖ್ಯೆ: 192, S+G+3UF)	Aashraya Eternia Apartment (Begur Village Sy.No. 245, BBMP Katha No: 143/245 & Ward no: 192, S+G+3UF)			37100

61	ಆಶ್ರಯ ಓನಿಕ್ಸ್ ಅಪಾರ್ಟ್‌ಮೆಂಟ್ (ಬೇಗೂರು ಗ್ರಾಮದ ಸರ್ವೆ ನಂ. 304/1, ಖಾತಾ ನಂ: 119/1/304/1, ವಾರ್ಡ್ ನಂ: 192, B+G+4UF)	Aashrayaa Onyx Apartment (Begur Village Sy.No. 304/1, BBMP Katha No: 119/1/304/1 & Ward no: 192, B+G+4UF)				37100	
62	ಎಸ್.ಎಲ್.ವಿ ಸ್ಪಂದನಾ ಅಪಾರ್ಟ್‌ಮೆಂಟ್ (ಬೇಗೂರು ಗ್ರಾಮದ ಸರ್ವೆ ನಂ. 25/4, ಖಾತಾ ನಂ. 498/820/25/4, ಮತ್ತು ವಾರ್ಡ್ ನಂ. 192, S+G+3UF)	SLV Spandana Apartment (Begur Village Sy.No. 25/4, BBMP Katha No: 498/820/25/4 & Ward no: 192, S+G+3UF)				37100	
63	ವಿಸ್ತಾರ್ ಕ್ಲಾಸಿಕ್ ಅಪಾರ್ಟ್‌ಮೆಂಟ್ (ಬೇಗೂರು ಗ್ರಾಮದ ಸರ್ವೆ ನಂ. 374/4, ಬಿಬಿಎಂಪಿ ಖಾತಾ ನಂ: 162/374/4, B+G+3UF)	Vistar Classic Apartment (Begur Village Sy.No. 374/4, BBMP Katha No: 162/374/4, B+G+3UF)				37100	
64	ಎಂ ಸಿ ಕ್ರೆಡೆನ್ಸ್ ಫ್ಲೋರಾ ಅಪಾರ್ಟ್‌ಮೆಂಟ್ (ಬೇಗೂರು ಗ್ರಾಮದ ಸರ್ವೆ ನಂ. 195/2, ಖಾತಾ ನಂ. 84/84/195/2 ಮತ್ತು ವಾರ್ಡ್ ನಂ. 192, B+G+3UF) (ಹೊಸ ಸೇರ್ಪಡೆ)	M C Credence Flora Apartment (Begur Village Sy.no. 195/2, Katha no. 84/84/195/2, Ward no. 192 and B+G+3UF)				37100	
65	ಧನುಷ್ ರಾಯಲ್ ಅಪಾರ್ಟ್‌ಮೆಂಟ್ (ಬೇಗೂರು ಗ್ರಾಮದ ಸರ್ವೆ ನಂ. 37/4, ಖಾತಾ ನಂ. 188/37/4/1 ಮತ್ತು ವಾರ್ಡ್ ನಂ. 192, S+G+3UF)	Dhanush Royal Apartment (Begur Village Sy.no. 37/4, Katha no. 188/37/4/1, Ward no. 192 and S+G+3UF)				37100	
66	ಗುರುಪ್ರಿಯಾ ಕಾರ್ನೇಷನ್ ಅಪಾರ್ಟ್‌ಮೆಂಟ್ (ಬೇಗೂರು ಗ್ರಾಮದ ಸರ್ವೆ ನಂ. 278/4 & 278/5, ಖಾತಾ ಸಂಖ್ಯೆ: 142/278/4&5 ಮತ್ತು ವಾರ್ಡ್ ನಂ. 192, G+4UF)(ಹೊಸ ಸೇರ್ಪಡೆ)	Gurupriya Carnation Apartment (Begur Village Sy.no. 278/4 & 278/5, Katha no. 142/278/4&5, Ward no. 192 & G+4UF)				37100	
67	ಇಂಟ್ಯಾಕ್ಟ್ ಅವೆನ್ಯೂ ಅಪಾರ್ಟ್‌ಮೆಂಟ್ (ಬೇಗೂರು ಗ್ರಾಮದ ಸರ್ವೆ ನಂ. 307/2, ಖಾತಾ ನಂ. 95/307/2 ಮತ್ತು ವಾರ್ಡ್ ನಂ. 192 & S+G+3UF)	Intact Avenue Apartment (Begur Village Sy.no. 307/2, Katha no. 95/307/2, Ward no. 192 & S+G+3UF)				37100	
68	ಎಂ.ಬಿ.ಆರ್ ಸ್ಟೀಪಲ್ ಅಪಾರ್ಟ್‌ಮೆಂಟ್ (ಬೇಗೂರು ಗ್ರಾಮದ ಸರ್ವೆ ನಂ. 293, ಖಾತಾ ನಂ. 38/293 & B+G+3UF)	MBR STEEPLE Apartment (Begur Village Sy.no. 293, Katha no. 38/293 & B+G+3UF)				37100	
69	ನವನಿವಾಸ ಅಪಾರ್ಟ್‌ಮೆಂಟ್ (ಬೇಗೂರು ಗ್ರಾಮದ ಬಿಬಿಎಂಪಿ ಖಾತಾ ನಂ.175/291/1, ಸರ್ವೆ ನಂ. 291/1)	NAVANIVAS Apartment (Begur Village BBMP Katha No.175/291/1, in Sy No.291/1)				37100	
70	ವಿಜಯ ಸ್ಪ್ರಿಂಗ್ ವುಡ್ಸ್ ಅಪಾರ್ಟ್‌ಮೆಂಟ್ (ಬೇಗೂರು ಗ್ರಾಮದ ಸರ್ವೆ ನಂ. 157/8, 157/9, ಖಾತಾ ನಂ. 81/81, ವಾರ್ಡ್ ನಂ. 192 ಮತ್ತು B+G+4UF)	Vijaya Spring Woods Apartment (Begur Village Sy no. 157/8, 157/9, Katha No. 81/81, Ward no. 192 And B+G+4UF)				37100	

71	ಮೈತ್ರಿ ಆರ್ಟಿಯರ್ ಅಪಾರ್ಟ್‌ಮೆಂಟ್ (ಬೇಗೂರು ಗ್ರಾಮದ ಸರ್ವೆ ನಂ. 236/1, ಬಿ.ಬಿ.ಎಂ.ಪಿ ಖಾತಾ ಸಂಖ್ಯೆ: 172/ಸರ್ವೆ ನಂ.236/1 ಮತ್ತು ವಾರ್ಡ್ ನಂ. 192 ಮತ್ತು B+G+3UF)	'Mythri Arteor' Apartment (Beguru Village Sy no. 236/1, BBMP Katha No. 172/Sy No.236/1, Ward No. 192 and B+G+3UF) PR/KN/170831/001854				37100
72	ಎಸ್.ಎಲ್.ವಿ ಗ್ರಾಂಡ್ ಅಪಾರ್ಟ್‌ಮೆಂಟ್ (ಬೇಗೂರು ಗ್ರಾಮದ ವಿಶ್ವಪ್ರಿಯ ಬಡಾವಣೆಯ ಸರ್ವೆ ನಂ. 251/2, ಖಾತಾ ಸಂಖ್ಯೆ: 192/251/2, ವಾರ್ಡ್ ನಂ. 192 ಮತ್ತು B+G+4UF)	SLV Grand Apartment (Beguru Village Vishvapriya Layout Sy no. 251/2, Katha No. 192/251/2, Ward No. 192 and B+G+4UF)				37100
73	ಟಿ.ಜಿ. ವಜ್ರ ಅಪಾರ್ಟ್‌ಮೆಂಟ್ (ಬೇಗೂರು ಗ್ರಾಮದ ಸರ್ವೆ ನಂ. 315/2, ಖಾತಾ ನಂ. 64/64/315/2 ವಾರ್ಡ್ ನಂ. 192 ಮತ್ತು S+G+3UF)	T.G Vajra Apartment (Beguru Village Sy no. 315/2, Katha no. 64/64/315/2, Ward No. 192 and S+G+3UF)				37100
74	ಸುನ್ನಿಂಗ್‌ಡೇಲ್ ಅಪಾರ್ಟ್‌ಮೆಂಟ್ (ಬೇಗೂರು ಗ್ರಾಮದ ಸರ್ವೆ ನಂ. 312 ಮತ್ತು S+G+3UF)	'SUNNINGDALE' Apartment ( Beguru Village Sy No.312 and S+G+3UF)				37100
75	ಡಿ.ಎಸ್.ಮ್ಯಾಕ್ಸ್ ಸಾಂಜ್ ಅಪಾರ್ಟ್‌ಮೆಂಟ್ (ಬೇಗೂರು ಗ್ರಾಮದ ಸರ್ವೆ ನಂ. 357/7, ಖಾತಾ ನಂ. 197/ಸ.ನಂ.357/7 ಮತ್ತು ವಾರ್ಡ್ ನಂ. 192, S+G+3UF)	"DS-Max Saanjh Apartment (Sy.no. 357/7, Katha no. 197/Sy.no.357/7 & Ward no. 192, S+G+3UF)				37100
76	ಸುಭಾಷ ನಗರ	Subhash Nagara		26700		
77	ಸುಭಾಷ ನಗರ ಮುಖ್ಯ ರಸ್ತೆ	Subhash Nagara main Road		29900		
78	ಸೆಲ್ಟ್ರನ್ ಅಪಾರ್ಟ್ ಮೆಂಟ್	Celetron Apartment				37100
79	ಪ್ರಿನ್ಸ್‌ಟನ್ ಅಪಾರ್ಟ್ ಮೆಂಟ್	Prince Ton Apartment				37100
80	ಅರಾಟಿ ಪಾಲಿಸಿತಾ ಅಪಾರ್ಟ್ ಮೆಂಟ್	Arata Pilicita Apartment				37100
81	ಡ್ರೀಮ್ಸ್ ಸಹವಾಸ್ ಅಪಾರ್ಟ್ ಮೆಂಟ್	Dreamz Sahavas Apartment				37100
82	ಟಿ.ಜಿ. ಲೇಕ್ ವಿಸ್ತ ಅಪಾರ್ಟ್ ಮೆಂಟ್	T.G. Lake Vista Apartment				37100
83	ಅರಟಿ ವಿವೇರ ಅಪಾರ್ಟ್ ಮೆಂಟ್	Aratt Vivera Apartment				37100
84	ಎಟರ್ನಿಟಿ ಎಕ್ಸ್‌ಟ್ರಿ ಅಪಾರ್ಟ್ ಮೆಂಟ್	Eternity Ecstary Apartment				37100
85	ಸೋಹನ್ ಸಿಲ್ವರ್ ಸ್ಪ್ರಿಂಗ್ಸ್ ಅಪಾರ್ಟ್ ಮೆಂಟ್	Sohan Silver Springs Apartment				37100
86	ಸ್ಪ್ಲೆಂಡಿಡ್ ಲೇಕ್ ಡೀವ್	Splendid Lake Dew Apartment				37100
87	ಸಿಪ್ರಸ್ ಓಕ್ ಅಪಾರ್ಟ್ ಮೆಂಟ್	Cyprus Oak Apartment				37100
88	ಎಮ್‌ವಿಎಸ್ ಶೈನ್ ಅಪಾರ್ಟ್ ಮೆಂಟ್	MVS Shine Apartment				37100
89	ಸಾಯಿ ಕೃಪಾ ಅಪಾರ್ಟ್‌ಮೆಂಟ್, ಸರ್ವೆ ನಂ. 25/4	SAI KRUPA Sy No. 25/4				41250
90	ಒಪೇರಾ ಕಾನೋಪಸ್ ಅಪಾರ್ಟ್‌ಮೆಂಟ್ (ಬೇಗೂರು ಗ್ರಾಮದ ಸರ್ವೆ ನಂ. 295/1, ಖಾತಾ ನಂ. 253/295/1)	OPERA CANOPUS APARTMENT (Begur Village Sy No. 295/1, Katha No. 253/295/1)				44000
91	ನಿರಂಜನ್ ತ್ರಿಡಾ ಅಪಾರ್ಟ್‌ಮೆಂಟ್ (ಬೇಗೂರು ಗ್ರಾಮದ ಸರ್ವೆ ನಂ. 167/1, ಖಾತಾ ನಂ 212/766 ಮತ್ತು ವಾರ್ಡ್ 192)	NIRANJAN THRIDA APARTMENT (Begur village Sy No. 167/1 Katha No. 212/766)				47740

92	ಹಸಿ ನಂದನ ಅಪಾರ್ಟ್‌ಮೆಂಟ್ (ಬೇಗೂರು ಗ್ರಾಮದ ಸರ್ವೆ ನಂ. 34/2, ಖಾತಾ ನಂ 309 ಮತ್ತು ವಾರ್ಡ್ 192)	Hasmitha Nandana Apartment (Begur village Sy No. 34/2, Katha No.309, Ward No.192)			38000	
93	ಬೆಟ್ಟದಾಸನಪುರ	<b>Bettadasanapura</b>	<b>19800</b>			<b>300</b>
94	ಬೆಟ್ಟದಾಸನಪುರ ಮುಖ್ಯ ರಸ್ತೆ	<b>Bettadasanapura Main Road</b>	<b>45000</b>			
95	ಬಿಡಿಎ ನಿವೇಶನಗಳು & ಬಿಡಿಎ ಅನುಮೋದನೆ ನಿವೇಶನಗಳು	BDA Sites & BDA Approved Sites	43200			
96	ಚಿಕ್ಕತೋಗೂರು (ವಾರ್ಡ್ ನಂ. 192)	<b>Chikkathoguru (Ward No. 192)</b>	<b>35400</b>			<b>360</b>
97	ಬಿಡಿಎ ನಿವೇಶನಗಳು & ಬಿಡಿಎ ಅನುಮೋದನೆ ನಿವೇಶನಗಳು	BDA Sites & BDA Approved Sites	38400			
98	ಚಿಕ್ಕತೋಗೂರು ಮುಖ್ಯ ರಸ್ತೆ	Chikkathoguru Main Road	40800			
99	ನೈಸ್ ರಸ್ತೆಗೆ ಹೊಂದಿಕೊಂಡಿರುವ ಸ್ಥಳಗಳು (2, 3, 4, 5, 6, 10, 11, 14, 16, 23, 28, 29, 30, 31, 32, 33, 34, 35, 46, 47, 48, 49, 50, 51, 52, 53, 55, 56, 57, 58, 59, 60, 61, 63, 64)	Attach to the Nice Road-( Street No.M0101)- (Sy Nos.2, 3, 4, 5, 6, 10, 11, 14, 16, 23, 28, 29, 30, 31, 32, 33, 34, 35, 46, 47, 48, 49, 50, 51, 52, 53, 55, 56, 57, 58, 59, 60, 61, 63, 64)				350
100	ರಾಷ್ಟ್ರೀಯ ಹೆದ್ದಾರಿ 7 ಕ್ಕೆ ಹೊಂದಿಕೊಂಡಿರುವ ಸ್ಥಳಗಳು (41,42,43)	NH-7 Attached Properties (Sy nos.41,42,43)				600
101	ಕೆ.ಐ.ಎ.ಡಿ.ಬಿ. ಪ್ರದೇಶ ಎಲೆಕ್ಟ್ರಾನಿಕ್ ಸಿಟಿ	KIADB Electronic City Area	48600			440
102	ಶ್ರೀ ಸಾಯಿ ಅಪಾರ್ಟ್‌ಮೆಂಟ್	Sri Sai Apartment			37600	
103	ಚಾರ್ಟರ್ಡ್ ಗ್ರಾಸ್‌ಹಾಪರ್ ರೌವಿಲ್ಲಾ/ ಅಪಾರ್ಟ್‌ಮೆಂಟ್	Chartered Grasshopper Row Villa/ Apartment			37600	
104	ಪ್ರೆಸ್ಟೀಜ್ ಕ್ಯಾಸ್‌ಬೆಲ್ಲಾ ಅಪಾರ್ಟ್‌ಮೆಂಟ್	Prestige Casbella Apartment			39930	
105	ಶ್ರೀ ಕೃಷ್ಣ ಎಕ್ಸ್‌ಲೆಟ್ ಸ್ಟೋನ್ ಅಪಾರ್ಟ್‌ಮೆಂಟ್	Shree Krishna Exel Stone Apartment			37600	
106	ಸಲೂರಿಯಾ ಅಪಾರ್ಟ್‌ಮೆಂಟ್	Salapuria Apartments			39270	
107	ಎಲೈಟ್ ಗ್ರೀನ್ ವುಡ್ ಅಪಾರ್ಟ್‌ಮೆಂಟ್	Elite Green Wood Apartment			37600	
108	ಸುಮಧುರ ಇನ್‌ಫ್ರಾ	Sumadura Infra Apartment			37600	
109	ಆಕರ್ಶನ್ ಅಥೇನಾ ಅಪಾರ್ಟ್‌ಮೆಂಟ್ (ಚಿಕ್ಕತೋಗೂರು ಗ್ರಾಮದ ಸರ್ವೆ ನಂ. 39, ವಾರ್ಡ್ ನಂ 192 & B+G+4UF) (ಹೊಸ ಸೇರ್ಪಡೆ)	Aakarshan Athena Apartment (Chikkathogur Village Sy.no. 39, Ward no. 192 & B+G+4UF)			37600	
110	ಲಾಸ್ಯ ಪ್ರೈಡ್ ಅಪಾರ್ಟ್‌ಮೆಂಟ್ (ಚಿಕ್ಕತೋಗೂರು ಗ್ರಾಮದ ಸರ್ವೆ ನಂ. 21/2, ಖಾತಾ ನಂ. 364/21/2 ಮತ್ತು ವಾರ್ಡ್ ನಂ. 192 & S+G+3UF) (ಹೊಸ ಸೇರ್ಪಡೆ)	Laasya Pride Apartment (Chikkathogur Village Sy.no. 21/2, Katha no. 364/21/2, Ward no. 192 & S+G+3UF)			37600	

111	ನೈಸ್ ರಸ್ತೆ ಮತ್ತು 60 ಅಡಿ ಅಗಲದ ಕೂಡು ರಸ್ತೆಗೆ ಹೊಂದಿಕೊಂಡಿರುವ 'ಮಾನ್ಯ ಮಗ್ನ ವಿಲ್ಲೆ' ವಸತಿ ಬಡಾವಣೆ (ಚಿಕ್ಕತೋಗೂರು ಗ್ರಾಮದ ಸರ್ವೆ ನಂ. 11/5 (ಹಳೇಯ ನಂ. 11/1))	" <b>Manya Magna Ville</b> " Layout (Nice road and 60 fit road)(Chikkathoguru Village Sy no. 11/5 (Old no. 11/1)) PR/KN/171031/002286	39,600		
112	ಸ್ಕೈಲಾರ್ಕ್ ಜೆನಿತ್ ವಸತಿ ಯೋಜನೆ (ಚಿಕ್ಕತೋಗೂರು ಗ್ರಾಮದ ಸರ್ವೆ ನಂ. 41/1ಸಿ, ಖಾತಾ ನಂ. 41/1ಸಿ-3 ಮತ್ತು B+S+G+7UF)	" <b>SKYLARK ZENITH</b> " Residential Apartment (Chikkathoguru Village Sy no. 41/1C, Katha No.41/1C-3 and B+S+G+7UF)			40590
113	ಸ್ಕೈಲಾರ್ಕ್ ಜೆನಿತ್ ವಾಣಿಜ್ಯ ಅಪಾರ್ಟ್‌ಮೆಂಟ್ (ಚಿಕ್ಕತೋಗೂರು ಗ್ರಾಮದ ಸರ್ವೆ ನಂ. 41/1ಸಿ, ಖಾತಾ ನಂ. 41/1ಸಿ-3 ಮತ್ತು 3B+G+7UF)	" <b>SKYLARK ZENITH</b> " Commercial Apartment (Chikkathoguru Village Sy no. 41/1C, Katha No.41/1C-3 and 3B+G+7UF)			52800
114	ಬೆರೆಟೇನ ಅಗ್ರಹಾರ (ವಾರ್ಡ್ ನಂ. 192)	<b>Beretena Agrahara (Ward No. 192)</b>	31900		420
115	ಬಿಡಿಎ ನಿವೇಶನಗಳು ಬಿಡಿಎ ಅನುಮೋದನೆ ನಿವೇಶನಗಳು	BDA Sites & BDA Approved Sites	36300		
116	ಬೆರೆಟೇನ ಅಗ್ರಹಾರ ಮುಖ್ಯ ರಸ್ತೆ	Beretena Agrahara Main Road	37400		
117	ನೈಸ್ ರಸ್ತೆಗೆ ಹೊಂದಿಕೊಂಡಿರುವ ಸ್ವತ್ತುಗಳು (40, 41, 42, 43, 44, 46, 47, 48)	Attach to the Nice Road (40,41,42,43,44,46,47,48)			430
118	ಶೋಭಾ ಸಿಲಿಕಾನ್ ಓಯಾಸಿಸ್ ಅಪಾರ್ಟ್‌ಮೆಂಟ್	Shobha Silicon Oyasis Apartment			43560
119	ಕೀರ್ತಿ ರಾಯಲ್ ಪಾಮ್ಸ್ ಅಪಾರ್ಟ್‌ಮೆಂಟ್	Keerthi Royal Palms Apartment			38830
120	ಆದಿತ್ಯಾ ದೆವೆಲಪರ್ಸ್ (ಸ.ನಂ 68/ಎ) ಅಪಾರ್ಟ್‌ಮೆಂಟ್	Adithya Developers (Sy No. 68/A) Apartment			37400
121	ಕೆ.ಐ.ಎ.ಡಿ.ಬಿ. ಪ್ರದೇಶ	KIADB Area	41700		440
122	ರಾಷ್ಟ್ರೀಯ ಹೆದ್ದಾರಿ 7 ಕ್ಕೆ ಹೊಂದಿಕೊಂಡಿರುವ ಸ್ವತ್ತುಗಳು 2 ಯಿಂದ (9,33,38,39,40, 41,42,43,48,)	NH-7 Attached Properties Sy nos 2 to (9,33,38,39,40, 41,42,43,48,)			630
123	ಅಜಂತಾ ಪ್ರೈಮ್ ಅಪಾರ್ಟ್‌ಮೆಂಟ್ (ಬೆರೆಟೇನ ಅಗ್ರಹಾರ ಗ್ರಾಮದ ಸರ್ವೆ ನಂ. 32/2, ಬಿ.ಬಿ.ಎಂ.ಪಿ ಖಾತಾ ಸಂಖ್ಯೆ: 43/Sy.No.32/2, G+4UF) (ಹೊಸ ಸೇರ್ಪಡೆ)	Ajantha Prime Apartment (Beretena Agrahara Village Sy.No. 32/2, BBMP Katha No: 43/Sy.No.32/2, G+4UF)			35500
124	ಅಜಂತಾ ರಾಯಲ್ ಅಪಾರ್ಟ್‌ಮೆಂಟ್ (ಬೆರೆಟೇನ ಅಗ್ರಹಾರ ಗ್ರಾಮದ ಸರ್ವೆ ನಂ. 34, ಬಿ.ಬಿ.ಎಂ.ಪಿ ಖಾತಾ ಸಂಖ್ಯೆ: 187/34, B+G+3UF) (ಹೊಸ ಸೇರ್ಪಡೆ)	Ajantha Royal Apartment (Beretena Agrahara Village Sy.No. 34, BBMP Katha No: 187/34, B+G+3UF)			35500
125	ಆದಿತ್ಯ ಗಾರ್ಡನ್ ಅಪಾರ್ಟ್‌ಮೆಂಟ್ (ಬೆರೆಟೇನ ಅಗ್ರಹಾರ ಗ್ರಾಮದ ಸರ್ವೆ ನಂ. 5/2 ಹೊಸ ನಂ. 5/3 ಖಾತಾ ನಂ. 101/52/5/2 ವಾರ್ಡ್ ನಂ:182) (ಹೊಸ ಸೇರ್ಪಡೆ)	Adithya Garden Apartment (Beretena Agrahara Village Sy.No. 5/2 New No. 5/3, BBMP Katha No: 101/52/5/2 & Ward no: 182, B+G+3UF)			35500

126	ವಿ ಆರ್ ಆರ್ ನೆಸ್ಟ್ ಬ್ಲಾಕ್-ಎ & ಬಿ ವಸತಿ ಸಮುಚ್ಚಯಕ್ಕೆ (ಬೆರೆಟೇನ ಅಗ್ರಹಾರ ಗ್ರಾಮದ ಸರ್ವೆ ನಂ. 21/1, 22/1, ಖಾತಾ ನಂ. 98/50/22/22/ಎ/22/3ಬಿ /22/4ಎ/22/3/22/1/22/3/22/4ಎ/23/2 ಮತ್ತು ವಾರ್ಡ್ ನಂ. 192 & 2B+G+9UF)	VRR Nest Block-A & B Residential Group Housing (Beretena Agrahara Village Sy.no. 21/1, 22/1, Katha no. 98/50/22/22/A/22/3B/22/4A/22/3/22/1/22/3/22/4A/23/2, Ward no. 192 & 2B+G+9UF)			37950
127	ಕೋರಲ್ ರೀಫ್ ಅಪಾರ್ಟ್‌ಮೆಂಟ್ (ಬೆರೆಟೇನ ಅಗ್ರಹಾರ ಗ್ರಾಮದ ಸರ್ವೆ ನಂ.25/1, ಬಿಬಿಎಂಪಿ ಖಾತಾ ನಂ. 56/ಸರ್ವೆ ನಂ.25/1)	<b>CORAL REEF</b> Apartment (Beratena Agrahara Village Sy No.25/1, BBMP Katha No.56/Sy No.25/1)			35500
128	Oracle Ridge ಅಪಾರ್ಟ್‌ಮೆಂಟ್ (ಬೆರೆಟೇನ ಅಗ್ರಹಾರ ಗ್ರಾಮದ ಸರ್ವೆ ನಂ.34, ಖಾತಾ ನಂ. 41, ವಾರ್ಡ್ ನಂ. 192 ಮತ್ತು B+G+4UF )	<b>Oracle Ridge</b> Apartment (Beretene Agrahara Sy no. 34, Katha no. 41, Ward no. 192 and B+G+4UF )			37950
129	ಗ್ರೀನ್‌ಫಿಂಚ್ ವಲ್ಲೇರಿಯನ್ ಅಪಾರ್ಟ್‌ಮೆಂಟ್ (ಬೆರೆಟೇನ ಅಗ್ರಹಾರ ಗ್ರಾಮದ ಸರ್ವೆ ನಂ. 36/1, 36/2, 35, ಖಾತಾ ನಂ. 53 ಮತ್ತು ವಾರ್ಡ್ ನಂ. 192, S+G+3UF)	Greenfinch Vallerian Apartment (Sy.No. 36/1, 36/2, & 35, Khatha No. 53 & Ward No. 192 and S+G+3UF)			43450
130	ರಾಷ್ಟ್ರೀಯ ಹೆದ್ದಾರಿ-7 ಕ್ಕೆ ಹೊಂದಿಕೊಂಡಿರುವ "ಪೂರ್ವ ಗೈಂಜ್" ವಾಣಿಜ್ಯ (ಕಛೇರಿ ಉದ್ದೇಶದ) ಸಂಕೀರ್ಣಕ್ಕೆ (ಬೆರೆಟೇನ ಅಗ್ರಹಾರ ಗ್ರಾಮದ ಸರ್ವೆ ನಂ. 9/ಪಿ, ಖಾತಾ ಸಂಖ್ಯೆ: 4/9 ಮತ್ತು 3B+G+8UF)	<b>Purva Gainz</b> Commercial Complex (Office use) attached to N.H-7 (Beretena Agrahara Village Sy no. 9/P, Katha no. 4/9 and 3B+G+8UF)			77000
131	ಶಕ್ತಿ ಸ್ಪ್ರಿಂಗ್ಸ್(ಹೊಸ ಸೇರ್ಪಡೆ)	Shakthi Springs ( New Addition Sy.No.22/4, Katha No.385/22/4)		48000	
132	ಚಂದ್ರಶೇಖರ ಪುರ (ವಾರ್ಡ್ ನಂ. 192)	<b>ChandraShekara Pura (Ward No. 192)</b>	<b>19800</b>		<b>165</b>
133	ಬಿಡಿಎ ನಿವೇಶನಗಳು & ಬಿಡಿಎ ಅನುಮೋದನೆ ನಿವೇಶನಗಳು	BDA Sites & BDA Approved Sites	26400		
134	ಚಂದ್ರಶೇಖರಪುರ ಮುಖ್ಯ ರಸ್ತೆ	Chandrashekarpura Main Road	27500		
135	ನಂದಿ ಸಿಟಾಡಲ್ ಅಪಾರ್ಟ್‌ಮೆಂಟ್ (ಚಂದ್ರಶೇಖರ ಪುರ ಗ್ರಾಮ ಸರ್ವೆ ನಂ. 23, 24)	Nandi Citedal Apartment (Chandrashekara pura Village Sy.no. 23, 24)			38500
136	ಸಿಟಿ ವಿಲ್ಲೆ ವಾಲ್‌ಮಾರ್ಕ್	City Ville Valmark (Chandrashekara pura Village Sy.no. 2,3,5,6,7,8,9 & 24 & 112, 113)			57200
137	ದೊಡ್ಡತೋಗೂರು	<b>Doddathoguru</b>	<b>39600</b>		<b>375</b>
138	ಬಿಡಿಎ ನಿವೇಶನಗಳು & ಬಿಡಿಎ ಅನುಮೋದನೆ ನಿವೇಶನಗಳು	BDA Sites & BDA Approved Sites	41250		
139	ನೈಸ್ ರಸ್ತೆಗೆ ಹೊಂದಿಕೊಂಡಿರುವ ಸ್ಲಾಟ್‌ಗಳು (13, 14, 15, 16, 17, 18, 19, 20, 21, 26, 27, 28, 29, 30, 31, 32, 33, 34, 35, 36, 113, 132)	Attach to the Nice Road (13, 14, 15, 16, 17, 18, 19, 20, 21, 26, 27, 28, 29, 30, 31, 32, 33, 34, 35, 36, 113, 132)			410



140	ರಾಷ್ಟ್ರೀಯ ಹೆದ್ದಾರಿ 7 ಕ್ಕೆ ಹೊಂದಿಕೊಂಡಿರುವ ಸ್ವತ್ತುಗಳು ಸರ್ವೆ ನಂ. 17, 18, 31, 34, 35	NH-7 Attached Properties Sy No. 17, 18, 31, 34, 35			580
141	ನೀಲಾದ್ರಿ ಮುಖ್ಯ ರಸ್ತೆ	Neeladri Main Road	52800		
142	ನೀಲಾದ್ರಿ ಬಡಾವಣೆ	Neeladri Layout	49500		
143	ಸೆಲೆಬ್ರಿಟಿ ಪ್ಯಾರಡೈಸ್ ಬಡಾವಣೆ	Celebrity Paradise Layout	40150		
144	ಸೆಲೆಬ್ರಿಟಿ ಕ್ಲಾಸಿಕ್ ಬಡಾವಣೆ	Celebrity Classic Layout	44000		
145	ಕೆ.ಎ.ಎ.ಡಿ.ಬಿ., ಪ್ರದೇಶ ಎಲೆಕ್ಟ್ರಾನಿಕ್ ಸಿಟಿ	KIADB Area Electronic City	51500		400
146	ಪ್ರೈಮ್ ಅಕ್ವಾ ಬ್ಲಾಕ್ ಅಪಾರ್ಟ್‌ಮೆಂಟ್	Prime Aqua block Apartment			39700
147	ಪ್ರಭಾವತಿ ಬಿಲ್ಡರ್ಸ್ ಅಪಾರ್ಟ್‌ಮೆಂಟ್	Prabhavathi Builders Apartment			39700
148	ಸಪ್ತಗಿರಿ ಬಿಲ್ಡರ್ಸ್ ಅಪಾರ್ಟ್‌ಮೆಂಟ್	Sapthagiri builders Apartment			39700
149	ಕೆ & ಟಿ ಡೆವಲಪರ್ಸ್ & ಬಿಲ್ಡರ್ಸ್ ಅಪಾರ್ಟ್‌ಮೆಂಟ್	K & T Developers & Builders Apartment			39700
150	ಜಿ.ಎಲ್.ಆರ್ ಡೆವಲಪರ್ಸ್ & ಬಿಲ್ಡರ್ಸ್ ಅಪಾರ್ಟ್‌ಮೆಂಟ್	G.L.R Developers & Builders Apartment			39700
151	ಗೋದ್ರೇಜ್ ಇ-ಸಿಟಿ ಪ್ರಾಜೆಕ್ಟ್ ಅಪಾರ್ಟ್‌ಮೆಂಟ್	Godrej- E-City Apartment			39700
152	ಆಲ್‌ಪಾಸ್ ಆಪ್ಟಿಮಾ ಅಪಾರ್ಟ್‌ಮೆಂಟ್	Alpas Aptima Apartment			39700
153	ಪ್ರೈಮ್ ನೆಸ್ಟರ್ ಅಪಾರ್ಟ್‌ಮೆಂಟ್	Prime Nestor Apartment			39700
154	ಎಸ್.ಎನ್.ಎನ್ ರಾಜ್ ನೀಲಾದ್ರಿ ಅಪಾರ್ಟ್‌ಮೆಂಟ್	SNN Raj Neeladri Apartment			39700
155	ಹಿಮಗಿರಿ ರೆಸಿಡೆನ್ಸಿ ಅಪಾರ್ಟ್‌ಮೆಂಟ್	Himagiri Residency Apartment			39700
156	ಅಜ್ಮೀರ ಅವಿನೂ ಅಪಾರ್ಟ್‌ಮೆಂಟ್	Ajmeera Avenue Apartment			39700
157	ಇಟ್ಟಿನ ಮಹಾವೀರ್ ಅಪಾರ್ಟ್‌ಮೆಂಟ್	Ittina Mahaveer Apartment			39700
158	ಶ್ರೀರಾಮ್ ಸಿಗ್ನಿಯಾ ಅಪಾರ್ಟ್‌ಮೆಂಟ್	Shri Ram Signia Apartment			39700
159	ಶ್ರೀವೆನ್ ಲುಮಿನಾಸ್ ಅಮಾಲ್ಟಾಸ್ ಅಪಾರ್ಟ್‌ಮೆಂಟ್	Sriven Luminas Amaltas Apartment			39700
160	ಕಾನ್‌ಕಾರ್ಡ್ ಸಿಲಿಕಾನ್ ವ್ಯಾಲಿ ವಿಲ್ಲಾ	Concord Silicon Vyali Villa	50600		
161	ಕಾನ್‌ಕಾರ್ಡ್ ಕುಪರ್ಟಿನೊ ವಿಲ್ಲಾ	Concord Kupartino Villa	50600		
162	ಅಜ್ಮೀರ ಅಪಾರ್ಟ್‌ಮೆಂಟ್	Ajmeera Apartment			39700
163	ಕಾನ್‌ಕಾರ್ಡ್ ಮ್ಯಾನ್‌ಹಾಟನ್ಸ್ ಅಪಾರ್ಟ್‌ಮೆಂಟ್	Concord Manahatans Apartment			39700
164	ಎಸ್.ಜೆ.ಆರ್. ಇಕ್ವೆನಿಕ್ಸ್ ಅಪಾರ್ಟ್‌ಮೆಂಟ್	SJR Iquenics Apartment			39700
165	ಎಸ್.ಆರ್.ಕೆ. ಅಪಾರ್ಟ್‌ಮೆಂಟ್	SRK Apartment			39700
166	ಗಂಗಾ ವರತಿಕನ್ಸ್ ಅಪಾರ್ಟ್‌ಮೆಂಟ್	Ganga Varitikans Apartment			39700
167	ಯುನಿವರ್ಲ್ಡ್ & ತರನ್ ಅಪಾರ್ಟ್‌ಮೆಂಟ್	Uniworld & Taran Apartment			39700
168	ಜೆನೆಸಿಸ್ ಅಪಾರ್ಟ್‌ಮೆಂಟ್	Genesis Apartment			39700
169	ಎಸ್ ಜೆ ಆರ್ ಜಿ ಎನ್ ಅಪಾರ್ಟ್‌ಮೆಂಟ್	S J R GR Apartment			39700
170	ಸಾಯಿಪೂರ್ಣ ರಮರ ಅಪಾರ್ಟ್‌ಮೆಂಟ್	Saipoorana Ramara Apartment			39700
171	ಡಿ ಎಸ್ ಮ್ಯಾಕ್ಸ್ ಸಿಗ್ನಿಸ್ಟ್ ಅಪಾರ್ಟ್‌ಮೆಂಟ್	D S Max Sigmanest Apartment			39700
172	ಸಾಯಿನಿವಾಸ್ ಎನ್‌ಡೋರ್ ಅಪಾರ್ಟ್‌ಮೆಂಟ್	Sainivas Endore Apartment			39700
173	ಮಾನ್ಯ ಹಿಲಿವಿನ್ಸ್ ಅಪಾರ್ಟ್‌ಮೆಂಟ್	Manya Hilivins Apartment			39700

174	ಪ್ರೈಮ್ ಎನ್ವಿರೋನ್ ಅಪಾರ್ಟ್‌ಮೆಂಟ್	Prime Environe Apartment			39700	
175	ಎಸ್.ವಿ.ಆರ್. ಲಾಸ್ಯಾ ಪ್ರೈಡ್ ಅಪಾರ್ಟ್ ಮೆಂಟ್	S.V.R. Laasya Pride Apartment			39700	
176	ಅಸ್ಟೋರಿಯಾ ಪಾರ್ಕ್ ಅಪಾರ್ಟ್‌ಮೆಂಟ್	Astoria Park Apartment			39700	
177	ಪ್ರಗತಿ ರಾಯಲ್-2 ಅಪಾರ್ಟ್ ಮೆಂಟ್	Pragathi Royal -2 Apartment			39700	
178	ಶ್ರೀವಾರು ಶ್ರೀವಾಶ್ಯನ್ ಅಪಾರ್ಟ್ ಮೆಂಟ್	Sreevaru Srivasine's Apartment			39700	
179	ಫಾಯರ್ ಸಿಟಿ ಅಪಾರ್ಟ್‌ಮೆಂಟ್ (ದೊಡ್ಡತೋಗೂರು ಗ್ರಾಮದ ಸರ್ವೆ ನಂ. 117/3 ಮತ್ತು ಖಾತಾ ನಂ. 876 & 3377, B+G+3UF)	Foyer City Apartment (Doddathogur Village Sy.No. 117/3 and Katha no: 876 & 3377, B+G+3UF)			39700	
180	ಕೃಷ್ಣಾ ಮೈಸ್ಟಿಕ್ ಅಪಾರ್ಟ್‌ಮೆಂಟ್ (ದೊಡ್ಡತೋಗೂರು ಗ್ರಾಮದ ಸರ್ವೆ ನಂ. 133/9 & 134/4 ಬಿ.ಬಿ.ಎಂ.ಪಿ ಖಾತಾ ಸಂಖ್ಯೆ: 4/133/8, 134/2/4 & 4/1, B+G+4UF)	Krishna Mystiq Apartment (Doddathogur Village Sy.No. 133/9 & 134/4, BBMP Katha No: 4/133/8, 134/2/4 & 4/1, B+G+4UF)			47520	
181	ನಿಯೋ ಎಲೈಟ್ ಅಪಾರ್ಟ್‌ಮೆಂಟ್ (ದೊಡ್ಡತೋಗೂರು ಗ್ರಾಮದ ಸರ್ವೆ ನಂ. 94/3, B+G+4UF)	Neo Elite Apartment (Doddathogur Village Sy.No. 94/3, B+G+4UF)			39700	
182	ಅಜ್ಮೀರಾ ವಿಲ್ಲೋಸ್-ಅಪಾರ್ಟ್‌ಮೆಂಟ್ (ದೊಡ್ಡತೋಗೂರು ಗ್ರಾಮದ ಸರ್ವೆ ನಂ. 91/1ಪಿ, 91/2ಪಿ & 91/1, ಖಾತಾ ನಂ. 2391 & 1034 ಮತ್ತು G+2UF)	Ajmera Villows-Apartment (Doddathoguru Sy no. 91/1p, 91/2p, 91/1 and Katha no 2391 & 1034, G+2UF)			39700	
183	ಅಜ್ಮೀರಾ ಅನೇಕ್ಸ್ ರೆಸಿಡೆನ್ಷಿಯಲ್ ಮತ್ತು ಕಮರ್ಷಿಯಲ್	AJMEERA ANNEX RESIDENTIANL			55000	
184	ಅಜ್ಮೀರಾ ಅನೇಕ್ಸ್ ಕಮರ್ಷಿಯಲ್	AJMEERA ANNEX COMMERCIAL			71500	
185	ದೊಡ್ಡನಾಗಮಂಗಲ	<b>Doddanagamangala</b>	<b>18700</b>			<b>290</b>
186	ಬಿಡಿಎ ನಿವೇಶನಗಳು & ಬಿಡಿಎ ಅನುಮೋದನೆ ನಿವೇಶನಗಳು	BDA Sites & BDA Approved Sites	<b>27500</b>			
187	ಸಿಲಿಕಾನ್ ಗ್ರೀನ್ಸ್ ವಿಲ್ಲಾ	Silicon Greens Villa		39600		
188	ಎಲ್.ಜಿ.ಸಿ.ಎಲ್ ಪ್ಯೂಬ್ಲಿಕ್ ಅಪಾರ್ಟ್ ಮೆಂಟ್	LGCL Pue Blud Villa		39600		
189	ಎಸ್.ಜಿ.ಆರ್.ಪಿಯಸ್ಸು ಅಪಾರ್ಟ್‌ಮೆಂಟ್	SJR Piasta Apartment			33400	
190	ಅಶ್ವಿನಿ ಆಯೇಷಾ ಅಪಾರ್ಟ್ ಮೆಂಟ್	Ashwini Ayesha Apartment			33400	
191	ಬ್ರೆನ್ ವುಡ್ ಅಪಾರ್ಟ್ ಮೆಂಟ್	Bren Wood Apartment			33400	
192	ಆಸ್ಟ್ರಿಚ್ ಷೆಲ್ಟರ್ ಅಪಾರ್ಟ್ ಮೆಂಟ್	Astrich Apartment			33400	
193	ಆಸ್ಟ್ರಿಚ್ ಷೆಲ್ಟರ್ ಅಪಾರ್ಟ್ ಮೆಂಟ್	Astrich Sheltor Apartment			33400	
194	ಬ್ರೆನ್ ಟ್ರಿಲಿಯಂ ಅಪಾರ್ಟ್ ಮೆಂಟ್	Bren Trilliam Apartment			33400	
195	ಎಸ್.ಜಿ.ಆರ್. ಪಾರ್ಕ್ ವೇ ಹೋಮ್ಸ್ ಅಪಾರ್ಟ್‌ಮೆಂಟ್ (ಸರ್ವೆ ನಂ. 78, 79 & 80)	SJR Parkway Homes Apt (Sy.No. 78, 79 & 80)			36600	

196	ಮಹಾವೀರ್ ಈಡನ್‌ಫೀಲ್ಡ್ ವಸತಿ ಬಡಾವಣೆ, ಬೆಂಗಳೂರು ದಕ್ಷಿಣ ತಾಲ್ಲೂಕು, ಬೇಗೂರು ಹೋಬಳಿ, ದೊಡ್ಡನಾಗಮಂಗಲ ಗ್ರಾಮದ ಸರ್ವೆ ನಂ. 11 ಒಟ್ಟು ವಿಸ್ತೀರ್ಣ 14 ಎಕರೆ 14 ಗುಂತೆ	MAHAVEER EDENFIELD RESIDENTIAL LAYOUT Sy No.11 of Doddanagamanagala Village, Begur Hobli, Bengaluru South Taluk. Extent: 14 Acre 14 Gunta	44000		
197	ಪೈನ್ ಗ್ರೋವ್ (ಟವರ್-ಸಿ) ವಸತಿ ಅಪಾರ್ಟ್‌ಮೆಂಟ್ ಬೆಂಗಳೂರು ದಕ್ಷಿಣ ತಾಲ್ಲೂಕು, ಬೇಗೂರು ಹೋಬಳಿ, ದೊಡ್ಡನಾಗಮಂಗಲ ಗ್ರಾಮ ಸ.ನಂ.78/6, ವಿಸ್ತೀರ್ಣ:20946.77 ಚ.ಮಿ	PINE GROVE (TOWER-C) RESIDENTIAL APARTMENT Sy No.78/6, Doddanagamangala Village, Begur Hobli, Bengaluru South Taluk. Extent:20946.77 sq.m			38500
198	ಎಸ್‌ಎನ್‌ಎನ್ ರಾಜ್ ಗ್ರೀನ್‌ಬೇ ಅಪಾರ್ಟ್‌ಮೆಂಟ್ (ದೊಡ್ಡನಾಗಮಂಗಲ ಗ್ರಾಮದ ಸರ್ವೆ ನಂ. 14/4, 14/8, 14/13, 14/3, 13/3, 14/11, 14/12 & 14/15)	SNN GREENDAY APARTMENT (Doddanagamangala Village Sy No. 14/4, 14/8, 14/13, 14/3, 13/3, 14/11, 14/12 & 14/15)			40150
199	ಡಿಎಸ್ ಮ್ಯಾಕ್ಸ್ ಸ್ಟಾರ್‌ಲೈನ್ ಅಪಾರ್ಟ್‌ಮೆಂಟ್ (ದೊಡ್ಡನಾಗಮಂಗಲ ಗ್ರಾಮದ ಸರ್ವೆ ನಂ. 12/8)	DS MAX STARLINE APARTMENT (Doddanagamangala Village Sy No. 12/8)			34100
200	ಹೊಮ್ಮದೇವನಹಳ್ಳಿ	<b>Hommadevanahalli</b>	<b>22000</b>		<b>220</b>
201	ಬಿಡಿಎ ನಿವೇಶನಗಳು & ಬಿಡಿಎ ಅನುಮೋದನೆ ನಿವೇಶನಗಳು	BDA Sites & BDA Approved Sites	27500		
202	ಫೆರಿಪರಲ್ ರಿಂಗ್ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂಬರುಗಳು 55, 56, 57, 60, 61, 75, 76, 77, 79, 83, 84, 85, 88, 89	Peripharaal Ring Road Attached Survey No. 55, 56, 57, 60, 61, 75, 76, 77, 79, 83, 84, 85, 88, 89			330
203	ಕಮ್ಮನಹಳ್ಳಿ (ವಾರ್ಡ್‌ನಂ. 192)	<b>Kammanahalli (Ward No. 192)</b>	<b>32500</b>		<b>375</b>
204	ಬಿಡಿಎ ನಿವೇಶನಗಳು & ಬಿಡಿಎ ಅನುಮೋದನೆ ನಿವೇಶನಗಳು	BDA Sites & BDA Approved Sites	40000		
205	ನೈಸ್ ರಸ್ತೆಗೆ ಹೊಂದಿಕೊಂಡಿರುವ ಸ್ವತ್ತುಗಳು (20, 37, 38, 42, 44, 45, 46, 47, 54, 55, 56, 57, 71, 73, 74, 83, 84, 85, 89, 90)	Attach to the Nice Road (20, 37, 38, 42, 44, 45, 46, 47, 54, 55, 56, 57, 71, 73, 74, 83, 84, 85, 89, 90)			380
206	ಆರ್ತ್‌ಜೆನ್ ಮಾಸ್ ವಿಲ್ಲಾ	Arthazen Mas Villa		48300	
207	ದೊಡ್ಡ ಕಮ್ಮನಹಳ್ಳಿ ಮುಖ್ಯ ರಸ್ತೆ	Doddakammanahalli Main Road	40000		
208	ಕಮ್ಮನಹಳ್ಳಿ ಬನ್ನೇರುಘಟ್ಟ ಮುಖ್ಯರಸ್ತೆ	<b>Kammanahalli Bannerughatta Main Road -</b>	<b>62500</b>		
209	ನಂದಿ ರೆಟ್ರೀಟ್ ಅಪಾರ್ಟ್‌ಮೆಂಟ್	Nandi Retriet Apartment			36000
210	ರಾಜಾ ಅರಿಸ್ಟೋಸ್ ಅಪಾರ್ಟ್ ಮೆಂಟ್	Raja Aristos Apartment			36000
211	ನಂದಿ ದೀಪ ಅಪಾರ್ಟ್ ಮೆಂಟ್	Nandi Deepa Apartment			36000
212	ನಂದಿ ರೆಟ್ರಿಯೇಟ್ ಅಪಾರ್ಟ್ ಮೆಂಟ್	Nandi Retriate Apartment			36000
213	ಕುಟೀರಾ ಅಪಾರ್ಟ್ ಮೆಂಟ್	Kuteera Apartment			36000
214	ನಾಕೋಡ್ ಅಪಾರ್ಟ್ ಮೆಂಟ್	Nakoda Apartment			36000
215	ದಯಾ ಎಂ.ಕೆ. ಅಪಾರ್ಟ್ ಮೆಂಟ್	Daya M K Apartment			36000
216	ಬ್ರಹ್ಮಕುಮಾರಿ ಸಮಾಜ ಬಡಾವಣೆ	Bramha Kumari Samaja Layout	33500		

217	ರಮಣಶ್ರೀ ಬಡಾವಣೆ	Ramanashri Layout	33500		
218	ಸೆಂಟ್ರಲ್ ಎಕ್ಸೈಜ್ ಬಡಾವಣೆ	Central Exsize Layout	33500		
219	ತೇಜಸ್ವಿನಿ ನಗರ	Tejashwini Nagara Layout	33500		
220	ಇಬ್ಬನಿ ರೆಸಿಡೆನ್ಸಿ	Ibbani Residency Layout	33500		
221	ಲೋಟಸ್ ಪೆಟಲ್ ಅಪಾರ್ಟ್‌ಮೆಂಟ್ (ಕಮ್ಮನಹಳ್ಳಿ ಗ್ರಾಮದ ಸರ್ವೆ ನಂ. 78) (ಹೊಸ ಸೇರ್ಪಡೆ)	Lotus Petal Apartment (Kamanahalli Village Sy.No. 78)			36000
222	ಸಾಯಿ ನಂದನ ಗಾರ್ಡೇನಿಯಾ ಅಪಾರ್ಟ್‌ಮೆಂಟ್ (ಕಮ್ಮನಹಳ್ಳಿ ಗ್ರಾಮ ಸರ್ವೆ ನಂ. 81/2, ಬಿ.ಬಿ.ಎಂ.ಪಿ ಖಾತಾ ಸಂಖ್ಯೆ: 479/3639/81/2) (ಹೊಸ ಸೇರ್ಪಡೆ)	Sai Nandana Gardenia Apartment (Kammanahalli Village Sy.No. 81/2, BBMP Katha No: 479/3639/81/2)			38280
223	ಐ ಜೆ ಕುಂಬಾ ವುಡ್ಸ್ ಅಪಾರ್ಟ್‌ಮೆಂಟ್ (ಕಮ್ಮನಹಳ್ಳಿ ಗ್ರಾಮದ ಸರ್ವೆ ನಂ. 69/2, ಖಾತಾ ನಂ. 4-69/2 ಮತ್ತು ವಾರ್ಡ್ ನಂ. 192, B+G+4UF)	I J Kumbha Woods Apartment (Kammanahalli Village Sy.no. 69/2, Katha No. 4-69/2, Ward no. 192 and B+G+4UF)			37400
224	ಬಾಲಾಜಿ ಆಶಿರ್ವಾದ್ ಎಲೈಟ್ ಅಪಾರ್ಟ್‌ಮೆಂಟ್ (ಕಮ್ಮನಹಳ್ಳಿ ಗ್ರಾಮದ ಸರ್ವೆ ನಂ. 75/1, ಖಾತಾ ನಂ. 230/75/1 ಮತ್ತು ವಾರ್ಡ್ ನಂ. 192, B+G+4UF)	Balaji Ashirvaad Elite Apartment (Kammanahalli Village Sy.no. 75/1, Katha no. 230/75/1 and B+G+4UF)			37290
225	ಸೌತ್ ಪಾರ್ಕ್ ಅಪಾರ್ಟ್‌ಮೆಂಟ್ (ಕಮ್ಮನಹಳ್ಳಿ ಗ್ರಾಮದ ಸರ್ವೆ ನಂ. 74, ಖಾತಾ ಸಂಖ್ಯೆ: 16/74 B+G+3UF)	<b>South Park Apartment</b> (Kammanahalli Villlage Sy no. 74, Katha NO. 16/74 B+G+3UF)			37900
226	ಅರ್ನಾ ಮೆಡೋಸ್ ಅಪಾರ್ಟ್‌ಮೆಂಟ್ (ಕಮ್ಮನಹಳ್ಳಿ ಗ್ರಾಮದ ಸರ್ವೆ ನಂ. 115/ಒ1, 116/1, 116/1/3, ಖಾತಾ ಸಂಖ್ಯೆ: 22/115/1, 116/1 & 116/1/3 ಮತ್ತು ವಾರ್ಡ್ ನಂ. 192 S+G+3UF)	<b>Arna Meadows Apartment</b> (Kammanahalli Village Sy no. 115/P1, 116/1, 116/1/3, Katha No 22/115/1, 116/1 & 116/1/3, Ward No. 192 and S+G+3UF) PR/KN/170801/000826			37290
227	ರಾಜಾ ಸನ್ನಿಧಿ ಅಪಾರ್ಟ್‌ಮೆಂಟ್	Raja Sannadi Apartment			36000
228	ನಂದಿ ವುಡ್ಸ್ ಅಪಾರ್ಟ್‌ಮೆಂಟ್	Nandi Woods Apartment			36000
229	ಸೆಂಚೂರಿ ಅಪಾರ್ಟ್‌ಮೆಂಟ್	Centuri Apartment			36000
230	ಪರಿವಾರ್ ಪ್ಯಾಷನ್ ಅಪಾರ್ಟ್‌ಮೆಂಟ್	Parivara Passion Apartment			36000
231	ಬಾಲಾಜಿ ರೆಸಿಡೆನ್ಸಿ ಅಪಾರ್ಟ್‌ಮೆಂಟ್	Balaji Residency Apartment			36000
232	ಮೈಲ್ ಸ್ಟೋನ್ ಕ್ಯಾಲಿಡಾಡ್ ಅಪಾರ್ಟ್‌ಮೆಂಟ್	Mile Stone Kyalidad Apartment			36000
233	ಅಮೊದಾ ವಾಲ್ ಮಾರ್ಕ್ ಅಪಾರ್ಟ್‌ಮೆಂಟ್	Amoda Val Mark Apartment			36000
234	ಕ್ರೆಸೆಂಟ್ ಸ್ಕೇರ್ ಅಪಾರ್ಟ್‌ಮೆಂಟ್	Cresent Square Apartment			36000
235	ಆಸ್ಟನ್ ವುಡ್ಸ್ ಅಪಾರ್ಟ್‌ಮೆಂಟ್	Auston Woods Apartment			36000
236	ಶ್ರೀವೆನ್ ಸ್ಕೈ ಪಾರ್ಕ್ ಅಪಾರ್ಟ್‌ಮೆಂಟ್	Sriven Sky Park Apartment			36000
237	ಆನಂದ ವಾಲ್ ಮಾರ್ಕ್ ಅಪಾರ್ಟ್‌ಮೆಂಟ್	Ananda Val Mark Apartment			36000
238	ಶ್ರೀನಿಧಿ ಪ್ಯಾರಾಡಿಸ್ ಅಪಾರ್ಟ್‌ಮೆಂಟ್	Srinidhi Paradis Apartment			36000

239	ಇನೋವೇಷನ್ ಅಪಾರ್ಟ್‌ಮೆಂಟ್	Innovation Apartment			36000	
240	ವಿಂಡ್ಸರ್ ಅಮೂಲ್ಯಮ್ ಅಪಾರ್ಟ್‌ಮೆಂಟ್	Windsor Amulyam Apartment			36000	
241	ಸುಮುಖ ವೃದ್ಧಿ	SUMUKHA VRIDDHI			43450	
242	ಎಮ್.ಆರ್. ಶೈನ್ ವುಡ್ಸ್ ಅಪಾರ್ಟ್‌ಮೆಂಟ್	M.R SHINE WOODS APARTMENT			44000	
243	ಎಸ್.ಎನ್.ಆರ್. ವಿಂಡ್‌ಮಿಲ್ ಅಪಾರ್ಟ್‌ಮೆಂಟ್	SNR WINDMILL APARTMENT			39050	
244	ಸಾಯಿ ನಂದನ ಗ್ರಾಂಡ್ಯೂರ್ ವಸತಿ ಅಪಾರ್ಟ್‌ಮೆಂಟ್ ಬೆಂಗಳೂರು ದಕ್ಷಿಣ ತಾಲ್ಲೂಕು, ಬೇಗೂರು ಹೋಬಳಿ, ಕಮ್ಮನಹಳ್ಳಿ ಗ್ರಾಮದ ಸರ್ವೆ ನಂ. 92/4 & 81/2 ಬಿಬಿಎಂಪಿ ಖಾತಾ ಸಂಖ್ಯೆ: 86/87/92/4 ಮತ್ತು 81/2 ವಿಸ್ತೀರ್ಣ 8599.06 ಚ.ಮೀ.	SAI NANDANA GRANDEUR RESIDENTIAL APARTMENT Sy No.92/4 and 81/2, BBMP Khatha No.86/87/92/4 and 81/2, Kammanahalli Village, Begur Hobli, Bengaluru South Taluk. Extent: 8599.06 sq.m			39050	
245	ಪರಿವಾರ್ ಪ್ರಗತಿ ಕಮ್ಮನಹಳ್ಳಿ (ಸರ್ವೆ ನಂ. 90/1 & 90/2 ರಲ್ಲಿ ಖಾತಾ ನಂ. 8/90/1)	PARIVAR PRAGATHI (KAMMANAHALLI) Sy No. 90/1 & 90/2 Katha No. 8/90/1)			42680	
246	ರಾಜ್ ವಿವಿಯಾಂಟೆ (ಸರ್ವೆ ನಂ. 55, 56/1, 56/2, 57/3, 57/4, 57/5, 57/6, ಖಾತಾ ಸಂಖ್ಯೆ:5)	RAJ VIVIYANTE (Sy No. 55, 56/1, 56/2, 57/3, 57/4, 57/5, 57/6, Katha No.5)		55000		
247	<b>ಕಾಳೇನ ಅಗ್ರಹಾರ (ವಾರ್ಡ್‌ನಂ. 192)</b>	<b>Kalena Agrahara (Ward No. 192)</b>	<b>35000</b>			<b>410</b>
248	ಬಿಡಿಎ ನಿವೇಶನಗಳು & ಬಿಡಿಎ ಅನುಮೋದನೆ ನಿವೇಶನಗಳು	BDA Sites & BDA Approved Sites	37100			
249	ಕಾಳೇನ ಅಗ್ರಹಾರ (ಸರ್ವೆ ನಂ) ಕನಕಪುರ ಮುಖ್ಯ ರಸ್ತೆಯಿಂದ ಬನ್ನೆರುಘಟ್ಟ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಸ್ವತ್ತು	Kalena Agrahara (Survey Nos. attached to Kanakapura Main to Bannerughatta Main Road	90000			550
250	ಕಾಳೇನ ಅಗ್ರಹಾರ (ಕನಕಪುರ ಮತ್ತು ಬನ್ನೆರುಘಟ್ಟ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಬಿಡಿಎ ಸ್ವತ್ತುಗಳು)	Kalena Agrahara (Properties attach to Kanakapura Main to Bannerughatta Main BDA Sites & BDA Approved Sites	101000			
251	ಕನರಾಬ್ಯಾಂಕ್ ಬಡಾವಣೆ	Canara Bank Layout	39900			
252	ನೋಬೋ ನಗರ ಬಡಾವಣೆ	Nobo Nagara Layout	45000			
253	ಮಂತ್ರಿ ಅಪಾರ್ಟ್‌ಮೆಂಟ್	Mantri Apartment			47190	
254	ಪೂರ್ವ ಪನೋರಮ ಅಪಾರ್ಟ್‌ಮೆಂಟ್	Poorva Panoram Apartment			47190	
255	ಪ್ರೆಸ್ಟಿಜ್ ನಾಟಿಂಗಿಲ್ ಅಪಾರ್ಟ್‌ಮೆಂಟ್	Prestige Natinghel Apartment			47190	
256	ಮಿನಾಕ್ಷಿ ಎಲೆಗೇನ್ಸ್ ಅಪಾರ್ಟ್‌ಮೆಂಟ್	Meenakshi Eligence Apartment			37100	
257	ಕ್ಲಾಸಿಕ್ ಅಪಾರ್ಟ್‌ಮೆಂಟ್	Classic Apartment			37100	
258	ಮೈತ್ರಿ ಐಕ್ಯ ಅಪಾರ್ಟ್‌ಮೆಂಟ್	Mythri Ikya Apartment			37100	
259	ಅಜ್ಮೇರಾ ಗ್ರೀನ್ ಎಕರ್ಸ್ ಅಪಾರ್ಟ್‌ಮೆಂಟ್	Ajmeera Green Acers Apartment			47190	
260	ಮೈತ್ರಿ ವಿಥೋಲ್ ಅಪಾರ್ಟ್‌ಮೆಂಟ್	Mythri Vithol Apartment			37100	
261	ದಮ್ಮಣಗಿ ಅಪಾರ್ಟ್‌ಮೆಂಟ್	Dammanagi Apartment			37100	
262	ಸಲ್ಲಾರ್‌ಪುರಿಯಾ ಕ್ಲಾರಿನ್‌ಟ್ ಅಪಾರ್ಟ್‌ಮೆಂಟ್	Sallarपुरiya Clarinet Apartment			47135	
263	ಗುಣಿನ ಲಿಂಡ ಅಪಾರ್ಟ್‌ಮೆಂಟ್	Gunina Linda Apartment			37100	

264	ಹಿಮಗಿರಿ ಮೆಡೋಸ್ ವಿಲ್ಲಾ ಅಪಾರ್ಟ್‌ಮೆಂಟ್	Himagiri Meadows Villa		48400		
265	ಹಿಮಗಿರಿ ಮೆಡೋಸ್ ಅಪಾರ್ಟ್‌ಮೆಂಟ್	Himagiri Meadows Apartment				37100
266	ಡಿ.ಎಸ್. & ಜಾಕ್ಸ್ ಅಪಾರ್ಟ್‌ಮೆಂಟ್	DS & Jaksh Apartment				37100
267	ರೇಡಿಯಂಟ್ ವೈಟ್ ಆರ್ಚಿಡ್ ಅಪಾರ್ಟ್‌ಮೆಂಟ್ (ಕಾಳೇನ ಅಗ್ರಹಾರ ಗ್ರಾಮದ ಸರ್ವೆ ನಂ. 33/3ಎ ಮತ್ತು 33/3ಬಿ, ಬಿ.ಬಿ.ಎಂ.ಪಿ ಖಾತಾ ನಂ. 128/202) (ಹೊಸ ಸೇರ್ಪಡೆ)	Radiant White Orchid Apartment (Kalena agrahara Village Sy.No. 33/3A & 33/3B, BBMP Katha No. 128/202)				42680
268	ಸಮ್ರುದ್ಧಿ ರಾಯಲ್ ಅಪಾರ್ಟ್‌ಮೆಂಟ್ (ಕಾಳೇನ ಅಗ್ರಹಾರ ಗ್ರಾಮದ ಸರ್ವೆ ನಂ. 34, 33/3A, 33/3B, ಖಾತಾ ನಂ. 659/478/3A/1 & B+G+3UF) (ಹೊಸ ಸೇರ್ಪಡೆ)	Samruddhi Royal Apartment (Kalena Agrahara Village Sy.no. 34, 33/3A, 33/3B, Katha no. 659/478/3A/1 & B+G+3UF)				37100
<b>269</b>	<b>ಕೋನಪ್ಪನ ಅಗ್ರಹಾರ</b>	<b>Konappana Agrahara</b>		<b>37200</b>		<b>435</b>
270	ಬಿಡಿಎ ನಿವೇಶನಗಳು & ಬಿಡಿಎ ಅನುಮೋದನೆ ನಿವೇಶನಗಳು	BDA Sites & BDA Approved Sites		45600		
271	ಕೋನಪ್ಪನ ಅಗ್ರಹಾರ ಮುಖ್ಯ ರಸ್ತೆ	<b>Konappana Agrahara Main Road</b>		46800		
272	ನೈಸ್ ರಸ್ತೆಗೆ ಹೊಂದಿಕೊಂಡಿರುವ ಸ್ವತ್ತುಗಳು (51, 52, 53, 55, 62, 63, 64, 65, 66, 67, 68, 69, 70, 71, 72, 73, 74, 75, 76, 77, 78, 79, 80, 81, 82, 83, 84, 85, 86, 87, 88, 89)	Attach to the Nice Road (51, 52, 53, 55, 62, 63, 64, 65, 66, 67, 68, 69, 70, 71, 72, 73, 74, 75, 76, 77, 78, 79, 80, 81, 82, 83, 84, 85, 86, 87, 88, 89)				420
273	ಕೆ.ಐ.ಎ.ಡಿ.ಬಿ. ಪ್ರದೇಶ ಎಲೆಕ್ಟ್ರಾನಿಕ್ ಸಿಟಿ	KIADB Area Electronic City		46350		495
274	ಕೆ.ಐ.ಎ.ಡಿ.ಬಿ. ಪ್ರದೇಶ ಎಲೆಕ್ಟ್ರಾನಿಕ್ ಸಿಟಿ ರೆಸಿಡೆನ್ಷಿಯಲ್ (ಹೊಸ ಸೇರ್ಪಡೆ)	KIADB Area Electronic City Residential (New Addition)		46350		
275	ರಾಷ್ಟ್ರೀಯ ಹೆದ್ದಾರಿ 7 ಕ್ಕೆ ಹೊಂದಿಕೊಂಡಿರುವ ಸ್ವತ್ತುಗಳು (1, 21, 22, 23, 24, 25, 26, 27, 28, 29, 30, 35, 36, 37, 38, 39, 59, 60, 62, 88, 89, 90, 95)	NH-7 Attached Properties (1, 21, 22, 23, 24, 25, 26, 27, 28, 29, 30, 35, 36, 37, 38, 39, 59, 60, 62, 88, 89, 90, 95)				600
276	ಪಾವನಿ ಚಂದನ ಅಪಾರ್ಟ್‌ಮೆಂಟ್ (ಕೋನಪ್ಪನ ಅಗ್ರಹಾರ ಗ್ರಾಮದ ಸರ್ವೆ ನಂ. 42/4A, B+G+3UF) (ಹೊಸ ಸೇರ್ಪಡೆ)	Pavani Chandana Apartment (Konappana Agrahara Village Sy.no. 42/4A & B+G+3UF)				46200
277	ಐ ಟವರ್ಸ್ ಎಕ್ಸೆಂಟ್ ಅಪಾರ್ಟ್‌ಮೆಂಟ್ (ಕೋನಪ್ಪನ ಅಗ್ರಹಾರ ಗ್ರಾಮದ ಸರ್ವೆ ನಂ. 30/3, 30/4 & 35/1) (ಹೊಸ ಸೇರ್ಪಡೆ)	I Towers Exente Apartment (Konappana Agrahara Village Sy.no. 30/3, 30/4 & 35/1) New Addition)				75337
<b>278</b>	<b>ಮೈಲಸಂದ್ರ</b>	<b>Mylasandra</b>		<b>17600</b>		<b>143</b>
279	ಮೈಲಸಂದ್ರ ಮುಖ್ಯ ರಸ್ತೆ	<b>Mylasandra Main Road</b>		23100		
280	ಬಿಡಿಎ ನಿವೇಶನಗಳು & ಬಿಡಿಎ ಅನುಮೋದನೆ ನಿವೇಶನಗಳು	BDA Sites & BDA Approved Sites		22000		

281	ನಾಗನಾಥ ಪುರ (ವಾರ್ಡ್‌ನಂ. 191)	<b>Naganathapura (Ward No. 191)</b>	<b>24000</b>			<b>300</b>
282	ಬಿಡಿಎ ನಿವೇಶನಗಳು & ಬಿಡಿಎ ಅನುಮೋದನೆ ನಿವೇಶನಗಳು	BDA Sites & BDA Approved Sites	30000			
283	ನಾಗನಾಥ ಪುರ ಮುಖ್ಯ ರಸ್ತೆ (ಹೊಸ ಸೇರ್ಪಡೆ)	<b>Naganathapura Main Road (New Addition)</b>	31200			
284	ಹೊಸ ರೋಡ್	Hosa Road	34800			
285	ಬೃಂದಾವನ ಫಾಮ ಅಪಾರ್ಟ್‌ಮೆಂಟ್	Brundavana Fama Apartment				31300
286	ಜಿ.ಆರ್. ಸಾಗರ್ ಅಪಾರ್ಟ್‌ಮೆಂಟ್	GR Sagar Apartment				31300
287	ಬ್ರೇನ್ ಟ್ರಿಲಿಯಂ ಅಪಾರ್ಟ್‌ಮೆಂಟ್	Bren Trilium Apartment				31300
288	ಜನಜೀವನ ಸ್ಪೆಂಡರ್ I & II ಅಪಾರ್ಟ್‌ಮೆಂಟ್	Janajeevana Splendor I & II Apartment				31300
289	ಸಮೃದ್ಧಿ ಅಪಾರ್ಟ್‌ಮೆಂಟ್	Samruddi Apartment				31300
290	ಮಹಾವೀರ್ ರಾಂಚೆಸ್ ಅಪಾರ್ಟ್‌ಮೆಂಟ್	Mahaveer Ranches Apartment				31300
291	ಫೈನ್ ಗ್ರೋವ್ ಅಪಾರ್ಟ್‌ಮೆಂಟ್	Fine Grove Apartment				31300
292	NEEV AVANTGARDE STONE OAKS ಅಪಾರ್ಟ್‌ಮೆಂಟ್ (ನಾಗನಾಥಪುರ ಗ್ರಾಮದ ಸರ್ವೆ ನಂ. 50, ಖಾತಾ ಸಂಖ್ಯೆ: 25/50 ಮತ್ತು ವಾರ್ಡ್ ನಂ. 191, B+G+4UF) (ಹೊಸ ಸೇರ್ಪಡೆ)	NEEV AVANTGARDE STONE OAKS Apartment (Naganathapura Village Sy.no. 50, Katha no. 25/50, Ward no. 191 & B+G+4UF)				34100
293	ಎಸ್.ಎಲ್.ವಿ ಸಂಕಲ್ಪ ಅಪಾರ್ಟ್‌ಮೆಂಟ್ (ನಾಗನಾಥಪುರ ಗ್ರಾಮದ ಸರ್ವೆ ನಂ. 2, ಖಾತಾ ನಂ. 27/ಸರ್ವೆ ನಂ. 2, ವಾರ್ಡ್ ನಂ.191 ಮತ್ತು S+G+3UF)	SLV Sankalpa Apartment (Naganathapura Village Sy no. 2, Katha No. 27/Sy no.2, Ward no.191 and S+G+3UF)				33900
294	ಪರಪ್ಪನ ಅಗ್ರಹಾರ (ವಾರ್ಡ್‌ನಂ. 191)	<b>Parappana Agrahara (Ward No. 191)</b>	<b>30000</b>			<b>300</b>
295	ಬಿಡಿಎ ನಿವೇಶನಗಳು & ಬಿಡಿಎ ಅನುಮೋದನೆ ನಿವೇಶನಗಳು	BDA Sites & BDA Approved Sites	32400			
296	ಪರಪ್ಪನ ಅಗ್ರಹಾರ ಮುಖ್ಯ ರಸ್ತೆ	<b>Parappana Agrahara Main Road</b>	33600			
297	ಜಿ.ಕೆ., ಬಡಾವಣೆ	GK Layout	30000			
298	ರಾಯಲ್ ಸೆಲ್ಟರ್ಸ್	Royal Seltors Layout	30000			
299	ಬ್ಲೂ ಬೆಲ್ ಅಪಾರ್ಟ್‌ಮೆಂಟ್ (ಪರಪ್ಪನ ಅಗ್ರಹಾರ ಗ್ರಾಮದ ಸರ್ವೆ ನಂ. 53/1, ಖಾತಾ ನಂ. 25/1/53/1 ಮತ್ತು ವಾರ್ಡ್ ನಂ. 191) (ಹೊಸ ಸೇರ್ಪಡೆ)	Blue Bell Apartment (Parappana Agrahara Village Sy.No. 53/1, Katha No. 25/1/53/1 & Ward no. 191)				34500
300	ಲೇಕ್ ಸೈಡ್ ರೆಸಿಡೆನ್ಸ್ ಅಪಾರ್ಟ್‌ಮೆಂಟ್ (ಪರಪ್ಪನ ಅಗ್ರಹಾರ ಗ್ರಾಮ ಸರ್ವೆ ನಂ. 22/6 (ಹಳೇ ಸರ್ವೆ ನಂ. 22/1) ಬಿ.ಬಿ.ಎಂ.ಪಿ ಖಾತಾ ಸಂಖ್ಯೆ: 34/Sy No.22/6) (ಹೊಸ ಸೇರ್ಪಡೆ)	Lake Side Residence Apartment (Parappana Agrahara Village Sy.No. 22/6 [old sy.no. 22/1], BBMP Katha No. 34/Sy.No. 22/6)				34500

301	ಆರ್.ಐ.ಎಲೆಗನ್ಸ್ ಅಪಾರ್ಟ್‌ಮೆಂಟ್ (ಪರಪ್ಪನ ಅಗ್ರಹಾರ ಗ್ರಾಮದ ಸರ್ವೆ ನಂ. 65/5, ಖಾತಾ ನಂ. 22/ಸರ್ವೆ ನಂ. 65/5 ಮತ್ತು B+G+3UF)	<b>RI Elegance Apartment</b> (Parappana Agrahara Sy no. 65/5, Katha no. 22/Sy no.65/5 and B+G+3UF)			34500	
302	ಶ್ರೀವಾರಿ ಬೃಂದಾವನ ಅಪಾರ್ಟ್‌ಮೆಂಟ್ (ಪರಪ್ಪನ ಅಗ್ರಹಾರ ಗ್ರಾಮದ ಸರ್ವೆ ನಂ. 65/3, ಖಾತಾ ನಂ. 20/ಸರ್ವೆ ನಂ. 65/3 ಮತ್ತು G+3UF)	<b>Srivari Brundavan Apartment</b> (Parappana Agrahara Sy no. 65/3, Katha No. 20/Sy no. 65/3 and G+3UF)			34500	
303	Needs.3 (Project 100) ಅಪಾರ್ಟ್‌ಮೆಂಟ್ (ಪರಪ್ಪನ ಅಗ್ರಹಾರ ಗ್ರಾಮದ ಸರ್ವೆ ನಂ. 65/3, ಖಾತಾ ನಂ. 18/65/3, ವಾರ್ಡ್ ನಂ. 191 ಮತ್ತು B+G+4UF)	<b>Needs.3 (Project 100) Apartment</b> (Parappana Agrahara Sy no.65/3, Katha No. 18/65/3, Ward no. 191 and B+G+4UF )			34500	
304	ಚನ್ನಕೇಶವನಗರ	Channakeshava Nagara		27600		
305	ಹೊಸ ರೋಡ್	Hosa Road		34800		
306	ವಿಟ್ಟಸಂದ್ರ	<b>Vittasandra</b>		<b>14450</b>		<b>205</b>
307	ಬಿಡಿಎ ನಿವೇಶನಗಳು & ಬಿಡಿಎ ಅನುಮೋದನೆ ನಿವೇಶನಗಳು	BDA Sites & BDA Approved Sites		30600		
308	ಬ್ಲೂಜೇ ನೈನ್ ಫೋರಂ ಲೇಔಟ್ (ವಿಟ್ಟಸಂದ್ರ ಗ್ರಾಮದ ಸರ್ವೆ ನಂ. 18 & 20/1)	Bluejay Nine Forum Layout (Vittasandra Village Sy.no. 18 & 20/1)		35000		
309	ಯಲೇನಹಳ್ಳಿ (ವಾರ್ಡ್ ನಂ. 192)	<b>Yelenahalli (Ward No. 192)</b>		<b>28600</b>		<b>330</b>
310	ಬಿಡಿಎ ನಿವೇಶನಗಳು & ಬಿಡಿಎ ಅನುಮೋದನೆ ನಿವೇಶನಗಳು	BDA Sites & BDA Approved Sites		31900		
311	ಯಲೇನಹಳ್ಳಿ ಮುಖ್ಯ ರಸ್ತೆ (ಹೊಸ ಸೇರ್ಪಡೆ)	<b>Yelenahalli Main Road</b>		33000		
312	ನೈಸ್ ರಸ್ತೆಗೆ ಹೊಂದಿಕೊಂಡಿರುವ ಸ್ವತ್ತುಗಳು (Sy nos.41, 42, 43, 45, 47, 48, 49, 61, 64, 66)	<b>(Attach to the Nice Road)</b> (Sy nos.41, 42, 43, 45, 47, 48, 49, 61, 64, 66)				380
313	ಅಕ್ಷಯ ಓಪೆಲ್ ವಿಲ್ಲಾ	Akshaya Opel Villa		48400		
314	ಸಿಲ್ವರ್ ಓಕ್ ವಿಲ್ಲಾ	Silver Ook Villa		48400		
315	ಐಸಿರಿ ಸ್ಟೇನ್ ಅಪಾರ್ಟ್ ಮೆಂಟ್	Isiri Stain Apartment			33900	
316	ಗೋಲ್ಡನ್ ಹೈಟ್ಸ್ ಅಪಾರ್ಟ್ ಮೆಂಟ್	Golden Hights Apartment			33900	
317	ಸುಮುಖಿ ಮಪೆಲ್ ಅಪಾರ್ಟ್ ಮೆಂಟ್	Sumukha Mapel Apartment			33900	
318	ಸುರ್ವತ್ ಆಟೀಮ್ ಅಪಾರ್ಟ್ ಮೆಂಟ್	Survat Ateem Apartment Apartment			33900	
319	ಧರಣಿ ನಕ್ಷತ್ರ ಅಪಾರ್ಟ್ ಮೆಂಟ್	Dharani Nakshtra Apartment			33900	
320	ಬಾಲಾಜಿ ಮೆಡೋಸ್ ಅಪಾರ್ಟ್ ಮೆಂಟ್	Balaji Meadows Apartment			33900	
321	ಬಾಲಾಜಿ ಬಿಲ್ಡರ್ಸ್ ಅಪಾರ್ಟ್ ಮೆಂಟ್	Balaji Builders Apartment			33900	
322	ಕ್ವಿನ್ ಪ್ರೈಡ್ ಅಪಾರ್ಟ್ ಮೆಂಟ್	Quin Pride Apartment			33900	
323	ಎಸ್.ಎಲ್.ವಿ ಕ್ರಿಸ್ಟಲ್ ಅಪಾರ್ಟ್ ಮೆಂಟ್	SLV Cristal Apartment			33900	
324	ವರ್ಧಿನಿ & ಮಾಡ್ಕು ಡಿ ಹೌಸ್ ಅಪಾರ್ಟ್ ಮೆಂಟ್	Vardhini 7 Madko D House Apartment			33900	
325	ನೋಬೆಲ್ ರೆಸಿಡೆನ್ಸಿ ಅಪಾರ್ಟ್ ಮೆಂಟ್	Noble Residency Layout		29700		



326	ಅಕ್ಷಯನಗರ	Akshaya Nagara	34800		
327	ಅಕ್ಷಯನಗರ ಮೈನ್ ರೋಡ್	Akshaya Nagara Main Road	44000		
328	ಲೋಟಸ್ ಬಡಾವಣೆ	Lotus Layout	29700		
329	ಎಸ್.ಎನ್.ಎನ್ ರಾಜ್ ಸೆರೆನಿಟಿ ಅಪಾರ್ಟ್‌ಮೆಂಟ್ (ಯಲೇನಹಳ್ಳಿ ಗ್ರಾಮದ ಸರ್ವೆ ನಂ: 51/1, 51/2ಎ, 59/2 ಮತ್ತು 60, ಬಿ.ಬಿ.ಎಂ.ಪಿ ಖಾತೆ. 10/1) (ಹೊಸ ಸೇರ್ಪಡೆ)	SNN Raj Serenity Apartment (Yelenahalli Village Sy.No. 51/1, 51/2A, 59/2 & 60, BBMP Katha No. 10/1)			50000
330	ಎ.ಎಂ.ಜಿ ಕಾನ್ಕ್ಲೇವ್ ಅಪಾರ್ಟ್‌ಮೆಂಟ್ (ಯಲೇನಹಳ್ಳಿ ಗ್ರಾಮದ ಸರ್ವೆ ನಂ. 25/3 ಖಾತಾ ನಂ. 72/25/3 ಮತ್ತು ವಾರ್ಡ್ ನಂ. 192, B+G+3UF) (ಹೊಸ ಸೇರ್ಪಡೆ)	AMG Conclave Apartment (Yalenahalli Village Sy.No. 25/3, BBMP Katha No: 72/25/3 & Ward no: 192, B+G+3UF)			36190
331	ನಂದಿ ವುಡ್ಸ್ ಫೇಸ್-1 ಅಪಾರ್ಟ್‌ಮೆಂಟ್ (ಯಲೇನಹಳ್ಳಿ ಗ್ರಾಮದ ಸರ್ವೆ ನಂ. 67/1ಪಿ, 67/2, ಖಾತಾ ನಂ. 2167/290/67/1 & 67/2, F-408 ಮತ್ತು B+G+4UF)	<b>Nandi Woods Phase-I</b> Apartment (Yelenahalli Village Sy.no. 67/1(P) 67/2, Katha no. 2167/290/67/1 & 67/2, F-408 & B+G+4UF)			36190
332	ಜಿ.ಆರ್ ಕ್ವೀನ್ಸ್ ಪ್ರೈಡ್ ಅಪಾರ್ಟ್‌ಮೆಂಟ್ (ಯಲೇನಹಳ್ಳಿ ಗ್ರಾಮದ ಸರ್ವೆ ನಂ. 36/1, ಖಾತಾ ನಂ. 11/36/1/11 ಮತ್ತು B+G+9UF)	<b>G R Queens Pride</b> Apartment (Yalenahalli Village Sy no. 36/1, Katha no. 11/36/1/11 and B+G+9UF)			36190
333	ವೇದಾಂತ ವಾಯುನ್ ಅಪಾರ್ಟ್‌ಮೆಂಟ್ (ಯಲೇನಹಳ್ಳಿ ಗ್ರಾಮದ, 24 ಮೀಟರ್ ಗಲದ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂ. 59/3, 59/4, 59/5, 59/6, 59/7, ಖಾತಾ ನಂ. 75/59/1,3,4,5,6,7, ವಾರ್ಡ್ ನಂ. 192 ಮತ್ತು B+G+4UF)	<b>Vedant Vayun</b> Apartment (Yalenahalli Village, 24 Meter wide road attached Sy no.59/3, 59/4, 59/5, 59/6, 59/7, Katha No. 75/59/1,3,4,5,6,7, Ward no. 192 and B+G+4UF)			36190
334	ಮಹಾವೀರ್ ರಿಡ್ಜ್ ಅಪಾರ್ಟ್‌ಮೆಂಟ್ (ಯಲೇನಹಳ್ಳಿ ಗ್ರಾಮದ ಸರ್ವೆ ನಂ.53/4, ಖಾತಾ ನಂ. 4/53/4 ಮತ್ತು B+G+5UF)	Mahaveer Ridge Apartment (Yelenahalli Village Sy no. 53/4, Katha no. 4/53/4 and B+G+5UF)			39500
335	ಜಾಹ್ನವಿ ಅಪಾರ್ಟ್ ಮೆಂಟ್	Jahnvi Apartment			33900
336	ನಂದಿ ಅಪಾರ್ಟ್ ಮೆಂಟ್	Nandhi Apartment			33900
337	ನಂದಿ ಸಿಟಿಡಲ್ ಅಪಾರ್ಟ್‌ಮೆಂಟ್ (ಯಲೇನಹಳ್ಳಿ ಗ್ರಾಮ ಸರ್ವೆ ನಂ. 50/2)	Nandi Citedal Apartment (Yellenahalli Village Sy.no. 50/2)			38500
338	ಡಿ.ಎಲ್.ಎಫ್ ಅಪಾರ್ಟ್ ಮೆಂಟ್	DLF Apartment			39270
339	ಹೀರಾನಂದಾನಿ ಅಪಾರ್ಟ್ ಮೆಂಟ್	Hiranandani Apartment			39270
340	ರೆಡ್ಡಿ ಸ್ಟ್ಯಾಕ್ಟರ್ಸ್ ಅಪಾರ್ಟ್ ಮೆಂಟ್	Reddy Stactuters Apartment			33900
341	ಎಸ್.ಎನ್.ಎನ್ ರಾಜ್ ನೀಲಾದ್ರಿ ಅಪಾರ್ಟ್ ಮೆಂಟ್	SNN Raj Neeladri+C274 Apartment			39270
342	ರೆಡಿಯಂಟ್ ರೇಡ್ ವುಡ್ ಅಪಾರ್ಟ್ ಮೆಂಟ್	Redient Red Wood Apartment			33900

343	ರೇಡಿಯಂಟ್ ಬಿಲ್ಡರ್ಸ್ ಅಪಾರ್ಟ್‌ಮೆಂಟ್	Rediant Builders Apartment			33900	
344	ಸುವಿಟಿ ಓಟಿಯಂ ಅಪಾರ್ಟ್‌ಮೆಂಟ್	Suivity Otium Apartment			33900	
345	ಸುಮುಖಿ ಮಪೆಲ್ ಗ್ರೋವ್ ಅಪಾರ್ಟ್‌ಮೆಂಟ್	Sumukha Mapel Grove Apartment			33900	
346	ಸ್ಟೋನ್ ಕ್ರೀಕ್	Stone Creek Apartment			33900	
347	ಆಕ್ಸಿಸ್ ಅಂತರ ಅಪಾರ್ಟ್‌ಮೆಂಟ್ (ಯೆಲೆನಹಳ್ಳಿ ಗ್ರಾಮದ ವೆ /ನಂ. 27/1 ಮತ್ತು 27/2)	AXIS ANTARA APARTMENT (YELENAHALLI Village Sy No. 27/1 and 27/2)			39600	
348	ಸಾಯಿ ಸಂರಕ್ಷಾ ಅಪಾರ್ಟ್‌ಮೆಂಟ್ (ಯೆಲೆನಹಳ್ಳಿ ಗ್ರಾಮದ ಸರ್ವೆ ನಂ. 54/2, 54/3ಎ, 54/3ಬಿ, 54/4 ಖಾತಾ ನಂ. 62/54/4/1)	SAI SAMRAKSHA APARTMENT (YELENAHALLI Village Sy No. 54/2, 54/3A, 54/3B, 54/4 Katha No. 62/54/4/1)			44110	
349	ಪ್ರೆಸ್ವೀಜ್ ಸಾಂಗ್ ಆಫ್ ಸಾಂಗ್ ಆಫ್ ಸೌತ್ ಪೇಸ್-1&II ಅಪಾರ್ಟ್‌ಮೆಂಟ್	Pretige Song of Song of South Phase-I & II Apartment			58300	

ಅಧ್ಯಕ್ಷರು, ಕೇಂದ್ರ ಮೌಲ್ಯ ಮಾಪನ ಸಮಿತಿ, ಬೆಂಗಳೂರು ಇವರ ಆದೇಶದ ಮೇರೆಗೆ,

ಸವಿತಾ ಲಕ್ಷ್ಮಿ ಪಿ ಬೆಳಗಲಿ

ಸದಸ್ಯ ಕಾರ್ಯದರ್ಶಿ

ಕೇಂದ್ರ ಮೌಲ್ಯ ಮಾಪನ ಸಮಿತಿ, ಬೆಂಗಳೂರು.

2023-24 ಸಾಲಿನ ಬೆಂಗಳೂರು ನಗರ ಜಿಲ್ಲೆಯ ತಾವರೆಕೆರೆ ಉಪನೋಂದಣಿ ಕಛೇರಿಯ ವ್ಯಾಪ್ತಿಗೆ ಒಳಪಡುವ ಸ್ಥಿರಾಸ್ತಿಗಳ ಮಾರ್ಗಸೂಚಿ ಮೌಲ್ಯದ ಪ್ರಸ್ತಾವಿತ ದರಪಟ್ಟಿ.					
ಕ್ರ ಸಂ	ಹೋಬಳಿ/ ಗ್ರಾಮ/ ಪ್ರದೇಶ	Hobli/ Village/ Area	ಬಿಡಿಎ/ ಬಿಎಂಆರ್‌ಡಿಎ/ನ.ಯೋ.ಪ್ರಾ ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಮತ್ತು ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳು (ಸಕ್ಷಮ ಪ್ರಾಧಿಕಾರ)	ಕೃಷಿ ಜಮೀನು	
			ಪ್ರತಿ ಚದರ ಮೀಟರ್‌ಗೆ ರೂ.ಗಳಲ್ಲಿ	ಪ್ರತಿ ಎಕರೆಗೆ ರೂ. ಲಕ್ಷಗಳಲ್ಲಿ	
1		ಅಜ್ಜನಹಳ್ಳಿ	AJJANAHALLI	18000	125
2		ಅಜ್ಜನಹಳ್ಳಿ ಭಾರತ್ ಎಲೆಕ್ಟ್ರಾನಿಕ್ಸ್ ಎಂಪ್ಲಾಯೀಸ್ ಕೋ-ಆಪರೇಟಿವ್ ಹೌಸ್ ಬಿಲ್ಡಿಂಗ್ ಸೊಸೈಟಿ	AJJANAHALLI M/S BHARAT ELECTRONICS EMPLOYEES CO-OP.HOUSE BUILDING SOCIETY	19500	0
3	A	SLN City Layout		11500	0
4		ಕರಿಗಿರಿಪುರ	KARIGIRIPURA	11500	100
5		ಕೇತೋಹಳ್ಳಿ	KETHOHALLI	15500	150
<b>Delited as per objection</b>					
7		ಕೇತೋಹಳ್ಳಿ ನರಸಿಪುರ	KETHOHALLI NARASIPURA	14000	100
8		ಕೇತೋಹಳ್ಳಿ ರಾಮಪುರ	KETHOHALLI RAMPURA	14000	100
9		ಕೋಲೂರು	KOLURU	14000	100
10		ಕೆಂಪಗೊಂಡನಹಳ್ಳಿ	KEMPAGONDANAHALLI	6000	40
11		ಕೆಂಪಗೊಂಡನಹಳ್ಳಿ ಸರ್ವೆ ನಂ. 38,39,41,42,43,48 (ಬೆಂಗಳೂರು-ಮಾಗಡಿ ರಸ್ತೆಗೆ ಹೊಂದಿಕೊಂಡ ಜಮೀನುಗಳು)		8000	65
12		ಕೋಲೂರು ಗುರುರಾಯನಪುರ	KOLURU GURURAYANAPURA	11500	100
13		ಕೋಲೂರು ನಂಜುಂಡಪುರ	KOLURU NANJUNDAPURA	11500	100
14		ಕುರುಬರಹಳ್ಳಿ	KURUBARAHALLI	15000	150
15		ಕುರುಬರಹಳ್ಳಿ ಸರ್ವೆ ನಂ. 99,100,103,109,105,184,200 (ಬೆಂಗಳೂರು-ಮಾಗಡಿ ರಸ್ತೆಗೆ ಹೊಂದಿಕೊಂಡ ಜಮೀನುಗಳು)		17500	190
16	A	Aishwary Residency Layout		20000	0
17	B	ASB Developers Layout		19500	0
18	C	Fair Estate (P) Ltd Layout		20000	0
19	D	Ideal Homes Layout		20000	0
20	E	KNS Infrastructer (P) Ltd Layout		20000	0
21	F	KRK Enclave Layout		20000	0
22		ಕುರುಬರಪಾಳ್ಯ	KURUBARAPALYA	14000	72

23	A	KNS Infrastructer (P) Ltd Layout		15000	0
24	B	Fair Estate (P) Ltd Layout		14500	0
25		ಶ್ರೀ. ಸಾಯಿ ಸದ್ಗುರು ಲೇಔಟ್ ಕುರುಬರಪಾಲ್ಯ ಸ.ನಂ. 2	SRI SAISADGURU LAYOUT KURUBARAPALYA VILLAGE SY NO. 2	17500	0
26		ಕೂಡ್ಲು	KUDLU	10500	72
27		ಗಣಪತಿಹಳ್ಳಿ	GANAPATHIHALLI	14500	100
28		ಗಣಪತಿಹಳ್ಳಿ ಸರ್ವೆ ನಂ. 1,3,4,6,8,11,13,14,15,27,30 (ಬೆಂಗಳೂರು-ಮಾಗಡಿ ರಸ್ತೆಗೆ ಹೊಂದಿಕೊಂಡ ಜಮೀನುಗಳು)		0	125
29		ಗಣಪತಿಹಳ್ಳಿ ಭಾರತ್ ಎಲೆಕ್ಟ್ರಾನಿಕ್ಸ್ ಎಂಪ್ಲಾಯೀಸ್ ಕೋ-ಆಪರೇಟಿವ್ ಹೌಸ್ ಬಿಲ್ಡಿಂಗ್ ಸೊಸೈಟಿ	GANAPATHIHALLIM/S BHARAT ELECTRONICS EMPLOYEES CO- OP.HOUSE BUILDING SOCIETY	22500	0
30		ಗಾಣಕಲ್ಲು	GANAKALLU	14500	100
31		ಗಂಗಪ್ಪನಹಳ್ಳಿ	GANGAPPANAHALLI	9000	42
32		ಗಂಗಪ್ಪನಹಳ್ಳಿ ಸರ್ವೆ ನಂ. 1,3,4,6,8,10,11,13,14,15,27 (ಬೆಂಗಳೂರು-ಮಾಗಡಿ ರಸ್ತೆಗೆ ಹೊಂದಿಕೊಂಡ ಜಮೀನುಗಳು)		12500	58
33		ಗಂಗೇನಹಳ್ಳಿ	GANGENAHALLI	10500	48
34		ಗೊಲ್ಲಹಳ್ಳಿ	GOLLAHALLI	9000	42
35		ಚೋಳನಾಯಕನಹಳ್ಳಿ	CHOLANAYAKANAHALLI	9000	48
36		ಚೋಳನಾಯಕನಹಳ್ಳಿ ಸರ್ವೆ ನಂ. 1,2,3,4,6,9,70,74,81,82,83,87,86 (ಬೆಂಗಳೂರು-ಮಾಗಡಿ ರಸ್ತೆಗೆ ಹೊಂದಿಕೊಂಡ ಜಮೀನುಗಳು)		11500	81
37		ಚಿಕ್ಕನಹಳ್ಳಿ	CHIKKANAHALLI	11500	72
38		ಚುಂಚನಕುಪ್ಪೆ	CHUNCHANAKUPPE	16000	108
<b>Delited as per objection</b>					
40	A	Aryabest Layout		16500	0
41	B	CKD Developers		16500	0
42	C	Karnataka Housing Federation Layout		16500	0
43	D	KNS Infrastructer (P) Ltd Layout		17500	0
44	E	Lakshmi Residency		17000	0
45	F	PAGASUS BANYAN BREEZE		17000	0
46	G	Sankeshwara Builders & Developers		17000	0
47	H	Shiva Developers		17000	0
48	I	Shiva Residency		17000	0
49	J	SLN City Layout		17000	0
50		ಚಿಕ್ಕಲ್ಲೂರು ರಾಂಪುರ	CHIKKALURU RAMPURA	15000	100
51		ಚಿಕ್ಕಲ್ಲೂರು ವೆಂಕಟಾಪುರ	CHIKKALURU VENKATAPURA	18000	100

52		ಚನ್ನೇನಹಳ್ಳಿ	CHANNENAHALLI	24000	190
53		ಚಿಕ್ಕಲ್ಲೂರು	CHIKKALURU	15500	190
54		ಜೋಗೇರಹಳ್ಳಿ	JOGERAHALLI	10000	42
55		ತಾವರೆಕೆರೆ	TAVAREKERE	21000	150
56		ತಾವರೆಕೆರೆ ಸರ್ವೆ ನಂ. 56,57,58,60,63,65,13,15,16,17,18 (ಬೆಂಗಳೂರು-ಮಾಗಡಿ ರಸ್ತೆಗೆ ಹೊಂದಿಕೊಂಡ ಜಮೀನುಗಳು)		28500	218
<b>Delited as per objection</b>					
<b>Delited as per objection</b>					
59		ನ್ಯಾನೋ ಎಕ್ರೆಸ್ ಕನ್ಸಲ್ಟೆಂಟ್ಸ್ ಪಿ.ಲಿ	Nano Acres Consultants Pvt Ltd	17000	0
60	A	KRK Enclave Layout		23000	0
61	B	Maruthi Housing Ltd.		23000	0
62	C	Raynal Garden		23000	0
63	D	RBI Layout		23000	0
64	E	Satva Builders and Developers		23000	0
65	F	SLN City Layout		23000	0
66	G	Srimaya Builders and Developers		23000	0
67	H	Srinidhi Layout		23000	0
68		ತಿಪ್ಪಗೊಂಡನಹಳ್ಳಿ	THIPPAGONDANAHALLI	8000	42
69		ತವಕಡಹಳ್ಳಿ	TAVAKADAHALLI	8000	42
70		ದೊಡ್ಡೇರಿ	DODDERI	13500	75
71		ರೈಟ್ ಹನುಮಗಿರಿ ವಸತಿ ಬಡಾವಣೆಗೆ (ದೊಡ್ಡೇರಿ ಗ್ರಾಮದ ಸರ್ವೆ ನಂ. 11/5, 13/1, 13/2, 13/3, 13/5, 13/6, 14 ಮತ್ತು 17)(ರೇರಾ ಸಂಖ್ಯೆ: ಕಐಬ/ಏಂ/ಖಇಖಂ/1251/310/ಕಖ/180926/002019)	RITE HANUMAGIRI LAYOUT (DODDERI VILLAGE SY NO. 11/5, 13/1, 13/2, 13/3, 13/5, 13/6, 14 &17) (RERA NO. PRM/KA/RERA/1251/310/PR/180926/002019)	14500	0
72	A	Nyayamitra Layout		15500	0
73	B	Sharief Layout		13000	0
74		ದೋಣ್ಣೇನಹಳ್ಳಿ	DONNENAHALLI	11000	78
75		ಶ್ರೀರಾಮ್ ಅರ್ತ್-ಮೈಸೂರ್ ರೋಡ್ ವಸತಿ ಬಡಾವಣೆ ಬೆಂಗಳೂರು ದಕ್ಷಿಣ ತಾಲ್ಲೂಕು, ತಾವರೆಕೆರೆ ಹೋಬಳಿ, ದೋಣ್ಣೇನಹಳ್ಳಿ ಗ್ರಾಮದ ಸ.ನಂ.25/4, 27/1, 27/2, 27/3, 27/16, 27/18, 27/19, 27/20, 27/21, 27/22, 27/23, 27/24, 27/25, 27/26, 27/28, 27/29, 27/30, 27/31, 27/33, 27/34, 27/35,	SHRIRAM EARTH-MYSORE ROAD RESIDENTIAL LAYOUT SY NO. 25/4, 27/1, 27/2, 27/3, 27/16, 27/18, 27/19, 27/20, 27/21, 27/22, 27/23, 27/24, 27/25, 27/26, 27/28, 27/29, 27/30, 27/31, 27/33, 27/34, 27/35,	19500	0

		27/29, 27/30, 27/31, 27/33, 27/34, 27/35, 27/36, 27/37, 27/39, 27/40, 27/41, 27/42, 27/43, 27/44, 27/45, 27/46, 27/47, 27/48, 27/49, 27/51, 27/52, 27/53, 27/54, 27/55, 27/56 ವಿಸ್ತೀರ್ಣ: 20 ಎಕರೆ 23 ಗುಂಟೆ	27/36, 27/37, 27/39, 27/40, 27/41, 27/42, 27/43, 27/44, 27/45, 27/46, 27/47, 27/48, 27/49, 27/51, 27/52, 27/53, 27/54, 27/55, 27/56 OF DONNENAHALLI VILLAGE, TAVAREKERE HOBLI, BENGALURU SOUTH TALUK. EXTENT: 20 ACRE 23 GUNTA		
76	A	ASB Developers Layout		13000	0
77	B	KNS Infrastructer (P) Ltd Layout		14500	0
78	C	Ideal Homes Layout		14000	0
79	D	Sun Shine City Layout		13500	0
80		ದೊಡ್ಡಮಾರನಹಳ್ಳಿ	DODDAMARANAHALLI	15500	100
81	A	KNS Infrastructer (P) Ltd Layout		16000	0
82	B	RBI Layout		15500	0
83	C	RBI Swarna Layout		15500	0
84	D	SLN City Layout		15500	0
85		ದೇವಮಾಚೋಹಳ್ಳಿ	DEVAMACHOHALLI	11500	60
86	A	RBI Layout		15500	0
87		ದೇವಮಾಚೋಹಳ್ಳಿ-ನಾರಾಯಣಪುರ	DEVAMACHOHALLI NARAYANAPURA	8000	48
88		ನಾಗನಹಳ್ಳಿ	NAGANAHALLI	8000	42
89		ನಾರಾಯಣಪುರ ಡಿ.	NARAYANAPURA D.	9000	40
90		ಪುರದಪಾಳ್ಯ	PURADAPALYA	13500	72
91	A	Mukambika Layout		13500	0
92	B	Samruddi PRIDE Layout		14000	0
93	C	SLN City Layout		13500	0
94		ಭದ್ರ ಅಂಬರ ವಸತಿ ಬಡಾವಣೆ (ಪುರದಪಾಳ್ಯ ಗ್ರಾಮದ ಸರ್ವೆ ನಂ.14/2, 15/3)	BHADRA AMBARA LAYOUT (PURADAPALYA SY. NO. 14/2, 15/3)	13500	0
95		ಪುನುಗುಮಾರನಹಳ್ಳಿ	PUNUGUMARANAHALLI	13500	115
96		ಪುನುಗುಮಾರನಹಳ್ಳಿ ಭಾರತ್ ಎಲೆಕ್ಟ್ರಾನಿಕ್ಸ್, ಎಂಪ್ಲಾಯೀಸ್ ಕೋ-ಆಪರೇಟಿವ್ ಹೌಸ್ ಬಿಲ್ಡಿಂಗ್ ಸೊಸೈಟಿ	PUNUGUMARANAHALLIM/S BHARAT ELECTRONICS EMPLOYEES CO- OP.HOUSE BUILDING SOCIETY	24000	0
97		ಪೆದ್ದನಪಾಳ್ಯ	PEDDANAPALYA	14000	100
98	A	Sankeshwara Builders & Developers		14000	0

99	B	RBI Layout		14000	0
100	C	Sai Developers		14000	0
101	D	SLN City Layout		14000	0
102	E	MRS Industrial Layout		14500	0
103	F	Lakshmi Residency		14500	0
104	G	Srinidhi Layout		14500	0
105		ಬ್ಯಾಲಾಳು	BYALALU	15000	96
106	A	KNS Infrastructer (P) Ltd Layout		16000	0
107	B	Karnataka Housing Federation Layout		15500	0
108	C	SLN City Layout		15500	0
109		ಬೈಚಗುಪ್ಪೆ	BAICHAGUPPE	11500	52
110		ಮಾರೇನಹಳ್ಳಿ	MARENAHALLI	8500	40
111		ಮಾದಪಟ್ಟಣ	MADAPATTANA	9000	60
112		ಮುದ್ದಯ್ಯನಪಾಳ್ಯ	MUDDAIAHNAPALYA	15000	120
113	A	Exice Layout		15500	0
114	B	SLN City Layout		15500	0
115		ಯಲಚಗುಪ್ಪೆ ರಾಮಪುರ	YALACHAGUPPE RAMAPURA	22000	120
116		ಯಲಚಗುಪ್ಪೆ	YALACHAGUPPE	22000	180
117		ವರ್ತೂರು	VARTHURU	15000	100
118		ವಾಡಹಳ್ಳಿ	VADAHALLI	9500	72
119		ವರ್ತೂರು ನರಸಿಂಹಪುರ	VARTHUTU NARASIPURA	13000	100
120		ಶೇಷಗಿರಿಪುರ	SHESHAGIRIPURA	25000	250
121		ಸೂಲಿವಾರ	SOOLIVARA	13000	84
122	A	SLN City Layout		13000	0
123		ಸೂಲಿವಾರ ರಾಮಪುರ	SOOLIVARA RAMAPURA	10500	72
124		ಹುಲುವೇನಹಳ್ಳಿ	HALUVENAHALLI	13500	72
125	A	SLN City Layout		14000	0
126		ಹೊನ್ನಿಗನಹಟ್ಟಿ	HONNIGANAHATTI	20000	150
127		ಹೊನ್ನಿಗನಹಟ್ಟಿ ಸರ್ವೆ ನಂ. 4,9,10,13,14,15,16 (ಬೆಂಗಳೂರು-ಮಾಗಡಿ ರಸ್ತೆಗೆ ಹೊಂದಿಕೊಂಡ ಜಮೀನುಗಳು)		21500	160
128		“ರಾಶಿ ವಿಸ್ತಾರ ವಸತಿ ಬಡಾವಣೆ” ಹೊನ್ನಿಗನಹಟ್ಟಿ ಸರ್ವೆ ನಂ. 18/1ಎ, 18/1ಬಿ, 19, 20, 27/1, 30/1ಬಿ, 30/2, 30/3, 30/4, 30/8, 30/9, 30/11, 30/12, 29/2, 31/1, 30/15,	“RASHI VISTHARA RESIDENTIAL LAYOUT” HONNIGANAHATTI SY NOS. 18/1A, 18/1B, 19, 20, 27/1, 30/1B, 30/2, 30/3, 30/4, 30/8, 30/9, 30/11, 30/12, 29/2, 31/1, 30/15, 30/16,	26910	0

	30/16, 30/17, 30/10, 30/13, 30/18, 30/19, 30/6, 27/2, 28/1, 28/2, ರ ಪೈಕಿ ಒಟ್ಟು ವಿಸ್ತೀರ್ಣ 45 ಎಕರೆ 24 1/2 ಗುಂಟೆ(PRM/KA/RERA/1250/PR/190 305/002467, ದಿನಾಂಕ:02.05.2023)	30/17, 30/10, 30/13, 30/18, 30/19, 30/6, 27/2, 28/1, 28/2 Out of 45 Acres 24 1/2 Guntas.(PRM/KA/RERA/1250/PR/1 90305/002467, Dt:02.05.2023.)ವಸತಿ ಉದ್ದೇಶಕ್ಕಾಗಿ		
		ವಾಣಿಜ್ಯ ಉದ್ದೇಶಕ್ಕಾಗಿ	34983	0

ಅಧ್ಯಕ್ಷರು, ಕೇಂದ್ರ ಮೌಲ್ಯ ಮಾಪನ ಸಮಿತಿ, ಬೆಂಗಳೂರು ಇವರ ಆದೇಶದ ಮೇರೆಗೆ.

ಸವಿತಾ ಲಕ್ಷ್ಮಿ ಪಿ ಬೆಳಗಲಿ  
ಸದಸ್ಯ ಕಾರ್ಯದರ್ಶಿ  
ಕೇಂದ್ರ ಮೌಲ್ಯ ಮಾಪನ ಸಮಿತಿ, ಬೆಂಗಳೂರು.



## ಅನುಬಂಧ-3

ರಾಜ್ಯದ ಎಲ್ಲಾ ಉಪನೋಂದಣಿ ಕಛೇರಿಯ ವ್ಯಾಪ್ತಿಯಲ್ಲಿ ಬರುವ ಬಹುಮಹಡಿ ಕಟ್ಟಡ/ಫ್ಲಾಟ್/ವಿಲ್ಲಾಮೆಂಟ್/ಆಯಾ ಪ್ರದೇಶದಲ್ಲಿ ಬರುವ ಗುರುತಿಸಿದ ವಸತಿ ಅಪಾರ್ಟ್‌ಮೆಂಟ್‌ಗಳ ಸೂಪರ್ ಬಿಲ್ಡಿಂಗ್ ಏರಿಯಾದ ಕನಿಷ್ಠ ಮಾರ್ಗಸೂಚಿ ದರ ನಿಗದಿಪಡಿಸುವಲ್ಲಿ ಉಪಯೋಗಿಸಲು ಬೇಕಾಗಿರುವ ಕೋಷ್ಟಕ ಹಾಗೂ

ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳ ಉಪನೋಂದಣಿ ಕಛೇರಿ ವ್ಯಾಪ್ತಿಗೆ ಬರುವ ಜಂಟಿ ಅಭಿವೃದ್ಧಿ ಕರಾರು ಮತ್ತು ತತ್ಸಂಬಂಧ ಸಾಮಾನ್ಯ ಅಧಿಕಾರ ಪತ್ರ (ಜಿ.ಪಿ.ಎ) ದಸ್ತಾವೇಜುಗಳಿಗೆ ಮಾತ್ರ ಸೂಪರ್ ಬಿಲ್ಡಿಂಗ್ ಏರಿಯಾದ ಮಾರ್ಗಸೂಚಿ ದರ ನಿಗದಿಪಡಿಸುವಲ್ಲಿ ಉಪಯೋಗಿಸಲು ಬೇಕಾಗಿರುವ ಕೋಷ್ಟಕ:

ದರಗಳು ಈ ಕೆಳಕಂಡ ಸಂದರ್ಭಗಳಲ್ಲಿ ಮಾತ್ರ ನಿಯಮಾನುಸಾರ ಉಪಯೋಗಿಸತಕ್ಕದ್ದು:

1. (i). ರಾಜ್ಯದ ಎಲ್ಲಾ ಉಪನೋಂದಣಿ ಕಛೇರಿಯ ವ್ಯಾಪ್ತಿಯಲ್ಲಿ ಬರುವ, ಪ್ರಸ್ತಾಪಿತ ಯೋಜನೆಯ ಒಟ್ಟು ಷೆಡ್ಯೂಲ್-"ಎ" (ಯೋಜನೆಯ ಎಫ್.ಎ.ಆರ್ ಲೆಕ್ಕಾಚಾರ ಮಾಡಲು ಉಪಯೋಗಿಸುವ ಒಟ್ಟು ವಿಸ್ತೀರ್ಣ) ಅಂದರೆ ನೆಲದ/ನಿವೇಶನ/ಪಿ.ಐ.ಡಿ ಖಾತೆವುಳ್ಳ / ಸರ್ವೆ ನಂ. ಜಮೀನಿನ 500 ಚದರ ಮೀಟರ್ ವಿಸ್ತೀರ್ಣದವರೆಗೆ ಮತ್ತು Stilt ಅಥವಾ ತಳಮಹಡಿ+ನಲಮಹಡಿ+3 ಮೇಲ್ಮಹಡಿಗಳನ್ನೊಳಗೊಂಡ ಕಟ್ಟಡ (ಎತ್ತರ 15 ಮೀಟರ್ ಒಳಗೆ ಸೀಮಿತಗೊಂಡಂತೆ ಇರುವ ಬಹುಮಹಡಿ ಕಟ್ಟಡ/ಫ್ಲಾಟ್‌ಗಳು)
- (ii). ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳ ಉಪನೋಂದಣಿ ಕಛೇರಿಯ ವ್ಯಾಪ್ತಿಗೆ ಬರುವ "ಜಂಟಿ ಅಭಿವೃದ್ಧಿ ಕರಾರು ಮತ್ತು ತತ್ಸಂಬಂಧ ಸಾಮಾನ್ಯ ಅಧಿಕಾರ ಪತ್ರ (ಜಿ.ಪಿ.ಎ) ದಸ್ತಾವೇಜುಗಳಿಗೆ" (ವಿಸ್ತೀರ್ಣದ ನಿರ್ಬಂಧವಿಲ್ಲದೇ) ಮಾತ್ರ.
2. (i). ಸದರಿ ದರಗಳು ಸಕ್ಷಮ ಪ್ರಾಧಿಕಾರದ ವಸತಿ ನಿವೇಶನ ದರಗಳಾಗಿದ್ದು, ವಸತಿಯೇತರ ದರಗಳಿಗೆ ಶೇ. 40 ರಷ್ಟು ಹಾಗೂ ಮಾಲ್ / ಮಲ್ಟಿಪ್ಲೆಕ್ಸ್ ವಾಣಿಜ್ಯ ದರಗಳಿಗೆ ಶೇ 50 ರಷ್ಟು ಹೆಚ್ಚುವರಿ ದರ ನಿಗದಿಪಡಿಸುವುದು ಅಲ್ಲದೇ ಉಳಿದ ಇತರ ಹೆಚ್ಚುವರಿ ವಿಶೇಷ ಸೌಲಭ್ಯಗಳನ್ನು ಹೊಂದಿದ್ದಲ್ಲಿ ಅನುಬಂಧ-1 ರ ಪ್ರಕಾರ ಗುಂಪಿನ ಹೆಚ್ಚುವರಿ ದರಗಳು ಅನ್ವಯವಾಗುತ್ತವೆ.
- (ii). "ಜಂಟಿ ಅಭಿವೃದ್ಧಿ ಕರಾರು ಮತ್ತು ತತ್ಸಂಬಂಧ ಸಾಮಾನ್ಯ ಅಧಿಕಾರ ಪತ್ರ (ಜಿ.ಪಿ.ಎ) ದಸ್ತಾವೇಜುಗಳಿಗೆ" ಸಂಬಂಧಿಸಿದಂತೆ ಜಮೀನುಗಳಾಗಿದ್ದಲ್ಲಿ ಅನುಬಂಧ-1 ರಲ್ಲಿನ ಕ್ರಮ ಸಂಖ್ಯೆ: 1 ಮತ್ತು 2 ರಲ್ಲಿನ ದರಗಳು ಅನ್ವಯವಾಗುತ್ತವೆ.

## ಅಪಾರ್ಟ್‌ಮೆಂಟ್ ದರ (ರೆಡಿ ರೆಕ್ಯರ್) READY RECKONER FOR APARTMENT RATE

ಕ್ರ.ಸಂ	ಸಕ್ಷಮ ಪ್ರಾಧಿಕಾರದಿಂದ ಅನುಮೋದಿತ ನಿವೇಶನ ದರ ಪ್ರತಿ ಚ.ಮೀ. ಗೆ ರೂ.ಗಳಲ್ಲಿ	ಸಕ್ಷಮ ಪ್ರಾಧಿಕಾರದಿಂದ ಅನುಮೋದಿತ ನಿವೇಶನದಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ನ ಸೂಪರ್ ಬಿಲ್ಡಿಂಗ್ ಏರಿಯಾಗೆ ಪ್ರತಿ ಚ.ಮೀ. ರೂ.ಗಳಲ್ಲಿ (ಮೂಲ ದರ)	ಕ್ರ.ಸಂ	ಸಕ್ಷಮ ಪ್ರಾಧಿಕಾರದಿಂದ ಅನುಮೋದಿತ ನಿವೇಶನ ದರ ಪ್ರತಿ ಚ.ಮೀ. ಗೆ ರೂ.ಗಳಲ್ಲಿ	ಸಕ್ಷಮ ಪ್ರಾಧಿಕಾರದಿಂದ ಅನುಮೋದಿತ ನಿವೇಶನದಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ನ ಸೂಪರ್ ಬಿಲ್ಡಿಂಗ್ ಏರಿಯಾಗೆ ಪ್ರತಿ ಚ.ಮೀ. ರೂ.ಗಳಲ್ಲಿ (ಮೂಲ ದರ)
--------	---	---	--------	---	---

1	2	3	1	2	3
1	UPTO 1000	19200	201	201000	135200
2	2000	19700	202	202000	135700
3	3000	20300	203	203000	136300
4	4000	20800	204	204000	136900
5	5000	21300	205	205000	137400
6	6000	21800	206	206000	138000

1	2	3
7	7000	22400
8	8000	22900
9	9000	23400
10	10000	23900
11	11000	24500
12	12000	25000
13	13000	25500
14	14000	26000
15	15000	26600
16	16000	27100
17	17000	27600
18	18000	28100
19	19000	28700
20	20000	29200
21	21000	29700
22	22000	30200
23	23000	30800
24	24000	31300
25	25000	31800
26	26000	32300
27	27000	32900
28	28000	33400
29	29000	33900
30	30000	34500
31	31000	35000

1	2	3
207	207000	138600
208	208000	139200
209	209000	139700
210	210000	140300
211	211000	140900
212	212000	141400
213	213000	142000
214	214000	142600
215	215000	143200
216	216000	143700
217	217000	144300
218	218000	144900
219	219000	145400
220	220000	146000
221	221000	146600
222	222000	147200
223	223000	147700
224	224000	148300
225	225000	148900
226	226000	149400
227	227000	150000
228	228000	150600
229	229000	151200
230	230000	151700
231	231000	152300

1	2	3	1	2	3
32	32000	35500	232	232000	152900
33	33000	36000	233	233000	153400
34	34000	36600	234	234000	154000
35	35000	37100	235	235000	154600
36	36000	37600	236	236000	155200
37	37000	38100	237	237000	155700
38	38000	38700	238	238000	156300
39	39000	39200	239	239000	156900
40	40000	39700	240	240000	157400
41	41000	40200	241	241000	158000
42	42000	40800	242	242000	158600
43	43000	41300	243	243000	159200
44	44000	41800	244	244000	159700
45	45000	42300	245	245000	160300
46	46000	42900	246	246000	160900
47	47000	43400	247	247000	161400
48	48000	43900	248	248000	162000
49	49000	44400	249	249000	162600
50	50000	45000	250	250000	163200
51	51000	47500	251	251000	163700
52	52000	48000	252	252000	164300
53	53000	48600	253	253000	164900
54	54000	49100	254	254000	165400
55	55000	49700	255	255000	166000
56	56000	50200	256	256000	166600

1	2	3	1	2	3
57	57000	50800	257	257000	167200
58	58000	51300	258	258000	167700
59	59000	51900	259	259000	168300
60	60000	52400	260	260000	168900
61	61000	53000	261	261000	169400
62	62000	53500	262	262000	170000
63	63000	54000	263	263000	170600
64	64000	54600	264	264000	171200
65	65000	55100	265	265000	171700
66	66000	55700	266	266000	172300
67	67000	56200	267	267000	172900
68	68000	56800	268	268000	173400
69	69000	57300	269	269000	174000
70	70000	57900	270	270000	174600
71	71000	58400	271	271000	175200
72	72000	59000	272	272000	175700
73	73000	59500	273	273000	176300
74	74000	60100	274	274000	176900
75	75000	60600	275	275000	177400
76	76000	61200	276	276000	178000
77	77000	61700	277	277000	178600
78	78000	62300	278	278000	179200
79	79000	62800	279	279000	179700
80	80000	63400	280	280000	180300
81	81000	63900	281	281000	180900

1	2	3	1	2	3
82	82000	64500	282	282000	181400
83	83000	65000	283	283000	182000
84	84000	65600	284	284000	182600
85	85000	66100	285	285000	183200
86	86000	66700	286	286000	183700
87	87000	67200	287	287000	184300
88	88000	67800	288	288000	184900
89	89000	68300	289	289000	185400
90	90000	68900	290	290000	186000
91	91000	69400	291	291000	186600
92	92000	70000	292	292000	187200
93	93000	70500	293	293000	187700
94	94000	71100	294	294000	188300
95	95000	71600	295	295000	188900
96	96000	72200	296	296000	189400
97	97000	72700	297	297000	190000
98	98000	73200	298	298000	190600
99	99000	73800	299	299000	191200
100	100000	74300	300	300000	191700
101	101000	74900	301	301000	192300
102	102000	75400	302	302000	192900
103	103000	76000	303	303000	193400
104	104000	76500	304	304000	194000
105	105000	77100	305	305000	194600
106	106000	77600	306	306000	195200

1	2	3	1	2	3
107	107000	78200	307	307000	195700
108	108000	78700	308	308000	196300
109	109000	79300	309	309000	196900
110	110000	79800	310	310000	197400
111	111000	80400	311	311000	198000
112	112000	80900	312	312000	198600
113	113000	81500	313	313000	199200
114	114000	82000	314	314000	199700
115	115000	82600	315	315000	200300
116	116000	83100	316	316000	200900
117	117000	83700	317	317000	201400
118	118000	84200	318	318000	202000
119	119000	84800	319	319000	202600
120	120000	85300	320	320000	203200
121	121000	85900	321	321000	203700
122	122000	86400	322	322000	204300
123	123000	87000	323	323000	204900
124	124000	87500	324	324000	205400
125	125000	88100	325	325000	206000
126	126000	88600	326	326000	206600
127	127000	89200	327	327000	207200
128	128000	89700	328	328000	207700
129	129000	90300	329	329000	208300
130	130000	90800	330	330000	208900
131	131000	91400	331	331000	209400

1	2	3	1	2	3
132	132000	91900	332	332000	210000
133	133000	92400	333	333000	210600
134	134000	93000	334	334000	211200
135	135000	93500	335	335000	211700
136	136000	94100	336	336000	212300
137	137000	94600	337	337000	212900
138	138000	95200	338	338000	213400
139	139000	95700	339	339000	214000
140	140000	96300	340	340000	214600
141	141000	96800	341	341000	215200
142	142000	97400	342	342000	215700
143	143000	97900	343	343000	216300
144	144000	98500	344	344000	216900
145	145000	99000	345	345000	217400
146	146000	99600	346	346000	218000
147	147000	100100	347	347000	218600
148	148000	100700	348	348000	219200
149	149000	101200	349	349000	219700
150	150000	101800	350	350000	220300
151	151000	102300	351	351000	220900
152	152000	102900	352	352000	221400
153	153000	103400	353	353000	222000
154	154000	104000	354	354000	222600
155	155000	104500	355	355000	223200
156	156000	105100	356	356000	223700

1	2	3		1	2	3
157	157000	105600		357	357000	224300
158	158000	106200		358	358000	224900
159	159000	106700		359	359000	225400
160	160000	107300		360	360000	226000
161	161000	107800		361	361000	226600
162	162000	108400		362	362000	227200
163	163000	108900		363	363000	227700
164	164000	109500		364	364000	228300
165	165000	110000		365	365000	228900
166	166000	110600		366	366000	229400
167	167000	111100		367	367000	230000
168	168000	111600		368	368000	230600
169	169000	112200		369	369000	231200
170	170000	112700		370	370000	231700
171	171000	113300		371	371000	232300
172	172000	113800		372	372000	232900
173	173000	114400		373	373000	233400
174	174000	114900		374	374000	234000
175	175000	115500		375	375000	234600
176	176000	120900		376	376000	235200
177	177000	121400		377	377000	235700
178	178000	122000		378	378000	236300
179	179000	122600		379	379000	236900
180	180000	123200		380	380000	237400
181	181000	123700		381	381000	238000



1	2	3	1	2	3
182	182000	124300	382	382000	238600
183	183000	124900	383	383000	239200
184	184000	125400	384	384000	239700
185	185000	126000	385	385000	240300
186	186000	126600	386	386000	240900
187	187000	127200	387	387000	241400
188	188000	127700	388	388000	242000
189	189000	128300	389	389000	242600
190	190000	128900	390	390000	243200
191	191000	129400	391	391000	243700
192	192000	130000	392	392000	244300
193	193000	130600	393	393000	244900
194	194000	131200	394	394000	245400
195	195000	131700	395	395000	246000
196	196000	132300	396	396000	246600
197	197000	132900	397	397000	247200
198	198000	133400	398	398000	247700
199	199000	134000	399	399000	248300
200	200000	134600	400	400000	248900

ಅಧ್ಯಕ್ಷರು, ಕೇಂದ್ರ ಮೌಲ್ಯ ಮಾಪನ ಸಮಿತಿ, ಬೆಂಗಳೂರು ಇವರ ಆದೇಶದ ಮೇರೆಗೆ,

ಸವಿತಾಲಕ್ಷ್ಮೀ ಪಿ ಬೆಳಗಲಿ  
ಸದಸ್ಯ ಕಾರ್ಯದರ್ಶಿ.  
ಕೇಂದ್ರ ಮೌಲ್ಯ ಮಾಪನ ಸಮಿತಿ, ಬೆಂಗಳೂರು.